

ಕನ್ನಡ ಭಾಷಾ ಪತ್ರೀ
ಕಲಾ ಸೌರಭ

ಬಿ.ಎ.
ದ್ವಿತೀಯ ಸಮಿಸ್ತರ್

ಪ್ರಥಾನ ಸಂಪಾದಕರು
ಡಾ. ಪ್ರಶಾಂತ್ ಜಿ. ನಾಯಕ

ಸಂಪಾದಕರು
ಡಾ. ಎಚ್.ಕೆ. ಮಳ್ಳೀಗೌಡ
ಡಾ. ಸತೀಶ್. ಎ.ಪಿ.
ಡಾ. ಡಿ. ಮುರ್ಣಿಧರ



ಬೆಂಗಳೂರು ನಗರ ವಿಶ್ವವಿದ್ಯಾಲಯ

ದೀಪೀಯ ಸೇಮಿಸ್ಟರ್ ಬಿ.ಎ.

ಕನ್ನಡ ಭಾಷಾ ಪರ್ಯಾಯ

ಪರಿವಿಡಿ

ಫಾಟಕ I. ಜಾಗತೀಕರಣ :

- | | |
|---------------------------------------|-------------------------|
| 1.1 ಜೀಲ | - ಸಿದ್ಧಲಿಂಗ ಪಟ್ಟಣಶೆಟ್ಟಿ |
| 1.2 ವೇಗಯುಗ | - ಎಂ. ಕೆ. ಇಂದಿರಾ |
| 1.3 ಕನಸು ಮಾರುವ ಮಾರಿ | - ಎಸ್. ಜಿ. ಸಿದ್ಧರಾಮಯ್ಯ |
| 1.4 ದೇಶೀ ಶಿಕ್ಷಣ ಪದ್ಧತಿ ಮತ್ತು ಜಾಗತೀಕರಣ | - ರಾಜೇಂದ್ರ ಚೆನ್ನಿ |

ಫಾಟಕ II. ಸಮಾಜ :

- | | |
|----------------------------|-------------------|
| 2.1. ವಚನಗಳು | - ವಿವಿಧ ವಚನಕಾರರು |
| 2.2 ಅಪರಾಧಿ ಯಾರು | - ಕೊಡಗಿನ ಗೌರಮೃ |
| 2.3 ಮಾ ನಿಷಾದ | - ಗಿರೀಶ್ ಕಾನಾರ್ಡ್ |
| 2.4 ಅನಿಷ್ಟ ಪದ್ಧತಿಯ ವಿರುದ್ಧ | - ಸಾರಾ ಅಬೂಬಕ್ರೂ |

ಫಾಟಕ III. ಶ್ರೀತಿ :

- | | |
|--|---|
| 3.1 ಶ್ರೀತಿ ಇಲ್ಲದ ಮೇಲೆ | - ಡಾ. ಜಿ.ಎಸ್. ಶಿವರುದ್ರಪ್ಪ. |
| 3.2 ಲಹರಿ... ಲಹರಿ.. ಲಹರಿ | - ನಾಗತಿಹಳ್ಳಿ ಚಂದ್ರಶೇಖರ್ |
| 3.3 ಕಮರಿ ಹೋಗುವ ಜನ | - ಡಾ. ಗೀತಾ ನಾಗಭಾಷಣ |
| 3.4 ತಂದೆ ತಾಯಿ ಮತ್ತು ಮಗುವಿನ ನಡುವಳಿ ಶ್ರೀತಿ | - ಎರಿಕ್ ಘ್ರಾಂ. ಕನ್ನಡಕ್ಕಿ: ಕೆ.ಮಿ.ಎನ್
ಮತ್ತು ಎಚ್.ಎಸ್. ರಾಘವೇಂದ್ರರಾವ್ |

ಫಾಟಕ IV. ಸೃಜನ/ಸಂಕೀರ್ಣಾ :

- | | |
|--|----------------------|
| 4.1. ಮೂರು ಮಂದಿ ಕುರುಡರು | - ಎಚ್.ಎಸ್.ಶಿವಪ್ರಕಾಶ್ |
| 4.2 ರುದ್ರಪ್ಪನ ಶಿಡ್ | - ಕುಂ. ವೀರಭದ್ರಪ್ಪ |
| 4.3 ಗಾದೆಗಳಲ್ಲಿ ಸಾಹಿತ್ಯ | - ಎ.ಕೆ. ರಾಮಾನುಜನ್ |
| 4.4 ಮಾಧ್ಯಮಗಳಲ್ಲಿ ಅನುವಾದ ಸ್ವರೂಪ ಮತ್ತು
ಭಾಷಾ ಆಧುನೀಕರಣದ ಪ್ರಕ್ರಿಯೆ | - ಡಾ. ಒಸವರಾಜ ಕಲ್ಲುಡಿ |

1. ಜಾಗತೀಕರಣ

- | | |
|------------------------------|-------------------------|
| 1.1. ಚೀಲ | – ಸಿದ್ಧಲಿಂಗ ಪಟ್ಟಣತೆಟ್ಟಿ |
| 1.1 ವೇಗಯುಗ | – ಎಂ. ಕೆ. ಇಂದಿರಾ |
| 1.2 ಕನಸು ಮಾರುವ ಮಾರಿ | – ಎಸ್. ಜಿ. ಸಿದ್ದರಾಮಯ್ಯ |
| 1.3 ದೇಶೀ ಶಿಕ್ಷಣ ಪದ್ಧತಿ ಮತ್ತು | – ರಾಜೀಂದ್ರ ಚೆನ್ನಿ |
- ಜಾಗತೀಕರಣ

ಆಶಯ :

ಸಂತೆ

ದೇವಮಾನವರೆಲ್ಲ ಮಾರಾಟವಾಗುವರು
ಪಡುವಣದ ಏಳೂರ ಸಂತೆಯಲ್ಲಿ
ಒಂದು ಹೊರೆ ಕಟ್ಟಿಗೆಯೆ ಅಂದು ಸಾಕಾಗಿತ್ತು
ಇಂದು ಇದು ಆಶ್ವಗಳ ಮಾರುಕಟ್ಟೆ

ಪ್ರೀತಿ ವಾಶ್ಲೇಶಗಳ ನೀತಿಮಂಹಾರಗಳ
ಮಾರಾಟಕಿಟ್ಟವರು ಹಲವು ಜನರು
ಹಸಿನಗೆಯ ಬೀರುವರು ಕೃಸನ್ನೆ ಮಾಡುವರು
ಪಂಚಭೂತಗಳನ್ನು ಕೊಳ್ಳುವವರು

ಮೌಲ್ಯ ಆದರ್ಶಗಳ ಅಂಗಡಿಯ ಸಾಲಿನಲಿ
ನ್ಯಾಯ ಬೇಕೇ ಎಂಬ ದೊಡ್ಡ ಕೂಗು
ಜಾತಿಜಾಗಟೆಯನ್ನು ಬಾರಿಸುವ ಜಾತ್ರೆಯಲಿ
ದೇಶಭಕ್ತಿಯದೊಂದು ಸಣ್ಣ ಸೋಗು

ಹೆಸರು ಗುರುತುಗಳಿಲ್ಲ ಯಾರಿಗೂ ಮುಖಿವಿಲ್ಲ
ಎಲ್ಲರೂ ಒಂದೊಂದು ಹಣದ ಧೈರ್ಯ
ಹಣದ ಪಾವತಿ ಮಾಡಿ ಅಳಬಹುದು ನಗಬಹುದು
ಕನಸು ಬೀಳುವುದಿಲ್ಲ ಬರಿಗೈಯಲಿ

ಹಂಗಿನರಮನೆಯಿಂದ ಪಾರಿವಾಳವು ಹಾರಿ
ತುಂಬೆಹೂವರಳಿ ಫಲ ಕೊಡಲಿ ನಿಂಬೆ
ಮೂಡಿ ಕಾಮನ ಬಿಲ್ಲು ಜನವೆದ್ದು ಕುಣಿದು
ಹಬ್ಬವಾಗಲಿ ನೀಲಿ ಮುಗಿಲಿನಲಿ

- ಸಿದ್ಧಲೀಂಗಯ್ಯ

ಆಶಯ: ಜಾಗತಿಕ ಇಸಂಗಳ ನಡುವೆ ಮನುಷ್ಯ ಸತ್ತು ಬದುಕಿದ ಪ್ರಸಂಗವನ್ನು ಈ ಕವಿತೆಯಲ್ಲಿ ಕಾಣಬಹುದಾಗಿದೆ. ಸತ್ತು ಬದುಕಿದ್ದಾನೆ. ಈ ನಿರಂತರ ಸಂಘರ್ಷ ಹುಡುಕಾಟ. ಆತ್ಮಶೋಧನೆ. ಬದುಕಿನ ಆಯಾಮಗಳು. ಅವುಗಳ ಅಭಿವೃತ್ತಿ ಸಾಹಿತ್ಯದ ತಾತ್ಪರೆಯಾಗಿದೆ.

ನಾನು ಸತ್ತಿದ್ದೇನೆ.

ಹೌದು. ಈ ವಯ್ಸನಲ್ಲಿ ಯಾರು ಬದುಕುತ್ತಾರೆ

ಈ ದೇಶದಲ್ಲಿ ? ಬದುಕಿ ಮಾಡುವುದಾದರೂ ಏನು ?

ಅದಕ್ಕಾಗಿ ನಾನು ಸತ್ತಿದ್ದೇನೆ ಈ ದೇಶದಲ್ಲಿ.

ನನಗೀಗ ಇರಿ.

ರಾಷ್ಟ್ರೀಯ ಆರೋಗ್ಯ ಮಿತಿಗನುಸಾರ

ಸತ್ತವರ ಸಾಲಲ್ಲಿ ಎಂದೋ ಸಮಾಧಿಗೊಂಡಿದ್ದೇನೆ

ಬದುಕುವ ಹಕ್ಕು ನನಗೀಗ ಉಳಿದಿಲ್ಲ.

ಅದಕ್ಕಾಗಿ ಸತ್ತಿದ್ದೇನೆ.

ಇ-ಇ ಮಹಾ ಚುನಾವಣೆಗಳ ವಿಚಿತ್ರ ಗತ್ತುಗಾರಿಕೆಯಲ್ಲಿ

ಮಸಿ ಬಳಿಸಿಕೊಂಡು

೧೦ ಹೆಚ್ಚು ಸಹ ಎದೆ ಸೆಟಿಸಿ ನಡೆಯುವುದು ಮರೆತು ಹೋದದ್ದು

ಮೊನ್ನೆ ಕಾಲೇಜಿಗೆ ಹೊರಟಾಗ ಸರಕ್ಕನೆ ನೆನಪಾಗಬೇಕೆ?

ಕೈಯಲ್ಲಿ ಹೊಸ ಚರ್ಮದ ಚೀಲ ಹಿಡಿದು

ದೊಡ್ಡವನಾದೆ

ಎಂದು ದೊಡ್ಡ ಹೆಚ್ಚೆ ಹಾಕಿ ಹೊರಟಿ

ಸುತ್ತಮುತ್ತ ಲಟಪಟ ಸುಡುವ ಬೇಗೆಯ ಕೆರೆಗಳನ್ನು

ಸವೆದ ಕರೆಗಳನ್ನು ಮಸಕು ಚಾಲೀಸುಗಳನ್ನು ಪಿಟಿಪಿಟಿ ಭಾಗಾಕಾರ
ವಚಾಬಾಕಿಗಳನ್ನು ದನದ ಹಿಂಗಾಲ ಧೂಳನ್ನು ಗುಣಿಸಿದೆ. ನೋಡಿದೆ
ನನ್ನ ಹೊಸ ಚರ್ಮಚಕ್ಕುಗಳಿಂದ.

ನನಗನ್ನಿತ್ತು : ನನಗಿಗೆ ಮಣ್ಣಿನ ಕನ್ನಡಕ ಬೇಕು.
ಎರಡೂ ಕಾಲು ಚೀಲದ ಗೋರಿಯಲ್ಲಿ ಬಿಟ್ಟು ಹೊರಟೆ
ಒಂದು ಎರಡು ಮೂರು... ಅಲ್ಲ
ಈ ವಷಟ್ಕಾಯ್ತು ಮದುವೆಯಾಗಿ.
ಅಂದೇ ಚರ್ಮದ ಚೀಲ ಹಿಡಿದ್ದೇನೆ.
ಅಂದೇ ನನಗೆ ಇಂ.

ನನ್ನ ಯಾನದ ಆರಂಭ ಕೊನೆಯಾಯಿತೆ?

ನಾ ಅನುಭವಸ್ಥ, ಯಾಕಂದರೆ ನಾ ಗೃಹಸ್ಥ, ವಯಸ್ಸಾಗಿದೆ
ಸೋತಿದ್ದೇನೆ ಸಂಜೆ ಪೇಟೆಯಲ್ಲಿ ದಿನಾ
ಪುಸ್ತಕ ತರಹೋಗಿ ತರಕಾರಿ ತರುತ್ತೇನೆ.
ಯೋಚನೆ ಮಾಡಹೋಗಿ ಸರಕಾರ ಸರಿಯುವುದ ಓದುತ್ತೇನೆ.
ಸಾಯುವುದಕ್ಕೆ ಇಷ್ಟು ಸಾಕಾಗದೆ
ಈ ದೇಶದಲ್ಲಿ ? ನಾ ನಗುತ್ತಿದ್ದಧ್ಯ ನನಗೇ ಒಂದು ಕತೆ.

ಎರಡು ಬೆಳ್ಳಿಯ ಕೆಣ್ಣು ನನಗಾಗಿ ಮಿಂಚಿದ್ದು
ನನ್ನ ಉಸಿರೆಲ್ಲ ಗಂಧದಮೃತ ಕವಿತೆಯಾದದ್ದು
ಸೆರಗುಗಾಳಿಗೆ ರೋಮಾಂಚನದ ಮತ್ತೇರಿ ಕುಣಿದದ್ದು
ಇತ್ತಾದಿ ಎಲ್ಲ ನೆನಪಾದದ್ದೆ ಸಾಕ್ಷಿ
ಒದುಕುವ ಹಕ್ಕು ಉಳಿದಿಲ್ಲ ನನಗೆ
ನಾನು ಸಾವಿನ ಚೀಲ.

೮.೨. ವೇಗ ಯುಗ

— ಎಂ.ಕೆ. ಇಂದಿರಾ

ಆಶಯ: ಮಾನವನ ಬದುಕು ಸ್ಥಿತಿಂತರಗಳಿಂದ ಕೂಡಿದ್ದಾಗಿದೆ. ಆಧುನಿಕ ವಿಜ್ಞಾನದ ಪ್ರಭಾವದಿಂದ ಅವನ ವಿಚಾರಗಳು ನಾಗಾಲೋಟದಂತೆ ಮುನ್ನಗೂತಿವೆ. ಈಗಿರುವ ಸ್ಥಿತಿಯನ್ನು ಹಿಂದಿನದಕ್ಕೆ ಹೋಲಿಕೆ ಮಾಡುತ್ತ ನೋಡಿದಾಗ ಹಲವಾರು ಬದಲಾವಣೆಗಳಾಗಿರುವುದು ಕಂಡುಬರುತ್ತದೆ. ಈ ಬದಲಾವಣೆಗಳಿಗೆ ಮಾನವನು ಹೊಂದಿಕೊಂಡ ಬಗೆಯನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ.

ಸೋಂಭೇರಿ ಕ್ಲಬ್ಬಿನ ಸದಸ್ಯರೆಲ್ಲ ಒಂದಡಿ-ಮೂರಡಿ ಆಕಳಿಸಿ ಎರಡು ಗಜ ಮೃಮುರಿದು ಗಡಿಯಾರದ ಕಡೆ ನೋಡಿದರು. ಡುನ್‌-ಡುನ್‌-ಡುನ್ ಎಂದು ಅಪಸ್ಸರದಲ್ಲಿ ಹನ್ನೆರಡು ಗಂಟೆ ಹಾಡಿತು. ಆ ಓಬೀರಾಯ ಗಡಿಯಾರ ಅತಿ ಸೋಂಭೇರಿ ಸದಸ್ಯ ಮೂಗು ಸೊಟ್ಯಮಾಡಿ ಒಡನುಡಿದ. “ಏನು ಅವಸರವೋ ಈ ಹಾಳು ಗಡಿಯಾರಕ್ಕೆ ಬೆಳಿಗ್ಗೆ ಕಣ್ಣ ಬಿಡೋದರಲ್ಲಿ ಹನ್ನೆರಡು ಗಂಟೆ ತೋರಿಸುತ್ತೇ”. ಈ ಅನಭಿಜ್ಞ ಸದಸ್ಯನ ಆಜ್ಞಾನಕ್ಕೆ ಹೇಸಿ ಮತ್ತೊಬ್ಬ ಪ್ರಾಜ್ಞನ ಮರುನುಡಿ ಹೊರಡಿತು. “ಧೂ ಎಂಥ - ಬೂಸರು ಮನುಷ್ಯನೋ ನೀನು? ನೀನು ಎಲ್ಲೋ ಇನ್ನೂ ಕೃತಯುಗದಲ್ಲೇ ಕೂತಿದ್ದೀಂತ ಕಾಣುತ್ತೇ. ವೇಗಯುಗ ಇದು. ವಾಯುವೇಗ. ಮನೋವೇಗ. ಶರವೇಗ ಎಲ್ಲಾ ವೇಗಾನೂ ಮೀರಿಸುತ್ತೇ ಈ ಇಪ್ಪತ್ತನೇ ತತ್ವಮಾನದ ವೇಗ.

ಸದಸ್ಯರೆಲ್ಲರ ಮೆದುಳು ಕೆದರಿತು. ಎಲ್ಲಾ ಕಣ್ಣಜ್ಞ ಸರಿಯಾಗಿ ಕುಳಿತರು. ವೇಗಯುಗದ ಮಹಿಮೆ ಒಬ್ಬೊಬ್ಬರ ಅನುಭವದಲ್ಲಿಯೂ ಮೈತಾಳಿ ಬಂದಿತು. ಅಯ್ಯೋ ನಾಕಾಣದೆ ಇದ್ದದೇನೋ ಎಂಕು? ನಮ್ಮ ಮುತ್ತಜ್ಞ ಕಾಲು ನಡಿಗೇಲಿ ಕಾಶಿಯಾತ್ಮೆ ಮಾಡಿ ಬಂದ್ರಂತೆ. ನಮ್ಮಜ್ಞ ರ್ಯಾಲಿನಲ್ಲಿ ಹೋಗಿದ್ರಂತೆ. ತೌರುಮನೆ, ಅತ್ಯೇಮನೆಗೆ ಎತ್ತಿನ ಗಾಡಿಲೆ ಓಡಾಡಿದ್ರಂತೆ. ಆಯ್ಲು ಈಗ ಬಸ್ಸು, ಸ್ಕೂಟರು, ಸೈಕಲ್, ಏರೋಪ್ಲೇನು, ಹಾರೋಪ್ಲೇನು, ಇಳಿಯೋಪ್ಲೇನು, ರೆಕ್ಕೆ, ಮಣ್ಣಮಸಿ.” ‘ಬುಸ್ಸು’ ಎಂಬ ಕಟ್ಟಸಿರಿನೋಂದಿಗೆ ಹೊರಟಿತು ಮತ್ತೊಂದು ಕಟು ಅನುಭವ. ನಿಜಾಪ್ಪ ನಿಜ. ನನ್ನ ಮರಿಯಜ್ಞ ಹೊಂಗೇಸೋದೆ, ಕಲ್ಲುಗಡಿಗೇಲಿ ಬಲು ರುಚಿಯಾಗಿ ಅಡಿಗೆ ಮಾಡಿದ್ರಂತೆ. ನಮ್ಮಜ್ಞ ಕಾಲಕ್ಕೆ ಸೌದೆಯಿಂದ ಇದ್ದಲಿಗೆ ಬಂತಂತೆ. ನಮ್ಮಮ್ಮೆ ಇದ್ದಲಿನಿಂದ ಪ್ರೀಮಿಯರ್ ಸ್ವರ್ವಗೆ ಇಳಿದಳು. ನನ್ನ ಹೆಂಡತಿ ಆ ಹಳೇ ಸಂಪ್ರದಾಯ ಎಲ್ಲಾ ನುಣ್ಣಗೆ ಗುಡಿಬಿಸಾಕಿ ಜನತಾ, ಎನುತ್ತಾ ಬತ್ತಿಯಿಂದ ಈಗ ಗ್ರಾಸ್ ಹೀಟರ್, ಪ್ರಷ್ಟರ್ ಕುಕ್ಕರಿಗೆ ಏರಿದ್ದಾಳೆ.”

ಹೌದು. ಹೌದು ನಾವು ನಮ್ಮ ಹಳ್ಳೇಲಿದ್ದಾಗ ಮಧ್ಯಾಹ್ನ ಮೂರು ಗಂಟೆವರೆಗೂ ಧೋ....ಷ್ಟ ಹಂಡೇಲಿ ನೀರು ಕುದೀತಾನೇ ಇರ್ತಿತ್ತು. ಬಾವಿ ತುಂಬಾ ನೀರಿರ್ತಿತ್ತು. ಸ್ವಾನ ಮಾಡಿದ್ದೇ ಮಾಡಿದ್ದು. ಈಗೇನಿದೆ? ನನ್ನ ಹೆಂಡತಿ ಮೂಸೆ ಸರ್ವೆಯಿಂದ ಹಂಚಿಕೆಡ್ಡಿಗಳಿದ್ದು: ಅವಳು ಹೋದ ಮೇಲೆ, ನನ್ನ ಸೊಸೆ ನ್ಯೂಸ್ ಪೇಪರ್‌ನಲ್ಲಿ ಈ ಕೊಳವೆ ನೀರು ಕಾಯಿಸಿ ತಾನು; ತನ್ನ ಮಕ್ಕಳು ಅಭಿಷೇಕ ಮಾಡ್ಲಾಂಡು, ನನಗೆ, ನನ್ನ ಮಗನಿಗೆ ಒಂದೊಂದು ಬೋಶಿ ತರ್ಣ್ಯೇರಿಟಿತಾಫಳೆ ತಂಪಾಗಿ ಸ್ವಾನ ಮಾಡಿಂತ. ವಾಟರ್ ವರ್ಕ್‌ಸೋರ್‌ ಅರೋಗ್ಯದ ದೃಷ್ಟಿಯಿಂದ ದಿನಕ್ಕೆ ಒಂದೇ ಗಂಟೆ ನೀರು ಬಿಡ್ತಾರೆ. “ಶ್ರೀ ಹಾಗೇನಿಲ್ಲ. ಈಗ ವೇಗಯಂತಿಗೆ ಕಾಗೆ ಕರ್ತ ಅನ್ನೊದ್ದಾಗಲೆ ಎಲ್ಲಾ ಎದ್ದು ಆಫೀಸು, ಘ್ಯಾಕ್ಸರಿಗೆ ಓಡಬೇಕು. ದಿನಾ ಗಂಟೆಗಳ್ಲೇ ನೀರು ಬಿಟ್ಟಿದ್ದೆ ಹೆಂಗಸರ ಕೆಲಸ ನಿಧಾನ ಆಗುತ್ತೆ. ಗೃಹಿಣೆಯರಿಗೆ ಚುರುಕು ಚೂಟೆ ಕಲಿಸೋದಕೋಸ್ಕರ ಸ್ವಲ್ಪ ಬೇಗ ನೀರು ನಿಲ್ಲಿಸ್ತಾರೆ ಅಷ್ಟೇ.

“ಸ್ನಾ.....ರಿ ಇದೇನು ಮಹಾವೇಗ? ಕಾಲು, ಗಾಡಿ, ಕುದುರೆ, ಬಸ್ಸು, ರೈಲು, ಪ್ಲೇನು ಎಲ್ಲಾ ವಾಹನ ವೇಗ ಆಯ್ದು. ಪ್ರಕೃತಿ ವೇಗ ಯಾಕೆ ಗಮನಿಸಿಲ್ಲ ನೀವು? ಮಕ್ಕಳು ಮಟ್ಟಿದ ಕೂಡ್ಲೆ ಕಣ್ಣ ಬಿಟ್ಟು; ಮೂರ್ ದಿನಕ್ಕೆ ನಕ್ಕು; ಒಂದು ತಿಂಗಳಿಗೆ ಮಾತಾಡಿ; ನಾಕ್ ತಿಂಗಳಿಗೆ ಓಡಾಡಿ; ಒಂದು ವರ್ಷಕ್ಕೆ ಕವನ ಕಟ್ಟಿ; ಮೂರು ವರ್ಷಕ್ಕೆ ಪ್ರಣಯ; ಪತ್ತೆದಾರಿ ಕಾದಂಬರಿ ಬರೆದು; ಆರು ವರ್ಷಕ್ಕೆ ನಾಟಕ ಆಡಿ; ಎಂಟ್ ವರ್ಷಕ್ಕೆ ಭಾಷಣ ಬಿಗಿದು... ಆಮೇಲೆ ಗೊತ್ತೇ ಇದೆಯಲ್ಲ ಪ್ರೇಮಿ. ಹೈಸ್ಕೂಲುಗಳಲ್ಲಿ ಕಾಲೇಜಿನಲ್ಲಿ ರ್ಯಾಂಕ್-ರ್ಯಾಂಕ್ ನೆಗೆತ. ಇಪ್ಪತ್ತೂರು ವರ್ಷಕ್ಕೆ ಅಮೇರಿಕಾ. ಇಪ್ಪತ್ತೇದಕ್ಕೆ ಜರ್ಮನಿ. ಹಾಗೆ ಲೋವ; ನಂತ್ರ ಮ್ಯಾರೇಜು...”“ಲೇ! ಉಸುರು ಒಳಗೆ ತಗೊಂಡು ಮಾತಾಡೋ ಮಾರಾಯಾ! ಯಾಕೆ ಹಾಗೆ ಒಂದೇ ಉಸಿರಿಗೆ ಓಡಾತ್ತಾ ಇದ್ದೀ?”

ಇಲ್ಲಾಪ್ಪಾ ವೇಗಯುಗದ ಅವಸರ ಹೇಳಾತ್ತಾ ಇದೇನಿ. ಹೆಣ್ಣು ಮಕ್ಕಳು ಅಷ್ಟೇನೇ! ಹನ್ನೆರಡು ವರ್ಷದೊಳಗೆ ಸಂಗೀತ, ಸಾಹಿತ್ಯ, ನಾಟ್ಯ, ನಾಟಕ, ಸಿನಿಮಾ ಎಲ್ಲಾದರಲ್ಲೂ ಕಾಲಾಡಿಸಿ ಚಟ್ಟ ಪಟ್ಟ ಅಂತ ಡಿಗ್ರಿ ಎಲ್ಲಾ ಮುಗಿಸಿ; ಹಸರಾಂತ ಲೋಮ್ಯಾರೇಜ್ ಮಾಡ್ಲಾಂಡು ಬರ್ತು ಕಂಟ್ರೋಲಿರೋ ಈ ಕಾಲದಲ್ಲೂ ಪೂನೆ ಹಾಗೆ ಒಂದ್ ಸರ್ತಿಗೆ ಮೂರು ನಾಕರಂತೆ ಏದು ವರ್ಷಕ್ಕೆ ನಾಲಕ್ ಒಬ್ಬೆ ಮಕ್ಕಳ್ ಹೆತ್ತು, ಮೂವತ್ತು ವರ್ಷಕ್ಕೆ ಮುದುಕಿಯಾಗಿ ಹಲ್ ಕಟ್ಟಿಸಿಕೊಂಡು ಹಾಯಾಗಿ ಕೂಳಿಕ್ಕಾರೆ.”

“ಅಭ್ಯ.....ಬ್ಯ.....ಬ್ಯ.....! ಅದೇನು ಕೋರೀತಿಯೋ ಮಹರಾಯ! ಏನು ಈ ಸ್ವೀಡಿನ ವಿಷಯ ಎಲ್ಲಾ ನಿಂಗೊಬ್ಬನಿಗೇ ಗೊತ್ತಿರೋದು ಅಂತ ತಿಳಕೊಂಡಿದಿಯಾ?

“ಹಾಗೇನಿಲ್ಲ. ಇಲ್ಲಿರೋ ಮೆಂಬರ್‌ಲ್ಲಾ ಗೊತ್ತಿದೆಯೇನು ? ವಿಷಯ ನಂಗೂ ಗೊತ್ತು. ಹಾಗೆ ನಿಮ್ಮ ನಿಮ್ಮ ಅನುಭವ ಒಂದೊಂದು ಡೋಸ್ ಕೊಡಿ ನೋಡೋಣ?”

“ಮೆಂಬರ್‌ಗಿ!-ಇಸ್! ಇದ್ದಾವ ಪುಟಕೊಸಿ ವಿಷಯ ಬಿಡು. ಈಗ ಮೂರು ತಿಂಗಳ ಹಿಂದೆ ನಮ್ಮನೇ ಹಿತ್ತಲ್ಲಿ ಒಂದು ಬೂದುಕುಂಬಳ ಬಳ್ಳಿ ಹಬ್ಬಿಸಿದೆ. ಹಾಳಾದ್ದು ಮೂರೇ ದಿನಕ್ಕೆ ಅಂಗಳ ತುಂಬಾ ಹಬ್ಬಿ ಎಂಟು ದಿನಕ್ಕೆ ಆನೆಗಾತ್ರ ಕಾಯಿಬಿಡ್ತು. ಮೊನ್ನೆ ಎಗ್ಗಿಬಿಷನ್ ಕಳಿಸಿದ್ದೆ ಅದಕ್ಕೆ ಘಷ್ಟ ಪ್ರೇಚ್ ಬಂತೂಂತ ಇಟ್ಟೋಳಿಃ ಹಾಗೆ ಬಳ್ಳಿನೂ ಒಣಗೋಯ್ತು. ಕುಂಬಳಕಾಯ ಕೊಳೆತುಹೋಯ್ತು. ಎರಡೇ ತಿಂಗಳಲ್ಲಿ ಅದರ ಅವಶಾರ ಸಮಾಪ್ತಿನೂ ಆಯ್ತು.”

ನಂ-೨ ಅಂತೂ ಬಿಟ್ಟು ಒಂದು ಕುಂಬಳಕಾಯ್! ಅದು ಎಲ್ಲಿ ಸುದ್ದಿ ಬಿಡು. ನಮ್ಮ ಗದ್ದೇಲಿ ವರ್ಷಕ್ಕೆ ನಾಲ್ಕು ಬೆಳೆ ಬತ್ತ ಬೆಳೆದು, ಹಾಲು ಹಸೀನೆ ಬಡುದಿ ಮೂರನೇ ದಿನಾನೇ ಮಿಲ್ ಮಾಡಿ. ಮರುದಿನನೆ ಪೇಸ್ಟಿನಂಥ ಅನ್ನಮಾಡಿ ತಿಂದು ಹೊಟ್ಟಿನೋವು ಬರಿಸ್ತೋಂಡು ಆಸ್ಟ್ರೇಗೋಡಿ ಇಂಜಕ್ಸ್ ತಗೋಂಡು...”

ನಂ.೫ “ಹೋ.... ಹೋ.... ಹೋ.... ನಿಲ್ಸಪ್ ಸಾಕು! ಇದ್ದಾವ ಮಹಾವೇಗ? ನೀವು ಅಕ್ಕಿ ಕಾಣಬೇಕಾದ್ದೆ ಮೂರು ತಿಂಗಳಾದ್ದೂ ಕಾಯಬೇಕು ನಮಗೆ ಹಾಗೇನೂ ಇಲ್ಲ. ನಾವು ಆಮೇರಿಕಾಕ್ಕೆ ಹೋಗೋದಕ್ಕೆ ಪಾಸ್‌ಪೋರ್ಟ್ ಸಿಗೋಡು ಸ್ಪಷ್ಟ ನಿಧಾನ ಆಯ್ತು ನೋಡಿ. ಎಷ್ಟಾದರೂ ಆಮೇರಿಕಾದವರು ಮುಂದುವರಿದ ಜನಾಂಗ. ಅವರು ನಮ್ಮ ಆಗಮನ ಕಾಯಲೇ ಇಲ್ಲ. ‘ಜಂ...’ ಅಂತ ಆಮೇರಿಕಾ ಅಕ್ಕಿ, ಮಿಲ್ಕು ಪೌಡ್ರು ನಾವು ಕೂತಲ್ಲಿಗೆ ಕಳಿಸಿಟ್ಟು... ನಿಮಗಿಂತ ಮೊದ್ದೇ ನಮಗೆ ಹೊಟ್ಟಿನೋವು ಬಂದದ್ದು ನಿಮಗಿಂತ ಮೊದಲೇ ನಾವು ಡಾಕ್ಟರಿಗೆ ದುಡ್ಡ ಕೊಟ್ಟಿದ್ದು.”

ನಂ.೬—“ಎಲ್ಲಾ ಬರೀ ಸುಳ್ಳು. ಅಮೇರಿಕಾ ಅಕ್ಕಿ ಬರೋದಕ್ಕೆ ಮೊದಲೇನೇ ನಮ್ಮ ಕಾಡ್‌ನಲ್ಲಿ ಕಿಗ್ಗಲುನಾಮ ಸಂವಶ್ವರದ ಮುಗ್ಗಲ ಅಕ್ಕಿ ಕೊಟ್ಟಿದ್ದು. ನಿಮಗಿಂತ ಮೊದಲೇ ನಾವು ಡಾಕ್ಟರಿಗೆ ದುಡ್ಡ ಕೊಟ್ಟಿದ್ದು. ನಿಮಗಿಂತ ಮೊದ್ದೇ ನಮಗೆ ವಾಂತಿ. ಬೇದಿ ಇತ್ಯಾದಿ ಬಂದು ಹೋಗಿತ್ತು.”

ನಂ.೫—“ನೀವು ಹೇಳೋದೆಲ್ಲ ತುಂಬಾ ನಿಧಾನದ ಮಾತು. ಮೊದಲು ಪುರಾಣ, ಪುಣ್ಯಕಥೆ ಎಲ್ಲಾ ಶಿಲಾಶಾಸನ ಕೆತ್ತಿದ್ದು. ಆಮೇಲೆ ವಾಲೇಗರಿ ಮೇಲೆ ಬರೆದ್ದು. ಅನಂತರ ಕಾಗದ ಬಂತು. ಈಗಂತೂ ದಿನ, ವಾರ, ಪಕ್ಕ, ಮಾಸ, ದ್ವಿಮಾಸ, ತ್ರೈಮಾಸ ಪತ್ರಿಕೆಗಳಂತೂ ಮಳೆಗಾಲ್ಡಲ್ಲಿ ನಾಯಿಕೊಡೆ ಹುಟ್ಟಿದ ಹಾಗೆ ಹುಟ್ಟಿಕೋತಾವೆ. ಈಗಲೂ ರಾತ್ರಿ ಆಕಾಶವಾಣಿ ಆರಚಿಕೊಳ್ಳುತ್ತೆ. ಈ ಸುದ್ದಿ ಸಮಾಚಾರನೂ ಏಕಪ್ರೋಶನ

ತಗೊಂಡೋಳು ನನ್ನ ಹೆಂಡತಿ. ದಿನಪತ್ರಿಕೆಗೆ ತಿಳಿಯೋಕೆ ಮುಂಚೇನೆ ಅವಳಿಗೆ ತಿಳಿದಿರುತ್ತೆ. ಮನೆ ಒಳಗೆ ಕೂತುಕೊಂಡೇ ಇಡೀ ಬಡಾವಣೆಗೆ ತಿಳಿಸಿರ್ತಾಳೆ ಸುಧ್ವಿನ. ಅವಳ ಬುದ್ದಿ ವೇಗದ ಮುಂದ ನಿಮ್ಮದೆಲ್ಲ ಎಲ್ಲಿ ವೇಗೆ?”

ನಂ.೪- “ನನ್ನವರ್ಷೂ ಏನು ಕಮ್ಮಿ ಅಂತ ತಿಳಿಬೇಡಪ್ಪ. ರೇಣನ್ನಿಗೆ ಹ್ಯಾ ನಿಂತು ಅಂಗಡಿಲ್ಲಿ ಸಾಮಾನು ತಂದು ಅದನ್ನೆಲ್ಲ ಕ್ಕೀನ್ ಮಾಡಿ ಆಡಿಗೆ ಕಾಫಿ, ತಿಂಡಿ ಮಾಡಿ ಉಂಡು ಸಿನಿಮಾಕ್ಕೆ ಹೋಗೋದಕ್ಕೆ ಲೇಟಾಗುತ್ತದೆಂದು ಕ್ಕಿಕ್ಕಾಗಿ ಎರಡು ಹೊತ್ತೂ ಹೋಟೆಲ್ನಿಂದ ಕಾಫಿ, ತಿಂಡಿ, ಕ್ಕಾರಿಯರ್ಲಿ ತರಿಸಿದ್ದಾಳೆ ಆರಾಮವಾಗಿ. ಕಾಲಸ್ಥಿತಿಗೆ ತಕ್ಕಹಾಗೆ ನಾವೂ ಇರಬೇಕಲ್ಲ.”

ನಂ.೫- “ನಿಜಾಪ್ಪ ನಿಜ. ಇಂಥಾ ವಿಷಯದಲ್ಲಿ ನಮ್ಮ ಹೆಂಗಸು ತುಂಬಾ ಮುಂದುವರೆದಿದ್ದಾರೆ. ಪ್ರಪಂಚವೆಲ್ಲಾ ಅತಿ ವೇಗದಲ್ಲಿ ಓಡ್ತಾ ಇರೋವಾಗ ಅವರು ಹಿಂದುಳಿಯೇಕೆ ಸಾಧ್ಯಾನೆ? ವಾಹನಗಳಿಗೆಲ್ಲಾ ವಾಯುವೇಗ: ಉದ್ದಮು ಎಲ್ಲ ಮನೋವೇಗ! ಸಂಗಿತ, ಸಾಹಿತ್ಯ, ಕಲೆ, ಸಂಸ್ಕೃತಿ ಎಲ್ಲಾ ಶರವೇಗ! ಎಲ್ಲವೂ ಓತಿಕೇತ ಬಣ ಬದಲಾಯಿಸಿದ ಹಾಗೆ ಗಳಿಗೆಗೊಂದು ರೂಪ ತಾಳಿಕೊಂಡು ದೌಡು ಕೇಳ್ತಾ ಇರೋವಾಗ ನಾವು ಆಮೆ ಹಾಗೆ ತೆವಳಿದರೆ ಏನು ಚೆಂದ? ನಮ್ಮ ಹುಡುಗರಂತೂ ಬಲುಚೊಟಿ. ಯಾರೂ ಎವರೆಸ್ಟ್ ಏರಿದರು! ಮತ್ತಾರೋ ಚಂದ್ರಲೋಕಕ್ಕೆ ಹೋದರೂಂತ ದಿನಾ ಪತ್ರಿಕೆಲಿ ಓದಿ ಓದಿ ಜಿಕ್ಕು ಹುಡುಗ ಪುಟ್ಟಪಾಪ ‘ನಾ ಸೂರ್ಯ ಲೋಕಕ್ಕೆ ಹೋಗ್ನಿನೀ ಅಂತ ಯಾವಾಗ್ನಾ ಮನೆ ತಾರಸಿ ಮೇಲೆ ಹತ್ತಿ ಕೂತಿತಾನನೆ.’”

ನಂ.೬- “ಸಾಕ್ಷ್ರೋ ಏನು ವೇಗ ಯುಗಾನೋ ದೇವರೇ ಬಲ್ಲ.. ಶರ್ಮ ಹುಡುಗಿ ಒಂದಪ್ಪು ತಲೆಕೂದ್ಲು ಬೆಳೀಲಿಂತ ‘ಕೇಶಭಂಜನಿ’ ‘ಕೇಶವರ್ಧನಿ’ ಏನೇನೂ ಏಳಿಂಟು ಬಾಟ್ಲು ತಂದು ಬಳಕೊಂಡು ಇಧ್ವದ್ದು ಮೂರು ಮತ್ತೊಂದು ಕೂದ್ಲು ಉದುರೇಹೋಯ್ತು. ಅವಳಿಗೂ ಈಗ ಬೇಜಾರಾಗಿ ಒಂದು ಚೊಲಿ ತಂದು ಜಡೆ ಎಣಕೊಂಡ್ಲು. ನಿಜವಾಗ್ನಾ ವೇಗಯುಗ ಆಗಿದ್ದೆ ಆ ತಲೆಕೂದ್ಲು ಬೆಳೆಯೋಕೇನು ಧಾಡಿ?”

ನಂ.೭- ಥೇ ಥೇ ಯಾಕೋ ಹಾಗಂತಿ? ಅತಾಗಿ ನೋಡು ಆ ಸೋಂಭೇರಿ ಸುಭ್ರಂಗಾನ, ಎಂಟು ಚೊಲಿಗಾಗೂ ಅಪ್ಪು ಬೆಳೆದಿದೆ. ಏನೋ ನಿನ್ನ ಹೆಂಡಿ... ಸ್ರಿಗ್ರಿಸ್ತಿನೇನೋ ಅಪಾಟಿ ಗಡ್ಡ ಬೆಳೆಸಿದ್ದಿ?” ಮೂಲೆಯಲ್ಲಿ ಕುಳಿತು ಹರಿಬಾಯಿ ಬೀಡಿ ಸೇದುತ್ತಾ ಸುಷುಪ್ತಾವಸ್ಥೆಯಲ್ಲಿ ಉಗರಿಸುತ್ತಿದ್ದ ಸುಭ್ರಂಗಾನ ಒಂದು

ಬಾರಿ ಮೂರು ಮಾರು ಮೈ ಮುರಿದು ಮೈಯೋಳಿನ ಬ್ರಹ್ಮಾಂಡವೆಲ್ಲಾ ಕಾಣುವಂತೆ ೨-೩ ಚದರಡಿ ಆಕಳಿಸಿ, ಶೀಗೆ ಮಟ್ಟನಂತೆ ಬೆಳೆದ ಗಡ್ಡವನ್ನು ಕರಪರ ಕೆರೆದು ಗೊಗ್ಗರ ವಾಯ್ನಿನಿಂದ ಇಂತೆಂದ.

“ಇಲ್ಲೋ ನನ್ನ ಹೆಂಡ್ತಿ ಗಿಸಿ ಪಸ್ತಿ ಏನೂ ಇಲ್ಲ. ಏನು ಮಾಡೋದು ಹಾಳು ವೇಗಯುಗ. ನಾನೂ ಈ ಗಡ್ಡ ಕೆರೆದೂ ಕೆರೆದು ಸುಸ್ಥಾಗಿ ಹೋದೆ. ದಿನಾ ದಿನಾ ಲಂಟಾನಾ ಬೆಳೆದ್ದಾಗೆ ಬೆಳೆಯುತ್ತೆ ಈ ಹಾಳಾದ ಗಡ್ಡ. ಬಲಗಡೆ ಒಂದು ಇಂಚು ಬೆಳೆದಿರುತ್ತೆ. ಮತ್ತೆ ಈ ಕಡೆ ಒಂದಿಂಚು! ನನಗನ ಕ್ಷತಿಹೊಡ್ಡು ಹೊಡ್ಡು ರೇಗಿಹೋಯ್ತು. ಈಗ ಬಿಟ್ಟಿಟ್ಟದೇನಿ ಎಷ್ಟೋ ಬೇಕಾದರೂ ಬೇಳೆಲಿ. ಮೂರು ತಿಂಗಳಿಗೊಂದು ಕಟ್ಟಾವು ಕೊಟ್ಟೆ ಕಡೇ ಪಕ್ಕ ಒಂದು ಹತ್ತು ಚೋಲಿ ಆಗುತ್ತೆ. ತಲಾ ಐದ್ಯೇದು ರೂಪಾಯಿ ಆಯ್ತು. ಯಾರನ್ನ ಕೆಡಿಸ್ತು? ಇದಕ್ಕೆ ವೇಗ ಯುಗಾನ ಬೃತ್ತಿರೋ?”

೧.೨. ಕನಕು ಮಾರುವ ಮಾರಿ

– ಎಸ್. ಜಿ. ಸಿದ್ಧರಾಮಯ್ಯ

ಹವಿಗನ್ನವನಿಕ್ಕಿ ಅರಿವ ಬಿತ್ತಿ ಭರವಸೆಯ ಬೆಳೆವ
ಸುತ್ತಲಿನ ಹತ್ತಾರು ಹಳ್ಳಿಗಳ
ನೆಲದೊಡಲಿನ ದನಿಪದಗಳ ಕನ್ನಡಂಗಳ
ಉಕ್ಕಿ ಉಲಿಯುವ ನಕ್ಕು ಕಲಿಯುವ ಕನ್ನಡಶಾಲೆ
ಅರೆಬರೆಯಾಗುವ ಕರಕರಗುತ್ತ ಸೋರಸೋರಗುತ್ತ
ಆರಕ್ಕೆ ಏರದ ಮೂರಕ್ಕೆ ಇಣಿಯದ ಮೂಲ ಮಾಧ್ಯಮ ಬೋಧಯ ಕನ್ನಡ ಶಾಲೆ
ಹೆಸರಿಲ್ಲದೆ ಉಸಿರಾಡಿವೆ ಉಸಿರಿಲ್ಲದೆ ಹೆಸರಾಡಿವೆ ಶಾಲೆ

ಮಕ್ಕಳ ಶಿಕ್ಷಣ ಹಕ್ಕಿನ ಕಾಯ್ದೆಯ ನೆರಳಿನ ಗಿಡುಗ
ರವರವ ರವ್ವನೆ ಹಾರುತ ಬಂತು
ಕೂಲಿಕುಂಬಳಿಯವರ ಕನಸಿಗೆ ರೆಕ್ಕೆಯ ಕಟ್ಟಿತು

ಸೂಟುಬೂಟಿನ ಮಮ್ಮಿಡ್ಯಾಡಿಯ
ಗುಡ್ಡಾರ್ಮಿಂಗು ಗುಡ್ಡು ಈವಿನಿಂಗು
ಪಂಜರಗಿಳಿಗಳ ಕಂಠಪಾಠದ ದನಿಮೋಳಿಗು
ಹಬ್ಬಿತು ಹರಿಯಿತು ಹಳ್ಳಿಗಾಡಿನ ಮಕ್ಕಳಲ್ಲಿ
ಹಳದಿಯ ಬಣ್ಣದ ಹಸಿರಿನ ಫಲಕದ
ಓಮ್ಮೆಗಳಲ್ಲಿ ಕುರಿಗಳು ಸಾರ್ ಕುರಿಗಳು
ಕಿಕ್ಕಿರಿದೊಟ್ಟಿದ ವ್ಯಾನುಗಳಲ್ಲಿ ಮಕ್ಕಳು ಮರಿಗಳು
ಆಹಾ ಓಹೋ ಸಮವಸ್ತುದ ಅಳುಮುಂಜಿಗಳು
ಮಾತಲಿ ನಗುವಲಿ ಗುಡ್ಡು ಬಾಯ್ ಟಾಟ್‌ ಅವ್ವಗಳು

ಬಡವರ ಬಗ್ಗರ ಕನ್ನಡ ಮಕ್ಕಳ
ಬಡಶಾಲೆಗಳೆಲ್ಲ ಮುಚ್ಚಿದವು.
ಕರುಡರು ಕುಂಟರು ಭಾಯಿಲ್ಲದ ಬಾಲೆಯರು
ಅವರು ಇವರು ಸೊಲ್ಲಿತ್ತದ ಸೂತಪುತ್ರರು
ಜೀತಕೆ ನಡೆದರು. ಕ್ಷಾರಿಯ ಬಂಡೆಗೆ
ಇಟ್ಟಿಗೆ ಮಾಡುವ ಸುಟ್ಟಿಯುವ ಗೂಡಿಗೆ

ಕಾನ್ನೆಂಟ್ ಸೇರಿದ ಮಕ್ಕಳು ಮರೆತರು
ನಲಿಕಲಿ ಹಾಡಿನ ತುಶ್ಯಾರಿ
ಒಂದು ಎರಡು ಭಾಳೆ ಹರಡು
ಮೂರು ನಾಲ್ಕು ಅನ್ನ ಹಾಕು
ಹುಯೋ ಹುಯೋ ಮಳೆರಾಯ
ಹಾವಿನ ತೋಟಕೆ ನೀರಿಲ್ಲ
ಬಾರೋ ಬಾರೋ ಮಳೆರಾಯ
ಬಾಳೆಯ ತೋಟಕೆ ನೀರಿಲ್ಲ

ಸುತ್ತಮುತ್ತಲ ಬದುಕ ನೋಡುವ
ಇತಿಹಾಸದ ಗತ ಪುಟಗಳ ಎದೆಯ ಕಣ್ಣಲ್ಲಿ ಕಾಣುವ
ಸರ್ವ ಜನಾಂಗದ ಶಾಂತಿಯ ತೋಟವ
ಹಾಡುತ ಅರಿಯುವ ಅರಿಯುತ ಬಾಳುವ
ಪದಗಳು ಮರೆತವು
ರೈನ್ ರೈನ್ ಗೋ ಅವೇ ಗೋ ಅವೇ
ಅಥವಾಗದ ರೈಮು ರೀಮಿಗೆ
ಲೆಪ್ಪ ರೈಟಿನ ಪಾದಪದಗಳು
ಉಸಿರು ಸಿಕ್ಕಿದ ಒನ್ನಬನ್ನ ರುಬಾ ಒನ್ನಗಳು
ಸಾವಿರವಿದ್ದ್ವ ಸೊಲ್ಲೇ ಇಲ್ಲದ ಸರೀಸೃಪಗಳು

ಕನ್ನಡದಲ್ಲಿ ಅತ್ತರೆ ಹತ್ತು
ತೊಕಡಿಸಿದರೆ ಇವತ್ತು
ಮರೆತು ಮಲಗಿದರೆ ನೂರು
ದಂಡ ತೆರುವ ದಂಡಗಾಡಿನ ಮಕ್ಕಳು
ನೂರು ಇನ್ನೂರಾಗಿ ಇನ್ನೂರು ನಾನ್ನೂರಾಗುವ
ಗುಣಾಕಾರದ ಲೆಕ್ಕಾಚಾರಿಗಳ ಕಾನ್ನೆಂಟುಗಳು
ಹೊರಗೆ ಬೃಂದಾವನ ಒಳಗೆ ಲೊಳಲೊಟ್ಟೆ
ತೋರಿಕೆಗೆ ಬಿಳಿತೋಗಲಿನ ವ್ಯವಹಾರ

ಒಳಗೆ ಸಾಮರಸ್ಯವಿಲ್ಲದ ಸಂಸಾರ
ಹಣಹೆಚ್ಚಿದಷ್ಟು ಗುಣಮರೆತ ಬಡಿವಾರ
ತೋರಿಕೆಯಲ್ಲಿ ಗಂಡ ಹೆಂಡತಿ
ಕೂಡಿಕೆಯಲ್ಲಿ ಮಿಂಡಗರತಿ

ಕಾಮಕಚ್ಚಾಗಿ ಶಚ್ಚು ಹುಚ್ಚಾಗಿ ಸ್ಪೃಹವೆಂಬುದು ಸ್ವರತಿ
ಶಿಕ್ಷಣದ ದಂದೆಯಲ್ಲಿ ದಂದಾದುಂದಿಯ ಆತ್ಮರತಿ
ಅವಳ ತಿನ್ನದ ಇವನು ಇವನ ತಿನ್ನದ ಅವಳು
ಸೇಡಿಗೆ ಸೇಡು ಮಸೆದು ಮಕ್ಕಳಬಾಳಿಗೆ ಮೃತ್ಯುಕೊಪ

ತಿನ್ನುವ ಅನ್ನಕೆ ವಿಷವ ಹಾಕಿ ಮಕ್ಕಳ ಭಾಳು
ಉರಿನಂಜಿಗೆ ಧೂಪ
ಉರಿಗೆ ಮಾರಿ ಬಂದಂತೆ
ಹರಿದು ಬಂದಿತು ಮಕ್ಕಳ ಪಾಲಿಗೆ ಉರಿಮಾರಿ

ಒಂದುಪತ್ರ:

ರ.ಇ. ದೇಶಿ ಶಿಕ್ಷಣ ಪದ್ಧತಿ ಮತ್ತು ಜಾಗತೀಕರಣ

- ರಾಜೀಂದ್ರ ಚನ್ನೀ

ಒಂದು ಬಗೆಯ ಮರೆವು ಇಂದು ಹಲವರ ಆಲೋಚನಾಕ್ರಮವನ್ನೇ ಬದಲಾಯಿಸಿ ಬಿಟ್ಟಿದೆ. ಈ ಮರೆವಿನಿಂದಾಗಿ ನಮ್ಮ ನೆಲದ ಶಿಕ್ಷಣಕ್ರಮದ ಸತ್ಯಪೂರ್ಣ ಬೇರುಗಳನ್ನು ಗುರುತಿಸಲಾಗದ ಕುರುಡು ವ್ಯಾಪಕವಾಗಿದೆ. ಜಾಗತೀಕರಣದ ಅಭಿರದಲ್ಲಿ ನಮ್ಮದೇ ಆದಂಥ ಶಿಕ್ಷಣದ ನೆಲೆಗಳು ಹಿನ್ನಡೆ ಅನುಭವಿಸುತ್ತಲೇ ಇವೆ. ನಮ್ಮೊಳಗಿನ ಈ ಮರೆವಿನ ಕಾರಣಕ್ಕಾಗಿಯೇ ಸತ್ಯಪೂರ್ಣವಾದ ಶಿಕ್ಷಣ ಕ್ರಮಗಳು ಈ ನೆಲದಲ್ಲಿದ್ದವು ಎಂಬುದನ್ನು ಸಂಪೂರ್ಣವಾಗಿ ಮರೆತಿದ್ದೇವೆ. ಕಲಿಯುವ ಕ್ರಮಗಳು ಇಲ್ಲಿದ್ದವು. ವಿಜ್ಞಾನವನ್ನು ಅಥವ ಮಾಡಿಕೊಳ್ಳುವ. ತಂತ್ರಜ್ಞಾನವನ್ನು ಸೃಷ್ಟಿಮಾಡುವ ಭಿನ್ನಕ್ರಮಗಳು ಇಲ್ಲಿದ್ದವು ಎಂಬುದನ್ನು ಮರೆತಿದ್ದೇವೆ. ಆಧುನಿಕ ಶಿಕ್ಷಣಕ್ರಮದ ಕಾರಣದಿಂದ ತಂತ್ರಜ್ಞಾನವು ಪಶ್ಚಿಮದಿಂದಲೇ ಬಂದಿರುವಂಥದ್ದು. ಅದು ಆಧುನಿಕ ಜಗತ್ತಿಗೆ ಸೇರಿರುವಂಥದ್ದು ಎಂದುಕೊಂಡ ಬಹುಪಾಲು ವಿದ್ಯಾರ್ಥಿಗಳ ಮನೋಸ್ಥಿತಿಯನ್ನು ಇಲ್ಲಿ ನಿರ್ದರ್ಶನವಾಗಿ ಚರ್ಚಿಸಬಹುದು.

ಇನೇ ಶತಮಾನದಿಂದ ಶುರುವಾದ Enlightenment ನಿಂದ ವಿಜ್ಞಾನ ಹಾಗೂ ತಂತ್ರಜ್ಞಾನ ಬಂದಿದೆ ಎಂಬ ನಂಬಿಕೆ ಬಹಳಷ್ಟು ಜನ ಹೊಂದಿದ್ದಾರೆ. ಆದರೆ, ನಾವು ಕೇಳಿಕೊಳ್ಳಬೇಕಾದ ಪ್ರಶ್ನೆಯೊಂದಿದೆ. ಇಲ್ಲಿ ಈ ದೇಶದ ವಾಸ್ತುಶಿಲ್ಪ, ಲೋಹಶಾಸ್ತ್ರ, ಕಾಲುವೆ ಕಟ್ಟುವ, ಮನೆ ಕಟ್ಟುವ ಕ್ರಮಗಳನ್ನು ಗಮನಿಸಿದರೆ ಬಹಳ ಪ್ರವರ್ಥಿತವಾನವಾದ, ಪ್ರಬುದ್ಧ ತಂತ್ರಜ್ಞಾನ ಇಲ್ಲಿತ್ತು. ಆ ತಂತ್ರಜ್ಞಾನ ಇದ್ದಿದ್ದರೆ ಅದನ್ನು ಕಲಿಸುವ ಶಿಕ್ಷಣಕ್ರಮ ಇದ್ದಿರಲೇಬೇಕಲ್ಲ ಎಂಬ ಪ್ರಶ್ನೆಯು ತಪ್ಪು ಕಲ್ಪನೆಯಲ್ಲಿರುವ ಅನೇಕರಲ್ಲಿ ಮೂಡುವುದೇ ಇಲ್ಲ. ಈ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಅಪೂರ್ವವಾದ ದೇಶಿ ಶಿಕ್ಷಣ ಕ್ರಮಗಳು ಎದ್ದು ಕಾಣುತ್ತವೆ. ಈ ಕುರಿತ ಒಂದು ಸಣ್ಣ ಉದಾಹರಣೆಯನ್ನು ಇಲ್ಲಿ ಪ್ರಸ್ತಾಪಿಸಬಹುದು.

ಕೇರಳದ ಮಲಬಾರೊನಿಂದ, ಆ ಕರಾವಳಿ ಪ್ರದೇಶದಿಂದ ಸಿದ್ಧವಾದ ಹಡಗುಗಳು ದೇಶ-ವಿದೇಶ ದಾಟುತ್ತಿದ್ದವು. ಆ ಹಡಗುಗಳನ್ನು ಕಟ್ಟುವ ನೌಕಾರಚನೆಯ ವಿಜ್ಞಾನ ಈ ದೇಶದಲ್ಲಿತ್ತು. ಬಹಳ ಜನ ನಂಬೋಲ್ಲ. ಕೆಲವು ಪದ್ಯಗಳ (Verses) ಮೂಲಕ ಈ ವಿಜ್ಞಾನವನ್ನು ಕೊಡುತ್ತಿದ್ದರು. ಮರವನ್ನು ನೋಡಿ ಈ ಮರದಿಂದ ಎಂಥ ಹಲಗೆ, ಎಂದ ನೌಕೆ ಕಟ್ಟಬಹುದು ಎಂಬ ವ್ಯೇಜಾನಿಕ ಆಲೋಚನೆ ಇಲ್ಲಿತ್ತು.

ಇದರಿಂದ ಸ್ವಷ್ಟವಾಗುವುದೆಂದರೆ, ಇವುಗಳ ಆಧಾರಿತ ಶಿಕ್ಷಣ ಪದ್ಧತಿ ಸಮರ್ಥವಾಗಿ ಇಲ್ಲಿ ಬೇರೂರಿತ್ತು ಎಂಬುದನ್ನು ಯಾರೂ ನಮಗೆ ಹೇಳಿಕೊಡಬೇಕಾಗಿಲ್ಲ.

ದೆಹಲಿಯ ಕಬ್ಜಿಂದ ಸುತ್ತುಪ ನೋಡಿದಾಗ ಆಶ್ಚರ್ಯವಾಗುತ್ತದೆ. ನೂರಾರು ವರ್ಷಗಳಿಂದ ತುಕ್ಕ ಹಿಡಿಯದೇ ಮೂಲ ಸ್ವರೂಪದಲ್ಲಿಯೇ ಉಳಿದುಕೊಂಡ ಅಂಥ ಕಬ್ಜಿಂಫೋಂದು ಸೃಷ್ಟಿಯಾಗಲು ಲೋಹಶಾಸ್ತ್ರ, ಅದಕ್ಕನುಗೂಣವಾದ ಗಣಿತಶಾಸ್ತ್ರ, ಪೂರಕವಾದ ಭೂಗಭರ್ವ ವಿಜ್ಞಾನ ಅತ್ಯಾವಶ್ಯಕ. ಅವೆಲ್ಲವೂ ಇಲ್ಲಿದ್ದವು. ಆದರೆ ನಾವು ‘ಇವ್ಯಾಪವೂ ನಮ್ಮಲ್ಲಿರಲಿಲ್ಲ. ಅವನ್ನು ಪರಿಚಯಿಸಿ ಅವುಗಳ ಬಗ್ಗೆ ಹೇಳಿಕೊಡುವ ಶಿಕ್ಷಣ ಪದ್ಧತಿಯೂ ನಮ್ಮಲ್ಲಿ ಇರಲಿಲ್ಲ. ಎಲ್ಲವೂ ಕೂಡಾ ಪಶ್ಚಿಮದಿಂದಲೇ ಬಂದಂಥ ಸರಕು’ ಎಂಬ ಕುರುಡು ನಂಬಿಕೆಗೆ ಪಕ್ಷಾಗಿದ್ದೇವೆ. ತಂತ್ರಜ್ಞಾನವು ಪಶ್ಚಿಮದ ಬಳ್ಳಬಳಿ ಎಂದು ನಂಬುವ ಸ್ಥಿತಿ ಸೃಷ್ಟಿಸಿದ್ದ ಜಾಗತೀಕರಣದ ಪರಿಣಾಮ (ವಸಾಹತುಶಾಹಿ ಪರಿಣಾಮ ಎಂದೂ ಹೇಳಬೇಕಾಗುತ್ತದೆ).

ದುರ್ದೈವದ ಸಂಗತಿ ಏನೆಂದರೆ. ನಮ್ಮ ದೇಶದ ಶಿಕ್ಷಣ ಪದ್ಧತಿ ಬಗ್ಗೆ ಖಚಿತ ಚರಿತ್ರೆ ಮಾಹಿತಿ ಇಲ್ಲ ಎನ್ನುವುದು. ಆ ವಿವರಗಳೇ ನಮಗೆ ಲಭ್ಯವಿಲ್ಲ ಎಂಬುದು ವಾಸ್ತವ. ನಾನು ಅಧ್ಯಯನದಿಂದ ಈ ಸತ್ಯವನ್ನು ಕಂಡುಕೊಂಡಿದ್ದೇನೆ. ಲೋಹಶಾಸ್ತ್ರವನ್ನು ಯಾರು ಕಲಿತ್ತಿದ್ದರು? ಎಲ್ಲಿ? ಲೋಹಶಾಸ್ತ್ರ ಕಲಿಕಾ ಪ್ರಯೋಗಗಳ ಸ್ವರೂಪ ಹೇಗೆ ಇತ್ತು? ಎಂಬುದರ ಕುರಿತ ಮಾಹಿತಿ ನಮಗೆ ಲಭ್ಯವಾಗುವುದಿಲ್ಲ. ನಮ್ಮಲ್ಲಿದ್ದ ಶಿಕ್ಷಣ ಪದ್ಧತಿಯ ಬಗ್ಗೆ ಸಮರ್ಪಕವಾದ ಚರಿತ್ರೆಯನ್ನೇ ಇಲ್ಲಿ ಯಾರಿಗೂ ಬರೆಯಲು ಸಾಧ್ಯವಾಗಲಿಲ್ಲ. ಅಂಥ ಚರಿತ್ರೆಯ ದಾಖಲೆಯೇ ನಮ್ಮಲ್ಲಿಲ್ಲ. ಹೀಗಾಗಿ ಬಹುಪಾಲು ಸಂದರ್ಭಗಳಲ್ಲಿ ನಾವು ‘ಹೀಗೆ ಇದ್ದಿರಬಹುದು’ ಎಂದು ಉಂಟೆ ಮಾಡಬಹುದಷ್ಟೆ. ಈ ಬಗೆಯ ದಾಖಲೆಯ ಕೊರತೆಯ ದೇಶೀಯ ಶಿಕ್ಷಣ ವ್ಯವಸ್ಥೆಯ ಬಗ್ಗೆ ನಾವು ಚರ್ಚಿಸುವ ಕಾಲಕ್ಕೆ ಬಹುದೊಡ್ಡ ತೊಡಕಾಗುತ್ತದೆ. ಸ್ಥಳೀಯ ಶಿಕ್ಷಣ ಪದ್ಧತಿಯ ಬಗ್ಗೆ ನಮಗಿರುವ ಅಜ್ಞಾನ ಎಷ್ಟಿದೆ ಎಂಬುದನ್ನು ನಾವು ಈ ಕೊರತೆಯ ಮೂಲಕವೇ ಅಧ್ಯ್ಯಕೊಳ್ಳಬಹುದು.

ನಾವು ದೇಶೀಯ ಶಿಕ್ಷಣ ಪದ್ಧತಿಯ ಬಗ್ಗೆ ಚರ್ಚಿಸುವಾಗ ಈ ತೆರನಾದ ತೊಡಕನೊಂದಿಗೇ ತಳುಕು ಹಾಕಿಕೊಂಡ ಮತ್ತೊಂದು ಮುಖ್ಯ ಸಮಸ್ಯೆಯನ್ನು ಎದುರಿಸುತ್ತೇವೆ. ದೇಶೀಯತೆ, ಸ್ವದೇಶಿ ಕುರಿತು ಈಚೆಗೆ ಚರ್ಚಿಗಳಾಗುತ್ತಲೇ ಇವೆ. ನಮ್ಮಲ್ಲಿರುವುದು ನೂರಾರು ಪರಂಪರೆಗಳು, ಇವೆಲ್ಲವನ್ನೂ ಕಡೆಗಳಿಸಿ ಒಂದೇ ಒಂದು ಪರಂಪರೆಯನ್ನು ದೇಶೀಯ ಪರಂಪರೆ, ಒಂದೇ ಒಂದು ಬಗೆಯ ಶಿಕ್ಷಣವನ್ನೇ ಭಾರತೀಯ ಶಿಕ್ಷಣ ಎಂದು ಬಿಂಬಿಸುವಂಥ ಪ್ರಮಾದಗಳು ಸಲೀಸಾಗಿ ಏರ್ಪಡುವ ಕಾಲಘಟ್ಟದಲ್ಲಿ ನಾವಿದ್ದೇವೆ. ‘ಗುರುಕುಲ’ ಪರಂಪರೆ ಕೂಡಾ ದೇಶೀಯ ಶಿಕ್ಷಣಕ್ರಮ ಎಂದು ಹೇಳಿಲಾಗುತ್ತದೆ. ಅದು ಅಲ್ಲ ಎಂದು ನಾನು

ತಿರಸ್ಯಾರಿಸುವುದಿಲ್ಲ. ಈ ಗುರುಕುಲ ಪದ್ದತಿ ಎನ್ನುವಂಥದ್ದು ಯಾವ ವಿಜಾಣ, ಶಾಸ್ತ್ರಗಳನ್ನು ಹೇಳಿಕೊಡುತ್ತಿತ್ತು? ಈ ಪದ್ದತಿಯ ಶಿಕ್ಷಣಕ್ರಮ ಯಾವ ಶಾಸ್ತ್ರ ವಿಷಯಗಳನ್ನು ಬೋಧಿಸುತ್ತಿತ್ತು? ವೇದಾಧ್ಯಯನ, ಧಾರ್ಮಿಕ ಶಾಸ್ತ್ರ, ಸಂಸ್ಕೃತ ಇಂಥದ್ದನ್ನು ಹೇಳಿಕೊಡುವ ಶಿಕ್ಷಣಕ್ರಮದ ಸಾಮಧ್ಯ-ಅಸಾಮಧ್ಯ ಏನು? ಎಂಬ ಪ್ರಶ್ನೆಗಳನ್ನಿಷ್ಟಪ್ಪಕೊಂಡು ಚರ್ಚಿಸುವ ಅಗತ್ಯವಿದೆ. ನಮ್ಮ ಇಡೀ ನಾಗರಿಕತೆ, ಸಮಾಜದಲ್ಲಿ ಇದ್ದಿದ್ದ ಇದೊಂದೇ ಬಗೆಯ ಶಿಕ್ಷಣ ಕ್ರಮವಲ್ಲ ಎಂಬುದನ್ನೂ ನಾವು ಗಮನಿಸಬೇಕು. ಅದರ ಹೊರತಾಗಿಯೂ ಗಣಿತಶಾಸ್ತ್ರ, ಲೋಹಶಾಸ್ತ್ರ, ವಾಸ್ತುಶಿಲ್ಪ ಕೂಡಾ ಇತ್ತು. ಅದನ್ನು ಹೇಳಿಕೊಡಲಾಗುತ್ತಿತ್ತು. ಬೇಲಾರು-ಹಳೇಬೀಡು ದೇವಾಲಯ ಶಿಲ್ಪಗಳನ್ನು ನೋಡ್ತೂ ಇರುವಾಗ ‘ಕ್ಕೆ ಮುಗಿದು ಒಳಗೆ ಬಾ’ ಅಂತ ನಮಗೆ ನಾವೇ ಹೇಳಿಕೊಳ್ಳುತ್ತೇವೆ. ಅದರೆ ಆ ಶಿಲ್ಪಕಲಾ ದೇವಾಲಯ ರೂಪಗೊಳ್ಳಲು ಏನೆಲ್ಲಾ ಶ್ರಮ. ಕಲಿಕೆಗಳಿರುತ್ತವೆ ಎಂಬುದು ಹೊಳೆಯುವುದೇ ಇಲ್ಲ. ಆ ದೇವಾಲಯದ ಒಂದೇ ಒಂದು ಕೆತ್ತನೆ ಮಾಡಲು ಏನೆಲ್ಲಾ ಸಿದ್ಧತೆ ಬೇಕಾಗುತ್ತಿತ್ತು. ಆ ಶೈಲಿಯ ವಾಸ್ತುಶಿಲ್ಪದ ಕಂಬಗಳನ್ನು ಒಂದು ಲೇಢ್ (Lathe) ಮೂಲಕ ಹೊರಳಿಸಬೇಕಾಗುತ್ತಿತ್ತು. ಇವುಗಳನ್ನು ಕೈಯಿಂದ ಹೊರಳಿಸಲಾಗುತ್ತಿರಲಿಲ್ಲ. ವಿಶೇಷ ಶಿಲೆ ತೆಗೆದುಹೊಂಡು ಲೇಢ್ ಮೂಲಕ ಹೊರಳಿ ಒಂದು ಆಕಾರ ಕೊಡಬೇಕಾಗುತ್ತಿತ್ತು. ಅದಕ್ಕಾಗಿ ಅಷ್ಟೇ ಬಲಶಾಲಿಯಾದ ಲೋಹಶಾಸ್ತ್ರ, ಗಣಿತಶಾಸ್ತ್ರ ಗೊತ್ತಿರುತ್ತಿತ್ತು. ಅಲ್ಲದೇ ಇದಕ್ಕೆ ಪೂರಕವಾಗಿ ಪ್ರಬುದ್ಧ ತಂತ್ರಜ್ಞಾನ ಇಲ್ಲಿ ನೆಲೆಗೊಂಡಿತ್ತು. ಈ ತಂತ್ರಜ್ಞಾನವನ್ನು ಕುರಿತು ಗುರುಕುಲ ಪದ್ದತಿಯ ಶಿಕ್ಷಣಕ್ರಮದಲ್ಲಿ ಹೇಳಿಕೊಡಲಾಗುತ್ತಿರಲಿಲ್ಲ.

ಅದನ್ನು ಕಲಿಸುವ ಜ್ಞಾನಮೂಲಗಳನ್ನು ಮುದುಕಿದರೆ ಕಡಿಮೆ ಮಾಹಿತಿ ದೊರಕುತ್ತದೆ. ರೋಮಿಲಾ ಧಾರ್ಮಿಕ ಎಂಬ ಇತಿಹಾಸತತ್ವ ಈ ಕುರಿತ ಮಾಹಿತಿಯನ್ನು ನೀಡುತ್ತಾರೆ. ಅವರ ಪ್ರಕಾರ ಆ ಕಾಲದಲ್ಲಿ ಕಸುಬುಗಳ (Skilled Professions) ಬಗ್ಗೆ ತರಬೇತಿ ನೀಡಲು ಗಿಲ್ಡ್‌ಗಳು ಇರುತ್ತಿದ್ದವು. ಆಧುನಿಕ ಭಾಷೆಯಲ್ಲಿ ನಾವೀಗ ಅಂಥವುಗಳನ್ನು ಐಟಿಎ ಎಂದು ಗುರುತಿಸುತ್ತಿದ್ದೇವೆ. ಆ ರೀತಿಯ ತಂತ್ರಜ್ಞಾನ ಹಿಂದಿನಿಂದಲೂ ಇದ್ದರೂ ನಾವದನ್ನು ಗುರುತಿಸುವಲ್ಲಿ ವಿಫಲರಾಗಿದ್ದೇವೆ. ಇದನ್ನು ಸ್ಥಳೀಯ ದೇಶೀಯ ಶಿಕ್ಷಣ ಪದ್ದತಿ ಎಂದು ಪರಿಗಣಿಸಬೇಕು ಎಂಬುದು ನನ್ನ ವಾದ. ಕಸುಬು-ಕೌಶಲ್ಯಾಧಾರಿತ ಈ ಶಿಕ್ಷಣ ಕ್ರಮ, ಅದಕ್ಕೆ ಅವಶ್ಯಕವಾದ ಶಾಸ್ತ್ರ ಹೇಳಿಕೊಡುವ ಶಿಕ್ಷಣ ಪದ್ದತಿ ಇಲ್ಲಿ ಇತ್ತು. ಅದು ಸಮರ್ಪಕವೂ ಆಗಿತ್ತು. ಅದರೆ, ವಸಾಹತುಖಾಂಡಿ ನಂತರ ನಮ್ಮದೇ ಆದ ದೇಶೀಯ ಕೌಶಲ್ಯದ ಬಗ್ಗೆ ತಿಳಿದುಕೊಳ್ಳದಂತಹ

ದು:ಸ್ಥಿತಿಯಲ್ಲಿದ್ದೇವೆ. ಈಗಿನ Engineering ಶಿಕ್ಷಣ ಮಾದರಿಯಲ್ಲಿಯೇ ಆಗ ಗಿಲ್‌ಗಳು ನೇರವಾಗಿ ತಾಂತ್ರಿಕ ಶಿಕ್ಷಣವನ್ನು ನೀಡುತ್ತಿದ್ದವು.

ಈ ಶಿಕ್ಷಣ ಪದ್ಧತಿಯ ಬಗೆಗೆ ನಮ್ಮಲ್ಲಿ ಮರೆವು ಉಂಟಾಗಿದ್ದು ಹೇಗೆ? ಅದರ ಬದಲಾಗಿ ಆಧುನಿಕ ತಂತ್ರಜ್ಞಾನ ಎಷ್ಟರಮಟ್ಟಿಗೆ ಸ್ಥಳೀಯ ಸಮಾಜದ ಅಗತ್ಯಗಳನ್ನು ಪೂರ್ವಸುತ್ತದೆ? ನಮ್ಮ ದೇಶಕ್ಕೆ ಎಷ್ಟು ಪ್ರಯೋಜನಕಾರಿ? ಎಂದು ಅಲೋಚಿಸುವ ಸಂದರ್ಭದಲ್ಲಿ ಇಂದು ಪಶ್ಚಿಮದ ವಿಜ್ಞಾನವೇ ಎಲ್ಲ ಕಾಲದಲ್ಲಿಯೂ Universal ಎಂಬಂತೆ ಬಿಂಬಿಸುವ ಪ್ರಚಾರಕ್ರಮ ವ್ಯಾಪಕವಾಗಿದೆ. ಯುರೋಪಿನ ತಂತ್ರಜ್ಞಾನದ ಶಕ್ತಿ ಸಾರ್ವಕಾಲಿಕ, ಅಲ್ಲಿಯ ತಂತ್ರಜ್ಞಾನ ಇಲ್ಲಿಯೂ ಅನ್ವಯವಾಗಿರಬೇಕು ಎಂಬ ನಿಲುವುಗಳು ಈ ಪ್ರಚಾರಕ್ರಮದ ಭಾಗವಾಗಿಯೇ ವ್ಯಕ್ತವಾಗುತ್ತಿದೆ. ನಮ್ಮ ದೇಶದ ತಂತ್ರಜ್ಞಾನವು ಇಲ್ಲಿಯ ಅಗತ್ಯಗಳಿಗೆ ಸ್ವಂದಿಸುವ ತಂತ್ರಜ್ಞಾನ ಆಗಿಲ್ಲ, ಸ್ವಲ್ಪಮಟ್ಟಿಗೆ ಆಗಿದೆ ಅಷ್ಟೇ ಎನ್ನುವಂತಹ ತುಜ್ಞೀಕರಣ ಇಲ್ಲಿದೆ. ಜಾಗತೀಕರಣದ ಅಪಾಯವನ್ನು ನಾವು ಇಲ್ಲಿ ಗುರುತಿಸಬಹುದು. ಪಶ್ಚಿಮದ ಸಂದರ್ಭದಲ್ಲಿ ಯಾವ ರೀತಿಯ ಶಿಕ್ಷಣಕ್ರಮ ಸಮರ್ಪಕವಾಗಿದೆಯೋ ಅದು ಇಲ್ಲಿಯೂ ಆಗಿದೆ ಎಂಬ ತಪ್ಪು ಭಾವನೆಯನ್ನು ಜಾಗತೀಕರಣ ನೆಲೆಗೊಳಿಸುತ್ತದೆ ಎಂಬುದನ್ನು ನಾವು ಗಮನಿಸಬೇಕು.

ಎರಡು ನಿರ್ದರ್ಶನಗಳನ್ನು ಮುಂದಿಟ್ಟಕೊಂಡು ಜಾಗತೀಕರಣದ ಅಪಾಯಕಾರಿ ಸ್ವರೂಪವನ್ನು ಅಧ್ಯೋಸಬಹುದು. ಮೊದಲನೇ ನಿರ್ದರ್ಶನ ಇಂಗ್ಲಿಷ್ ಶಿಕ್ಷಣಕ್ರಮಕ್ಕೆ ಸಂಬಂಧಿದ್ದು. ಇಂಗ್ಲಿಷ್‌ನ್ನು ಭಾರತದ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಅಳವಡಿಸಬೇಕು ಎಂಬ ನಿರ್ಧಾರವನ್ನು ಬ್ರಿಟಿಷರು ತೆಗೆದುಕೊಂಡ ಮೇಲೆ ಇಲ್ಲಿಯ ಪ್ರತಿಭಾನ್ವಿತರು ಪಶ್ಚಿಮ ಮಾದರಿಯ ಇಂಗ್ಲಿಷ್ ಶಿಕ್ಷಣ ಬೇಕು ಎಂಬ ಬೇಡಿಕೆಯನ್ನು ಸಲ್ಲಿಸಿದ್ದರು. (ಅದೇ ಆಧುನಿಕ ಶಿಕ್ಷಣ ಎಂಬ ನಂಬಿಕೆ ಅವರೆಲ್ಲಿರದಾಗಿತ್ತು. ಆ ಕಾಲದಲ್ಲಿನ ದೊಡ್ಡ ವಾಗ್ಫಾದ ಎಂದರೆ ಇಲ್ಲಿ ಆಳ್ಳಿಕೆ ಮಾಡುತ್ತಿದ್ದ ಬ್ರಿಟಿಷರಿಗೆ ಎಂಥ ಶಿಕ್ಷಣ ಬೆಂಬಲಿಸಬೇಕು ಎನ್ನುವುದೇ ಆಗಿತ್ತು. ಒಂದು ಕಡೆ ಮೆಕಾಲೆ ‘Minutes on Education’ ಕೃತಿಯಲ್ಲಿ ಶಿಕ್ಷಣಕ್ರಮದ ಕುರಿತು ತಮ್ಮ ನಿಲುವುಗಳನ್ನು ಸ್ವಷ್ಟಪಡಿಸ್ತಾನೆ. ‘ಭಾರತದಲ್ಲಿ ಆಧುನಿಕ ಶಿಕ್ಷಣವನ್ನು ಇಂಗ್ಲಿಷ್ ಮಾಧ್ಯಮದ ಮೂಲಕ ಕೊಡಬೇಕು’ ಎಂಬುದು ಅವನ ನಿಲುವಾಗಿತ್ತು. ವಿದ್ಯಾರ್ಥಿಗಳನೇಕರು ಈ ಭಾಗವನ್ನು ಮಾತ್ರ ಓದಿಕೊಳ್ಳುತ್ತಾರೆ. ಆದರೆ, ಮೆಕಾಲೆ ನೀಡಿದ ಕಾರಣಗಳನ್ನು ಓದುವುದೇ ಇಲ್ಲ. ‘ಸಂಸ್ಕೃತದಲ್ಲಿರುವ ಸಾಂಪ್ರದಾಯಿಕ ಜ್ಞಾನದ ಪುಸ್ತಕ ಹುಡುಕಿ ಓದಿದರೆ ಅದರಲ್ಲಿ ಅರ್ಥಪೂರ್ಣವಾದ, ಮೌಲ್ಯಯುತವಾದದ್ದು ಎಷ್ಟು ಕಡಿಮೆ ಇದೆ ಅಂದರೆ ಒಂದು ಕಟ್ಟಿಗೆ ಕಪಾಟಿನ ಒಂದು ಶೆಲ್ಫ್‌ನಲ್ಲಿಡುವಷ್ಟು ಮಾತ್ರ’ ಎಂದು ಮೆಕಾಲೆ ಸ್ವಷ್ಟ ಕಾರಣವನ್ನು ಪ್ರಸ್ತಾಪಿಸಿದ್ದಾನೆ. ಇಡೀ ಇಂಡಿಯಾದ

ಇಷ್ಟ ಸಾವಿರ ವರ್ಷಗಳಲ್ಲಿ ಉತ್ಪಾದಿತವಾದ ಶಾಸ್ತ್ರ ಎಷ್ಟರಮಟ್ಟಿಗೆ ನಿಷ್ಟುಯೋಜಕ ಎಂದರೆ ಒಳ್ಳೆಯದನ್ನು ಆಯ್ದು ಮಾಡಿಕೊಂಡರೆ ಇಷ್ಟ ಕಡಿಮೆ ಅಂದರೆ ಶೆಲ್ಫ್‌ನಲ್ಲಿದುವರ್ಷು ಮಾತ್ರ ಎಂದು ಅವನು ಈ ಮೂಲಕ ಗುರುತಿಸಿದ್ದಾನೆ. ಹೀಗೆ ಗುರುತಿಸಿ ಆಧುನಿಕ ಇಂಗ್ಲಿಷ್ ಶಿಕ್ಷಣದ ಅನಿವಾರ್ಯತೆಯನ್ನು ಆತ ಮನಗಾಣಿಸಿದ್ದಾನೆ. ಅದರ ಮೂಲಕವೇ ಈ ನಾಗರಿಕತೆಯನ್ನು ತಿದ್ದುವುದು ಸಾಧ್ಯ ಎಂಬುದನ್ನು ಸ್ವಷ್ಟಪಡಿಸಿದ್ದಾನೆ. ‘ನಾವು ಮುಂಚೊಣಿ ನಾಗರಿಕತೆಯಿಂದ ಬಂದವರು ಹಿಂದುಳಿದ ನಾಗರಿಕತೆಯನ್ನು ಈ ಆಧುನಿಕ ಶಿಕ್ಷಣದ ಮೂಲಕ ತಿದ್ದಬಹುದು’ ಎಂದು ಪ್ರತಿಪಾದಿಸಿದ್ದಾನೆ.

ಒಂದು ಕ್ಷಣಾ ಯೋಚಿಸಿ ಮೆಕಾಲೆಯ ಧಾಟಿಯಲ್ಲಿಯೇ ಈಗಲೂ ನಾವು ಆಯೋಚಿಸುತ್ತಿದ್ದೇವೆ ಎಂದೆನಿಸುವುದಿಲ್ಲವೇ? ನಮ್ಮ ನೆಲದ ಶಿಕ್ಷಣ ವ್ಯವಸ್ಥೆಗಳು ನಿಷ್ಟುಯೋಜಕ, ಇವತ್ತು ವಿಶ್ವದ ಮಾರುಕಟ್ಟೆ ಏನು ಕೇಳುತ್ತದೋ ಅದು ಮಾತ್ರ ಶಿಕ್ಷಣ. ಅದನ್ನು ಬಿಟ್ಟರೆ ಬೇರಾವುದೂ ಶಿಕ್ಷಣ ಅಲ್ಲವೇ ಅಲ್ಲ ಎಂಬ ನಂಬಿಕೆ ಎಲ್ಲರಲ್ಲೂ ಇವತ್ತು ಬೇರೂರಿದೆ. ಮೆಕಾಲೆಯ ಕಾಲದಲ್ಲಿ ಹೇಳಿದ್ದನ್ನೇ, ಒಪ್ಪಿಕೊಂಡಿದ್ದನ್ನು ಈ ಕಾಲದಲ್ಲಿಯೂ ಹೇಳುತ್ತಲೇ ಇದ್ದೇವೆ. ಆವಾಗ ಇಲ್ಲಿಯ ಶಾಸ್ತ್ರವು ವಿಜ್ಞಾನಶಾಸ್ತ್ರವೇ ಅಲ್ಲ ಎಂಬ ನಂಬಿಕೆಯ ಮೇಲೆ ಇಲ್ಲಿ ಇಂಗ್ಲಿಷ್ ಶಿಕ್ಷಣ ಇಲ್ಲಿ ನೆಲೆಯೂರಲಾರಂಭಿತು. ಅಲ್ಲಿಂದಾಚಿಗೆ ಇಂಗ್ಲಿಷ್ ಸಾಹಿತ್ಯವನ್ನೇ ಓದಲೇಬೇಕು, ಮಿಲ್ನ್‌ನ್ನು, ಶೇಕ್ಸ್‌ಪಿಯರ್ ಇವರೆಲ್ಲರನ್ನೂ ಓದಲೇಬೇಕು ಎನ್ನುವಂತಹ ಪರ್ಯಕ್ಷಮ ಶುರುವಾದದ್ದು. ಅದು ಇವತ್ತಿಗೂ ಹೆಚ್ಚು ಕಡಿಮೆ ಹಾಗೆಯೇ ಉಳಿದಿದೆ...! ಅಂದರೆ ಒಬ್ಬ ಕಾಳಿದಾಸನ ನಾಟಕಗಳನ್ನು ಓದದೇ ಇದ್ದರೂ ಶೇಕ್ಸ್‌ಪಿಯರ್‌ನನ್ನು ಓದಿದರೆ ಸಾಕು! ಒಬ್ಬ ವಾಲ್ಯೂಕಿಯನ್ನು ಎಂದೂ ಕವಿ ಎಂದು ಪರಿಗಣಿಸದೇ ಇದ್ದರೂ ಸಹ ಒಬ್ಬ ಮಿಲ್ನ್‌ನನ್ನು ಓದೋಕೆ ಬಹಳ ಕಷ್ಟವಾದರೆ ಗೃಡಾಗಳನ್ನು ಓದಿದರೂ ಸಾಕು ಎಂಬ ಪರಂಪರೆ ಆವಾಗಿನಿಂದಲೂ ಈಗಿನವರೆಗೂ ಮುಂದುವರೆದುಕೊಂಡು ಬಂದಿದೆ.

ಅಂದರೆ ಇಲ್ಲಿದ್ದಂತಹ ಭಾಸ, ಭವಭೂತಿ, ಕಾಳಿದಾಸ, ಶೌದ್ರಕ ಇವರಾರೂ ಸಾಹಿತ್ಯಗಳಲ್ಲ. ಮಹಾಭಾರತ ಎನ್ನುವಂಥದ್ದು ವಿಶ್ವದ ಅತಿ ಶ್ರೇಷ್ಠ ಕಥಾನಕ ಅಲ್ಲವೇ ಅಲ್ಲ. ಎಂಬ ಪ್ರಮೇಯದಿಂದ ಈ ಆಧುನಿಕ ಶಿಕ್ಷಣದ ಪರಿಕ್ರಮೆ ಇಲ್ಲಿ ಶುರುವಾಯಿತು. ಅದನ್ನು ಆವಾಗಲೂ ಒಪ್ಪಿಕೊಂಡಿದ್ದೇವು. ಈಗಲೂ ಒಪ್ಪಿಕೊಳ್ಳುತ್ತಿದ್ದೇವೆ. ವಸಾಹತುಶಾಹಿಯ ಮುಂದುವರಿಕೆಯಾಗಿಯೇ ನಾನಂತರ ಈ ಜಾಗತೀಕರಣವನ್ನು ನೋಡುತ್ತೇನೆ. ಹೊಸದಾಗಿ ಈ ಜಾಗತೀಕರಣ ಹುಟ್ಟಿಕೊಂಡಿಲ್ಲ. ಅದು ವಸಾಹತುಶಾಹಿಯ ಮುಂದುವರಿಕೆಯಾಗಿಯೇ ನಾವಿಲ್ಲಿ ನೋಡುತ್ತೇವೆ. ಇದರಿಂದ ಉಂಟಾದ ಏರುಪೇರುಗಳನ್ನು ಗಮನಿಸಬಹುದು. ಆ ಏರುಪೇರುಗಳು ಈಗಲೂ ಬಹುದೊಡ್ಡ ಸವಾಲುಗಳಾಗಿಯೇ ಕಾಡುತ್ತಿವೆ. ಇಂಗ್ಲಿಷ್

ಮಾತ್ರ ಜಾನ್ನನದ ಮಾಧ್ಯಮ, ‘ಇಂಗ್ಲಿಷ್’ ಮೂಲಕ ಮಾತ್ರ ವಿಶ್ವದ ಪರಿಪಕ್ವ ಜಾನ್ನನ ಸಿಗುತ್ತದೆ. ನಿಮ್ಮ ಭಾಷೆಗಳಾದ ಕನ್ನಡ, ಬೆಂಗಾಲಿ, ಮರಾಠಿ ಇತ್ಯಾದಿಗಳೆಲ್ಲವೂ ಬರೀ ಸ್ಥಳೀಯ ಭಾಷೆಗಳು. ಅವುಗಳಿಂದ ಸಿಕ್ಕುವ ಜಾನ್ನನ ಸ್ಥಳೀಯ ಜಾನ್ನನ. ನೀವು ಕೂಪಮಂಡೊಕೆಗಳಾದರೆ ‘ಇದನ್ನಷ್ಟೇ ನೆಚ್ಚಿಕೊಳ್ಳುತ್ತಿರಿ. ಆದರೆ ವಿಶ್ವಜಾನ್ನನ ಲಭಿಸುವುದು ಇಂಗ್ಲಿಷ್‌ನಿಂದ ಮಾತ್ರ ಸಾಧ್ಯ’ ಎಂದು ನಂಬಿಸಿ ಜಾಗತಿಕರಣ ಸ್ಥಳೀಯದ್ವರಲ್ಲಿ ಇರುವ ನಂಬಿಕೆಗಳನ್ನೇ ನಾಶ ಮಾಡುತ್ತದೆ. ಸ್ಥಳೀಯ ಅನ್ನೋದನನ್ನು ವಿಶ್ವಾತ್ಮಕ ಅನ್ನೋದರ ಜೊತೆಗೆ ವೈದ್ಯಶ್ಯ ಮಾಡಿಕೊಂಡು ‘ಇಂಗ್ಲಿಷ್’ ಮೂಲಕ ಬರುವುದಲ್ಲವೂ ವಿಶ್ವಾತ್ಮಕ, ಕನ್ನಡದ ಮೂಲಕ ಬರುವುದಲ್ಲವೂ ಸ್ಥಳೀಯ’ ಎಂದು ನಾವು ಗುರುತಿಸುತ್ತೇವೆ. ಜಾಗತಿಕರಣ ಆರಂಭವಾದ ನಂತರ ನಮ್ಮ ದೇಶದ ಮಾಧ್ಯಮಗಳು ನಂಬಿರುವ ಸತ್ಯ ಏನು? ಪ್ರತಿದಿನ ಬೇಳಿಗೆ ಕನಾಟಕದಲ್ಲಿ ನಡೆಯುತ್ತಿರುವ ಚರ್ಚೆ ಏನು? ಇಂಗ್ಲಿಷ್ ಮೊದಲನೇ ಇಯತ್ತೆಯಿಂದ ಬೇಕೋ ಬೇಡವೋ? ಇದರ ಹಿಂದೆ ಪ್ರಬಲವಾಗಿರುವ ಚರ್ಚೆ ಎಂದರೆ ‘ಸ್ಥಳೀಯ ಭಾಷೆಗಳಿಂದ ಸ್ಥಳೀಯ ಜಾನ್ನನ ಮಾತ್ರ ಸಿಗುತ್ತದೆ. ವಿಶ್ವಕ್ಕೆ ಕನ್ನಡಿಯಾಗಿರುವುದು ಇಂಗ್ಲಿಷ್ ಮಾತ್ರ’ ಇದು ತಪ್ಪ. ನಾವು ಏನು ಹೇಳಬೇಕು ಎಂದರೆ ಇಂಗ್ಲಿಷ್ ಕಾಡುಭಾಷೆಯಾಗಿದ್ದಾಗಲೇ ನಮ್ಮಲ್ಲಿ ಪಂಪ ಮಹಾಕಾವ್ಯ ಬರೆದಿದ್ದ ಅಂತ ನಾನು ಹೇಳಿದರೆ ಸಾಹಿತ್ಯ, ಕಾವ್ಯ ಇವೆಲ್ಲವೂ ಹಳೆಯ ಕಾಲದ್ವೀ ಎಂದು ನಿರ್ವಹಿಸುತ್ತಿರು. ಅದರಲ್ಲಿ ವಿಜಾನ್ನನ, ಆಧುನಿಕ ವಿಜಾನ್ನನ ಇದಿಲ್ಲ ಅಂತ ಕೇಳುತ್ತಿರಿ. ನಾನು ಇದಕ್ಕೆ ನನ್ನ ವಿದ್ಯಾರ್ಥಿಗಳಿಗೆ ಯಾವಾಗಲೂ ಒಂದು ಸರಳ ಪ್ರಶ್ನೆ ಕೇಳುತ್ತಿರುತ್ತೇನೆ. ಭಾರತದ ಅನ್ವಯಿಸಣ ರ್ಯಾತರು, ಎಂದಿಗೂ ಇಂಗ್ಲಿಷ್ ಕಲಿಯದ ಇದ್ದಂತಹ ರ್ಯಾತರು ತಮ್ಮ ಕೃಷಿಯ ಜಾನ್ನನದ ಮೂಲಕ ಭತ್ತದ ಎಷ್ಟು ತಳಿಗಳ ಕುರಿತ ಜಾನ್ನನ ಹೊಂದಿದ್ದರು? ಯಾವಾಗಲಾದರೂ ನಾವು ಇದನ್ನು ಸಂಶೋಧನೆ ಮಾಡಿದ್ದೇವಾ? ನಾನು ಕೇಳಿ ಇರೋದು ಪಂಪನ ಕಾವ್ಯದ ಬಗ್ಗೆ ಅಲ್ಲ. ಇದು ತಳಿಶಾಸ್ತ್ರದ ಕುರಿತ ಪ್ರಶ್ನೆ. ಭತ್ತ ಬಳೆಯುತ್ತಿದ್ದ ಈ ದೇಶದ ರ್ಯಾತರು ತಮ್ಮಲ್ಲಿಯ ಪಾರಂಪರಿಕ ಜಾನ್ನನದ (ಅದು ವಿಜಾನ್ನವಲ್ಲದೇ ಮತ್ತೇನೂ ಅಲ್ಲ) ಅವರಿಗೆ ಗೊತ್ತಿರುವ ತಳಿಶಾಸ್ತ್ರ ವಿಜಾನ್ನನದ ಮೂಲಕ ಭತ್ತದ ಎಷ್ಟು ತಳಿಗಳು ಗೊತ್ತಿದ್ದವು ಎಂದರೆ, ವಿಜಾನ್ನಿಗಳೇ ಹೇಳುವ ಹಾಗೆ ಹತ್ತಿರ ಹತ್ತಿರ ಒಂದು ಲಕ್ಷದಷ್ಟು ತಳಿಗಳು ಅವರಿಗೆ ಗೊತ್ತಿದ್ದವು. ಅಷ್ಟು ತಳಿಗಳ ಪರಿಜಯ ಇಲ್ಲಿ ಇತ್ತು. ಇದು ಅತಿಶಯೋಕ್ತಿಯಲ್ಲ. ನಮ್ಮ ಶಿವಮೋಗ್ರಾಮ ಕಾಲೇಜು ವಿದ್ಯಾರ್ಥಿಗಳು ಶಿಕಾರಿಪುರದ ಸುತ್ತಮುತ್ತಲೂ ಱಿಂ ಜದರ ಮೈಲಿ ಹೋಗಿ ಇಲಿ ಬಗೆಯ ಭತ್ತದ ತಳಿಗಳ ವೆರ್ಜೆಟಿ ಬಗ್ಗೆ ಮಾಹಿತಿ ಸಂಗ್ರಹಿದ್ದಾರೆ. ಇದು ವಿಜಾನ್ನ ಹೌದೋ? ಅಲ್ಲವೋ?

ಇಂಗ್ಲಿಷರ ವಿರುದ್ಧ ಇಂಗ್ಲಿಷ್ ಮೂಲಕವ ಹೋರಾಟ ಮಾಡಬೇಕು ಎಂಬ ಅಪೇಕ್ಷೆಯಿತ್ತು. ಇಂಗ್ಲಿಷ್ ಬಳಕೆಗೆ ಇರುವಂಥ ನಮ್ಮ ಚರಿತ್ರೆಯನ್ನೇ ನಾವು ಮರೆತಿದ್ದೇವೆ. ಇಂಗ್ಲಿಷ್‌ನಲ್ಲಿ ನಾವು ಜಗತ್ತಿನೊಂದಿಗೆ ಜಗತ್

ಕೂಡಾ ಮಾಡಿದ್ದೇವೆ. ಕೇವಲ ಸಂವಹನ ಮಾತ್ರವಲ್ಲ. ಇಂಗ್ಲಿಷ್ ರಾಜಕೀಯದ ಜೊತೆಗೆ ನಮ್ಮ ಸಂವಾದ ನಡೆಸಿದ್ದೇವೆ. ಇಂಗ್ಲಿಷ್ ಮೂಲಕ ಕನ್ನಡದ ನೆಲದ ಕಥೆಗಳನ್ನು ಹೇಳಿದ್ದೇವೆ. ರಾಜಾರಾವ್ ಅದನ್ನು ಮಾಡಿ ತೋರಿದ್ದಾರೆ. ಈಗ ಪನಾಗಿದೆ ಎಂದರೆ, ಈ ಜಾಗತಿಕರಣದ ಭರಾಟೆಯಲ್ಲಿ ನೀವು ಇಂಗ್ಲಿಷ್ ಶಿಕ್ಷಕರಾದರೆ ಇಂಗ್ಲಿಷ್‌ನ್ನು ಈ ಉದ್ದೇಶಗಳಿಗಷ್ಟೇ ಹೇಳಿಕೊಡಬೇಕು; ಸಂವಹನಕ್ಕೆ ಮಾತ್ರ ಅದನ್ನು ಹೇಳಿಕೊಡಬೇಕು. ಆ ಸಂವಹನ ಯಾಂತ್ರಿಕವಾದಂತಹ ಸಂವಹನ. ಸಂವಹನದ ಕೆಲವು ಕಲೆಗಳನ್ನು ಹೇಳಿಕೊಟ್ಟರೆ ಸಾಕು ಎಂಬ ಪರಿಸ್ಥಿತಿ ಯಾಕೆ ನಿರ್ಮಾಣವಾಗಿದೆ ಎಂಬುದನ್ನು ಕೂಡಾ ಚರ್ಚಿಸಬೇಕಾಗಿದೆ. ಇಂಥ ಸಂದರ್ಭದಲ್ಲಿ ನಮಗೆ ಜಾಗತಿಕ ತಂತ್ರದ ಸವಾಲು ಎದುರಿಸುವುದು ಸಾಧ್ಯವಾಗುತ್ತಿಲ್ಲ. ನಾನು ವಿಶ್ವಸ್ಥವಾಗಿರುವಂಥದ್ದು. ನಾನು ಎಲ್ಲರಿಗೂ ಎಲ್ಲ ಕಾಲದಲ್ಲೂ ಸಮಾನವಾಗಿ ಬೇಕಾಗಿರುವಂಥದ್ದು. ನಾನು ಎಲ್ಲ ಸಾಂಸ್ಕೃತಿಕ ಸಂದರ್ಭದಲ್ಲಿ ಸಮಾನವಾಗಿ ಏಕರೂಪವಾಗಿ ಎಲ್ಲರಿಗೂ ಬೇಕಾಗಿರುವಂಥದ್ದು' ಎಂಬುದು ಆ ಜಾಗತಿಕ ತಂತ್ರೋಪಾಯ.

ಇದನ್ನು ನಾವು ಪ್ರತಿರೋಧಿಸಲು ನಮ್ಮ ದೇಶೀ ಶಿಕ್ಷಣದ ಬಗ್ಗೆ ಏನು ಹೇಳಬೇಕಾಗುತ್ತದೆ ಎಂದರೆ ನಾವು ಯಾವುದನ್ನೂ ತಿರಸ್ಕರಿಸುವುದಿಲ್ಲ. ನಾವು ಸ್ವೀಕರಿಸಿದರೆ ಅದನ್ನು ಇಲ್ಲಿಯ ಸಮಾಜಕ್ಕೆ ಅನ್ವಯ ಮಾಡಿಕೊಂಡು ಬಳಸಿಕೊಳ್ಳುತ್ತೇವೆ. ಅದು ಯಾವ ತಂತ್ರಜ್ಞಾನವೇ ಇರಲಿ, ಯಾವುದೇ ಇರಲಿ, ಉದಾಹರಣೆಗೆ ಮಾಹಿತಿ ತಂತ್ರಜ್ಞಾನ, ಕಂಪೂಟರ್ ಶಿಕ್ಷಣ ಅನಿವಾರ್ಯವೆನಿಸಿದೆ. ಇದರೊಂದಿಗೆ ತಳಕು ಹಾಕಿಕೊಂಡ ಎರಡು ಪ್ರಶ್ನೆಗಳನ್ನು, ನಮ್ಮ ಶಿಕ್ಷಣಕ್ರಮ ಸರಿಯಾಗಿ ಅಧ್ಯ್ಯೇಸಿಕೊಂಡಿಲ್ಲ. ಕಂಪೂಟರ್ ಶಿಕ್ಷಣ ಕೊಡುವಾಗ ಸ್ವಲ್ಪ ಏರುಪೋರ್ತಾದರೆ (ಶ್ರೀಮಂತ ಮತ್ತು ಬಡವರಿಗೆ ಕೊಡುಮಾಡುವ ಸಂದರ್ಭ) ಇನ್ನೂ ಎರಡು ವರ್ಗ ಸ್ವಷ್ಟಿಯಾಗುತ್ತದೆ. ಕಂಪೂಟರ್ ಶಿಕ್ಷಣ ಬಲ್ಲವರು ಮತ್ತು ಗೊತ್ತಿಲ್ಲದವರು. ಆ ವರ್ಗಗಳಿಗೆ ಕೊಡುವ ಸಾಮಾಜಿಕ ನ್ಯಾಯವೂ ಬದಲಾಗುತ್ತದೆ. ಎಲ್ಲ ದೃಷ್ಟಿಯಿಂದಲೂ ವಿಜ್ಞಾನ, ಮಾಹಿತಿ ತಂತ್ರಜ್ಞಾನವೇ ದೊಡ್ಡದು ಅಂತ ಜಾಗತಿಕರಣ ಆದಾಗಲೇ ಬಿಂಬಿಸಿದೆ. ಅದನ್ನು ಏರಿ ಇನ್ನಾವುದೂ ಇಲ್ಲ ಎಂಬುದನ್ನೂ ಹೇಳಿದೆ. 'ಮತ್ತೆ ಈ ತಂತ್ರಜ್ಞಾನವನ್ನು, ಮಾಹಿತಿ ತಂತ್ರಜ್ಞಾನದ ಶಿಕ್ಷಣ ಕೊಡುವ ಕಾಲಕ್ಕೆ ಅದನ್ನು ಕಲಿಸಿಕೊಟ್ಟಬಿಡಿ, ಅದರಿಂದ ನೀವು ಇವತ್ತು ಜ್ಞಾನದ ದೃಷ್ಟಿಯಿಂದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ನಾಗರೀಕರಾಗಿದ್ದೀರಿ?' ಎಂದು ಹೇಳುತ್ತದೆ. 'ಜಾಗತಿಕರಣದ ಮುಂಚೆ ಜ್ಞಾನ ಎನ್ನಾವುದು ಯಾರದೋ ಕ್ಯಾರ್ಯಲ್ಲಿತ್ತು. ಮಾಹಿತಿ ತಂತ್ರಜ್ಞಾನ ಬಂದ ನಂತರ ಇಡೀ ಜಗತ್ತೇ ಜ್ಞಾನದ ಪ್ರಜಾಪ್ರಭುತ್ವವಾಗಿದೆ. ಇಲ್ಲಿ ಎಲ್ಲರೂ ಸಮಾನರು. ನೀವು ಕಂಪೂಟರ್ ಎದುರು ಕೂತುಕೊಂಡರೆ ಇಂಟರ್ನೆಟ್ ಮೂಲಕ ಜಗತ್ತಿನ ಎಲ್ಲ ಜ್ಞಾನಗಳೂ ಲಭ್ಯವಾಗುತ್ತವೆ. ಹಿಂದಿನ ಕಾಲದಲ್ಲಿ ದ್ರೋಣ ಗುರು ಆದರೆ ಹೆಬ್ಬೆರಳು ಕೇಳುತ್ತಾ ಇದ್ದ. ಈಗ ನೀವು

ಹೆಚ್ಚೆರಳು ಕೊಡಬೇಕಾಗಿಲ್ಲ. ಈಗ ಸ್ಕೀಕ್ ಮಾಡಿದರೆ ಜಗತ್ತಿನ ಎಲ್ಲ ಜಾಗ್ನ ಸಿಗುತ್ತದೆ? ಇದೆಲ್ಲವನ್ನೂ ನಾವು ಒಟ್ಟಕೊಂಡಿದ್ದೇವಲ್ಲವಾ? ನಿಜವಾ ಇದು?....

ಇನ್ನು ಇಂಟರ್ನೇಟ್ ವಿಷಯ. ಯಾರು ಆ ವಾಹಿನಿಯೋಳಿಗೆ ಮಾಹಿತಿಯನ್ನು ಇಟ್ಟಿರುತ್ತಾರೋ ಅದು ನಮಗೆ ಸಿಗುತ್ತದೆ. ಯಾರು ಯಾವುದನ್ನು ಅದರಲ್ಲಿ ಸೇರ್ವರ್ಡೆಗೊಳಿಸುತ್ತಾರೆ ಎನ್ನುವುದು ಹಲವು ಸಂಗತಿಗಳಿಗೆ ಸಂಬಂಧಿಸಿರುತ್ತದೆ. ನೀವು ಬೇಂದ್ರೆ ಎಂದು ಟೈಪ್ ಮಾಡಿದರೆ ಎಷ್ಟು ಬಗೆಯ ಮಾಹಿತಿ ಸಿಗಬಹುದು? ಕೇವಲ ಎರಡೋ ಮೂರು ವೆಬ್‌ಸೈಟ್‌ಗಳು ಸ್ವಲ್ಪ ಮಾಹಿತಿ ನೀಡಬಹುದು. ಏಟ್ ಅಂತ ಅಥವಾ ಎಲಿಯಟ್, ಮಾಕ್‌ಜ್ ಎಂದು ಟೈಪ್ ಮಾಡಿದರೆ ಸಾವಿರಾರು ವೆಬ್‌ಗಳು, ಎಂಟಿಗಳು ಕಂಪ್ಯೂಟರ್ ಪರದೆಯ ಮೇಲೆ ಕಾಣಿಸುತ್ತವೆ. ಹಾಗಿದ್ದರೆ, ಈ ಜಾಗ್ನದ ಪ್ರಜಾಪ್ರಭುತ್ವದಲ್ಲಿ ಬೇಂದ್ರೆ ಬೆಲೆ ಇದು; ಮಾಕ್‌ಜ್‌ನ ಮೇಲೆ ೮೫,೦೦೦ bytes. ಇಲ್ಲಿ ನೀವು ಗಮನಿಸಬೇಕಾದದ್ದು. ಎಲ್ಲಿಯವರೆಗೆ ವಿಶ್ವದಲ್ಲಿ ಬೇರೆ ಬಗೆಯ ಅಸಮಾನತೆಗಳು ಇರುತ್ತವೋ ಆ ಅಸಮಾನತೆಗಳನ್ನು ನೀವು ಒಂದು ‘ಸ್ಕೀಕ್’ ನಿಂದ ಹೋಗಲಾಡಿಸುವುದಕ್ಕಾಗುವುದಿಲ್ಲ. ಅದೊಂದು ಬ್ರೂಮೆ ಅಷ್ಟೇ. ಆದರೂ ಈ ವಾದವನ್ನು ನಾನು ಮುಂದಿಡುತ್ತೇನೆ; ಬಹುಮಟ್ಟಿಗೆ ಅದು ಒಳ್ಳೆಯ ಕೆಲಸ ಮಾಡಿದೆ. ಬಹುಮಟ್ಟಿಗೆ ಜಾಗ್ನದ ಮಾಹಿತಿಯ ಬಗ್ಗೆ ಕೆಲವರು ಇಟ್ಟಕೊಂಡ ಯಜಮಾನಿಕೆಯನ್ನು ಭಗ್ಗೆ ಮಾಡಿದೆ. ಆ ರೀತಿಯಿಂದ ಇಂಟರ್ನೇಟ್ ಕಂಪ್ಯೂಟರ್ ಒಂದು ರೀತಿಯ ಸ್ವಾತಂತ್ರ್ಯವನ್ನು ಹೊಣ್ಟಿದೆ. ಆದರೆ ಅಲ್ಲಿಗೆ ಮಾತ್ರ ಶಿಕ್ಷಣ ವ್ಯವಸ್ಥೆ ಕಂಪ್ಯೂಟರ್ ಶಿಕ್ಷಣ ಹೇಳಿಕೊಡಬೇಕು ಅನ್ನೋದಕ್ಕಷ್ಟೇ ನಿಲ್ಲಬಾರದು. ಆದರಿಂದ ಆಗಬಹುದಾದ ಪರಿಣಾಮಗಳನ್ನು ಹೊಡ್ಡಿ ಕಂದರ (Great Divide) ನಿರ್ಮಾಣವಾಗುತ್ತದೆ. ಬಡವರು-ಶ್ರೀಮಂತರು ಎನ್ನುವ ಹಾಗೆ Those who are computer literate and those who are computer illiterate ಇವುಗಳ ಮಧ್ಯ ಭೀಕರವಾದೊಂದು ಅಂತರ ಸಾಧ್ಯವಾಗುವ ಸ್ಥಿತಿಯಿದೆ. ಸರಿಯಾಗಿ ಕಂಪ್ಯೂಟರ್ ಶಿಕ್ಷಣ ಹೇಳಿಕೊಡುವ ಉತ್ಪಾದ ನಿದರ್ಶನಗಳಿವೆ. ತಮಿಳನಾಡಿನ ಕರಾವಳಿಯಲ್ಲಿ ಮೇನುಗಾರರ ಕುಟುಂಬದ ಮಹಿಳೆಯರೇ ಕಂಪ್ಯೂಟರ್ ಕಲಿತು ಅದರೆದುರು ಕುಳಿತು ಕಂಪ್ಯೂಟರ್ ಮೂಲಕ ಹವಾಮಾನದ ಎಲ್ಲ ಮಾಹಿತಿಗಳನ್ನು ಕೆಲಹಾಕಿ ಸಂಪರ್ಕ ಮಾಡುತ್ತಾರೆ. Public Address System. Microphone ಬಳಸಿಕೊಳ್ಳುತ್ತಿದ್ದಾರೆ. ಈ ಮುಖಿಯ ಕಂಪ್ಯೂಟರ್‌ಗಿದೆ. ಆದರೆ. ಇಂಥ ಸಾಧ್ಯತೆಗಳನ್ನು ಹೇಳಿಕೊಡಬೇಕೆ ಇರುವುದೇ ನಮ್ಮ ಉನ್ನತ ಶಿಕ್ಷಣದ ತೊಂದರೆ. ‘ಕಂಪ್ಯೂಟರ್ ಶಿಕ್ಷಣ ಹೇಳಿಕೊಡುತ್ತೇವೆ. ನೀವು ಬೆಂಗಳೂರಿನಲ್ಲಿದ್ದುಕೊಂಡು

ಹವಾನಿಯಂತ್ರಿತ ಕೊಡಿಯಲ್ಲಿ ಕುಳಿತು ನ್ಯಾಯಾಕ್ಷರಣೆ ಜೊತೆಗೆ ಸಂಭಾಷಣೆ ಮಾಡಬೇಕು ಎಂದು ಹೇಳಿಕೊಡುತ್ತೇವೆಯೇ ಹೊರತು ಒಬ್ಬ ಎಸ್.ಎಸ್.ಎಲ್.ಸಿ ಪಾಸಾದ ಮಹಿಳೆ ಮೀನುಗಾರಿಕೆಗೆ ಹೊರಡುವ ಗಂಡನಿಗೆ, ತಮ್ಮನಿಗೆ ಮಾಹಿತಿ ಕೊಡಬಲ್ಲಣ್ಣ' ಎಂದು ಹೇಳಿಕೊಡುವುದಿಲ್ಲ. ಅದರೆ, ಜಗತ್ತಿನ ಹಲವಾರು ದೇಶಗಳಲ್ಲಿ ಮುಖ್ಯವಾಗಿ ಲ್ಯಾಟಿನ್ ಅಮೆರಿಕದ ದೇಶಗಳಲ್ಲಿ ಪ್ರಥಾನವಾಗಿ ಪಶ್ಚಿಮದಿಂದ ಬಂದ ಈ ಕಂಪ್ಯೂಟರ್, ಇಂಟರ್ನೆಟ್, ಈ ಮಾಹಿತಿ ಜಾಞ್ಜರುಗಳನ್ನು ಅವರವರ ಅವಶ್ಯಕತೆಗಳಿಗಾಗಿ ಬಳಸುವ ಕ್ರಮವನ್ನು ಅನುಸರಿಸಲಾಗುತ್ತಿದೆ. ಜಾಗತೀಕರಣವನ್ನು ಬಳಸಿಕೊಂಡೇ ಅದನ್ನು ಪ್ರತಿರೋಧಿಸುವ ಕೆಲಸ ಸಾಧ್ಯವಾಗಿಸಲು ಇದನ್ನೇ ಬಳಸಿಕೊಳ್ಳಬಹುದು. ಪ್ರತಿರೋಧ ಎಂಬ ಪದ ಬಳಸಲು ನಿಮಗೆ ಇಷ್ಟವಿಲ್ಲದಿದ್ದರೆ ಜಾಗತೀಕರಣವನ್ನು ಮಾಪಾಡು ಮಾಡಿಕೊಂಡು ಬಳಸುವ ಸಾಧ್ಯತೆಗಳಿವೆ. ನಮ್ಮ ಉನ್ನತ ಶಿಕ್ಷಣದ ಕ್ರಮ ಈ ಸಾಧ್ಯತೆಗಳ ಹಾದಿಯಲ್ಲಿಲ್ಲ. ಏಕೆಂದರೆ, ಬಹುಪಾಲು ಈ ವ್ಯವಸ್ಥೆ ಸಂದರ್ಭ ಸೃಷ್ಟಿ ಮಾಡುವ ಈ ಬಹುರಾಷ್ಟ್ರೀಯ ಕಂಪನಿಗಳಿಗೆ ಅವುಗಳ ಹಿಂದಿರುವ ಅಂತರರಾಷ್ಟ್ರೀಯ ಬಂಡವಾಳಕ್ಕೆ ಹೀಗಾಗುವುದು ಇಷ್ಟವಿಲ್ಲ. ರೇಚಲ್ ಕಾಸ್ಟನ್ ಎಂಬ ಮಹಿಳೆ ಮೊದಲ ಬಾರಿಗೆ ರಾಸಾಯನಿಕಗಳು ನಮ್ಮ ಇಡೀ ವಿಶ್ವವನ್ನು ಹೇಗೆ ನಾಶ ಮಾಡುತ್ತಿವೆ ಎಂಬುದನ್ನು ಸಂಶೋಧಿಸಿ ಬರಹ ಬರೆದಿದ್ದಾರೆ. "The Silent Spring" ಅನ್ನೋದು ಅದರ ಹೆಸರು. ಕೆಲ ವರ್ಷಗಳ ಹಿಂದೆ ಅವರ ಹುಟ್ಟಿನ ೧೦೦ನೇ ವರ್ಷವನ್ನು ಕೆಲವಡೆ ಆಚರಿಸಲಾಯಿತು. ತನ್ನ ಇಂನೇ ವಯಸ್ಸಿನಲ್ಲಿ ಆಕೆ ತೀರಿಹೋದಳು. ಆಕೆ ತನ್ನ ಇಂನೇ ವಯಸ್ಸಿನಲ್ಲಿ ಈ ಪುಸ್ತಕವನ್ನು ಬರೆಯಲು ಆರಂಭಿಸಿದ್ದಳು. ಬಹಳ ವರ್ಷಗಳ ಹಿಂದೆ ಪ್ರಕಟವಾಗಿರುವ ಪುಸ್ತಕವುದು. ಆಗ ಇಡೀ ವಿಶ್ವದಲ್ಲಿ ವಿಜ್ಞಾನದ ಪ್ರಚಾರ ಹೇಗಿತ್ತು ಎಂದರೆ ಡಿಡಿಟಿ ಎನ್ನುವುದು ವಿಜ್ಞಾನ ಕಂಡುಹಿಡಿದ ಅಂತಿಮ ಬ್ರಹ್ಮಾಸ್ತು. ಎಲ್ಲ ಕೇಟಗಳನ್ನು ನಾಶಮಾಡಿ ಆರೋಗ್ಯ ಸೃಷ್ಟಿಮಾಡುವಂಥದ್ದೇ ಡಿಡಿಟಿ ಎಂಬ ದೊಡ್ಡ ಪ್ರಚಾರ ದೊರೆತಿದ್ದ ದಿನಗಳವು. Bio Technology ಕುರಿತು ಓದಿದ ಅವಳು ತನ್ನ ಪುಸ್ತಕದಲ್ಲಿ ಸ್ವಷ್ಟವಾಗಿ ಹೇಳಿದ್ದು; 'ಡಿಡಿಟಿಯನ್ನು ಹೀಗೆ ಲಂಗುಲಗಾಮಿಲ್ಲದೇ ಬಳಸಿದರೆ ಅದು ಕೇಟಿನಾಶಕವಾಗುವ ಬದಲು ಜೀವನಾಶಕವಾಗುತ್ತದೆ'. ಈ ಪುಸ್ತಕ ಪ್ರಕಟವಾದ ಮೇಲೆ ಎಲ್ಲ ಬಹುರಾಷ್ಟ್ರೀಯ ಕಂಪನಿಗಳು ಈ ಪುಸ್ತಕ ಜನರ ಕ್ಷೇತ್ರದಲ್ಲಿ ತಲುಪಬಾರದು ಎಂಬ ಕಾರಣಕ್ಕೆ ನೂರಾರು ಪ್ರಕರಣಗಳನ್ನು ಅವಳ ವಿರುದ್ಧ ಎಲ್ಲ ನ್ಯಾಯಾಲಯಗಳಲ್ಲಿ ದಾಖಲು ಮಾಡಿದವು. 'ಅವಳಿಗೆ ವಿಜ್ಞಾನ ಗೊತ್ತಿಲ್ಲ. ಸುಮ್ಮನೆ ಅನಾಗರಿಕವಾದ ಹಳೆಯದನ್ನು ಪ್ರತಿಪಾದಿಸಿ ವಿಜ್ಞಾನ ವಿರೋಧ ನಿಲುವನ್ನು ತಳೆದಿದ್ದಾಳೆ' ಎಂಬ ವಾದವನ್ನು ಮುಂದಿಟ್ಟವು. ಅವಳ ಸ್ವಷ್ಟನೆ ಹೀಗಿದೆ; 'ನಾನು ವಿಜ್ಞಾನಿ. ವಿಜ್ಞಾನ ವಿರೋಧಿಯಲ್ಲ. ಏನನ್ನಾದರೂ ಆವಿಷ್ಕಾರ ಮಾಡಿದರೆ ಅದು ಮನುಷ್ಯ ಸಂಕುಲ, ನಮ್ಮ ಜೀವಸಂಕುಲಕ್ಕೆ ಏನು ಮಾಡುತ್ತದೆ ಅನ್ನುವುದನ್ನು ಗಮನಿಸಬೇಕು'. ಆಕೆ

ಸ್ವಷ್ಟ ನಿಲುವುಗಳನ್ನು ಅಭಿವೃತ್ತಿಸಿದರೂ ಆ ಪುಸ್ತಕದ ಚಚೆ ಆಗದ ಹಾಗೆ ಮೋಕಧ್ಯಮೆಗಳನ್ನು ದಾಖಲಿಸಲಾಗುತ್ತದೆ. ಅದಾದ ನಂತರವೂ ಆ ಪುಸ್ತಕ ಎಲ್ಲಾರಿಗೂ ತಲುಪುವುದಕ್ಕೆ ಸಾಧ್ಯವಾಯಿತು. ನಾವು ವಿಜ್ಞಾನದಿಂದ ಪಡೆಯುವ ಕೆಲ ಅಸ್ತ್ರಗಳು ಯಾವ ಪರಿಣಾಮ ಬೀರುತ್ತವೆ ಎಂಬುದನ್ನು ತಿಳಿಸುತ್ತಾ ಆ ಪುಸ್ತಕ Ecological Awareness ಮೂಡಿಸಿತು. ಇದೆಲ್ಲ ಆದ ಮೇಲೆ ಕೊನೆಪ್ಟ್ ನಮ್ಮೆ ವಿಶ್ವವಿದ್ಯಾಲಯದ ಪಠ್ಯಕ್ರಮಗಳಲ್ಲಿ ರೇಚಲ್ ಕಾಸ್ಟ್‌ನ್ ವಿಚಾರಗಳು ವಿಜ್ಞಾನದ ಅಂಶಗಳಿಂದು ಪರಿಗಣಿತವಾಗುತ್ತಿದೆ.

ಆದರೆ ಆ ಪುಸ್ತಕ ಪ್ರಕಟವಾದ ಕಾಲದ ವಿಜ್ಞಾನದ ಸಂಸ್ಥೆಗಳು ಏನು ಹೇಳಿದ್ದವೆಂದರೆ, ‘ನಾವು ಹೇಳಿದ್ದೇ ಸತ್ಯ. ಇವಳು ಹೇಳುತ್ತಿರುವುದು ಅಲ್ಲವೇ ಅಲ್ಲ’ ಎಂಬುದನ್ನು ಈ ತರಹದ ಕ್ರಮಗಳು ನಮಗೆ ಗೊತ್ತಿಲ್ಲದೇ ನಮ್ಮೆ ಉನ್ನತ ಶಿಕ್ಷಣದಲ್ಲಿ ಪ್ರವೇಶಿಸೆ. ಆ ಬಗ್ಗೆ ಎಚ್ಚರವಾಗಿರಬೇಕು. ಅದು ಏನು? ಯಾಕೆ ಹೀಗಿದೆ? ಎಂಬುದನ್ನು ವಿವೇಕದಿಂದ ಸ್ವೀಕರಿಸುವ, ಬೇಡಿದ್ದರೆ ತಿರಸ್ಕರಿಸುವ ಸ್ವಾಮ್ಯ ನಮ್ಮಲ್ಲಿರಬೇಕು. ಬಹುಪಾಲು ಈ ಹಂತದಲ್ಲಿಯೇ ನಾವು ಸೋಲುತ್ತಿದ್ದೇವೆ. ಏಕೆಂದರೆ. ಜಾಗತೀಕರಣದ ಬಗ್ಗೆ ನಮ್ಮಲ್ಲಿನ ಅತಿಶಯ ಭೂಮೆ, ನಿರೀಕ್ಷೆಗಳಿರುವ ಕಾರಣ ಹೀಗಾಗುತ್ತಿದೆ. ನಮ್ಮ ಶಿಕ್ಷಣ ಪದ್ಧತಿಯ ದೋಷಗಳು ಎಷ್ಟೇ ಇರಲಿ. ಇಲ್ಲಿಯ ಉನ್ನತ ಶಿಕ್ಷಣ ಪದ್ಧತಿ ‘ಮಾನವತಾವಾದಿ’ ಎಂಬ ಸಂಪ್ರದಾಯದಲ್ಲಿ ಬೆಳೆದುಕೊಂಡು ಬಂದಿರುವಂಫದ್ದು. ಕೊತಾರಿ ಆಯೋಗದಿಂದ ಹಿಡಿದು ಇತ್ತೀಚೆಗೆ ಸ್ವಾಮ್ ಟಿಟ್‌ರೋಡಾ ನೇತ್ಯತ್ವದ Knowledge Commission ಸಲ್ಲಿದ ಉನ್ನತ ಶಿಕ್ಷಣ ಕುರಿತ ವರದಿಗಳನ್ನು ಓದಿದರೆ ಒಂದು ಅಂಶವಂತೂ ಸ್ವಷ್ಟವಾಗುತ್ತದೆ. ಇಲ್ಲಿಯ ಉನ್ನತಶೈಲಿ ಪದ್ಧತಿ ವಸಾಹತುಶಾಹಿ ಕಾಲದಲ್ಲಿ ಆರಂಭವಾಗಿ ಸಾಕಷ್ಟು ದೋಷಗಳನ್ನಿಟ್ಟುಕೊಂಡರೂ ಕೂಡಾ ಒಟ್ಟಾರೆಯಾಗಿ ಮಾನವತಾವಾದಿ ಚೌಕಟ್ಟಿನಲ್ಲಿ ಅದು ಕೆಲಸ ಮಾಡುತ್ತಿತ್ತು.

ಈಗ ಜಾಗತೀಕರಣದ ನಂತರದ ಟೋಕಿಗಳೇನು? ಈ ರೀತಿಯ ಶಿಕ್ಷಣ ಪದ್ಧತಿ ಒಂದು ರೀತಿಯ General Education ಆಗಿದೆ. ಇದು ವೃತ್ತಿನಿರತ, Professional ಆಗಿಲ್ಲ ಎಂಬ ಟೋಕಿಗಳು ಬರೋಕೆ ಶುರುವಾದವು. ನೆಹರೂ ಕಾಲದಲ್ಲಿ ನೆಹರೂ ವೃತ್ತಿತ್ವ, ಜಿಂತನೆ, ಪರಿಕಲ್ಪನೆಗಳಿಂದ ನಮ್ಮ ಉನ್ನತ ಶಿಕ್ಷಣ ಒಂದು ರೀತಿಯ ಮಾದರಿಯನ್ನು ಅಳವಡಿಸಿಕೊಂಡುಬಂತು. ಏಕೆಂದರೆ ನೆಹರೂ ಅವರು ಗಾಂಧಿ ಕಲ್ಪನೆಯ ಗ್ರಾಮ ಸಮುದಾಯಗಳನ್ನು, ಗೃಹ ಕ್ಷೇತ್ರಗಳನ್ನು ಒಟ್ಟಿಕೊಂಡವರಲ್ಲ. ಅವರು ಕೂಡಾ ಪಶ್ಚಿಮದ ಬೃಹತ್ ಕ್ಷೇತ್ರಗಳನ್ನು ಒಟ್ಟಿಕೊಂಡವರು. ಅವರು ಬಯಸಿದ್ದ ಬಳಸಿದ್ದ State Socialismನ್ನು ಸ್ವತಃ ಸರ್ಕಾರ, ಪ್ರಭುತ್ವ ಕ್ಷೇತ್ರಗಳ ಮೂಲಕ ಅಭ್ಯಾಸದಯ ಸಾಧಿಸಬೇಕು. ಆ ಮೂಲಕ ಸಮಾಜವಾದ ತರಲು ಸಾಧ್ಯ,

ಒಡತನ ಹೋಗಲಾಡಿಸಲು ಸಾಧ್ಯ ಎಂಬುದು ನೆಹರೂ ಅಧಿಪ್ರಾಯವಾಗಿತ್ತು ಹೀಗಾಗಿ ಆಗ ನಮ್ಮೆಲ್ಲ ಪ್ರವರ್ಥಮಾನಕ್ಕೆ ಬಂದ ಉನ್ನತ ಶಿಕ್ಷಣ ಹೇಗಿತ್ತು ಎಂದರೆ. ನೆಹರೂ ಯುಗದಿಂದ ಇಲ್ಲಿಯವರೆಗೂ ಒಂದು ತಿಳುವಳಿಕೆ ನಮ್ಮ ಉನ್ನತ ಶಿಕ್ಷಣದಲ್ಲಿತ್ತು. ವೈಚಾಙ್ಯವಿಕ ಮನೋಭಾವವನ್ನು ಎತ್ತಿಹಿಡಿಯಬೇಕು (ವಿಚಾಙ್ಯವನ್ನು ಮಾತ್ರವಲ್ಲ) ಮತ್ತು ವಿಚಾಙ್ಯದ ಮೂಲಕ ನಡವಳಿಕೆ. ಮೂಡನಂಬಿಕೆ ಪರೀಕ್ಷೆಸಬೇಕು ಎಂಬ ತಿಳುವಳಿಕೆಯಿತ್ತು. ಅದರ ಪರಿಣಾಮವಾಗಿ ನೆಹರೂ ಎಲ್ಲಿಯವರೆಗೆ ಹೋದರು ಎಂದರೆ ಯಾವುದನ್ನು ಸ್ವಾಮ್ ಹಿಟ್ಲೇಡಾ ಅವರು Stand Alone Institutions ಎಂದು ಗುರುತಿಸುವ ಸಂಸ್ಥೆಗಳನ್ನು ಆ ಕಾಲದಲ್ಲಿಯೇ ಸೃಷ್ಟಿಸಿದರು. ಸ್ವಾಮ್ ಹಿಟ್ಲೇಡಾ ಪ್ರಕಾರ Stand Alone Institution ಎಂದರೆ, Indian Institute of Science, Indian Institute of Technology ಎಲ್ಲರಿಗೂ ಇವು ಶಿಕ್ಷಣಕ್ರಮವನ್ನು ಒದಗಿಸಿಕೊಡುವುದಿಲ್ಲ. ಇವು ಅಲ್ಲಲ್ಲಿ ಒಂದು ತರಹ ಮುಂಚೊಣಿಯಲ್ಲಿರುವಂಥವು. ನೆಹರೂ ಆ ಕಾಲದಲ್ಲಿಯೇ ಇಂಥವುಗಳನ್ನು ಸೃಷ್ಟಿಸಿದರು. ಅಂತಹ ಒಂದು ಕ್ರಮವನ್ನು ಇವತ್ತಿಗೂ ಒಟ್ಟಕೊಂಡಿದ್ದೇವೆ. ಒಂದೆಡೆ ತಂತ್ರಜ್ಞಾನವನ್ನು ಮೂಲಕ ಬೆಳೆಸುವ ಪ್ರಯತ್ನ ಆಗುತ್ತಿದೆ. ಮತ್ತೊಂದೆಡೆ Humanist Learning ಎಂದು ಗುರುತಿಸಲಾಗುವ ಸಾಹಿತ್ಯ, ಕಲೆ, ಸಮಾಜ ವಿಚಾಙ್ಯಗಳಿವೆ. ಇವುಗಳಿಗೂ ನೆಹರೂ ಕಾಲದಿಂದ ಒಂದಂತಹ ವ್ಯವಸ್ಥೆಯಲ್ಲಿಯೂ ಸ್ಥಾನವಿತ್ತು. ಈ ಕಳೆದ ಒಂದೆರಡು ದಶಕಗಳಲ್ಲಿ ಇವುಗಳ ಕುರಿತ ಚಿಂತನೆ ಆಮೂಲಾಗ್ರಾಮಿಕ ಬದಲಾಗಿದೆ. ಈ ಬದಲಾವಣೆಗೆ ಜಾಗತಿಕರಣದ ಶಕ್ತಿಗಳೇ ನೇರವಾಗಿ ಕಾರಣವಾಗಿವೆ. ಹಾಗೆ ಬದಲಾದ ಚಿಂತನೆಯಳ್ಳವರ ದೃಷ್ಟಿಯಲ್ಲಿ Humanist Learning ಪ್ರಯೋಜನಕಾರಿಯಲ್ಲ, ಅದು ಹೆಚ್ಚಿನ ಪ್ರಯೋಜನ ಕೊಡಲಾರದು ಎಂಬುದೇ ಅಂಥವರ ವಾದ. ಅಂಥದ್ದು ನಮಗೆ ಬೇಡ. ನಮಗೆ ಬೇಕಾಗಿರುವಂಥದ್ದು ವಿಚಾಙ್ಯ-ತಂತ್ರಜ್ಞಾನ. ಅದಕ್ಕಿಂತಲೂ ಹೆಚ್ಚಾಗಿ Professional ಆಗಿರುವಂಥದ್ದು. ಈ ಬಗೆಯ ಚಿಂತನೆಗಳು ಏನೇನು ಪರಿಣಾಮ ಬೀರಿವೆ ಎಂಬುದನ್ನು ಇಲ್ಲಿ ಬಿಡಿಸಿ ಹೇಳಬೇಕಾಗಿಲ್ಲ.

ನನ್ನನೂ ಸೇರಿದ ಹಾಗೆ ಯಾವುದೇ ಮಧ್ಯಮ ವರ್ಗದ ತಂದೆ-ತಾಯಿಯ ಒಂದೇ ಕನಸು. ಎರಡನೇ ಹಿಯು ಪ್ರಾಣಗೊಂಡ ನಂತರ ಸ್ವರ್ಗಕ್ಕೆ ಒಂದೇ ದಾರಿಯಿರುತ್ತದೆ. ಆ ದಾರಿ ತಪ್ಪಿದರೆ ನಿರಂತರವಾದ ನಿತ್ಯನಾರಕಿಗಳಾಗಿ ನೀವು ಬದುಕುತ್ತಿರಿ ಎಂಬ ಭಯವನ್ನುಂಟು ಮಾಡಲಾಗುತ್ತಿದೆ. ಮಾನವತಾವಾದಿ ಚೌಕಟ್ಟನ್ನು ಕಿರುಹಾಕಿ ವೃತ್ತಿಪರತೆಯ ಮಂತ್ರವನ್ನು ಪರಿಸುವ, ಅದಕ್ಕನುಗುಣವಾಗಿ ಯೋಜಿಸುವ ಸ್ಥಿತಿಗಳು ಏರ್ಪಡುತ್ತಿವೆ. ಎಲ್ಲರಿಗೂ ಐಟಿ ಬೇಕು. ಹೇಳಿಕೊಡಲು ಓದಿರುವ ಶಿಕ್ಷಕರು ಬೇಕು. ಜಾಗತಿಕರಣದ ಸಂದರ್ಭದಲ್ಲಿ ಟೀಚರ್ಸ್ ಆಗುವವರು ‘ಎಲ್ಲಿಯೂ ಸಲ್ಲದವರು ಇಲ್ಲಿ ಸಲ್ಲುತ್ತಾರೆ’ ಎಂದು ಹೇಳಲಾಗುತ್ತಿದೆ.

ನಿಮಗೆ ಎಲ್ಲಿಯೂ ಸಾಫ್ನ ಇರದಿದ್ದರೆ ನೀವು ಶಿಕ್ಷಕ-ಶಿಕ್ಷಿಯರಾಗುವಿರಿ ಎಂದು ಹೇಳಿ, ಶಿಕ್ಷಕರನ್ನೇ ಇಲ್ಲದ ಹಾಗೆ ಮಾಡಿದರೆ ನಾಳೆ ನಿಮಗೆ ಬಟ್ಟಿ ಯಾರು ಹೇಳಿಕೊಡುತ್ತಾರೆ? ಆ ತಳಹದಿ ಇಲ್ಲದವರು ಯಾವ ಮಾಹಿತಿ ತಂತ್ರಜ್ಞನ ಬೆಳೆಸಲು ಸಾಧ್ಯ? ಮಧ್ಯಮವರ್ಗದ ಆಕಾಂಕ್ಷೆಗಳನ್ನೇ ಬಂಡವಾಳವಾಗಿಸಿಕೊಂಡ ಕಾರಣದಿಂದಲೇ ತಪ್ಪ ಕಲ್ಪನೆಗಳನ್ನು ಬಿತ್ತಿ ಬೆಳೆವ ಪ್ರಯತ್ನಗಳು ಯಶಸ್ವಿ ಕಾಣುತ್ತಿವೆ. ಇನ್ನೊಂದು ಕಡೆಗೆ ಉನ್ನತ ಶಿಕ್ಷಣವು ಜಾಗತಿಕರಣದ ಪ್ರಸ್ತಾಪಗಳನ್ನು ನೇರವಾಗಿ ಒಪ್ಪಿಕೊಳ್ಳುತ್ತಿರುವುದರಿಂದ ವೈರುಧ್ಯಗಳು ಎದುರಾಗುತ್ತಿವೆ. ಇದಕ್ಕೆ ಪರಿಹಾರಗಳೇ ಇಲ್ಲವಾ? ಈ ಬಗೆಯ ವೈರುಧ್ಯಗಳು ಹೀಗೆಯೇ ಮುಂದುವರಿಯುತ್ತವಾ?

ಜಾಗತಿಕರಣದ ಬಿಕ್ಕಟ್ಟುಗಳಿಗೆ ನಾವು ಸಾಕ್ಷಿಯಾಗುತ್ತಲೇ ಇದ್ದೇವೆ. ಅರ್ಥವ್ಯವಸ್ಥೆಯ ಬಿಕ್ಕಟ್ಟುಗಳು ನಮ್ಮೆದುರಿಗಿವೆ. ಯಾವ ಮಾರ್ದಾರುಗಳೂ ಅವನ್ನು crisis ಎಂದು ಕರೆಯುವುದಿಲ್ಲ. ನಮ್ಮ ಅರ್ಥಶಾಸ್ತ್ರದ ಪ್ರೌಢೆಸರ್ಗಗಳೂ ಹಾಗೆ ಕರೆಯಲು ಇಚ್ಛಿಸುವುದಿಲ್ಲ. ಅವರ ಪ್ರಕಾರ ಇವೆಲ್ಲವೂ A small error which is being rectified - ಒಂದು ಸಣ್ಣ ಏರುಪೇರು, ನಾಳೆ ಸರಿಪಡಿಸಬಹುದು. ಜಾರ್ಫ್ ಬುಷ್ ಕೋಟಿಗಟ್ಟಲೇ, ಮಿಲಿಯಗಟ್ಟಲೇ ದುಡ್ಡ ಹಾಕಿ ಸರಿಪಡಿಸುತ್ತಾರೆ. ಇವತ್ತು logical ಅದ crisis ಸೇರಿಕೊಂಡಿದೆ. ನಾವು ತಾತ್ಕಾಲಿಕ ಮಾತ್ರ. ಅವು ಶಾಶ್ವತವಾಗಿ ಇದೇ ರೀತಿ ಮುಂದುವರೆಯುವುದಿಲ್ಲ. ಅವಕ್ಕೆ ಪೂರಕವಾದ ಜಾಗತಿಕ ವ್ಯವಸ್ಥೆ ಹೊಡಾ ಹಾಗೆಯೇ. ನಾವು ಅಂದುಕೊಂಡಪ್ಪು durability ಅದಕ್ಕಿಲ್ಲ. Sustainability ಇಲ್ಲ. ಇಲ್ಲದೇ ಇರುವುದರಿಂದ ನಮ್ಮ ಆದ್ಯತೆಗಳು ಮತ್ತೆಮತ್ತೆ ಬದಲಾಗುತ್ತಿವೆ ಎಂದುಕೊಂಡಿದ್ದೇನೆ. ಹೀಗೆ ಹೇಳುವ ಮೂಲಕ ನಾನು ಆಧುನಿಕತೆಯನ್ನೇ ವಿರೋಧಿಸುತ್ತಿದ್ದೇನೆ. ಆಧುನಿಕ ವಿಜ್ಞಾನವನ್ನೇ ವಿರೋಧಿಸುತ್ತಿದ್ದೇನೆ ಎಂಬರ್ಥವಲ್ಲ. ವಿಜ್ಞಾನವನ್ನು ತ್ಯಜಿಸುವಂಥ ತಿರಸ್ಕರಿಸುವಂಥ ಪ್ರಶ್ನೆಯೇ ಇಲ್ಲ. ನನ್ನ ಪ್ರಕಾರ ಜಾಗತಿಕರಣವೂ ವಿಜ್ಞಾನವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುವುದಿಲ್ಲ.

ನಾನು ಹೇಳುವುದಿಷ್ಟೇ ಜಾಗತಿಕರಣವು ಮೇಲೊಂಟಕ್ಕೆ ವಿಜ್ಞಾನವನ್ನು ಸಮರ್ಥಿಸುವ ಹಾಗೆ ಮಾತನಾಡುತ್ತದೆಯೇ ಹೊರತು ಮೂಲಭೂತವಾದ ವೈಜ್ಞಾನಿಕ ಚಿಂತನೆ ಜಾಗತಿಕರಣಕ್ಕೆ ಬೇಡವಾಗಿದೆ. ಜಾಗತಿಕರಣವು ವೈಜ್ಞಾನಿಕ ಚಿಂತನೆಯನ್ನು ಬೆಳೆಯೋಕೆ ಅವಕಾಶ ಕೊಡುವುದಿಲ್ಲ. ಏಕೆಂದರೆ, ವೈಜ್ಞಾನಿಕ ಚಿಂತನೆ ಮಾಡುವವನಿಗೆ ಅರ್ಥವ್ಯವಸ್ಥೆ ಕುಸಿಯುತ್ತಿರುವುದು ಅರ್ಥವಾಗುತ್ತದೆ. ಎಲ್ಲವೂ ಅರ್ಥವಾಗುತ್ತವೆ. ಯಾವ ವೈಜ್ಞಾನಿಕತೆಯನ್ನು ಜಾಗತಿಕರಣ ಒಪ್ಪುವುದಿಲ್ಲವೋ ಆ ವೈಜ್ಞಾನಿಕತೆಯನ್ನು ನಮ್ಮ ಶಿಕ್ಷಣ ಬೆಂಬಲಿಸಬೇಕು. ನಿಜವಾದ ವೈಜ್ಞಾನಿಕ ದೃಷ್ಟಿ ನಮ್ಮ ಉನ್ನತ ಶಿಕ್ಷಣದಲ್ಲಿ ಬರಲು ಸಾಧ್ಯವಾದರೆ, ಆ ಮೂಲಕ

ಉನ್ನತ ಶಿಕ್ಷಣವನ್ನು ಗಟ್ಟಿಗೊಳಿಸುವುದು ಸಾಧ್ಯವಾದರೆ ಈ ಸಂಪಾದನೆಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತದೆ. ಈ ಸಂಪಾದನೆ ನಮ್ಮನ್ನು ಮುಗಿಸಿಬಿಡುತ್ತದೆ. ನಮಗೆ ಪರಿಹಾರವೇ ಇಲ್ಲ ಎಂಬ ನಿರಾಶೆ ಇಟ್ಟಕೊಳ್ಳಬಂಧ ಅವಶ್ಯಕತೆ ಇರುವುದಿಲ್ಲ. ಈಗಲೂ ಕೂಡಾ ನಮ್ಮ ಆಯ್ದುಗಳನ್ನು ಬದಲಾಯಿಸಿಕೊಳ್ಳಬಹುದು. ಈಗಲೂ ಕೂಡಾ ನಮ್ಮ ಉನ್ನತ ಶಿಕ್ಷಣದ ಆದೃತೆಗಳನ್ನು ಬದಲಾಯಿಸಲು ಸಾಧ್ಯವಿದೆ. ಹಾಗೆ ಮಾಡಿದಾಗ ಈ ಸಂಪಾದನೆಯನ್ನು ಎದುರಿಕೊಂಡೇ ನಮ್ಮ ಶಿಕ್ಷಣ ಪದ್ಧತಿ ಬೆಳೆಯಬಲ್ಲದು.

(‘ಅಸಮ್ಗ್ರ’ – ರಾಜೀಂದ್ರ ಚನ್ನಿ)

2. ಸಮಾಜ

- | | |
|----------------------------|-------------------|
| 2.1. ವಚನಗಳು | - ಎವಿಡ ವಚನಕಾರರು |
| 2.2 ಅಪರಾಧಿ ಯಾರು | - ಕೊಡಗಿನ ಗೌರಮ್ಮೆ |
| 2.3 ಮಾ ನಿಷಾದ | - ಗಿರೀಶ್ ಕಾನಾಡ್ |
| 2.4 ಅನಿಷ್ಟ ಪದ್ಧತಿಯ ವಿರುದ್ಧ | - ಸಾರಾ ಅಬೂಬಕ್ರೆರ್ |

ಆಶಯ :

ತಕರಾರಿನವರು

ತಕರಾರಿನವರು ಸ್ವಾಮೀ
ನಾವು ತಕರಾರಿನವರು.

ಇಬ್ಬರ ತಕರಾರಿಗೆ ಹುಟ್ಟಿ
ಹಲವರ ತಕರಾರಿನಲ್ಲಿ
ಬೆಳೆದವರು.

ನಾವು ನಿಮ್ಮಂತೆ, ಹೋಗಲಿ
ಯಾರಂತಾದರೂ ಯಾಕಿಲ್ಲವೆಂದು
ಹಡೆದವರನಂದವರು.

ತಕರಾರನುಟ್ಟು ತಕರಾರ ತೊಟ್ಟು
ಮುಸಡಿಗೆ ತೆರೆಗಣ್ಣು, ಶಿಸಬಾಯಿ
ಜೋಡಿ ನಕ್ಕು,
ಪುರಾಣದ ಹರಾಮತನದ
ಮನುವಿನ ಕಟ್ಟಿಡದ ಮೈಸಿರಿಗೆ
ಬೃದರಾಗಿ ನಿಂತು
ನಿಮ್ಮ ದೃಷ್ಟಿಗೂ ತಕರಾರು ತೆಗೆದವರು

ಸ್ವಾಮೀ,
ನಾವು ತಕರಾರಿನವರು.

– ಡಾ. ಚಂದ್ರಶೇಖರ ಕಂಬಾರ

೨.೮. ವಚನಗಳು

- ವಿವಿಧ ವಚನಕಾರರು

೧) ಒಸವಣ್ಣ :

ಲೋಕದ ಡೊಂಕ ನೀವೇಕೆ ತಿದ್ದುವಿರಿ
 ನಿಮ್ಮ ನಿಮ್ಮ ತನುವ ಸಂತ್ಯೇಸಿಕೊಳ್ಳಿ;
 ನಿಮ್ಮ ನಿಮ್ಮ ಮನವ ಸಂತ್ಯೇಸಿಕೊಳ್ಳಿ.
 ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ
 ಕೂಡಲಸಂಗಮದೇವ.

ಧರಣೀಯ ಮೇಲೊಂದು ಹಿರಿದಪ್ಪ ಅಂಗಡಿಯನಿಕ್ಕಿ,
 ಹರದ ಕುಳಿದ್ರ ನಮ್ಮ ಮಹಾದೇವಸೆಟ್ಟಿ,
 ಒಮ್ಮನಾವಾದಡೆ ಒಡನೆ ನುಡಿವನು,
 ಇಮ್ಮನಾವಾದಡೆ ನುಡಿಯನು.
 ಕಾಣಿಯ ಸೋಲ, ಅರ್ಥಗಾಣಿಯ ಗೆಲ್ಲ,
 ಜಾಣ ನೋಡವ್ವಾ, ನಮ್ಮ ಕೂಡಲಸಂಗಮದೇವ.

ಹಾವು ಶಿಂದವರ ನುಡಿಸಬಹುದು,
 ಗರ ಹೊಡೆದವರ ನುಡಿಸಬಹುದು,
 ಸಿರಿಗರ ಹೊಡೆದವರ ನುಡಿಸಲು ಭಾರದು ನೋಡಯ್ಯಾ.
 ಒಡತನವೆಂಬ ಮಂತ್ರವಾದಿ ಹೋಗಲು,
 ಒಡನೆ ನುಡಿವರಯ್ಯಾ, ಕೂಡಲಸಂಗಮದೇವಾ.

ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು,
 ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾ.
 ಉಂಬ ಜಂಗಮ ಬಂದಡೆ ನಡೆಯೆಂಬರು,
 ಉಣಿದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ.
 ನಮ್ಮ ಕೂಡಲಸಂಗನ ಶರಣರ ಕಂಡು ಉದಾಸೀನವ ಮಾಡಿದಡೆ,
 ಕಲ್ಲ ತಾಗಿದ ಮಿಶ್ರೆಯಂತಪ್ಪರಯ್ಯಾ.

೨) ಜೀಡರ ದಾಸಿಮಯ್ಯ :

ಒರತೆಗಳ ಕಂಡಿಂತು ಕೆಲರೀ ಬಾವಿಯ ತೋಡೆಂಬರು?
 ಅರವಟಿಗೆ ಭತ್ತವು ತಮ್ಮದೆಂಬರು!
 ಎಲೆ ಪಯಿರ್ಯೆದದಿರೆ, ಸುರಿವ ಮಳೆ ಸುರಿಸದಿದ್ದಡೆ,
 ಅವರೇತರಲ್ಲಿ ನೀಡುವರಯ್ಯಾ! ರಾಮನಾಥ.

ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ.
ಸುಳಿದು ಬೀಸುವ ವಾಯು ನಿಮ್ಮ ದಾನ.
ನಿಮ್ಮ ದಾನವನುಂಡು ಅನ್ಯರ ಹೊಗಳುವ,
ಹನ್ನಿಗಳನೇನೆಂಬೆ, ರಾಮನಾಥ.

ಕಡುಭಸಿತವ ಹೂಸಿ,
ಮುಡಿಯಲ್ಲಿ ಲಿಂಗವ ಧರಿಸಿ,
ಮಂತ್ರಮೂರ್ತಿಯ ಮನಸಾರೆ ಪೂಜಿಸಿ,
ಭಕ್ತ ವೇಷವ ಹೊತ್ತು ಭಕ್ತನೇಸಿದ ಬಳಿಕ,
ಭವಿಯ ಮನೆಯನ್ನವ
ನಾಯಡಗು, ನರರು ಹೇಸಿದ ಅಮೇಧ್ಯವೆಂದೆ ಕಾಣಬೇಕು.
ಹೀಗಲ್ಲದೆ ಒಡಲಿಚ್ಛಿಗೆ ತುಡುಗಣೆ ನಾಯಂತೆ
ಒಡಲ ಹೊರೆವವರ ಮೆಚ್ಚು ನಮ್ಮ ರಾಮನಾಥ.

೨) ಸತ್ಯಕ್ಕು :

ಅರ್ಚನೆ ಪೂಜನೆ ನೇಮವಲ್ಲ;
ಮಂತ್ರತಂತ್ರ ನೇಮವಲ್ಲ;
ಧಾಪ ದೀಪಾರತಿ ನೇಮವಲ್ಲ;
ಪರಧನ, ಪರ ಸ್ತೋ, ಪರದ್ಯವಂಗಳಿಗರಗದಿಪ್ಪದೆ ನೇಮ.
ಶಂಭುಜಕ್ಕೇಶ್ವರನಲ್ಲಿ ಇವು ಕಾಣಿರಣ್ಣ ನಿತ್ಯನೇಮ.

ಲಂಚವಂಚನಕ್ಕೆ ಕೃಯಾನದಭಾಷೆ.
ಬಟ್ಟೆಯಲ್ಲಿ ಹೊನ್ನು ವಸ್ತು ಬಿದ್ದಿದ್ದರೆ,
ನಾನು ಕೈ ಮುಟ್ಟಿ ಎತ್ತಿದೆನಾದರೆ,
ನಿಮಾಣೆ ನಿಮ್ಮ ಪ್ರಮಥರಾಣೆ.
ಅದೇನು ಕಾರಣವೆಂದರೆ, ನೀವಿಕ್ಕಿದ ಭಿಕ್ಷದಲ್ಲಿಪ್ಪೆನಾಗಿ,
ಇಂತಲ್ಲದೆ ನಾನು ಅಳಿಮನವ ಮಾಡಿ,
ಪರದ್ವಯಕ್ಕೆ ಆಸೆ ಮಾಡಿದೆನಾದರೆ,
ನೀನಾಗಲೆ ಎನ್ನ ನರಕದಲ್ಲಿ ಅಧಿ ನೀನೆಂದ್ದು ಹೋಗಾ
ಶಂಭುಜಕ್ಕೇಶ್ವರಾ.

ಇ) ಸರ್ಕಳೀತ ಮಾದರಿ :

ವರಿಯ ಕಟ್ಟಬಹುದಲ್ಲದೆ ನೀರ ತುಂಬಬಹುದೆ ?
ಕೈದುವ ಕೊಡಬಹುದಲ್ಲದೆ ಕಲಿತನವ ಕೊಡಬಹುದೆ ?
ವಿವಾಹವ ಮಾಡಬಹುದಲ್ಲದೆ ಪುರುಷತನವ ಹರಸಬಹುದೆ ?
ಫುನವ ತೋರಬಹುದಲ್ಲದೆ ನೆನಹ ನಲಿಸಬಹುದೆ ?
‘ಓದು ಒಕ್ಕಾಲು ಬುದ್ದಿ ಮುಕ್ಕಾಲು’ ಎಂಬ ಲೋಕದ
ಗಾದೆಮಾತಿನಂತೆ,
ಸದ್ಗುರುಕಾರ್ಯಾವಾದರೂ ಸಾಧಿಸಿದವನಿಲ್ಲ, ಸರ್ಕಳೀಶ್ವರಾ.

ಅಟಮಟವೆ ಆಧಾರ, ಕಪಟವೆ ಸದಾಚಾರ,
ಹುಟ್ಟಿಲವೆ ಮಹಾಘನವಾಯಿತ್ತು ಕೆಲಬರಿಗೆ,
ಹುಸಿಯ ಮಸಕವೆ ವರ್ತಕವಾಯಿತ್ತು ಕೆಲಬರಿಗೆ,
ಯಂತ್ರ ತಂತ್ರ ದ್ರವ್ಯ ಬೆವಹಾರವಾಯಿತ್ತು ಕೆಲಬರಿಗೆ,
ಸಟೆಯ ಸಾಗರದೊಳಗೆ ತೇಂಕಾಡುತ್ತಿದ್ದರು ಕೆಲಬರು,
ಸರ್ಕಳೀಶ್ವರದೇವರ ನೆರೆನಂಬಲರಿಯದವರೆಲ್ಲಿರು.

೨.೨. ಅಪರಾಧಿ ಯಾರು

– ಕೊಡಗಿನ ಗೌರಮ್ಮೆ

ಅಶಯ: ತನ್ನದಲ್ಲದ ತಪ್ಪಿಗೆ ಬಹಿಷ್ಕೃತಳಾಗಿ, ಶಿಕ್ಷೆ ಅನುಭವಿಸಿ, ರಕ್ಷಣೆ ಹೋರಿ ಅನ್ಯ ಮತಕ್ಕೆ ಸೇರಿಕೊಂಡರೂ ಸಮಾಜ ನಿಂದಿಸುವುದು ಮುಸ್ಲಿಮ್‌ಳಾದ ಪಾರ್ವತಿಯನ್ನೇ ಹೊರತು ಅಂತದೊಂದು ಸ್ಥಿತಿಗೆ ಅವಳನ್ನು ದೂಡಿದ ನಾಗೇಶರಾಯರನ್ನಲ್ಲ.

-೧-

ಅಣಿ,

ನಾನು ಬರೆದ ಹಿಂದಿನ ಕಾಗದವು ನಿನಗೆ ತಲುಪಿರಬಹುದು. ಅದಕ್ಕೆ ನೀನು ಪ್ರತ್ಯೇತರವನ್ನು ಬರೆಯುವ ಮೊದಲೇ ಈ ಕಾಗದವನ್ನು ನೋಡಿ ನಿನಗೆ ಆಶ್ಚರ್ಯವಾಗಲೂ ಬಹುದು. ಆಶ್ಚರ್ಯದ ವಿಷಯವೇ ಇರುವುದರಿಂದ ನಿನಗಿದನ್ನು ಬರೆಯುತ್ತಿರುವೆನು.

ನಮ್ಮ ಮನಗೆ ಪಕ್ಕದ ಮನೆಯಲ್ಲಿದ್ದ ನಾಗೇಶರಾಯರದು ನಿನಗೆ ಗೊತ್ತಿದೆ. ಗೊತ್ತಿದೆ ಎಂದರೆ ನಿನಗವರ ಗುಣಗಳಲ್ಲಾ ಗೊತ್ತಿರಲಾರದು. ಈ ಮನಗೆ ನಾವು ಮೊದಲು ಬಂದ ಸುರುವಿನಲ್ಲಿ ಅವರನ್ನು ನೋಡಿ ‘ಕ್ಲೋರಿಯ ಕಣ್ಣಗಳಂತಿವೆ ರಾಯರ ಕಣ್ಣಗಳು’ ಎಂದು ಹೇಳಿಕೊಂಡು ನಗುತ್ತಿದ್ದುದು ನಿನಗೆ ಮರೆತುಹೋಗಿರಲಾರದು. ಚಿಕ್ಕತನದ ತಂಟೆಯಲ್ಲಿ ತಮಾಷೆಯಾಗಿ ನಾವಾಡಿದ ಮಾತುಗಳು ಈಗ ನಿಜವಾಗಿ ಪರಿಣಮಿಸಿವೆ. ನಾವು ಉಂಟಿಸಿದುದಕ್ಕಿಂತಲೂ ಹೆಚ್ಚಿನ ನೀಚರವರು. ನಾನೇಕೆ ಅವರ ಗುಣ ವರ್ತನೆ ಮಾಡುತ್ತಿರುವೆನೆಂದು ನೀನು ಹುಬ್ಬಿಗಂಟಿಕ್ಕಬಹುದು. ಸ್ವಲ್ಪ ಸಮಾಧಾನ ತಾಳಿಕೋ; ನಾನೀ ಕಾಗದ ಬರೆಯುತ್ತಿರುವುದೇ ಅವರ ನೀಚತನಕ್ಕೆ ಬಲಿಯಾಗಿ ಜಾತಿಯಿಂದ ಬಹಿಷ್ಕರಿಸಲ್ಪಟಿರುವ ಪಾರ್ವತಿಗಾಗಿ, ಪಾರ್ವತಿ ಯಾರೆಂದು ಗೊತ್ತೇ? ನಮಗೆ ಕನ್ನಡವನ್ನು ಕಲಿಸುತ್ತಿದ್ದರಲ್ಲ, ಆ ಪಂಡಿತರ ಮಗಳು. ಪಂಡಿತರು ಪಾರ್ವತಿಯನ್ನು ಮದುವೆ ಮಾಡಿದ ವರ್ಷವೇ ಸತ್ತುಹೋದದ್ದು ನಿನಗೆ ತಿಳಿದಿದೆ. ಕಳೆದ ವರ್ಷ ಅವಳ ಪತಿಯೂ ಬೇಕಾದಪ್ಪು ಸಾಲ ಮಾಡಿಟ್ಟು ಅವರ ದಾರಿ ಹಿಡಿದ. ಅಂದಿನಿಂದ ಅನಾಥ ಪಾರ್ವತಿ ಅವಳ ಚಿಕ್ಕ ಮನುವನ್ನು ಸಾಕುವುದಕ್ಕೆ ಬೇರೇನೂ ಉಪಾಯ ತೋರದೆ ನಾಗೇಶರಾಯರ ಮನೆಯಲ್ಲಿ ಅಡುಗೆಯ ಕೆಲಸಕ್ಕೆ ನಿಂತಳು. ಇದು ಒಂದು ವರ್ಷದ ಹಿಂದಿನ ಮಾತು.

ಮನುವಿಗೋಸ್ಕರವಾಗಿ ರಾಯರ ಅತ್ಯಾಚಾರವನ್ನು ಸಹಿಸಿಕೊಂಡಿದ್ದ ಪಾರ್ವತಿಯನ್ನು ರಾಯರು ಅಪವಾದದ ಹೋರೆಯೊಡನೆ ಬಹಿಷ್ಕಾರವನ್ನೂ ಹಾಕಿ ಮೊನ್ನೆ ಮನೆಯಿಂದ ಹೊರದೂಡಿರುವರು. ನಿನ್ನ ರಾತ್ರಿ

ಆತಹತ್ಯೆಯನ್ನು ಮಾಡಿಕೊಳ್ಳುವ ಉದ್ದೇಶದಿಂದ ಮಗುವಿನೊಂದಿಗೆ ಬಾವಿಯ ಹತ್ತಿರ ನಿಂತಿದ್ದಳಂತೆ. ಗೃಬಿ ರಾತ್ರಿ ತಪ್ಪಿಸಿಕೊಂಡು ಹೋದ ದನವನ್ನು ಹಿಡಿದುಕೊಂಡು ಬರುವುದಕ್ಕೆ ಹೋಗಿದ್ದಾಗ ಅವಳನ್ನು ಕಂಡು ಗೃಬಿ ಅವಳನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದಾಳೆ. ಬಲಾತ್ಮಾರದಿಂದ ಕರೆದುಕೊಂಡು ಬಾರದಿದ್ದರೆ ಆ ದಿನ ತಾಯಿ ಮಗುವಿನ ಶವಗಳನ್ನು ಬಾವಿಯಿಂದ ತೆಗೆಯಬೇಕಾಗುತ್ತಿತ್ತು. ನೋಡಿದೊಡನೆಯೇ ನನಗವಳ ಗುರುತು ಸಿಕ್ಕಿತ್ತು.

ನನ್ನನ್ನು ನೋಡಿ ಪಾಪ, ಮುಖಿವನ್ನು ಮುಚ್ಚಿಕೊಂಡು ಆಳತೊಡಗಿದಳು. ರಾತ್ರಿ ನಿದ್ದೆಯೇ ಮಾಡಲಿಲ್ಲ. ಹಸಿದಿದ್ದ ಮಗುವಿಗೆ ಸ್ಪಷ್ಟ ಹಾಲು ಕುಡಿಸಿದ್ದಾಳೆ. ಎಷ್ಟು ಹೇಳಿದರೂ ತಾನೇನೂ ಮುಟ್ಟುವುದಿಲ್ಲ. ನಿನ್ನೆಯಿಂದಲೂ ಉಪವಾಸ. ನಿನಗಿದೆಲ್ಲ ಏಕೆ ಬರೆಯುತ್ತಿರುವೆನೆಂದರೆ ಈ ವಿಷಯದಲ್ಲಿ ನಿನ್ನ ಸಹಾಯವೂ ಅತ್ಯಗತ್ಯವಾದುದರಿಂದ. ಎಲ್ಲಿ ಹೋಗುವುದು, ಏನು ಮಾಡುವುದು ಎಂದು ಅವಳಿಗೆ ತಿಳಿಯದಾಗಿದೆ. ಜಾತಿಯವರು ಸೇರಿಸುವಂತಿಲ್ಲ. ಇಲ್ಲಿಂದ ನಾವು ಹೊರಗೆ ಕಳುಹಿದರೆ ಬಾವಿಯೇ ಅವಳಿಗೆ ಗತಿಯಾಗುವುದು. ಏನು ಮಾಡುವಿ? ಎಂದು ಕೇಳಿದರೆ ‘ಇಲ್ಲೇ ಇದ್ದಬಿಡುತ್ತೇನೆ: ಈ ಮಗುವಿನ ಸಲುವಾಗಿ ನೀವಾದರೂ ಆಶ್ರಯ ಕೊಡಿ’ ಎಂದು ಅಳುತ್ತಾಳೆ. ಆದುದರಿಂದ ನೀನು ಇಲ್ಲಿಗೆ ಬಂದರೆ ಅವಳನ್ನು ಶಾಸ್ತ್ರೋಕ್ತವಾಗಿ ನಮ್ಮ ಜಾತಿಗೆ ಸೇರಿಸಿ ಅವಳ ಮುಂದಿನ ಜೀವನಕ್ಕೆ ದಾರಿ ಮಾಡಬಹುದು.

ಅಣ್ಣಿ, ಅವಳ ತಂದೆ ಪಂಡಿತರು. ತಮ್ಮ ಜಾತಿಯನ್ನು ಹೋಗಳಿಕೊಳ್ಳುತ್ತಿದ್ದುದು ನಿನಗೆ ಜಾಳ್ಳಪಕ್ವಿರಬಹುದು. ಅನಾಥ ಅಬಲೆಯರು ಆಶ್ಯಾಚಾರಿಯ ಅಶ್ಯಾಚಾರಕ್ಕೆ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳುವುದೇ ಅವರ ಜಾತಿಯ ನೀತಿಯಾದರೆ ನಮಗಾ ಜಾತಿಯಲ್ಲಿ ಜನ್ಮ ಕೊಡದಿದ್ದುದಕ್ಕಾಗಿ ದೇವರನ್ನು ಎಷ್ಟು ವಂದಿಸಿದರೂ ಸ್ವಲ್ಪವೇ. ಇದನ್ನು ನೋಡುವುದಕ್ಕೆ ಪಂಡಿತರು ಇದ್ದಿದ್ದರೆ ನಮ್ಮ ಜಾತಿಯ ವಿಷಯದಲ್ಲಿದ್ದ ಭಾವನೆಯನ್ನವರು ಬದಲು ಮಾಡಬೇಕಾಗಿ ಬರುತ್ತಿತ್ತು; ಇರಲಿ, ಈ ಕಾಗದವನ್ನು ನೋಡಿದೊಡನೆಯೇ ಬರುವಿಯಾಗಿ ಆಶಿಸುವ,

ನಿನ್ನ ಪ್ರೀತಿಯ ತಂಗಿ,

ಉನ್ನೀಸಾ

ಸೀತಮೈನವರೇ,

ಬಹಳ ದಿನಗಳಿಂದಲೂ ನಿಮಗೆ ಕಾಗದ ಬರೆಯಬೇಕೆಂದು ಆಲೋಚಿಸಿಕೊಂಡಿದ್ದೇನೆ. ಬರೆಯುವುದಕ್ಕೆ ಮಾತ್ರ ಸ್ವಲ್ಪವೂ ಸಮಯವಾಗುವುದಿಲ್ಲ ನೋಡಿ; ಈಗಲಾದರೂ ಸಮಯ ಸಿಕ್ಕಿತೇ ಎಂದು ನೀವು ಕೇಳಬಹುದು. ನಿಜವನ್ನು ಹೇಳುವುದಾದರೆ ಈಗಲೂ ಇಲ್ಲ. ಕಮಲೆಗೆ ಜ್ಞರ; ಅವಳಿಗೆ ಜಿಷ್ಟಿ ಕುಡಿಸಿಲ್ಲ. ರಘುವನ್ನು ಇನ್ನೂ ಸಾನ್ ಮಾಡಿಸಿಲ್ಲ. ಅಡುಗೆಯೂ ಆಗಿಲ್ಲ. ಆದರೂ ನಿಮಗೊಂದು ವಿಶೇಷದ ಸುದ್ದಿ ತಿಳಿಬಿಡಬೇಕೆಂದು ಕೆಲಸಗಳನ್ನೆಲ್ಲಾ ಬಿಟ್ಟು ಬರೆಯುವುದಕ್ಕೆ ಕೂತಿದ್ದೇನೆ.

ಆ ಪಾರ್ವತಿ ನೋಡಿ-ಬೊಂಬೆಯ ಹಾಗೆ ಆಲಂಕಾರ ಮಾಡಿಕೊಂಡು ಶಾಲೆಗೆ ಹೋಗುತ್ತಿದ್ದಳ್ಲ. ಆ ಪಂಡಿತರ ಮಗಳು ಅವಳು, ಜಾತಿ ಕೆಟ್ಟು ತುರುಕರ ಜಾತಿಗೆ ಸೇರಿದ್ದಾಳೆ ನೋಡಿ! ಅವಳನ್ನು ಅವಳಪ್ಪ ಮುದ್ದು ಮುದ್ದು ಎಂತ ಶಾಲೆಗೆ ಕಳಿಸುವಾಗಲೇ ನನಗೆ ಗೊತ್ತಿತ್ತು ಅವಳು ಹೀಗಾಗುವಳಿಂದು! ಇದು ಬೇರೆ ತಮಾಷೆ ನೋಡಿ, ಪಕ್ಕದ ಮನೆ ಲ್ರಕ್ಕೆ ಇದ್ದಾಳ್ಲ- ಈ ಜಾತಿಗೇಡಿಯ ಜೊತೆಯಲ್ಲೇ ಶಾಲೆಗೆ ಹೋಗುತ್ತಿದ್ದಳು- ಅವಳನ್ನುತ್ತಾಳೆ ಕೇಳಿ: ಸೇರದೆ ಅವಳೇನು ಮಾಡುವುದು? ಸೇರದಂತೆ ಪ್ರಯತ್ನ ಮಾಡುವುದರ ಬದಲು ಬಹಿಷ್ಕರಿಸಿ ಅವಳ ಮುಖಕ್ಕೆ ಬಾಗಿಲನ್ನು ಹಾಕಿ ಬಾವಿಯ ತೋರಿದ ನಿಮಗೆ ಆವಳೇನಾದರೇನು?” ಎಂತ. ಬಹಿಷ್ಕರ ಹಾಕಿದ್ದು ತಪ್ಪಂತೆ! ಜಾತಿಗೆಟ್ಟಿರುವಳನ್ನು ಮನೆಯಲ್ಲಿರಿಕೊಳ್ಳಬೇಕಾಗಿತ್ತಂತೆ! ನೋಡಿದರಾ, ಹೇಗಿದೆ ಎಂತ!!

ಹೋತ್ತಾಗಿ ಹೋಯಿತು! ಆಡುಗೆ ಮಾಡಬೇಕು, ಇನ್ನೂಮೈ ಬಿಡುವಿದ್ದಾಗ ಬರೆಯುತ್ತೇನೆ.

ನಿಮ್ಮ,

ನಲಿನಿ,

ಬಹಳ ದಿನಗಳಾದವು ನಿನ್ನ ಕಾಗದಗಳೊಂದೂ ಬಾರದೆ. ಏಕೆ ಬರೆಯುವುದಿಲ್ಲ? ಕಣ್ಣರೆಯಾದೊಡನೆಯೇ ಮರೆತುಹೋಯಿತೇನು? ಸಹಜ: ಬೇಕಾದಷ್ಟು ಹೋಸ ಗೆಳತಿಯರು ಸಿಕ್ಕಿರುವಾಗ ಹಳೆಯ ಹಳೆಯ ಸ್ನೇಹಿತೆಯೊಬ್ಬಳನ್ನು ಜ್ಞಾಪಿಕೊಳ್ಳುವುದು ಕಷ್ಟ. ಆದರೆ ನೀನೆಷ್ಟು ನನ್ನನ್ನು ಮರೆಯುವುದಕ್ಕೆ ಯಶ್ಸಿಸಿದರೂ, ಯತ್ತದಲ್ಲಿ ಸಫಲತೆಯನ್ನು ಪಡೆದರೂ, ನಾನು ಮಾತ್ರ ಆಗಾಗ ಕಾಗದಗಳನ್ನು ಬರೆದು ‘ಈ ಪ್ರಪಂಚದಲ್ಲಿ ನಾನೊಬ್ಬಳಿದ್ದೇನೆ’ ಎಂಬುದನ್ನು ನಿನಗೆ ಜ್ಞಾಪಿಸದೆ ಬಿಡುವುದಿಲ್ಲ. ನನ್ನ ಹತ್ತು ಕಾಗದಗಳಿಗೆ

ನೀನು ಒಂದೇ ಒಂದು ಕಾಗದವನ್ನಾದರೂ ಬರೆಯದಿದ್ದರೆ ನಾನೇ ಅಲ್ಲಿಗೆ ಒಂದು ನಿನ್ನ ಅತ್ಯಮೂಲ್ಯವಾದ ಸಮಯವನ್ನು ನನ್ನೊಡನೆ ಮಾತಿಗಾಗಿ ಉಪಯೋಗಿಕೊಳ್ಳುತ್ತೇನೆ. ಈ ಬೆದರಿಕೆಗೆ ನೀನು ಹೆದರದಿರಲಾರೆ. ಏಕೆಂದರೆ ಜಿಕ್ಕವರಾಗಿರುವಾಗ ನಾನು ಕೇಟಲೆ ಮಾಡತೋಡಿದರೆ ನೀನೂ ಪಾರ್ವತಿಯೂ ಹೆದರಿ ಕೇಳಿದುದನ್ನು ಕೊಡುತ್ತಿದ್ದಿರಿ.

ನೆನಪಿದೆಯೇ ನಲಿನಿ!—ಆಗಿನ ಆಟ, ತಮಾಷೆ, ಜಗಟ, ನಗು ಎಲ್ಲಾ! ಆಗ ನಾವು ಶಾಲೆಯ ಹಿಂದಿನ ದಿನ್ನೆಯ ಮೇಲೆ ಕುಳಿತು ನಮ್ಮ ಮುಂದಿನ ಜೀವನವನ್ನು ಚಿತ್ರಿಸಿಕೊಳ್ಳುತ್ತಿದ್ದುದು! ನಾವು ಕಲ್ಪಿಸಿ, ನೋಡಿ ನಲಿಯುತ್ತಿದ್ದ ಹಗಲು ಕನಸುಗಳ ಸ್ಕೃತಿ! ಆಗ ನಾವು ಜೀವನವು ಸುಖ-ಸಂತೋಷಮಯ ಎಂದು ತಿಳಿದಿದ್ದವಲ್ಲ ನಲಿನಾ! ಈಗ ನಮ್ಮಲ್ಲಿಷ್ಟು ಜನರು ಆ ಭಾವನೆಯನ್ನು ಬದಲಾಯಿಸಬೇಕಾಗಿ ಬಂದಿದೆ ನೋಡು. ನಮ್ಮ ಗೆಳತಿ ಸೀತೆಯನ್ನು ನೋಡು-ಅವಳು ಬಯಸುತ್ತಿದ್ದ ಬಯಕೆಗಳೆಲ್ಲಿ? ಈಗವಳನುಭವಿಸುತ್ತಿರುವ ಯಾತನೆಗಳೆಲ್ಲಿ! ನಾವೆಂದಾದರೂ ಅವಳ ಗತಿ ಹೀಗಾಗಬಹುದೆಂದು ಎಣಿಸಿದ್ದೇವೇ? ಕ್ಲಾಸಿನಲ್ಲಿ ಹುಚ್ಚಿ ಎಂದು ನಾವು ಹಾಸ್ಯ ಮಾಡುತ್ತಿದ್ದ ಉಮಾ ಈಗ ನೋಡು ದೊಡ್ಡ ಸಮಾಜ ಸುಧಾರಕಳಾಗಿ ಬಿಟ್ಟಿದ್ದಾಳೆ. ಅವಳ ಮಾತಗಳನ್ನು ಕೇಳಲು ಜನರು ಹಾತೋರೆಯುವುದನ್ನು ನೋಡಿದರೆ ‘ಅಂದಿನ ಉಮಾ ಇವರೇನು?’ ಎನ್ನಿಸುತ್ತದೆ. ‘ಮದುವೆಯಾಗುವುದೇ ಇಲ್ಲ’ ಎನ್ನುತ್ತಿದ್ದ ಶಾಂತಿಗೆ ಈಗ ಇಬ್ಬರು ಮಕ್ಕಳಿದ್ದಾರೆ. ಕ್ಲಾಸಿನಲ್ಲಿ ಮೊದಲನೆಯವಳಾಗಿ ಬುದ್ಧಿಪಂತೆ ಎನ್ನಿಸಿಕೊಳ್ಳುತ್ತಿದ್ದ ಕಮಲಿಗೆ ಅತ್ಯೇಯ ಮನೆಯಲ್ಲಿ ದಡ್ಡಿ, ಮೂದೇವಿ ಎಂದು ಬಿರುದುಗಳು ಬಂದಿವೆ.

ಇವುಗಳೆಲ್ಲವುಗಳಿಗಂತಲೂ ವಿಷಾದಕರವಾದ ಇನ್ನೊಂದು ಸುದ್ದಿ ಇದೆ ನಲಿನಾ-ಅದೂ ನಮ್ಮ ಶ್ರೀತಿಯ ಪಾರ್ವತಿಯ ವಿಷಯ-ಹೇಗಳನ್ನು ಬರೆಯಲಿ ಹೇಳು?

ಸೌಂದರ್ಯ, ಗುಣ ನಡತೆಗಳಲ್ಲಿ ನಮ್ಮೆಲ್ಲರ ಮೆಚ್ಚಿಕೆಯನ್ನು ಪಡೆದಿದ್ದ ಪಾರ್ವತಿ ವಿಧವೆಯಾದದ್ದೂ, ನಾಗೇಶರಾಯರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದೂ ನಿನಗೆ ಗೊತ್ತಿದೆ. ಅವಳ ಭವಿಷ್ಯವನ್ನು ನಾವು ಚಿತ್ರಿಸಿದಂತೆ ಇನ್ನಾರದನ್ನು ಚಿತ್ರಿಸಿದ್ದೇವು. ನಲಿನಾ! ‘ನಮ್ಮ ಸುಂದರಿ, ರಾಜನ ರಾಜಿ ಕೀರೀಟಧಾರಿಣಿ’ ಯಾಗುವಳೆಂದು ಹೇಳಿಕೊಂಡು ನಾವು ನಲಿಯುತ್ತಿದ್ದೆವಲ್ಲ! ಅವಳಿಗ ಜಾತಿಯಿಂದ ಬಹಿಷ್ಕರಿಸಲ್ಪಟ್ಟಿರುವಳು. ನಲಿನಾ! ರಾಯರ ಪಾಪದ ಪ್ರತಿಫಲವಾಗಿ, ಇದೆ ನೋಡು-ನಮ್ಮ ಸಮಾಜದ ನ್ಯಾಯ! ನಮ್ಮ ಜಾತಿ, ನೀತಿ, ಸಮಾಜ ಉತ್ತಮವೆಂದು ಹೇಳಿಕೊಂಡು ನಾವೆಷ್ಟು ಸಲ ಉನ್ನೀಸಾಳೊಡನೆ ಜಗಟವಾಡಿಲ್ಲ! ಮುಸಲ್ಲಾನ ಜಾತಿಯವಳೆಂದು ಎಷ್ಟು ಸಾರಿ ಉನ್ನೀಸಾಳನ್ನು ತಿರಸ್ಕರಿಸಿಲ್ಲ! ಉರು ತುಂಬ ನಮ್ಮವರ ಮನಗಳಿದ್ದು

ಪಾರ್ವತಿಗೆ ಬಾಗಿಲನ್ನು ತೇರೆಯುವವರಿರಲ್ಲ. ನಮ್ಮವರ ಹೃದಯದಲ್ಲಿ ಜಾತಿಗಳ್ಲದೆ ದಯೆಗೆ ವಡೆಯಿಲ್ಲ. ಅದೂ ಜಾತಿ ನಿಯಮಗಳು ಹೆಂಗಸರಿಗೆ ಮಾತ್ರ, ಗಂಡಸರು ಆ ನಿಯಮಕ್ಕೆ ಒಳಪಡಬೇಕಾಗಿಲ್ಲ. ಇದೇ ನೋಡು, ನಮ್ಮ ಜಾತಿಯ ದೊಡ್ಡತನದ ಕುರಹು.

ಉತ್ತಮ, ಅತ್ಯುತ್ತಮ ಜಾತಿಯ ನಮ್ಮವರು ಪಾರ್ವತಿಗೆ ಅವಳ ಮುದ್ದು ಮಗುವಿನೊಡನೆ ಬಾವಿಯ ದಾರಿಯನ್ನು ಶೋರಿಸಿಕೊಟ್ಟಾಗ ಕೈಹಿಡಿದು ಆದರದಿಂದ ಆಶ್ರಯವಿಶ್ವಾಂಶ ಯಾರು ಗೊತ್ತೇ? ಉನ್ನೀಸಿ! ಮ್ಲೀಂಭಳೆಂದು ನಾವು ನಕ್ಕು ತಿರಸ್ಕರಿಸುತ್ತಿದ್ದ ಉನ್ನೀಸಿ! ಈಗ ಹೇಳು ನಲ್ಲಿನಾ, ಉತ್ತಮರು ಯಾರೆಂದು?

ಉರವರೆಲ್ಲರೂ ಪಾರ್ವತಿಯನ್ನು ಮುಸಲ್ಲಾನ ಜಾತಿಗೆ ಸೇರಿದವಳೆಂದು ತಿರಸ್ಕರಿಸುತ್ತಿರುವರು. ಮೊದಲೇ ನಮಗೆ ಅವಳು ಹಾಗಾಗುವಳೆಂದು ಗೊತ್ತಿತ್ತು ಎನ್ನುವರು. ಇಷ್ಟೆಲ್ಲಾ ತಿಳಿದವರು ಅವಳು ಹಾಗಾಗದಿರುವಂತೆ ಮಾಡಲು ಯಾವ ಯಶ್ವವನ್ನೂ ಮಾಡಲಿಲ್ಲವೇಕೆ? ಎಂದು ನಾನು ಕೇಳಿದೆ. ಅದಕ್ಕಾಗಿ ಪಾರ್ವತಿಯ ಪಕ್ಷವೆಂದು ನೀರಿಗೆ ಹೋದಲ್ಲಿ ಎಂದಿನಂತೆ ನೆರೆಕೆರೆಯವರು ನನ್ನೊಡನೆ ಮಾತಾಡುವುದಿಲ್ಲ.

ಅಪರಾಧಿ ಯಾರು, ನಲ್ಲಿನಾ? ಪಾರ್ವತಿ ರಚಿಯಾ ಆಗುವುದಕ್ಕೆ ಹೊಣೆ ಯಾರು? ಅವಳೇ? ರಾಯರೇ? ಅಥವಾ ನಮ್ಮ ಕ್ರಾರ ಕರೋರ ಸಮಾಜವೇ?

ಯಾರಾದರೇನು? ಆದುದಾಗಿಬಿಟ್ಟಿತು. ಪಾರ್ವತಿಯಾಗಿ ಅವಳು ಸುಖಿದಲ್ಲಿರಲಿಲ್ಲ. ರಚಿಯಾ ಆಗಿಯಾದರೂ ಅವಳ ಜೀವನವು ಸುಖಿಮಾಯಾಗಲೆಂದು ದೇವರಲ್ಲಿ ನನ್ನ ಬೇಡಿಕೆ.

ಸಾಕು; ಇನ್ನೇನು ಬರೆಯಲಿ.....

ನಿನ್ನು

ಲಕ್ಷ್ಮಿ

ತಾರೀಖು ಉರ ಸ್ಥಳಿಕ ಪತ್ರಿಕೆಯೊಂದರಲ್ಲಿ ಹೀಗಿತ್ತು: -

ಮೊನ್ನೆ ದಿನ ಹಿಂದೂ-ರಮಣೀಯೊಬ್ಬಳು ಮುಸಲ್ಲಾನ ಧರ್ಮ ಸ್ವೀಕರಿದುದು ಉರಿನ ಜನಗಳಿಗಲ್ಲಾ ಬಹಳ ವಿಷಾದವನ್ನುಂಟು ಮಾಡಿದೆ. ಇನ್ನು ಮುಂದೆ ಈ ರೀತಿ ಸಂಭವಿಸದಂತೆ ನೋಡಿಕೊಳ್ಳುವುದಕ್ಕಾಗಿ ಉರಿನ ಪ್ರಮುಖಿರ ಸಭೆಯೊಂದು ಶ್ರೀಮಾನ್ ನಾಗೇಶರಾಯರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸರ್ವಾನುಮತದಿಂದ ಧರ್ಮರಕ್ಷಣೆ ಮಾಡಬೇಕೆಂದು ಶ್ರೀಮಾನ್ನನವಾಯಿತು.

ಎ.ಶಿ. ಮಾನಿಷಾದ

- ಗಿರೀಶ್ ಕಾನಾಡ್

ಪಾತ್ರ ವರ್ಗ

ಅಗಸ

ಮುಸಿ

ಅಗಸನ ಹೆಂಡತಿ

ಭರತ

ಸೈನಿಕ

ದಾರಿಹೋಕ

ವಸುಧಾಮ್

ದ್ವಾರಪಾಲಕ

ಮಾ ನಿಷಾದ

ಮಾ ನಿಷಾದ ಪ್ರತಿಷ್ಠಾಂ ತ್ವಮಗಮ:

ಶಾಶ್ವತೀ ಸಮಾಃ ।

ಯತ್ಸ್ಥಾಂಚಮಿಧುನಾದೇಕಮವಧಿಃ ಕಾಮಮೋಹಿತಮ್ ॥

(ಬಾಲಕಾಂಡ, ರಾಮಾಯಣ)

ಸ್ಥಳ : ದಟ್ಟಡವಿಯ ನಡುವಿನ ಬಯಲೊಂದು, ಒಬ್ಬ ಮುಷಿ ಬಳಿಯಲ್ಲಿರುವ ಕಲ್ಲೊಂದರ ಮೇಲೆ ಕಣ್ಣಿಜ್ಞ ಕುಳಿತಿದ್ದಾನೆ. ಅಡವಿಯೊಳಗಿಂದ ಒಬ್ಬ ಮನುಷ್ಯ ಬರುತ್ತಾನೆ.

ಮನುಷ್ಯ	ಮುನಿಗಳೇ....
ಖುಷಿ	ಯಾರದು ?
ಮನುಷ್ಯ	ನಿಮ್ಮ ಧ್ಯಾನಕ್ಕೆ ಅಡ್ಡಿ ತಂದುದಕ್ಕೆ ಕ್ಷಮಿಸಬೇಕು, ಮುನಿಗಳೇ.
ಖುಷಿ	ಧ್ಯಾನವೇನಿಲ್ಲ. ಏನೋ ವಿಜಾರ ಮಾಡುತ್ತಿದ್ದೆ. ಅಷ್ಟೇ, ಏನು ಬೇಕು ನಿನಗೆ ? ಈ ಕಾರಡವಿಯಲ್ಲೇನು ಮಾಡುತ್ತಿರುವೆ ?
ಮನುಷ್ಯ	ಇಲ್ಲಿಂದ ವಾಲ್ಯಾರ್ಥಿ ಖುಷಿಗಳ ಆಶ್ರಮ ಬಹಳ ದೂರವಿದೆಯೇ, ಸ್ವಾಮಿ ?
ಖುಷಿ	ಇಲ್ಲ. ಇಲ್ಲಿಂದ ಪೂರ್ವಕ್ಕೆ ನೆಟ್ಟಗೆ ಹೋದರೆ ಹತ್ತು ನಿಮಿಷಗಳ ದಾರಿ ಅಷ್ಟೇ ಆದರೆ..... ನಿನಗೆ ಏನು ಬೇಕಾಗಿದೆ. ಅಲ್ಲಿ?
ಮನುಷ್ಯ	ಎನಿಲ್ಲ, ಗುರುಗಳೇ, ಅಲ್ಲಿ ತಾಯಿ ಸೀತಾದೇವಿ ಇದ್ದಾಳೆಂದು ಯಾರೋ ಎಂದರು. ಅವಳ ದರ್ಶನಕ್ಕಾಗಿ ಹಾತೊರೆದು ಓಡಿ ಬಂದಿದ್ದೇನೆ. ಆ ಸುದ್ದಿ ನಿಜವೇ ಸ್ವಾಮಿ ?
ಖುಷಿ	(ಮೆಲ್ಲನೆ) ನಿಜವಿಶ್ವ. ಆದರೆ - ಈಗ ಅವಳು ಅಲ್ಲಿಲ್ಲ.
ಮನುಷ್ಯ	(ಬೆದರಿ) ಅಲ್ಲಿಲ್ಲ? ಎಲ್ಲಿ ಹೋಗಿದ್ದಾರವರು ?
ಖುಷಿ	ನೀನಿನ್ನೂ ಕೇಳಿಲ್ಲವೇ ? ಮೂರು ದಿನಗಳ ಹಿಂದೆ ಇಲ್ಲಿ ಇದೇ ಬಯಲಲ್ಲಿ ಅವಳು ಶ್ರೀರಾಮನಿಗೆ ಭೇಟಿಯಾದಳು.
ಮನುಷ್ಯ	(ಆನಂದದಿಂದ) ಭೇಟಿಯಾದಳೇ ? ಹಾಗಾದರೆ ಶ್ರೀರಾಮ ಮತ್ತು ಸೀತಾ ತಾಯಿ ಒಂದಾದರೇ ? ನಿಜವೇ ಇದು?..... ದೇವರೇ, ದೇವರೇ ನಿನ್ನನ್ನೆಷ್ಟು ಸ್ತುತಿಸಲಿ ? ನನ್ನನ್ನು ಪಾತಕದ ವೇದನೆಯಿಂದ ಮುಕ್ತಿಗೊಳಿಸಿದೆ. ದೇವರೇ,

ನಿನ್ನ ಖಣ ಹೇಗೆ ತೀರಿಸಲಿ ?..... ಗುರುಗಳೇ, ನಿಮ್ಮ ಕಾಲಿಗೆ ಬೀಳುತ್ತೇನೆ.
ನೀವು ಬದುಕಿಸಿದಿರಿ ನನ್ನನ್ನು.

- ಖಮಿ** ನಿನ್ನ ಪಾತಕ ? ಏನೆನ್ನುತ್ತಿರುವೆ ನೀನು ? ಯಾರು ನೀನು ?
- ಮನುಷ್ಯ** ಅದೊಂದು ದೊಡ್ಡ ಕತೆ, ಸ್ವಾಮಿ. ಅದನ್ನು ಕೇಳಿರುವುದೇ ಒಳ್ಳೆಯದು. ಮೌದಲೇ ನಿಮ್ಮ ಧ್ವನಿ ಕೆಡಿಸಿದ್ದೇನೆ. ಇನ್ನು ನನ್ನ ಗೋಳಿ ಹೇಳಿ ನಿಮ್ಮ ತಲೆ ಕೆಡಿಸಲಾರೆ. ನಾನು ಹೋಗಬೇಕು - ಬೇಗ ಹೋಗಬೇಕು. ಅಯೋಧ್ಯೆಗೆ.
- ಖಮಿ** (ಒಮ್ಮೆಲೆ) ತಡೆ.... (ಸ್ವಲ್ಪ ತಡೆದು) ನೀನು ಯಾರು ಎಂಬುದನ್ನು ಹೇಳಬಾರದೇ ? ಸೀತೆಯ ಸಂಕಟಕ್ಕೂ ನಿನ್ನ ವ್ಯಧಿಗೂ ಇಂಥ ಸಂಬಂಧವಿದೆಯೇ ? ಈ ತರಹದ ವ್ಯಧಿಯಿಂದ ಇಬ್ಬರು ಈ ಜಗತ್ತಿನಲ್ಲಿ ಇರಬಹುದು ಎಂದು ಎಣಿಸಿರಲಿಲ್ಲ. ಯಾರು ನೀನು ?
- ಮನುಷ್ಯ** ನಾನು ಹಿಂದೆ ಅಯೋಧ್ಯೆಯಲ್ಲಿ ಅಗಸನಾಗಿದ್ದೆ, ಗುರುಗಳೇ,
- ಖಮಿ** (ಒಮ್ಮೆಲೆ) ಓಹ್, ಅವನೇಯೇನು ನೀನು ?
- ಅಗಸ** (ಕಹಿದ್ದನಿಯಲ್ಲಿ) ಹೊದು, ಸ್ವಾಮಿ, ಅವನೇ. ಅಯೋಧ್ಯೆಯಲ್ಲಿ ನೂರಾರು ಅಗಸರಿದ್ದರೂ, ‘ಅಯೋಧ್ಯೆಯ ಅಗಸ’ ಎಂದೋಡನೆ ಎಲ್ಲರ ಕಣ್ಣಿಂದೆ ಮೂಡುವ ದುರುಳ-ಅವನೇ ನಾನು.
- ಖಮಿ** ನನ್ನನ್ನು ಕ್ಷಮಿಸು, ತಮ್ಮ, ನಿನ್ನನ್ನು ನೋಯಿಸಲಿಕ್ಕೆ ಎನ್ನಲಿಲ್ಲ ನಾನು. ಭಾಯಿತಪ್ಪಿ ಆ ಮಾತು..... ಕ್ಷಮಿಸು.
- ಅಗಸ** ನೀವೇಕೆ ಕ್ಷಮೆ ಹೋರಬೇಕು, ಗುರುಗಳೇ? ತಪ್ಪು ಮಾಡಿದವ ನಾನು. ಅದಕ್ಕೇ ಅಯೋಧ್ಯೆಗೆ ಹೋಗಿ ಸೀತಾದೇವಿಯ ಕ್ಷಮೆ ಕೇಳಲು ಹೋರಟಿದ್ದೇನೆ.
- ಖಮಿ** (ಮೆಲ್ಲನೆ) ಇಷ್ಟೇಕೆ ಗಡಬಿಡಿಯದಕ್ಕೆ ? ಸ್ವಲ್ಪ ವಿಶ್ವಮಿಸು. ಇಲ್ಲಿ ಹುಳಿತುಕೊ ಸ್ವಲ್ಪ ಹೊತ್ತು.....(ತಡೆದು) ತಮ್ಮ, ನಿನ್ನ ನೋವಿನ ಮೇಲೆ ಉಪ್ಪನ್ನು ಅರೆಯ ಬಯಸುವದಿಲ್ಲ. ಆದರೂ ನಿನ್ನ ಕತೆ ಏನಾಯಿತು ಎಂಬುದನ್ನು ಸ್ವಲ್ಪ ಹೇಳುತ್ತೀಯಾ ?
- ಅಗಸ** ಅದನ್ನೆಲ್ಲ ಕೇಳಿ ಏನು ಪ್ರಯೋಜನ ನಿಮಗೆ ? ಪೃಥ್ವಿಯ ಜನರೆಲ್ಲ ಆಡಿದ್ದನ್ನು ನೀವು ಕೇಳಿರಲ್ಲಿಬೇಕು.
- ಖಮಿ** ಜನ ಬೇಕಾದುದೆನ್ನುತ್ತಾರೆ. ನಾನು ವ್ಯಧ ಕುಶಾಹಲದಿಂದ ಕೇಳುತ್ತಿಲ್ಲ. ನಾನು ಕೇಳುವುದಕ್ಕೂಂದು ಕಾರಣವಿದೆ. ನನ್ನ ಮನಸ್ಸಿನ ಶಾಂತಿಗಾಗಿ ಕೇಳುತ್ತಿದ್ದೇನೆ. ದಯಮಾಡಿ ಹೇಳು...

ಅಗಸ ನಿಮ್ಮ ಮನಸ್ಸಿನ ಶಾಂತಿ ? ಸ್ವಾಮಿ, ನೀವು ಜಾಣಿಗಳು, ತಪೋಧನರು.

ಖುಸಿ (ಕಳವಳದಿಂದ) ಓಹ್.....

ಅಗಸ ನಿಮಗೆ ನನ್ನ ಕರೆ ಕೇಳಿ ಏನು ಶಾಂತಿ ಸಿಗಬೇಕು ? ಆದರೆ ನನಗೆ ಈ ಪುಣ್ಯದ ಸುದ್ದಿ ಹೇಳಿದಿರಿ. ನಿಮಗೆ ಇಲ್ಲ ಎನ್ನಲಾರೆ..... ನನ್ನ ಹೆಸರು ಪದ್ಮನಾಭ, ಅಯೋಧ್ಯೇಯಲ್ಲಿ ಅಗಸನಾಗಿದ್ದೆ. ಯಾರ ಗೊಡವೆಯಿಲ್ಲದೆ ನನ್ನಷ್ಟಕ್ಕೆ ಕೆಲಸಮಾಡಿ ನನ್ನ ಹೆಂಡತಿಯೊಡನೆ ಸುಖಿದಿಂದಿದ್ದೆ. ನಾನು - ನನ್ನ ಹೆಂಡತಿ - ನನ್ನ ಕತ್ತೆ..... ಇನ್ನೇನು ಬೇಕಿತ್ತು ನನಗೆ ? ಸುಖಿದಿಂದಿರಬಹುದಾಗಿತ್ತು. ಆದರೆ ಸುಖಿದಲ್ಲಿ ವಿನಾಶದ ಆಸೆ ಬಿಡುವುದಲ್ಲ, ಸ್ವಾಮಿ. ನನಗೆ ಶ್ರೀರಾಮನ ಹೆಸರು ತೆಗೆದರೆ ಆಗುತ್ತಿರಲಿಲ್ಲ. ಹೆಸರು ಕೇಳಿದರೆ ಮೈ ಉರಿಯುತ್ತಿತ್ತು. ವಾಲಿಯನ್ನು ಬೆನ್ನಲ್ಲಿರಿದು ಕೊಂಡವ, ಶೂಪಣವಿಯಂಥ ಹೆಣ್ಣಿನ ಮೂಗು ಕೊಯ್ದಿವ, ವಾನರ ಸೇನಯ ಸಹಾಯದಿಂದ ಮಾತ್ರ ಲಂಕ ಗೆದ್ದವ-ಒಂದೇ, ಎರಡೇ ? ಅಂಥ ರಾಮನ ಪ್ರಜೆ ನಾನಾಗಿದ್ದೇನೆ ಎಂಬುದನ್ನು ನೆನೆದರೆ ಮೈ ಬೆಂಕಿಯಾಗುತ್ತಿತ್ತು. ಆದರೆ ನನ್ನ ಹೆಂಡತಿಗೆ ಮಾತ್ರ ರಾಮನಲ್ಲಿ ಭಕ್ತಿ. ದಿನವೂ ರಾತ್ರಿ ಅವನ ಪ್ರಜೆ, ಅವನ ಹೆಸರು ನಾಲಿಗೆಯ ಮೇಲೆ. ಅವಳ ಭಕ್ತಿ ಕಂಡಾಗ ನನಗೆ ಭೂತ ಸಂಚಾರವಾದಂತಾಗುತ್ತಿತ್ತು. ಒಮ್ಮೊಮ್ಮೆ ಅಸೂಯೆ ಭುಗಿಲೇಜುತ್ತಿತ್ತು.... ನನ್ನ ಒರಟುತನ ಕ್ಷಮಿಸಬೇಕು, ಗುರುಗಳೇ, ಆದರೆ ನಾನು ಅಜಾಣಿಯಾಗಿದ್ದೆ.

ಖುಸಿ ಆ ವಾಕ್ಯವನ್ನು ಭೂತಕಾಲದಲ್ಲಿ ತಳ್ಳುವ ಧ್ಯೇಯ ನನಗಿದ್ದರೆಷ್ಟು ಒಳ್ಳೆಯದಾಗುತ್ತಿತ್ತು!

ಅಗಸ ಒಂದು ದಿನ ನಮ್ಮಿಬ್ಬರ ಜಗತ್ತಾಯಿತು. ರಾಮನ ಹೆಸರಿನ ಮೇಲೆ ಪ್ರತಿ ದಿನ ನಮ್ಮಿಬ್ಬರ ವಾದ ನಡೆದೇ ಇರುತ್ತಿತ್ತು. ಆದರೆ ಆ ದಿನ ತಾಳಲಾರದೆ ನಾನವಳಿಗೆ ಒಂದು ಏಟು ಕೊಟ್ಟೆ ಆದರೆ ಕೊಟ್ಟೆ ಮಾತ್ರ. ಎದೆ ಧಸ್ತಿಂದಿತು. ಅಲ್ಲಿಯವರೆಗೆ ನಾನೆಂದೂ ಅವಳನ್ನು ಹಿಂಸಿಸಿರಲಿಲ್ಲ. ನನ್ನ ಶ್ರೀತಿಯ ಹೆಂಡತಿಯವಳು. ಏಟು ಕೊಟ್ಟೆ ಮೇಲೆ ಅವಳಿದುರು ನಿಲ್ಲಲಾಗಲಿಲ್ಲ ನನಗೆ. ನನ್ನ ಕತ್ತೆಯನ್ನು ತೆಗೆದುಕೊಂಡು ಘಟ್ಟಕ್ಕೆ ಹೋದೆ. ಇಡಿಯ ದಿನ ಅಲ್ಲಿದ್ದ ಮುದಿದೆ. ಮರಳಿ ಬಂಡಾಗ..... ಮನೆ ಬರಿದಾಗಿತ್ತು. ನನಗೆ ಏನೂ ವಿಚಿತ್ರವೆನಿತು. ಆ ರಾತ್ರಿಯೂ ಅವಳು ತಿರುಗಿ ಬರದಿದ್ದಾಗ ಮಾತ್ರ ಏಂಡಿತವಾಯಿತು- ಅವಳು ತನ್ನ ತಂದೆಯ ಮನಗೆ ಹೋಗಿರಬೇಕೆಂದು. ನನ್ನ ಓತ್ತು ನೆತ್ತಿಗೇರಿತು. ನೆಟ್ಟಿಗೆ ಹೋಗಿ ಶ್ರೀರಾಮನನನ್ನೆದುರಿಸಬೇಕು, ನಮ್ಮ ಸಂಸಾರದಲ್ಲೇಕೆ ಮುಳ್ಳು ಹರಡುತ್ತಿರುವೆ ಎಂದು ಪ್ರಶ್ನಿಸಬೇಕು ಎನ್ನಿಸಿತು. ಆದರೆ... ಮನೆಯಲ್ಲೇ ಮಂಕಾಗಿ ಕುಳಿತೆ. ನಾಲ್ಕು ದಿನ ಘಟ್ಟದತ್ತ ಹೋಗಲಿಲ್ಲ. ಕೂಡಲೇ ಹೋಗಿ ಹೆಂಡತಿಯನ್ನು ಕರೆದು ತರಬೇಕು

ಎಳೆದಾದರೆ ಎಳೆದು, ಒಲಿಸಿಯಾದರೆ ಒಲಿಸಿ ತರಬೇಕು ಎನ್ನಿಸುತ್ತಿತ್ತು. ಆದರೆ ಅಭಿಮಾನವೆಲ್ಲಿ ಹೋದಿತು, ಸ್ವಾಮಿ ? ನಾಲ್ಕು ದಿನ....ಪದನೇ ದಿನ ನಾನು ಮನೆಯಲ್ಲಿದ್ದೆ. ಆಗ ಯಾರೋ ಕದ ಬಡಿದರು.

(ಕದ ಬಡ ಶಪ್ಪಳ.)

- | | |
|--------------|---|
| ಅಗಸ | ಯಾರದು ? |
| ಹೆಣ್ಣು ಧ್ವನಿ | ನಾನು..... |
| ಅಗಸ | (ಆನಂದದಿಂದ) ಯಾರು ಗ..... (ಆಮೇಲೆ ತನ್ನನ್ನೇ ತಡೆಹಿಡಿದು ವ್ಯಂಗ್ಯದಿಂದ) ನಾನು ? ನಾನು ಎಂದರೆ ಯಾರು ? |
| ಹೆಣ್ಣು ಧ್ವನಿ | ನಾನು, ಸ್ವಾಮಿ, ತಿರುಗಿ ಬಂದಿದ್ದೇನೆ. |
| ಅಗಸ | ಓ ಹೋ ಹೋ, ನನ್ನ ಧರ್ಮಪತ್ರಿಯೇನು ? ಎಷ್ಟು ಬೇಗನೆ ಬಂದುಬಿಟ್ಟೆ... ಏಕೆ ತಾಯ್ತಂದೆ ಮಗಳನ್ನು ಮನೆಯಲ್ಲಿ ಬೆಚ್ಚಿಡುವ ವ್ಯವಸ್ಥೆ ಮಾಡಿರಲ್ಲವೇನು ? |
| ಹೆಂಡತಿ | ನಾನು ಅವರಿಗೆ ಹೇಳಿದೆ ಕೇಳಿದೆ ಬಂದಿದ್ದೇನೆ. ಎಲ್ಲ ಹೇಳುತ್ತೇನೆ. ಮೊದಲು ಕದ ತೆಗೆಯಿರಿ. |
| ಅಗಸ | ಕದ ತೆರೆದೇನು ಮಾಡಲಿ ? ಇಲ್ಲಿ ಇರುವವ ನಾನೊಬ್ಜನೇ ನನಗೂ ನಿನಗೂ ಏನು ಸಂಬಂಧ ? |
| ಹೆಂಡತಿ | (ವಿಹ್ವಲಿಂಗಿ) ನಾನು ತಪ್ಪು ಮಾಡಿದೆ, ಸ್ವಾಮಿ. ಒಟ್ಟಿಕೊಳ್ಳುತ್ತೇನೆ. ನೀವು ಹೇಳಿದ್ದನ್ನು ಮಾಡುತ್ತೇನೆ. ಆದರೆ ಹೀಗೆ ಬೀದಿಯಲ್ಲಿ ಕೊಡ್ಡಿಸಬೇಡಿ ನನ್ನನ್ನು ಕದ ತೆರೆಯಿರಿ. |
| ಅಗಸ | ಕದ ತೆಗೆಯಬೇಕಂತೆ-ಕದ ! (ತೆರೆಯುತ್ತಾನೆ.) ಹಾಂ. ಹಾಂ. ತಡೆ ತಡೆ. ಹೊರಟೇಬಿಟ್ಟಿಯಲ್ಲ ನೆಟ್ಟಗೆ ಒಳಗೆ..... ಹೇಳು. ಏನು ಬೇಕು ನಿನಗಿಲ್ಲ? |
| ಹೆಂಡತಿ | (ದೀನಂಜಾಗಿ) ದಾರಿ ಬಿಡಿರಿ. ನನ್ನ ತಪ್ಪಾಯ್ತು. ನೆರೆಹೊರೆಯವರೆಲ್ಲ ನೋಡುತ್ತಿದ್ದಾರೆ. ಅವರೆದುರಿಗೆ ಏನು ಇದೆಲ್ಲ ಹಗರಣ? |
| ಅಗಸ | ನೆರೆಹೊರೆಯವರು ನೋಡುತ್ತಿದ್ದಾರೇನು ? ನೋಡಲಿ, ನೋಡಲಿ. (ಕೂಗಿ) ಬನ್ನಿರಿ, ಬನ್ನಿರಿ (ಇನ್ನೂ ಸಮೀಕ್ಷ ಬಂದು) ನೋಡಿರಿ ನಮ್ಮ ಮನೆಯ ಆಟ! ಬನ್ನಿರಿ, ಕಾಣಿರಿ ಈ ಪತಿಪ್ರತೆಯನ್ನು..... |
| ಹೆಂಡತಿ | ಸಾಕು, ಸಾಕು ಮಾಡಿರಿ... ಎಲ್ಲರೆದುರಿಗೆ ನನ್ನ ನಾಚಿಕೆ ತೆಗೆಯಬೇಡಿ, ಸ್ವಾಮಿ, ನಿಮ್ಮ ಕಾಲಿಗೆ ಬೀಳುತ್ತೇನೆ.... ನನಗೊಮ್ಮೆ ಒಳಗೆ ಬಿಡಿ. |

- ಅಗಸ** ನಾಚಿಕೆ ಇದ್ದರಲ್ಲವೆ ತೆಗೆಯುವುದು ? ನನಗೆ ಹೇಳದೆ ಮನೆಯಿಂದ ಓಡಿಹೋಗುವಾಗ ಬರಲಿಲ್ಲವೇನು ನಾಚಿಕೆ ? ನನಗಿಂತ ನಿನ್ನ ದೇವರು ದೊಡ್ಡವನಾದ ಅಲ್ಲವೇನು ನಿನಗೆ ? ಸರಿ ನಿನ್ನಿಷ್ಟ್ಕು ನಿನ್ನ ತಂದೆ ನಿನ್ನ ಕೈಯಲ್ಲಿ ನೀಲಾಂಜನ ಕೊಟ್ಟು ‘ದೀಪ ಹಚ್ಚು’ ಎಂದು ಹೇಳಿರಬೇಕಲ್ಲ ಮುದ್ದಿನ ಮಗಳಿಗೆ; ಆದರೆ ಇಲ್ಲೇನೂ ರಾಮ ಸಿಗುವುದಿಲ್ಲ ನಿನಗೆ. ಇಲ್ಲಿ ಇರುವವನು ನಾನು ಮಾತ್ರ, ಸ್ವದ್ದ ಅಗಸ ! ಆ ರಾಮ ಎಲ್ಲಿ ಇದ್ದಾನೆ ಗೊತ್ತೇ ? ಅಲ್ಲಿ-ಆ ಅರಮನೆಯಲ್ಲಿ-ಬೇಕಾದರೆ ಹೋಗಲ್ಲಿ, ಅಲ್ಲೇ-
- ನೆರಮನೆಯ ಹಂಗಸು** ಪದ್ಧನಾಭ.....
- ಅಗಸ** ಏಕೆ, ವಸುಧಮ್ಮು ದೂರದಿಂದ ನೋಡಿ ಸಾಕಾಲಿಲ್ಲವೇನು ಆಟದ ಮೋಚು? ಮತ್ತೆ ಇಲ್ಲಿಯೇ ನಡುವೆ ಮೂಗು ತುರುಕುತ್ತಿದ್ದೀರಿ ?
- ವಸುಧಮ್ಮು** ಸಿಟ್ಟಾಗ ಬೇಡಪ್ಪ. ಆದರೆ ಈ ರೀತಿ ಎಲ್ಲರೆಂದರಿಗೆ ಹಂಡತಿಯ ಅವಮಾನ ಮಾಡುವದು ಒಳ್ಳೆಯದಲ್ಲಪ್ಪ, ಅಲ್ಲದೆ ಅಲ್ಲಿ ನೋಡು. ರಾಜನ ಸೈನಿಕನೊಬ್ಬ ಈ ಕಡೆಗೇ ಬರುತ್ತಿದ್ದಾನೆ. ಈ ಗದ್ದಲ ಕೇಳಿ ಬರುತ್ತಿರಬೇಕು. ಎಲ್ಲಿಯಾದರೂ ರಾಜನೆಡೆಗೆ ಎಳೆದೊಯ್ದರೆ ನಾಚಿಕೆಗೇಡಲ್ಲವೆ ನಿನಗೆ ?
- ಅಗಸ** (ಉರಿದು) ನನಗೆ ನಾಚಿಕೆಗೇಡು-ಶ್ರೀರಾಮನಿಂದ ? ವಸುಧಮ್ಮು, ನಾನು ಎಂದರೆ ಯಾರೆಂದು ತಿಳಿದಿದ್ದಾನೆ ಅವನು ? ನನಗೆ ಆಜ್ಞೆ ಮಾಡಿ ಇವಳನ್ನು ಒಳಗೆ ತೆಗೆದುಕೊಳ್ಳುವಂತೆ ಮಾಡುತ್ತಾನೇನು ? ಇಲ್ಲ, ಇಲ್ಲ. ಇಲ್ಲ.... ಮನೆ ಬಿಟ್ಟು ದೂರ ಹೋದ ಹಂಡತಿಯನ್ನು ಮತ್ತೆ ಸ್ವಾಗತ ಮಾಡಿ ಕರೆದುಕೊಳ್ಳಲಿಕ್ಕೆ ನಾನು ರಾಮನಲ್ಲ ಎಂದೆ.
- ಹಂಡತಿ** ಅಯ್ಯೋ, ನನ್ನನ್ನು ಬೀದಿಗೆ ದೂಡಿರಿ, ಕೊಲ್ಲಿರಿ. ಆದರೆ. ಶ್ರೀರಾಮನನ್ನು ಹೀಗೆ ಬಯ್ಯಬೇಡಿರಿ.....
- ಅಗಸ** ನೋಡು, ನೋಡು, ಮೂಗಿಗೆ ಹೇಗೆ ಉರಿ ಬಿತ್ತು....
- ವಸುಧಮ್ಮು** ಪದ್ಧನಾಭ, ಏನಿದು ? ಆ ಸೈನಿಕ ಇದನ್ನು ಕೇಳಿದರೆ-
- ಅಗಸ** ಕೇಳಲಿ ! ನನಗೇನು ? ಹೆದರಿಕೆಯೇನು ? ಎಲ್ಲಿದ್ದಾನವನು ? ನಾನೇ ಹೇಳುತ್ತೇನೆ ಅವನಿಗ.... ಎಲಾ ಇವನ. ಓಡಿಹೋಗಿ ಬಿಟ್ಟನೇನು ಪುಣ್ಯತ್ವ?..... ಹೋಗದೆ ಏನು ಮಾಡುತ್ತಾನೆ ಅನ್ನಿರಿ, ಅಂಥವನ ಆಳಾಗಿರೋದೆ ನಾಚಿಕೆ ಎನ್ನಿಸಿರಬೇಕು.
- ಹಂಡತಿ** ದೇವರೇ, ಇಂಥ ಹೇಸಿ ಮಾತನ್ನು ಕೇಳುವುದಕ್ಕಿಂತ ನಾನು ಸತ್ತು ಏಕೆ ಹೋಗುವುದಿಲ್ಲ?

ಅಗಸ ನಾನು ಕೊನೆಗೂ ನನ್ನ ಹೆಂಡತಿಯನ್ನು ಮನೆಯಲ್ಲಿ ಬರಗೊಡಲಿಲ್ಲ. ಅವಳು ತಂದೆಯ ಮನೆಗೂ ಹೋಗಲಿಲ್ಲ. ನರೆಮನೆಯ ವಸುಧಮ್ಮನ ಮನೆಯಲ್ಲಿದ್ದಳಂತೆ. ಇತ್ತು ನನಗೂ ಹುಚ್ಚು ಹಿಡಿಯುತ್ತದೋ ಎನ್ನಿಸುತ್ತಿತ್ತು. ಎಲ್ಲರೆಡು ಶಳೆದ ಅವಶಾರ ನೆನಪಾದಾಗ ನಾಚೆಯಾಗಿ ಎದೆಯೋಡೆಯುತ್ತಿತ್ತು. ಹೆಂಡತಿಯನ್ನು ಕಾಣಬೇಕು, ಅವಳ ಕ್ಷಮೆ ಕೇಳಬೇಕು..... ಅವಳು ಸುಶೀಲೆ, ಕುವಿಜಾರಕ್ಕೆ ಎಡೆಗೊಡುವವಳಿಲ್ಲ ಎಂಬುದೂ ನನಗೆ ಖಚಿತವಾಗಿ ಗೊತ್ತಿತ್ತು. ಆದರೆ ಅಭಿಮಾನ- ಮತ್ತೆ ಅದೇ ದುರಾಗ್ರಹ. ಅವಳೆಲ್ಲಿಯಾದರೂ ಕದ್ದು ಬರಬಹುದೆಂದು ಮನೆಯ ಬಾಗಿಲುಗಳನ್ನು ಗಟ್ಟಿಯಾಗಿ ಮುಚ್ಚಿಟ್ಟಿದ್ದೆ..... ನಾಲ್ಕೆದು ದಿನಗಳ ನಂತರದ ಸುದ್ದಿಯಿದು. ನಾನು ತಲೆ ಹಿಡಿದು ಕುಳಿತುಕೊಂಡಿದ್ದೆ. ಯಾರೋ ಒಮ್ಮೆಲೆ ಕದ ಬಡಿಯಲಾರಂಭಿದರು.....

(ಒಂದೇ ಸಮನೆ ಕದದ ಬಡಿತ)

- ಅಗಸ (ಕೊಗಿ) ಯಾರದು ?
- ಹೆಂಡತಿ ನಾನು, ಸ್ವಾಮಿ, ಬೇಗ ಕದ ತೆಗೆಯಿರಿ, ಬೇಗ.....
- ಅಗಸ ಏಕೆ ಬಂದೆ ಮತ್ತೆ? ಕದ ತೆರೆಯುವುದಿಲ್ಲ, ತೆರೆಯುವುದಿಲ್ಲ ಎಂದೆ !
- ಹೆಂಡತಿ ನನಗಾಗಿಯಲ್ಲ, ಸ್ವಾಮಿ, ನಿಮಗಾಗಿ ! ನಿಮ್ಮ ಜೀವಕ್ಕಾಗಿ, ನಿಮ್ಮನ್ನು ಕೊಲ್ಲಲಿಕ್ಕೆ ಬರುತ್ತಿದ್ದಾರೆ ಸ್ವಾಮಿ.....
- ಅಗಸ (ಜೈಪರೋಧಿಕವಾಗಿ) ನನ್ನನ್ನು ಕೊಲ್ಲಲಿಕ್ಕೆ ಬರುವವರು ಯಾರು ? ಮಾವನವರೆ ?
- ಹೆಂಡತಿ ನಗೆಚಾಟಿಕೆ ಮಾಡಲಿಕ್ಕೆ ಒಂದಿಷ್ಟ್ವ ಹೋತ್ತಿಲ್ಲ. ಅದೋ.... ಬಂದೇ ಬಿಟ್ಟರು. (ದೂರದಲ್ಲಿ ಜನರ ಕೋಲಾಹಲ, ಗಲಭೆ ನಿಮಿಷ ನಿಮಿಷಕ್ಕೆ ಸಮೀಪ ಬರುತ್ತಿದೆ.)
- ಅಗಸ ಏನು ಆ ಗಲಭೆ ? ತಡೆ. ಸ್ವಲ್ಪ ತಡೆ, ಕದ ತೆರೆಯುತ್ತೇನೆ. ಇಷ್ಟಲ್ಲಿ ಜನರು ಯಾರವರು ? ಏಕೆ ಬರುತ್ತಿದ್ದಾರೆ ?
- ಹೆಂಡತಿ ಒಳಗೆ ಬನ್ನಿ ಬೇಗ ಕದ ಮುಚ್ಚಿಕೊಳ್ಳಿ. ಹೊರಗೆ ನಿಲ್ಲಬೇಡಿ. ನಿಮ್ಮ ಜೀವಕ್ಕೆ ಅಪಾಯ.... ಮುಚ್ಚಿರಿ ಬೇಗ.
- (ಕದ ಮುಚ್ಚುತ್ತಾಳೆ. ಹೊರಗೆ ಗದ್ದಲ ಹೆಚ್ಚಾಗಿದೆ. ‘ಪದ್ಧನಾಭ ಒಳಗೆ ಓಡಬೇಡ’ ಎಂದು ಯಾರೋ ಕಾಗುತ್ತಾರೆ.)
- ಅಗಸ (ಬೆದರಿದ ಘ್ರನಿಯಲ್ಲಿ) ಯಾರವರು ? ನಿಮ್ಮ ಮನೆಯನ್ನೇಕೆ ಸುತ್ತುತ್ತಿದ್ದಾರೆ? ಏನು ಬೇಕಂತೆ ಅವರಿಗೆ ?

- ಹೆಂಡತಿ** (ಅಳುತ್ತ) ನೀವಿನ್ನೂ ಕೇಳಿಲ್ಲವೆ, ಸ್ವಾಮಿ, ಅನಧರ್ ?
- ಅಗಸ** ಅನಧರ್ ? ನನಗೆ ಹೇಗೆ ತಿಳಿಯಬೇಕು ? ನಾನು ಮನೆಯಿಂದ ಹೊರಗೇ ಹೋಗಿಲ್ಲ. ಯಾವ ಅನಧರ್ ?
- ಹೆಂಡತಿ** ವಸುಧಮ್ಮನ ಗಂಡ ಹೇಳಿದರು, ಸ್ವಾಮಿ. ಈ ಜನ ಬರುತ್ತಿದ್ದಾರೆಂದು.... ನಿಮ್ಮಿಂದ ಸೀತೆಗೆ ಮತ್ತೆ ವನವಾಸವಾಯಿತೆಂದು ರೋಚಿಗೆದ್ದಿದ್ದಾರೆ ಈ ಜನ.
- ಅಗಸ** ಏನು ಬಡಬಡಿಸುತ್ತಿರುವೆ ಹುಚ್ಚಿಯಂತೆ ?
- ಹೆಂಡತಿ** ಆ ದಿನ..... ನೀವು ಆಡಿದ ಮಾತುಗಳನ್ನು ಕೇಳಿ, ಆ ಸೈನಿಕ ಕೂಡಲೇ ಅರಮನೆಗೆ ಹೋದನಂತೆ. ಎಲ್ಲವನ್ನೂ ಅರಸರಿಗೆ ಹೇಳಿದನಂತೆ.
- ಅಗಸ** (ದ್ವೇಷದಿಂದ) ಮೂರ್ವ ! ಕೆಲವರ ಭಾಯಲ್ಲಿಂದು ಶಬ್ದ ನಿಲ್ಲುವುದಿಲ್ಲ.
- ಹೆಂಡತಿ** ಅದರಿಂದ ಮನನೊಂದ ರಾಮಚಂದ್ರ ಪ್ರಭು ಸೀತೆಯನ್ನು ಲಕ್ಷ್ಮಣನೊಡನೆ ವನಕ್ಕೆ ಕಳುಹಿಸಿದ್ದಾನಂತೆ..... ಸೀತೆಗೆ ಮರಳಿ ವನವಾಸ, ಸ್ವಾಮಿ. ಈಸಲ ಮಾತ್ರ ಆಜನ್ನ ವನವಾಸ..... ನಿಮ್ಮ ಒಂದು ಮಾತಿಗಾಗಿ....
- (ಅಳುತ್ತಾಳೆ. ಹೊರಗೆ ಗಲಬೆ ಹೆಚ್ಚುತ್ತದೆ. “ಮುರಿಯಿರ ಕದ” “ಹೊರಗೆ ಎಳೆದು ತೆಗೆಯಿರ ಆ ಖೂಳನನ್ನು”; ‘ಬೆಂಕಿ ಹಚ್ಚಿರ ಅವನ ಮನೆಗೆ’ ಇತ್ಯಾದಿ ಕಾಗುಗಳು. ಕೆಲ ಕಲ್ಲು ಹೆಂಚಿನ ಮೇಲೆ ಬಿದ್ದ ಸಪ್ಪಳ.)
- ಹೆಂಡತಿ** ಸ್ವಾಮಿ, ಕಿಟಕಿಯ ಹತ್ತಿರ ಹೋಗಬೇಡಿ. ಅವರು ಕಲ್ಲೆಗೆಯುತ್ತಿದ್ದಾರೆ. (ಅಗಸ ಮಾತ್ರ ನಗಲಾರಂಭಿಸುತ್ತಾನೆ.) ಇಂಥ ಪ್ರಸಂಗದಲ್ಲಿಯೂ ನಗೆಯೇನು ? ಎಂಥ ಕಲ್ಲೆದೆ ನಿಮ್ಮದು ?
- ಅಗಸ** ಅಯೋಧ್ಯೆಯ ಸುಸಂಸ್ಕೃತ ಪೌರರು! ರಾಮರಾಜ್ಯದ ಪ್ರಜೆಗಳೆಂದು ತಮ್ಮ ಶಾಂತಿ, ವಿನಯ, ವಿದ್ಯಾಗಾಗಿ ಹೆಸರಾದ ಜನ ! ಆದರೆ ನನ್ನ ಒಂದು ಮಾತಿಗೆ ಇವರ ಭದ್ರ ವೇಷಪೆಲ್ಲ ಕಳಚಿದಿದೆ, ನೋಡು.....
- ಹೆಂಡತಿ** (ಕೋಪದಿಂದ) ಅವರನ್ನೇಕೆ ಬಯ್ಯುತ್ತೀರಿ ? ನೀವಿಂಥವರು ಎಂಬುದು ನನಗೂ ಇಷ್ಟು ದಿನ ತಿಳಿದಿರಲಿಲ್ಲ. ತಿಳಿದಿದ್ದರೆ ತಿರುಗಿ ಬರುತ್ತಿರಲಿಲ್ಲ. ಈ ಕಟುಕರ ಮನೆಗೆ-
- ಅಗಸ** (ನಗುತ್ತ) ನಾನೂ ಈ ಅಯೋಧ್ಯೆಯವನೇ ಅಲ್ಲವೇ ? (ಹೊರಗಿನ್ನೂ ಗದ್ದಲ ನಡೆದಿದೆ. ಕುದುರೆಗಳ ಖಾರ ಪುಟ) ಕುದುರೆಗಳು..... ಪರ ಉರಿನವರೂ ಬಂದರೇನು ನನ್ನನ್ನು ಗೌರವಿಸಲಿಕ್ಕೆ ?

ಹೆಂಡತಿ	ನಾನು ಹೋದುತ್ತೇನೆ. ನೀವು ಏನಾದರೂ ಕಿಟಕಿಯ ಹತ್ತಿರ ಹೋಗಬೇಡಿ, ಸ್ವಾಮಿ... ಸ್ವಲ್ಪ ತಾಳಿ.... ಇವರು ಬೇರೆ ಉರಿನ ಜನರಲ್ಲ. ಸೈನಿಕರು ! ರಾಜನ ರಾಹುತರು.....
ಅಗಸ	(ಬೆದರಿದವನಂತ ಒಮ್ಮೆಲೆ) ರಾಹುತರು ? ಅವರು ಇಲ್ಲಿ ಏಕೆ ? ನನ್ನನ್ನು ಹಿಡಿದೊಯ್ಯಲು ಬಂದಿದ್ದಾರೇನು ?
ಹೆಂಡತಿ	ಇಲ್ಲ. ಅವರ ಮುಂದಾಳು ಏನೋ ಪತ್ರ ಹೊರತೆಗೆಯುತ್ತಿದ್ದಾನೆ. ಬಿಜ್ಜಿ ಓದುತ್ತಿದ್ದಾನೆ. ಏನೋ ರಾಜಾಜ್ಞೇಯಿರಬೇಕು. (ಗಂಟೆಯ ಶದ್ದು. ಗದ್ದಲ ಕಡಿಮೆಯಾಗುತ್ತಾ ಹೋಗಿ ಕೊನೆಗೆ ಸ್ತುಭ್ರತೆ.)
ಸೈನಿಕ	ಅಯೋಧ್ಯೆಯ ನಾಗರೀಕರೇ, ಕೇಳಿರಿ! ಸಕಲ ಭೂಮಂಡಲೇಶ್ವರ, ಕೌಸಲ್ಯಾತನಯ ಶ್ರೀರಾಮಚಂದ್ರ ಪ್ರಭುಗಳು ಈ ಮುಂದಿನಂತೆ ಆಜ್ಞಾಪ್ರಾಪ್ತಿಸಿದ್ದಾರೆ. ರಾಣಿ ಸೀತಾದೇವಿಯ ನಿರ್ಗಮನದಿಂದ ಪೌರರಿಗೆಷ್ಟು ದುಃಖವಾಗಿದೆಯಂಬುದರ ಕಲ್ಪನೆ ರಾಜೇಂದ್ರಿಗಿದೆ. ಆದರೆ ಆ ಸಂತಾಪಕ್ಕೆ ಒಳಗಾಗಿ ಪೌರರು ಹಿಂಸೆಗೆ ಕೈಹಾಕಬಾರದು. ಅನಧಿಕ್ಕೆ ಎಡೆಗೂಡಬಾರದು. ತಮ್ಮ ಸಕಲ ನಿರ್ಧಾರಗಳಿಗೆ ರಾಜರೇ ಹೊಣೆಗಾರರು ಎಂಬುದನ್ನು ನೆನಪಿಟ್ಟು ಶಾಂತಿಯಿಂದ ವರ್ತಿಸಬೇಕು.
ಒಬ್ಬ ನಾಗರಿಕ	ಆ ದುರುಳನನ್ನು ಅರಸರು ಹಿಂಗೆಯೇ ಬಿಡಬಾರದು. ಅವನಿಗೆ ಶಿಕ್ಷಿಯಾಗಲೇಬೇಕು.
ಸೈನಿಕ	ಸಾಕು ! ಸಾಕು ? ಶ್ರೀರಾಮ ಪ್ರಭುಗಳಿಗೆ ನ್ಯಾಯದ ಪಾಠ ಹೇಳಿ ಕೊಡುತ್ತಿರೇನು ? ಹೇಳಿದಪ್ಪು ಕೇಳಲಿಕ್ಕಾಗುವುದಿಲ್ಲವೇನು? ಹುಂ! ಕೂಡಲೇ ಹೊರಡಿರಿ ಮನೆಗೆ.
	(ಗದ್ದಲ ಕಡಿಮೆಯಾಗುತ್ತದೆ. ಕೊನೆಗೆ ನಿಶ್ಚಯಿಸಿ, ಕುದುರೆಗಳ ಶುರು ಪುಟ)
ಅಗಸ	ಹೋದರೇನು ಜನ ?
ಹೆಂಡತಿ	(ಉದಾಸೀನಳಾಗಿ) ಹೌದು. ಹೋದರು. ಎಲ್ಲರೂ ಹೋದರು.
ಅಗಸ	ನಾನೂ ಹೊರಡಬೇಕು.
ಹೆಂಡತಿ	(ಬೆದರಿ) ನೀವು ? ನೀವೆಲ್ಲಿ ಹೊರಟಿ ?
ಅಗಸ	ಅರಮನೆಗೆ, ನಾನು ರಾಮಚಂದ್ರನನ್ನು ಕಾಣಲೇಬೇಕು. ಸೀತೆ ಮರಳಿ ಬರಲೇಬೇಕು.
ಹೆಂಡತಿ	ಈಗ ಬೇಡ ಸ್ವಾಮಿ, ರಾಜರ ಕ್ಷಮೆ ಕೇಳುವುದಿದ್ದರೂ ಸ್ವಲ್ಪ ತಡೆದು ಹೋಗಿ.

ಅಗಸ	ಕ್ಷಮೆ ? ನಾನು ಯಾರ ಕ್ಷಮೆ, ಏಕೆ ಕೇಳಬೇಕು ? ನಾನೇನು ತಪ್ಪಿ ಮಾಡಿದೆ ? ನನ್ನ ಮಾತು ಕೇಳಿ ರಾಮ ಸೀತೆಯನ್ನು ವನಕ್ಕಟ್ಟಿದನಂತಲ್ಲ. ಈಗ ನನ್ನ ಮಾನವನ್ನು ಉಳಿಸಲಿಕ್ಕೆ ಅವಳು ತಿರುಗಿ ಬರಬೇಕು. ನೀನು ಆ ಸ್ಯೇನಿಕರ ನಾಯಕ ಎಂದಿದ್ದನ್ನು ಕೇಳಲಿಲ್ಲವೇನು ? ‘ತಮ್ಮ ಸಕಲ ನಿರ್ಧಾರಗಳಿಗೆ ರಾಜರೇ ಹೊಣೆಗಾರರು’ ಅಂತ. ಎಷ್ಟು ಜರುರತೆಯಿಂದ ಹೊಣೆ ತನ್ನದಲ್ಲ ಎಂದು ಸೂಚಿಸುತ್ತಾನೆ ನಿನ್ನ ರಾಮ. ಜನರೂ ಇದನ್ನು ನನ್ನ ತಲೆಯ ಮೇಲೆಯೇ ಹಾಕಿದ್ದಾರೆ.... ಈ ಅಪವಾದ ಹೊತ್ತು ನಾನಿಲ್ಲಿ ಇರುವುದಾದರೂ ಹೇಗೆ ? ಈ ಅಪವಾದ ನನಗಂಟಿಕೊಂಡರೆ ನಾನು ಜೀವನ ಸಾಗಿಸುವುದಾದರೂ ಹೇಗೆ ? ನನಗೆ ಒಟ್ಟೆ ಕೊಡುವವರಾದರೂ ಯಾರು ? ಇಲ್ಲ. ಇಲ್ಲ ನಾನು ಅರಸನನ್ನು ಕಾಣಲೇಬೇಕು.
ಹೆಂಡತಿ	ಸ್ವಾಮಿ, ದಾರಿಯಲ್ಲಿ ನಿಮಗೇನಾದರೂ ಅಪಾಯವಾದಿತು. ದಯಮಾಡಿ ಈಗ ಹೋಗಬೇಡಿ....
ಅಗಸ	ಜನರಿಗೇಕೆ ಸುಮ್ಮುನೇ ಹೆದರುತ್ತೀ ನೀನು ? ಅವರು ರಾಮನ ಭಕ್ತರು. ಅವರಿಗೆ ರಾಮನ ಮಾತಿನ ಅರ್ಥ ತಿಳಿಯಲಿಲ್ಲವೆಂದು ಎಣಿಸಿದೆಯಾ ? ಅವರು ನನಗೆ ಜೀವಂತ ಇರಗೊಟ್ಟರೆ ನಾನು ಬದುಕಿರುವವರೆಗೆ ನಾನೇ ಈ ಅಪವಾದ ಹೊರಬೇಕಾಗುತ್ತದೆ. ಅವರಿಗೆ ಅದೇ ಬೇಕು. ಅದಕ್ಕೇ ನನ್ನನ್ನು ಮುಟ್ಟಿಲಾರರವರು.
ಹೆಂಡತಿ	ಅವರ ಭಯ ಇಲ್ಲ ನನಗೆ.....ನನಗಿದ್ದ ಭಯ ರಾಮನದು.....
ಅಗಸ	ನಾನು ನೇರವಾಗಿ ಅರಮನೆಗೆ ಹೋದೆ. ನಾನು ನೇನೆದಂತೆ ನನ್ನನ್ನು ಯಾರೂ ಮುಟ್ಟಿಲಿಲ್ಲ. ನನ್ನತ್ತೆ ನೋಡಿ, ಮುಖ ತಿರುವಿದರು. ಅಯೋಧ್ಯೆಯ ಮೇಲೆ ಮೃತ್ಯು ಕಳೆ ಹರಡಿತ್ತು. ಅರಮನೆಯ ದ್ವಾರಪಾಲಕ ನನಗೆ ಒಳಗೆ ಹೋಗಗೊಡಲಿಲ್ಲ. ಶ್ರೀರಾಮನಿಗೆ ಸಾಫ್ತ್ವೀಲಿಲ್ಲ. ಭರತನನ್ನು ಬೇಕಾದರೆ ಕಾಣಬಹುದು ಎಂದ. ಆದರೆ ನನಗೆ ಕಾಣಬೇಕಾಗಿತ್ತು ಶ್ರೀರಾಮಚಂದ್ರನನ್ನು. ಅವನು ತನ್ನ ಒಂದು ಕೃತ್ಯದಿಂದ ನನ್ನ ಜೀವನ ಹೇಗೆ ಹಾಳುಮಾಡುತ್ತಿದ್ದಾನೆಂಬುದನ್ನು ತೋರಿಸಬೇಕಾಗಿತ್ತು. ನಾನು ಕಾವಲುಗಾರರೊಡನೆ ಜಗಳವಾಡಿದೆ. ಅವರ ಕಾಲ್ಮರಗಿದೆ ಆದರೇನೂ ಪ್ರಯೋಜನವಾಗಲಿಲ್ಲ. ಹೊನೆಗೆ ಆ ಗದ್ದಲ ಕೇಳಿ ಭರತನೇ ಹೊರಗೆ ಬಂದ.
ಭರತ	ದ್ವಾರಪಾಲಕರೇ, ಏನು ಗದ್ದಲ ನಡೆದಿದೆ ಇಲ್ಲಿ?
ದ್ವಾರಪಾ.	ಪುಣ್ಯಶ್ರೀ ಕೈಕೆಯರಿಗೆ ಜಯವಾಗಲಿ ! ಈ ಮನುಷ್ಯ ಪ್ರಭುಗಳನ್ನು ಕಾಣಬೇಕನ್ನುತ್ತಾನೆ. ತಮ್ಮನ್ನು ಭೇಟಿಯಾಗು ಎಂದರೆ ಕೇಳುವುದಿಲ್ಲ. ಎಷ್ಟು ಹೇಳಿದರೂ ಹಟ ಹಿಡಿದಿದ್ದಾನೆ.
ಭರತ	ಏನು ಬೇಕು ನಿನಗೆ ?

- ಅಗಸ** ನಾನೇನು ಹೇಳಲಿ, ಒಡೆಯ ? ನಾನು ಕೋಪದಿಂದ ಆಡಿದ ಒಂದು ಮಾತಿಗೆ ಪ್ರಭುಗಳು ಸೀತಾದೇವಿಯನ್ನು ವನಕ್ಕೆ ಕಳಿಸಿದ್ದಾರಂತೆ. ನಾನು ಕೆಟ್ಟಿಲ್ಲದ್ದೇಶದಿಂದ ಆಡಿರಲಿಲ್ಲ, ಒಡೆಯ, ಬಾಯ್ತುಪ್ಪ ಆಡಿದ ಮಾತುಗಳವು.....
- ಭರತ** ಈಗ ದುಃಖಪಟ್ಟಿ ಏನು ಉಪಯೋಗ ? ಶ್ರೀರಾಮಚಂದ್ರರು ಈಗ ನಿಷ್ಟಿಯ ಮಾಡಿದ್ದಾರೆ. ಈಗ ಅವರು ಮನಸ್ಸನ್ನು ಬದಲಿಸಲಾರಾ.
- ಅಗಸ** ಆದರೆ ನನ್ನ ಗತಿಯೇನು ? (ಕಳಿವಳದಿಂದ) ಶ್ರೀರಾಮಚಂದ್ರ ಪ್ರಭುಗಳ ಕೃತ್ಯದ ಹೊಣೆಯನ್ನು ನಾನು ಹೊರಲಾರೆ, ಸ್ವಾಮಿ....
- ಭರತ** ನಾನೇನು ಮಾಡಲಿ, ರಜಕ ? ತಪ್ಪಿ ನಿನ್ನದಲ್ಲ. ನೀನಿಲ್ಲದಿದ್ದರೆ ಬೇರೆ ಯಾವುದಾದರೂ ಕಾರಣ ಸಿಗುತ್ತಿತ್ತು ಶ್ರೀರಾಮರಿಗೆ...
- ಅಗಸ** ಎಂದರೆ ? ಎಂದರೇನು ಸ್ವಾಮಿ ?
- ಅಗಸ** ಭರತರು ನನ್ನ ಪ್ರಶ್ನೆಗೆ ಉತ್ತರ ಹೊಡಲಿಲ್ಲ. ನಾನು ಹಿಂದಕ್ಕೆ ಹೊರಳಿದೆ. ಆದರೆ ಮನೆಗೆ ಹೋಗುವುದು ಅಸಾಧ್ಯವಾಗಿತ್ತು. ಹೆಂಡತಿಯನ್ನು ಕಾಣುವುದು ಅಸಹ್ಯವೆನ್ನಿಸುತ್ತಿತ್ತು. ಅವಳು ಅ ಅಪವಾದದ ಸಾಕ್ಷಾತ್ಕಾರದಂತಿದ್ದಳು ! ನಾನು ಅಯೋಧ್ಯೆ ಬಿಟ್ಟು ಹೊರಬಿದ್ದೆ. ಅಯೋಧ್ಯೆಗೆ ಮರಳಿ ಬರಲಾರೆನೆಂದು ಆಂತ ಮಾಡಿದೆ. ವಿಷ್ಣುಪುರಕ್ಕೆ ಹೋದೆ. ಅಲ್ಲಿ ಅಗಸನೆಂದು ಕೆಲಸ ಹಿಡಿದೆ. ಆದರೆ ಕೆಲ ಸಮಯದಲ್ಲಿ ಅಲ್ಲಿಯೂ ಯಾರೋ ನನ್ನ ಗುರುತು ಹಿಡಿದರು. ‘ಅಯೋಧ್ಯೆಯ ದುಷ್ಪ ಅಗಸ ವಿಷ್ಣುಪುರದಲ್ಲಿದ್ದಾನೆ’ ಎಂಬ ಪುಕಾರು ಎದ್ದಿತು. ಕಂಡವರೆಲ್ಲ ನನ್ನನ್ನು ಬೆರಳುಮಾಡಿ ತೋರಿದರು. ಕೊನೆಗೆ ಉರಿನ ಅಗಸರು ನನ್ನನ್ನು ವಿಷ್ಣುಪುರದಿಂದ ಓಡಿಸಿದರು. ನಾನು ಮಿಥಿಲಿಗೆ ಹೋದೆ. ಅಲ್ಲಿಯೂ ಅದೇ ಗತಿ ! ಹೋದಲ್ಲೆಲ್ಲ ಅಪವಾದ ನನ್ನ ನೆರಳಾಗಿತ್ತು.....
- ಇಮಿಷಿ** ನೀನು ದೂರ ದಕ್ಷಿಣದಲ್ಲಿ ಎಲ್ಲಾದರೂ ಏಕ ಹೋಗಲಿಲ್ಲ ? ನನಗೆ ಮನುಷ್ಯ ಸಮಾಜದ ಬಗ್ಗೆ ಘೃಣೆಯನ್ನಿಸ ಹತ್ತಿತ್ತು, ಸ್ವಾಮಿ. ಉರೂರು ಅಲೆದೆ. ಆಮೇಲೆ ಉರು ಬಿಟ್ಟು ಅಡವಿ ಸೇರಿದೆ. ನಾನು ಅಡವಿಯಲ್ಲಿ ಆರು ವರುಷ ಇದ್ದ ಪಶುವಾಗಲೆತ್ತಿಸಿದೆ.
- ಒಂದು ದಿನ ಒಬ್ಬ ಮುಷಿಗಳು ನನ್ನನ್ನು ತಮ್ಮ ಆಶ್ರಮಕ್ಕೆ ಕರೆದೊಯ್ದರು. ಅಲ್ಲಿ ವೇದೋಪನಿಷತ್ತುಗಳ ಗಂಗೆ ನನ್ನ ಕಿವಿಗಳ ಮೇಲೆ ಹರಿಯಿತು. ಮನಸ್ಸು ತಣೆಯಿತು. ಸಮಾಧಾನದ ಬೀಜ ಚಿಗುರಿತು ಅಲ್ಲಿ. ಮೂರು ವರುಷ ಅಲ್ಲಿದ್ದೆ. ಆ ಮೇಲೆ ಮಹಣಿಗಳ ಆಶೀರ್ವಾದ ಪಡೆದು ಹೊರಬಿದ್ದೆ. ಹೆಂಡತಿಯನ್ನು ಕಾಣುವ ಆಸೆ ಪ್ರಬಲವಾಗಿತ್ತು. ಅಯೋಧ್ಯೆಗೆ ಹೋಗಿ ಮನೆಯೆದುರಿಗೆ ನಿಂತೆ. ಮನೆ ? ಮನೆಯೆಂಥದದು ? ವಿಧ್ವಂಸವಾಗಿತ್ತು. ಪಾಳಗರೆಯುತ್ತಿತ್ತು.

ಮಂಕಾಗಿ ಮುರಿದುಬಿದ್ದ ಮನೆಯನ್ನೇ ದಿಟ್ಟಿಸುತ್ತಾ ಎಪ್ಪು ಹೊತ್ತು
ನಿಂತಿದ್ದನೋ ಏನೋ, ಆಗಲೇ ಯಾರೋ ಗೃಹಸ್ಥ ನನ್ನನ್ನ
ಮಾತನಾಡಿಸಿದ.

ಗೃಹಸ್ಥ

ಎನು, ಸ್ವಾಮಿ ? ಉರಿಗೆ ಹೊಸಬರೇನು ನೀವು ?

ಅಗಸ

ಹುಂ..... ಈ ಮನೆಯನ್ನು ನೋಡುತ್ತಿದ್ದೆ. ಹೇಗೆ ವಿಧ್ಯಸ್ತವಾಗಿದೆ. ಈ
ವೈಭವದ ನಗರಿಯಲ್ಲಿ ಈ ಅವಕಳೆ ಹೇಗೆ ?

ಗೃಹಸ್ಥ

ಓ ಇದೇ ? ನಿಮಗೆ ಗೊತ್ತಿಲ್ಲವೇ ? ಇಲ್ಲಿ ಆ ಅಗಸ ಇರುತ್ತಿದ್ದ-
ಸಿತಾದೇವಿಯನ್ನು ವನಕ್ಕೆ ಕಳಿಸಿದ ಧೂರ್ತ. ಅವನಂತೂ ಓಡಿಹೋದ.
ಅನಂತರ ಯಾರೂ ಆ ಮನೆಯಲ್ಲಿರಲ್ಕೆ ಸಿದ್ಧರಿಲ್ಲ. ಅದನ್ನು ಕೆಡವಲಿಕ್ಕು
ಸಿದ್ಧರಿಲ್ಲ. ಜೀಜೋರ್ಡಾರ ಮಾಡಲಿಕ್ಕು ಸಿದ್ಧರಿಲ್ಲ. ಅದರ ನೆರಳು ಬೇಡ
ಎನ್ನುತ್ತಾರೆ.

ಅಗಸ

ಅವನ ಹಂಡತಿ ?

ಗೃಹಸ್ಥ

ಅವನು ಹೋದ ಮೇಲೆ ಅವಳೇನಿರುತ್ತಾಳೆ ? ಬಲ್ಲವರು ಹೇಳಿ
ನೋಡಿದರು. ಆದರೆ ಒಂದು ಕಾಳೂ ಉಣಿಲ್ಲ. ಒಂದು ಹನಿ ನೀರು
ಕುಡಿಯಲ್ಲ. ಕದ ಮುಚ್ಚಿ ಒಳಗೇ ಹುಚ್ಚಿಯಂತೆ ಕುಳಿತಿರುತ್ತಿದ್ದಳು. ಅವಳು
ಸತ್ತ ನಂತರ ಎರಡು ದಿನಗಳವರೆಗೆ ಯಾರಿಗೂ ಗೊತ್ತಾಗಲಿಲ್ಲವಂತೆ.
ಕೊಳೆತ ಹಣ ಮಾತ್ರ ಸಿಕ್ಕಿತು.

ಅಗಸ

(ಅಸ್ಥಿ) ಅಯ್ಯೋ.....

ಗೃಹಸ್ಥ

ಅವನ ಕತ್ತೆ ಮಾತ್ರ ಇನ್ನೂ ಗಟ್ಟಿಮುಟ್ಟಾಗಿದೆ. ಇನ್ನೊಬ್ಬ ಅಗಸ ನೆಡೆಗೆ.....

(ನಗುತ್ತಾನೆ-ಗಹ ಗಹಿಸಿ ನಗುತ್ತಾನೆ.)

ಅಗಸ

ಆ ನಗುವಿನೋಡನೆ ನಾನು ಖುಷಿಗಳ ಆಶ್ರಮದಲ್ಲಿ ಕಲಿತ ತಿಳುವಳಿಕೆ,
ದೊರಕಿಕೊಂಡ ಶಾಂತಿ-ಎಲ್ಲ ಹಳೆಯ ಬಟ್ಟೆಗಳಿಂತೆ ಕಳಬಿದ್ದವು. ಅವುಗಳ
ಸ್ಥಳದಲ್ಲಿ ಉಳಿದಿತ್ತು ವೇದನೆ ಮಾತ್ರ. ಆ ನಗೆಯ ಗಹಗಹಿಕೆಯಲ್ಲಿ ನನಗೆ
ಶ್ರೀರಾಮನ ವೇದನೆಯ ಅರ್ಥವಾಯಿತು. ಆದರೆ ಅದರೊಡನೆ
ಬಿರುಗಳಿಯಲ್ಲಿ ಸಿಲುಕಿದಂತಾದೆ. ಅಯ್ಯೋದ್ಯ್ಯ ಬಿಟ್ಟಾಗ ನನಗೆ ನನ್ನ
ಜನತೆಯ ಮೇಲಿನ ದ್ವೇಷದ ಆಧಾರವಿತ್ತು. ಈಗ ನನ್ನಲ್ಲಿ ಉಳಿದಿತ್ತು
ಆತ್ಮತಿರಸ್ಯಾರ ಮಾತ್ರ. ಅದೇನು ಆಧಾರ ಕೊಡುತ್ತದೆ ?.... ಈಗ ನನಗೂ
ಹದಿನಾಲ್ಕು ವರುಷ ವನವಾಸವಾಗಿದೆ.

ಖುಷಿ

ಇಲ್ಲಿ ಹೇಗೆ ಬಂದೆ, ತಮ್ಮ?

ಅಗಸ ಮೊನ್ನೆ ಎಲೆಣ್ಣೀ ಒಬ್ಬ ಭಿಕ್ಷು ಹೇಳಿದ. ‘ಸೀತಾದೇವಿಯ ಶೋಧವಾಗಿದೆ. ಅವರು ತಮ್ಮ ಇಬ್ಬರು ಮಕ್ಕಳೊಡನೆ ವಾಲ್ಯೋಚಿ ಶುಷ್ಣಿಗಳ ಆಶ್ರಮದಲ್ಲಿದ್ದಾರೆ’ ಎಂದು. ಆಗ ಒಮ್ಮೆಲೆ ಆಸೆ ಮೂಡಿತು. ಸೀತಾ ದೇವಿಯನ್ನು ಕಂಡು ಕ್ಷಮೆ ಕೋರಬೇಕು ಎಂದು ಇಲ್ಲಿಗೆ ಓಡಿ ಬಂದೆ. (ನಕ್ಕು) ಇಲ್ಲಿ ಬಂದರೆ ಅವರು ಅಯೋಧ್ಯೆ ಸೇರಿದ್ದಾರೆ ಎಂದಿರಿ ನೀವು. ಹೋಗಲಿ, ಚಿಂತೆಯಿಲ್ಲ. ರಾಮ ಸೀತೆ ಕೂಡಿದ್ದಾರೆ : ಅದೇ ಆನಂದ.... ನಮಸ್ಕಾರ, ಸ್ವಾಮಿ, ನಿಮಗೆ ಬೇಸರ ತರಿಸಿರಬೇಕು. ಬರುತ್ತೇನೆ. ಅಯೋಧ್ಯೆಗೆ ಹೋಗಬೇಕು. ಅಲ್ಲಿ ಸ್ವಾಂ ಸೀತೆ ಕರಗುವುದನ್ನು ನೋಡಬೇಕು.

ಖುಸಿ ಬೇಡ, ಪದ್ಧನಾಭ, ಅಯೋಧ್ಯೆಗೆ ಹೋಗಬೇಡ.

ಅಗಸ (ಆಶ್ಚರ್ಯ) ಏಕೆ ಸ್ವಾಮಿ ?

ಖುಸಿ (ಮೆಲ್ಲನೆ) ಸೀತೆ ಅಲ್ಲಿ ಇಲ್ಲ.

ಅಗಸ (ಘ್ರಣಿಯಲ್ಲಿ ನಡುಕ) ಎಲ್ಲಿದ್ದಾರವರು ಹಾಗಾದರೆ ?

ಖುಸಿ ಅವಳು..... ಅವಳು ಮಣ್ಣ ಗೂಡಿದ್ದಾಳೆ.

ಅಗಸ ಗುರುಗಳೇ, ಇದೇನು ಅಬಧಿ?

ಖುಸಿ ಶ್ರೀರಾಮ ಸೀತೆಯನ್ನು ಕಂಡಾಗ, ಅವಳ ಕ್ಷಮೆ ಬೇಡಿದ. ‘ತನ್ನ ತಪ್ಪಾಯಿತು. ಅಯೋಧ್ಯೆಗೆ ಬಾ’ ಎಂದು ಕರೆದ. ಆದರೆ ಸೀತೆ ಹೋಗಲಿಲ್ಲ.

ಅಗಸ ಏಕೆ?

ಖುಸಿ ಅವಳು ಕೇವಲ ಜೀರಿದಳು ! ‘ಭೂಮಿತಾಯಿ, ನೀನೇ ನನ್ನನ್ನು ಒಡಲಲ್ಲಿ ತೆಗೆದುಕೊಳ್ಳಬೇಕು’ ಎಂದು ಪ್ರಾರ್ಥಿಸಿದಳು. ಅವಳ ಆಕ್ರಂದನಕ್ಕೆ ಕಿವಿಗೊಟ್ಟಂತೆ ಅವಳು ನಿಂತಲ್ಲೇ ಭೂಮಿ ಒಡೆಯಿತು. ಆ ಬಿರುಕಿನಲ್ಲಿ ಕಾಣೆಯಾದಳು ಸೀತೆ.....

ಅಗಸ (ಹುಷ್ಟ ಹಿಡಿದವನಂತೆ) ಏಕೆ ? ಏಕೆ ಗುರುಗಳೇ ?

(ಉತ್ತರವಿಲ್ಲ.)

ಸೀತಾದೇವಿ ಹೀಗೇಕೆ ವಿನಾಶವನ್ನು ಕೋರಬೇಕು ?

(ಉತ್ತರವಿಲ್ಲ.)

ಅವರೇನಾದರೂ ಎಂದಿರಬೇಕಲ್ಲವೇ? ಅಯೋಧ್ಯೆಗೆ ಬರದಿರುವುದಕ್ಕೆ ಕಾರಣ ಕೊಟ್ಟಿರಬೇಕಲ್ಲವೇ?

(ಉತ್ತರವಿಲ್ಲ.)

ಎಕೆ ಸುಮೈನಿರುವಿರಿ ? ಸ್ಥಾಮಿ, ನೀವು ಸುಳಾಡಬಾರದು. ಸುಳಾಡಲಾರಿರಿ.
ನನಗೆ ನೀವು ಹೇಳಲೇ ಬೇಕು. ಸೀತಾದೇವಿ ಏನೆಂದರೆಂದು.

- ಖುಸಿ ಒಮ್ಮೆ ಒಬ್ಬ ನಿಪ್ಪಾಟಿಯನ್ನು ನಿಪ್ಪಾರುಣವಾಗಿ ಶಪಿಸಿದೆ ನಾನು.
ಈಗಲಾದರೂ ಕರುಣೆ ಪದ್ಧನಾಭ ತೋರಿಸಲು ಆಸ್ಪದಕೊಡು, ಪದ್ಧನಾಭ.
- ಅಗಸ ನೀವು ನನಗೆ ಹೇಳಲೇ ಬೇಕು.
- ಖುಸಿ ಶ್ರೀರಾಮನ ಮಾತು ಕೇಳಿ ಸೀತೆಯೆಂದಳು : ‘ಇಲ್ಲ, ಆಯ್ದ ಪುತ್ರ, ನಾನು
ಅಯೋಧ್ಯೆಗೆ ಬರುವುದಾದರೂ ಹೇಗೆ? ಯಾವ ಅಗಸನಿಂದಲೂ
ತೋಳಿಯಲಾಗದ ಕಲಂಕವಲ್ಲವೇ ನಾನು?’
- ಅಗಸ ದೇವರೇ! ದೇವರೇ!
- ಖುಸಿ ನೊಂದುಕೊಳ್ಳಬೇಡ, ತಮ್ಮ, ಸೀತೆ ಅದನ್ನು ಕೋಪದಿಂದೆನ್ನಲೀಲ್ಲ.
- ಅಗಸ ಈಗ ನನಗೇನು ಗತಿ, ಗುರುಗಳೇ ? ನನಗೆ ಬಿಡುಗಡೆಯೇ ಇಲ್ಲವೇ ?
- ಖುಸಿ ನಾನೇನು ಹೇಳಲೀ? ಬೇಕಾದರೆ ನನ್ನೊಡನೆ ಬಾ, ನನ್ನ ಆಶ್ರಮಕ್ಕೆ
ಸಮೀಪದಲ್ಲಿದೆ.
- ಅಗಸ ನಿಮ್ಮ ಆಶ್ರಮ ? ಅಂದರೆ ನೀವು-ನೀವು
- ಖುಸಿ ಹೌದು. ನಾನು ವಾಲ್ಯೇಕಿ.
- ಅಗಸ ವಾಲ್ಯೇಕಿ ? ವಾಲ್ಯೇಕಿ ಮಹಣಿಗಳೇ ?
- ವಾಲ್ಯೇಕಿ ಬರುತ್ತೀರ್ಯೇನು ? ನನ್ನ ಆಶ್ರಮಕ್ಕೆ ! ದೊಡ್ಡ ಆಶ್ರಮವಲ್ಲ ಅದು. ನಾನು,
ನನ್ನ ಒರಟು ಶಿಷ್ಯರು. ದಟ್ಟದವಿಯ ನಡುವೆ ಮುರುಕು ಗುಡಿಸಲು. ಅಲ್ಲಿ
ನಿನಗೆ ಶಾಂತತೆ ಸಿಗುತ್ತದೆ, ತಮ್ಮ ಆದರೆ ಶಾಂತಿ ಸಿಕ್ಕಿತೆಂದು ಹೇಗೆ
ಹೇಳಲೀ?
- ಅಗಸ ನೀವೇ ಹೀಗೆ ಎಂದರೇನು, ಗುರುಗಳೇ ? ನನ್ನಂಥ ಪಾಪಿ ಏನು
ಮಾಡಬೇಕು ? ನೀವು ಮಹಾಕವಿಗಳು, ಸಿದ್ಧ ಪುರುಷರು
- ವಾಲ್ಯೇಕಿ ಇಲ್ಲ. ಇಲ್ಲ. ನಾನು ಸಿದ್ಧ ಪುರುಷನಲ್ಲ, ನನ್ನ ಶೋಧವಿನ್ನೂ ಮುಗಿದಿಲ್ಲ.
ಮರಣದ ಮುಂಗತ್ತಲೆಯಲ್ಲೂ ನಾನು ಹುಡುಕುತ್ತಿದ್ದೇನೆ.
- ಅಗಸ ನೀವು ? ನೀವೇನನ್ನು ಹುಡುಕುತ್ತಿದ್ದೀರಿ ?
- ವಾಲ್ಯೇಕಿ ನೀನು ಹುಡುಕುತ್ತಿರುವುದನ್ನೇ, ಪದ್ಧನಾಭ, ಹೋಳಾಗಿ ಬಿದ್ದ ಜೀವನವನ್ನು
ಒಂದುಗೂಡಿಸುವ ಬಗೆಯನ್ನು..... ನಾನು ಕವಿ, ನಿಜ. ಆದರೆ ಆ ಕಾವ್ಯದ
ಉಗಮವಾಯಿತು ಕಳವಳದಲ್ಲಿ. ಶಾಪದ ರೂಪದಲ್ಲಿ! ಬೇಡನೊಬ್ಬನ

ಬಾಣಕ್ಕೆ ಕೈಂಚ ಪಟ್ಟಿಯೊಂದು ಸಾಯುತ್ತಿರುವಾಗ, ಅದರ ಜೋಡಿ ಹಕ್ಕಿಯ ವಿರಹದ ಆಕ್ರಂದನೆಗೆ ವಾಚೆ ಒಡೆಯಿತು ನನಗೆ. ಅದಕ್ಕೆಂದೇ ಆ ವಿಯೋಗವನ್ನು ಮರೆಯಲಿಕ್ಕೆ ನನ್ನ ಕಾವ್ಯ ಏಕ ಭಾವವನ್ನಿರಿಸಿಕೊಂಡು ಹೋಯಿತು. ಇಕ್ಕೆದ ಸಾಕ್ಷಾತ್ಕಾರಕ್ಕಾಗಿ ದೇವರ ಅವಶಾರವನ್ನಲ್ಲಿದೆ ಬೇರೆ ಯಾರನ್ನು ಮೋರೆ ಹೋಗುವುದು ? ಅದಕ್ಕೆ ರಾಮಾಯಣ ಬರೆದೆ. ಆದರೆ ಬರೆಯುತ್ತ ಹೋದಂತೆ ನನ್ನ ಶಬ್ದಗಳಲ್ಲಿ ಮೂಡಿದ್ದು ವಿರಹ ಮಾತ್ರ ! ತಂದೆ ತಾಯಂದಿರಿಂದ ದೂರವಾಗಿ ಸತ್ತ ಶ್ರವಣ, ರಾಮನಿಂದ ದೂರವಿರಲಾಗದೆ ತೀರಿಕೊಂಡ ದಶರಥ, ಲಕ್ಷ್ಮಣನಿಂದ ದೂರವಾದ ಉಮ್ಮೆಂಜಿ, ಭರತನನ್ನು ಕಳೆದು ಕೊಂಡ ಕ್ಷೇತ್ರಿ, ಇವೆಲ್ಲರ ನಡುವೆ ರಾಮ-ಸೀತೆ-ಎಕಭಾವದ ಶೋಧಕ್ಕಾಗಿ ಜನಿಸಿದ ನನ್ನ ರಾಮಾಯಣ ವಿಯೋಗದ ಕಾವ್ಯವಾಯಿತು. ವಿರಹ ಶಾಪದ ಬಣ್ಣನೆಯಾಯಿತು. ಆದರೂ ನಾನು ಆಸೆ ಬಿಡಲೀಲ್ಲ. ಒಂದಿಲ್ಲಿಂದು ದಿನ ರಾಮ ಮತ್ತು ಸೀತೆ ಒಂದಾಗಲೇ ಬೇಕು. ನನ್ನ ಕಾವ್ಯದಲ್ಲಿ ಸಂಯೋಗ ಮೂಡಲೇಬೇಕು ಎಂಬ ಆಸೆ ಇತ್ತು ನನಗೆ ಕೊನೆಗೆ ರಾಮ ಸೀತೆ ಒಂದಾದರು. ಒಂದಾದರು-ಆದರೆ-

ಅಗಸ ಆದರೆ ನಾನು ಬಂದೆ-ಹರಿತವಾದ ಶಬ್ದಗಳನ್ನೇಸೇದೆ-ಅವರ ಜೋಡಿಯನ್ನು ಮತ್ತೆ ಒಡೆದೆ-

ಖುಸಿ ಆ ತಪ್ಪಿ ನಿನ್ನದಲ್ಲ. ಭರತನೆಂದದ್ದು ನಿಜ, ಈಗ ಹಿಂದಿರುಗಿ ನೋಡಿದಾಗ ರಾಮ ಸೀತೆಯರ ಅಗಲಿಕೆ ಅನಿವಾಯವಿದ್ದಿಲ್ಲಿನಿಸುತ್ತದೆ. ಇಂದಿನವರೆಗೂ ಏಡಿಸುತ್ತ ಬಂದ ಕೈಂಚ ಪಟ್ಟಿಯ ಕೂಗು ಇಪ್ಪು ಸುಲಭವಾಗಿ ಮೂಕವಾಗುವದು ಅಶಕ್ವಾಗಿತ್ತು ಎನಿಸುತ್ತದೆ. ಈಗ ಸೀತೆ ಮಣ್ಣಾಗಿದ್ದಾಳೆ. ರಾಮ ದಿಗ್ಭಾಂತನಾಗಿ ಕಲ್ಲಾಗಿದ್ದಾನೆ. ನನ್ನ ಬಳಿ ಉಳಿದಿದೆ-ನಾನು ಆ ನಿಷಾದನಿಗಿತ್ತ ಶಾಪ ಮಾತ್ರ.... ಶಾಪ ಮಾತ್ರ!

ಅಗಸ (ಉತ್ತರದ ಅಪೇಕ್ಷೆಯಿಲ್ಲದವನಂತೆ) ಇನ್ನು ಮುಂದೇನು ಸ್ವಾಮಿ ? ರಾಮಾಯಣ ಹೀಗೆಯೇ ಕೊನೆಗೊಳ್ಳಬೇಕೇ?

ಓದುಪತ್ಯ:

೨.೪. ಅನಿಷ್ಟ ಪದ್ಧತಿಯ ವಿರುದ್ಧ

—ಸಾರಾ ಅಭಿಬಂಧಕ್ಕಾಗಿ

ವರದಕ್ಕಿಣಿ ಎಂಬ ಒಂದು ದುಷ್ಟ ಪದ್ಧತಿಯು ಎಂದಿನಿಂದ ಯಾರಿಂದ ಪ್ರಾರಂಭವಾಯಿತು ಎಂಬ ಪ್ರಶ್ನೆಗಳಿಗೆಲ್ಲ ಇಂದು ಸಮನಾದ ಉತ್ತರ ದೊರೆಯಲಾರದು. ಆದರೆ ಇಂದು ಈ ದುಷ್ಟ ಪದ್ಧತಿಯು ಹಿಂದು, ಮುಸ್ಲಿಂ, ಕ್ರೀಸ್ತರೆಂಬ ಭೇದವಿಲ್ಲದೆ ಎಲ್ಲ ಸಮಾಜದ ಹೆಣ್ಣುಮಕ್ಕಳನ್ನೂ ಪೆಡಂಭೂತವಾಗಿ ನುಂಗಹೊರಟಿವೆ. ಹೆಣ್ಣುಮಕ್ಕಳು ಮನಃಶಾಂತಿಯಿಂದ, ನೆಮ್ಮೆದಿಯಿಂದ ಗಂಡನ ಮನೆಯಲ್ಲಿ ಬಾಳುವುದನ್ನು ಬಿಟ್ಟು ಜೀವ ಕ್ಷೇತ್ರದಲ್ಲಿ ಹಿಡಿದು ಯಾವಾಗ ತಮ್ಮನ್ನು ಬಾವಿಗೆ ನೂಕುವರೋ, ಸೀಮೆಎಣ್ಣೆ ಸುರಿದು ಸುಡುವರೋ ಎಂದು ಭಯದಿಂದ ಕಂಗಾಲಾಗಿ, ಮರಣವನ್ನೆದುರು ನೋಡುತ್ತಾ ಅಷ್ಟಿರತೆಯಿಂದ ಬದುಕುವಂತಾಗಿದೆ. ಇದು ನಮ್ಮ ಹೆಣ್ಣು ಮಕ್ಕಳ ಸ್ಥಿತಿ. ಇದು ಯಾವುದಾದರೆಂದು ಉರಿಗೆ ಅಥವಾ ಜನಾಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಕೋಮು ದ್ವೇಷದ ವಿಷ ಬೀಜ ಬಿತ್ತುತ್ತಾ ಒಬ್ಬರ ತಪ್ಪನ್ನು ಇನ್ನೊಬ್ಬರು ಎತ್ತಿಕೋರುತ್ತಾ ನಾಯಿ, ಬೆಕ್ಕುಗಳಂತೆ ಕಚ್ಚಾಡುವ ಹಿಂದೂ ಮುಸ್ಲಿಂರೆಲ್ಲರೂ ಈ ವಿಷಯದಲ್ಲಿ ಒಂದಾಗುತ್ತಾರೆ. ಅದೇನೆಂದರೆ ತಮ್ಮ ಗಂಡುಮಕ್ಕಳಿಗೆ ಹೆಣ್ಣು ತರುವಾಗ ಆಕೆಯ ತಂದೆ ತಾಯಿಗಳಿಂದ ಎಷ್ಟು ಸಾಧ್ಯವೇ ಅಷ್ಟನ್ನು ಸುಲಿಗೆ ಮಾಡಬೇಕು; ಆ ವಿಷಯದಲ್ಲಿ ಮಾತ್ರ ಭಿನ್ನಾಭಿಪ್ರಾಯಗಳಿಲ್ಲ. ಎಲ್ಲ ಕೋಮಿನವರ ಗುರಿಯೂ ಒಂದೇ, ಅತ್ಯಧಿಕ ವರದಕ್ಕಿಣಿ ವಸೂಲು ಮಾಡುವುದು.

ಈ ಪದ್ಧತಿ ಹಿಂದೂಗಳಲ್ಲಿ ಹೇಗೆ ಪ್ರಾರಂಭವಾಯಿತೆಂದು ನನಗೆ ತಿಳಿಯದು. ಬಹುಶಃ ಹಿಂದಿನ ಕಾಲದಲ್ಲಿ ಹೆಣ್ಣುಮಕ್ಕಳಿಗೆ ತಂದೆತಾಯಿಗಳ ಆಸ್ತಿಯಲ್ಲಿ ಪಾಲಿರಲಿಲ್ಲವಾದ ಕಾರಣ ತಂದೆತಾಯಿಗಳಿಂದ ತಮ್ಮ ಹೆಣ್ಣು ಮಕ್ಕಳಿಗೆ ಅಷ್ಟಾದರೂ ದಕ್ಕಲಿ ಎಂದು ಯಾರಾದರೂ ಈ ಪದ್ಧತಿಯನ್ನು ಪ್ರಾರಂಭಿಸಿರಬಹುದು.

ಆದರೆ ಇಸ್ಲಾಂ ಧರ್ಮದಲ್ಲಿ ಹೆಣ್ಣುಮಕ್ಕಳಿಗೂ ಆಸ್ತಿಯಲ್ಲಿ ಗಂಡು ಮಕ್ಕಳಂತೆ ಅರ್ಥ ಪಾಲಿದೆ. ಈ ಧರ್ಮದಲ್ಲಿ ವರದಕ್ಕಿಣಿ ಎಂಬ ಪದವೇ ಇಲ್ಲ. ಅಲ್ಲಿರುವುದು ಗಂಡು ಹೆಣ್ಣಿಗೆ ಕೊಡಬೇಕಾಗಿರುವ ಕನ್ನಾಶುಲ್ಕ. ಇದನ್ನು ಹೆಣ್ಣಿಗೆ ನೀಡಿದೆ ಆಕೆಯ ಮೈ ಮುಟ್ಟಬಾರದು ಎಂಬುದು ಖುರಾನ್ ವಾಕ್ಯ. ವಿವಾಹವಾದಂದಿನಿಂದಲೂ ಆಕೆಯ ಎಲ್ಲಾ ಲಿಚ್ಚ ವೆಚ್ಚಗಳನ್ನು ಆ ಗಂಡನೇ ವಹಿಸಬೇಕೆಂದು ಮಹಮ್ಮದ್

ಪ್ರೇಗಂಬರರು ಹೋಧಿದ್ದಾರೆ. ಆದರೆ ಪ್ರರುಷರಿಗೆ ಲಾಭವಾಗುವಂತಹ ಪದ್ಧತಿಗಳಿದ್ದರೆ ಆಗ ಖಿರಾನ್ ವಾಕ್ಯಗಳಲ್ಲಿ ಗೌಣವಾಗುತ್ತದೆ. ಇಲ್ಲಿನ ಹಿಂದೂಗಳಲ್ಲಿದ್ದ ಈ ವರದಕ್ಷಿಣೆಯ ಪದ್ಧತಿಯನ್ನು ಸುಲಭವಾಗಿ ತಮ್ಮ ಸಮಾಜಗಳಲ್ಲಿ ಅಳವಡಿಕೊಂಡರು ಇಲ್ಲಿನ ಮುಸ್ಲಿಮರು. ಹೇಗೋ ಭಾರತದಲ್ಲಿ ಬದುಕುತ್ತಿರುವ ಪ್ರರುಷರಿಗೆ ಎಲ್ಲ ವಿಧದ ಸ್ವಾತಂತ್ರ್ಯವೂ ಇದ್ದೇ ಇದೆ. ಆದ್ದರಿಂದ ವಿವಾಹಾರೋಚನೆಗೆ ಬಂದ ಕನ್ನಾಪಿತೃವಿನೋಡನೆ ಇವರು ಕೇಳುವ ಮೊದಲ ಪ್ರಶ್ನೆ ಹೆಣ್ಣಿನ ಕುರಿತಲ್ಲ. “ಎನು ಕೊಡುತ್ತೀರಿ?” ಎಂದು. ಕನ್ನಾಪಿತೃ ವರನ ತಂದೆಯೋಡನೆ ತನ್ನ ಶಕ್ತಿಮೀರಿ ಅಷ್ಟೋ ಇಷ್ಟೋ ಕೊಡುತ್ತೇನೆಂದು ಒಪ್ಪಕೊಳ್ಳುತ್ತಾನೆ. ಆಕಸ್ಕಾರ್ತ್ರ ಅವನಿಂದ ಒಪ್ಪಿಕೊಂಡಷ್ಟು ಕೊಡಲು ಸಾಧ್ಯವಾಗದೆ ಹೋದರೆ ವಧುವಾಗಿ ಮನೆ ತುಂಬಿದ ಹೆಣ್ಣು ಮಗಳನ್ನು ಸೀಮೆಎಣ್ಣೆ ಸುರಿದು ಸುಡುವ ಭೂಪರು ನಮ್ಮಲ್ಲಿ ದಿನಕೊಳ್ಳಬಬು ದೊರೆಯುತ್ತಾರೆ. ಸೀಮೆ ಎಣ್ಣೆಯ ಅಭಾವದ ಈ ದಿನಗಳಲ್ಲಿ ಒಂದು ಹೆಣ್ಣಿಗಾಗಿ ಅಷ್ಟು ಸೀಮೆಎಣ್ಣೆಯನ್ನಾದರೂ ಏಕ ವಿಚ್ಯು ಮಾಡಬೇಕೆಂದುಕೊಂಡು ಕಡಿದು ಕೊಲೆ ಮಾಡಿ ಬಾವಿಗೆ ಎಸೆಯುವವರಿಗೆ ನಮ್ಮಲ್ಲೇನು ಕೊರತೆ ಇಲ್ಲ.

ಕೇರಳದ ಮುಸ್ಲಿಮರಲ್ಲಿ ಇನ್ನೂ ಸುಲಭದ ಪದ್ಧತಿ ಇದೆ. ವರದಕ್ಷಿಣೆ ಸಮನಾಗಿ ತರದ ಹೆಣ್ಣಿನ್ನು ತವರು ಮನೆಗಟ್ಟಿ ಮೂರು ಬಾರಿ ‘ತಲಾಖ್’ ಎಂದು ಬಿಟ್ಟರೆ ಆ ಗಂಡ ಹೆಂಡಿರ ಸಂಬಂಧ ಕೊನೆಗೊಂಡಿತು. ಆತನಿಗೆ ಮರುದಿನವೇ ಬೇರೋಬ್ಬಳೊಡನೆ ಮದುವೆ. ಇಲ್ಲಿನ ಮುಸ್ಲಿಮರು ಹೆಣ್ಣಿನ್ನು ಕೊಲೆ ಮಾಡುವಷ್ಟು ಕಟುಕರಲ್ಲ. ಇವರ ಹೃದಯದಲ್ಲಿ ಇನ್ನೂ ಕರುಣೆಯ ಒರತೆ ಒಸರುತ್ತಿದೆ. ಈ ರೀತಿ ಜೀವಸಹಿತ ಹೆಣ್ಣು ಮಕ್ಕಳನ್ನು ತವರಿಗಟ್ಟಿರುವುದನ್ನು ನಾವವರಿಗೆ ಕೃತಜ್ಞತೆ ಸಲ್ಲಿಸಬೇಕು.

ಕಳೆದ ದಶಕದಿಂದೀಚೆಗೆ ಅಂದರೆ ನಮ್ಮ ಜನರ ವಿದ್ಯಾಮಟ್ಟ ಹೆಚ್ಚುತ್ತಿದ್ದಂತೆ, ಜನರು ಹೆಚ್ಚು ನಾಗರಿಕರಾಗುತ್ತಿದ್ದಂತೆ ಹೆಣ್ಣಿನ ಮೇಲೆ ನಡೆಯುತ್ತಿರುವ ಈ ದೌಜನ್ಯ ಇನ್ನೂ ಅಧಿಕವಾಗುತ್ತಿದೆ. ಹದಿನೆಂಟನೇ ಶತಮಾನದಲ್ಲಿದ್ದ ಸತೀಸಹಗಮನ ಪದ್ಧತಿಗೆ ಇಪ್ಪತ್ತನೇ ಶತಮಾನದ ಈ ವಧುದಹನ ಪದ್ಧತಿಯನ್ನು ಹೋಲಿಸಬಹುದು ಮತ್ತು ಮುಂದಿನ ಶತಮಾನಗಳಲ್ಲಿ ನಮ್ಮ ಮುಂದಿನ ಜನಾಂಗದ ಮಕ್ಕಳು ಚರಿತ್ರೆ ಪುಸ್ತಕಗಳಲ್ಲಿ ಓದಬಹುದು. ಇಪ್ಪತ್ತನೇ ಶತಮಾನದ ಉತ್ತರಾರ್ಥದಲ್ಲಿ ಭಾರತೀಯರು ರೋಹಿಣಿ, ಭಾಸ್ಕರ ಮುಂತಾದ ಉಪಗ್ರಹಗಳನ್ನು ಬಾಹ್ಯಕಾಶಕ್ಕೆ ಉಡಾಯಿಸುವುದರ ಜೊತೆಗೆ ವರದಕ್ಷಿಣೆ ತರದೆ ಬಂದ ವಧುವನ್ನು ಜೀವಂತವಾಗಿ ಸುಡುತ್ತಿದ್ದರು. ಈ ರೀತಿಯ ಕ್ರಿಯೆ, ಹಿಂಸೆಯನ್ನು ಇನ್ನೇಷ್ಟು ದಿನ ನಮ್ಮ ಹೆಣ್ಣು ಮಕ್ಕಳು ತಾಳಿಕೊಂಡಿರಬೇಕು? ಭಾರತಕ್ಕ ಸ್ವಾತಂತ್ರ್ಯ ಬಂದ ಅನೇಕ ವರ್ಷಗಳ ಬಳಿಕವೂ ನಮ್ಮ ಹೆಣ್ಣುಮಕ್ಕಳು ಈ ರೀತಿ ಮರಣದ ನೆರಳಿನಲ್ಲೇ ಬಾಳಬೇಕೆ? ಈ ಹಿಂಸೆಗೆ ಕೊನೆ ಎಂದು.

ವರದಕ್ಷಿಣೆ ತೆಗೆದುಕೊಳ್ಳಬಾರದು ಎಂದು ಸರಕಾರ ಕಾನೂನು ಮಾಡಿತು. ಕೊಟ್ಟವನಿಗೂ ಕೊಂಡವನಿಗೂ ಇಬ್ಬರಿಗೂ ಕಾನೂನು ೧೯೪೨ ಶಿಕ್ಷೆಗಳಿವೆ. ಆದರೆ ಈ ವರದಕ್ಷಿಣೆಯ ಹಿಡುಗು ಇಷ್ಟು ವ್ಯಾಪಕವಾಗಿ ಹರಡಿ, ಇಡೀ ದೇಶದ ಗಂಭೀರ ಸಮಸ್ಯೆಗಳಲ್ಲಿಂದಾಗಿ ಪರಿಣಮಿಸಿದ್ದರೂ ಈ ಕಾನೂನು ೧೯೪೨ ಎಷ್ಟು ಜನ ಶಿಕ್ಷೆಗೊಳಿಗಾಗಿದ್ದಾರೆ. ಸರಕಾರ ಮಾಡುವ ಎಲ್ಲಾ ಕಾನೂನುಗಳಲ್ಲಿ ಸಾಫಿತ ಹಿತಾಸಕ್ತಿಗಳು ಹೊರ ನುಸುಳುವಂತಹ ತೂತುಗಳೂ ಇರುವುದರಿಂದ ವರದಕ್ಷಿಣೆ ತೆಗೆದುಕೊಂಡದ್ದಕ್ಕಾಗಿ ಶಿಕ್ಷಿಸಲು ನಮ್ಮ ನಾಯಾಲಯಗಳಿಗೆ ಈವರೆಗೆ ಯಾರೂ ಹೋರೆತ್ತಿಲ್ಲವೆಂದೇ ಹೇಳಬಹುದು.

ಹಾಗಾದರೆ ಈ ಸಮಸ್ಯೆಗೆ ಪರಿಹಾರವೇನು? ಮೊತ್ತಮೊದಲಾಗಿ ನಾವಿಂದು ಯೋಚಿಸಬೇಕಾಗಿರುವುದು ಈ ೧೯೪೨ ಹಿತಕ್ಕೆ ಕೊಂಡ ಪತಿಯೊಬ್ಬನ ಅಗತ್ಯ ನಮಗಿದೆಯೇ ಎಂದು. ಪ್ರಕೃತಿಗೆ ತನ್ನದೇ ಆದ ಕೆಲವು ನಿಯಮಗಳಿವೆ. ಕಾಲ, ಖಾತುಮಾನ ಎಲ್ಲವೂ ಬದಲಾಗುತ್ತಿರುವಂತೆ, ಮರಗಿಡಗಳು ಸಕಾಲದಲ್ಲಿ ಮೊಗ್ಗಾಡೆದು ಹೊವಾಗಿ, ಹೆಣ್ಣುಗಂಡು ಸಂಕರವಾಗಿ ಕಾಯಾಗಿ ಕಾಯಿ ಬೇರೆಯೇ ಮರವಾಗುವಂತೆ ಮನುಷ್ಯ ಸಂಕುಲವೂ ಗಂಡುಹೆಣ್ಣುಗಳ ಒಕ್ಕೂಟದಿಂದ ಸೃಷ್ಟಿಯ ಕೆಲಸವನ್ನು ಮುಂದುವರಿಸಬೇಕಾಗುತ್ತದೆ. ಇದರಲ್ಲಿ ಒಂದು ಮೇಲು ಇನ್ನೊಂದು ಕೇಳು ಎಂಬ ವಿಚಾರವಂತೂ ಆ ಸೃಷ್ಟಿಕರ್ತನಿಗೆ ಖಂಡಿತ ಇರಲಾರದು. ಪ್ರಕೃತಿಯ ನಿಯಮದಂತೆ ಹೆಣ್ಣು ಗಂಡುಗಳಿಗೆ ಯೋಷ್ಟನ ಬಂದಂತೆ ಈ ದೇಹಗಳಿರಡೂ ಪರಸ್ಪರ ಸಾಮೀಪ್ಯ ಬಯಸುತ್ತದೆ. ಸೃಷ್ಟಿಯ ಕೆಲಸವನ್ನು ಮುಂದುವರಿಸಲು ಕಾರ್ತರಗೊಳ್ಳುತ್ತವೆ. ಈ ಹಂಬಲ ಅಧಿಕವಾಗಿರುವುದು ಗಂಡಿನಲ್ಲೇ ಹೊರತು ಹೆಣ್ಣೆನಲ್ಲಿಲ್ಲ. ಹೀಗಿದ್ದೂ ಇಂದು ನಾವು ಈ ಗಂಡನ್ನು ಕೊಂಡುಕೊಳ್ಳಬೇಕಾದಂತಹ ಒಂದು ದಯನೀಯ ಪರಿಸ್ಥಿತಿ ಬಂದಿರುವುದಾದರೂ ಏಕೆ?

ಇದಕ್ಕೆ ಒಂದು ಮುಖ್ಯಕಾರಣ ನಮ್ಮ ಹೆಣ್ಣು ಮಕ್ಕಳಿಗೆ ವಿವಾಹವಲ್ಲದೆ ಬೇರೆ ದಾರಿಯಿಲ್ಲ. ಮದುವೆಯೊಂದೇ ಅಂತಿಮ ಗುರಿ ಎಂದು ನಮ್ಮ ಹೆಣ್ಣು ಮಕ್ಕಳು ಮತ್ತುವರ ಹೆತ್ತುವರು ತಿಳಿದಿರುವುದು. ಮತ್ತು ನಮ್ಮ ಹೆಣ್ಣು ಮಕ್ಕಳಿಗೆ ಯಾವುದೇ ೧೯೪೨ ಆರ್ಥಿಕ ಸ್ವಾತಂತ್ರ್ಯ ಇಲ್ಲದಿರುವುದು. ಇಂದಿಗೂ ಹಳ್ಳಿಯ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡುವ ಪರಿಪಾಟಿಲ್ಲ. ಹೆಣ್ಣು ಮಕ್ಕಳ ಈ ನಿರ್ಕಾರತೆಯಿಂದಾಗಿ ಇವರು ಕೇಳಿರಿಮೆ ಬೆಳೆಸಿಕೊಂಡರು. ಇದರಿಂದಾಗಿ ಗಂಡುಮಕ್ಕಳ ಪ್ರಾಧಾನ್ಯತೆಯನ್ನು ಇವರು ಒಬ್ಬಕೊಳ್ಳುವುದು ಅನಿವಾರ್ಯವಾಗಿ ಒಂದು ವಿಧದ ದಾಸ್ಯಪದ್ದತಿಗೆ ತಮ್ಮನ್ನು ತಾವೇ ಒಬ್ಬಸಿಕೊಳ್ಳುತ್ತಾರೆ. ಗಂಡನು ತನಗೆ ಆಶನವಸನ ಆಶ್ರಯ ಕೊಡುವವನಾದ ಕಾರಣ ಆಶನಿಗೆ ವರದಕ್ಷಿಣೆ ಕೊಡುವುದು ತಪ್ಪಲ್ಲ ಎಂಬಲ್ಲಿಯವರೆಗೆ ನಮ್ಮ ಈ ಹೆಣ್ಣು ಮಕ್ಕಳ ಮನೋಭಾವ ಸಂಕುಚಿತಗೊಂಡಿದೆ.

ನಿಜ. ಗಂಡನು ಹೆಂಡತಿಗೆ ಅನ್ನ ಹಾಕಿ ಸಾಕುತ್ತಾನೆ. ಆದರೆ ಅದಕ್ಕೆ ಪ್ರತಿಫಲವಾಗಿ ಆತನು ಆಕೆಯಿಂದ ಏನನ್ನೂ ಪಡೆಯುವುದಿಲ್ಲವೇ. ಬೆಳಿಗ್ಗೆ ಎದ್ದು ಆತನಿಗೆ ನೀರು ಬಿಸಿಮಾಡುವುದರಿಂದ ಹಿಡಿದು ಆತ ಮಲಗುವವರೆಗಿನ ಆತನ ಎಲ್ಲ ಚಾಕೆಗಳನ್ನೂ ಆಕೆ ಸಂಶೋಷಿಸಿದಂದ ಮಾಡುವುದಿಲ್ಲವೇ? ಹಳ್ಳಿಯ ಬಡಕುಟಿಂಬದ ಹೆಣ್ಣುಮಕ್ಕಳಿಗೆ ಗಂಡನ ಮನೆಯಲ್ಲಿ ವಿಶ್ರಾಂತಿ ಎಂಬುದು ಎಷ್ಟು ದುರ್ಭವೆಂಬುದು ಹಳ್ಳಿಯಲ್ಲಿರುವವರಿಗೆ ಮಾತ್ರ ತಿಳಿಯಲು ಸಾಧ್ಯ.

ಇದು ಒಂದು ರೀತಿಯ ಶ್ರಮ, ಇದು ಮಾತ್ರವಲ್ಲದೆ ಆಕೆ ಆತನ ಸಂತಾನವನ್ನು ಮುಪ್ಪಿನಲ್ಲಿ ಆಸರೆಯಾಗಬೇಕಾದ ಮಕ್ಕಳನ್ನು ಒಂಭತ್ತು ತಿಂಗಳು ಹೊಟ್ಟೆಯಲ್ಲಿಟ್ಟು, ತನ್ನ ರಕ್ತ ಮಾಂಸವನ್ನು ಹಂಚಿಹುಟ್ಟು ಸಾವುಗಳ ಮಧ್ಯ ಹೋರಾಡಿ ಅದಕ್ಕೆ ಜನ್ಮ ನೀಡಿ ರಾತ್ರಿ ನಿದ್ರೆಗಟ್ಟು ವರ್ಷ ವಿಡೀ ಅದಕ್ಕೆ ಹಾಲೂಡಿತನ್ನು ಆರೋಗ್ಯವನ್ನು ಕೆಡಿಸಿಕೊಂಡರೂ ಎಲ್ಲವೂ ತನ್ನ ಕರ್ತವ್ಯವೆಂಬಂತೆ ನಿರ್ವಹಿಸಿ ನಗುನಗುತ್ತಾ ಗಂಡ ಮತ್ತು ಮಕ್ಕಳಿಗಾಗಿ ಪ್ರಾಣವನ್ನೂ ಅರ್ಪಿಸಬಲ್ಲವಳು ಹೆಣ್ಣು ಮಾತ್ರ. ಹೆಣ್ಣಿನಿಂದ ಗಂಡು ಇಷ್ಟೆಲ್ಲವನ್ನು ಪಡೆದೂ ತಾನೇ ಆಕೆಗೆ ಏನೋ ಉಪಕಾರ ಮಾಡುವಂತೆ, ಆಕೆಯ ತಂದೆ ತಾಯಿಗಳಿಂದ ಆದಷ್ಟು ಸುಲಿಗೆ ಮಾಡಿ, ಮತ್ತಪ್ಪು ಕ್ರಾರವಾಗಿ ಆಕೆಯ ಮೈಮೇಲೆ ಸೀಮೆವಣ್ಣೆ ಸುರಿದು ಸುಟ್ಟುಬಿಡಬಲ್ಲಷ್ಟು ಕ್ರಾರಿಯಾದರೆ ಅಂತಹ ಗಂಡನ, (ಗಂಡಿನ) ಅವಶ್ಯಕತೆ ನಮ್ಮ ಹೆಣ್ಣು ಮಕ್ಕಳಿಗಿದೆಯೇ? ಅಂತಹ ಒಂದು ಗಂಡಿನ ಗುಲಾಮಳಾಗಿ ಬಾಳುವುದಕ್ಕಿಂತ ಬಾಳು ಪ್ರತ್ಯೇ ವಿವಾಹವಿಲ್ಲದೆ ಪುರುಷ ಸಂಪರ್ಕವನ್ನೇ ತೊರೆದು ಬಾಳಲು ಹೆಣ್ಣಿಗೆ ಸಾಧ್ಯವಾಗದೇ? ಗಂಡಿನ ಪ್ರೇಮ, ಜೀದಾಯ್, ಸಾಮಿಪ್ಯ ಹೆಣ್ಣಿಗೆ ಅಗತ್ಯವಾದರೆ, ಹೆಣ್ಣಿನ ಪ್ರೇಮ, ಮೃದು, ಹೃದಯ, ಮೃದು ದೇಹದ ಅವಶ್ಯಕತೆ ಗಂಡಿಗೆ ನಾಲ್ಕು ಪಾಲಪ್ಪು ಅಧಿಕವಾಗಿದೆ ಎಂದೇಕೆ ನಾವು ಯೋಚಿಸಬಾರದು ಸ್ತ್ರೀಯರೆಲ್ಲರೂ ಒಗ್ಗಟಾಗಿ ಒಕ್ಕೂರಲಿನಿಂದ ವಿವಾಹವನ್ನೇ ಕೊಂಚ ಕಾಲ ಬಹಿಷ್ಕರಿದರೆ ಪುರುಷರ ಕಲ್ಲು ಹೃದಯ ಕೂಡ ಕರಗಬಹುದೇನೋ!

ಇದು ಒಂದು ದೃಷ್ಟಿ ಇದಕ್ಕೆ ಇನ್ನೊಂದು ದೃಷ್ಟಿಯೂ ಇದೆ. ಈ ವರದಕ್ಕಿಣಿಗೆ ಪುರುಷರು ಮತ್ತುವರ ತಂದೆ ತಾಯಿಗಳು ಎಷ್ಟರ ಮಟ್ಟಿಗೆ ಕಾರಣರಾಗುತ್ತಾರೋ, ಕೆಲವು ಹೆಣ್ಣುಮಕ್ಕಳೂ ಅವರ ಹೆತ್ತೆವರೂ ಅಷ್ಟೇ ಕಾರಣರಾಗುತ್ತಾರೆ ಎಂಬ ಕಟು ಸತ್ಯವನ್ನೂ ನಾವು ಮರೆಯಬಾರದು. “ಎಷ್ಟು ಲಕ್ಷಗಳನ್ನಾದರೂ ಕೊಡಲು ಸಿದ್ಧ. ಆದರೆ ತನ್ನ ಮಗಳಿಗೆ ಡಾಕ್ಟರ್ ವರನೇ ಬೇಕು” ಎನ್ನುವ ತಂದೆ ತಾಯಿಗಳಿಗೆ ಕೊರತೆ ಇದೆಯೇ? “ನನ್ನ ಮಗಳು ಒಂದು ಕಡ್ಡಿಯನ್ನು ಎತ್ತಿ ಇಟ್ಟವಳಲ್ಲ. ಅವಳನ್ನು ಹಾಗೆಯೇ ನೋಡಿಕೊಳ್ಳುವವರಿರಬೇಕು” ಎನ್ನುವ ತಾಯಂದಿರನ್ನೂ ನಾನು ಕಂಡಿದ್ದೇನೆ. ಅಥವಾ “ಹವಾ ನಿಯಂತ್ರಿತ ಕೊಡಿಯಲ್ಲಿ ಮಲಗಿಯೇ

ನನ್ನ ಮಗಳಿಗೆ ಅಭ್ಯಾಸ. ಹವಾನಿಯಂತ್ರಿತವಿಲ್ಲದ ಮನೆಯಲ್ಲಿ ನನ್ನ ಮಗಳು ಒಂದು ದಿನವೂ ಇರಲಾರಳು” ಎನ್ನುವ ತಾಯಂದಿರೂ ಇದ್ದಾರೆ. ರೇಂಜರ್ ಅಥವಾ ಸಬ್ ಇನ್‌ಪೆಕ್ಟರ್ ವರನೇ ಬೇಕೆಂದು ಹುಡುಕಾಟ ನಡೆಸುವ ತಂದೆತಾಯಿಗಳಿಗೆ ನಮ್ಮ ಸಮಾಜದಲ್ಲಿ ಕೊರತೆಯಿಲ್ಲ. ವಾಸ್ತವದಲ್ಲಿ ಹೆಚ್ಚು ಸಂಬಳವಿರುವುದು ಓವ್ ಉಪನ್ಯಾಸಕನಿಗೇ ಆದರೂ ಆತನಿಗೆ ತಮ್ಮ ಮಗಳನ್ನು ಕೊಡಲು ಈ ಹೆತ್ತವರು ಸಿದ್ಧರಿರಲಾರರು. ನಮ್ಮ ಹೆಣ್ಣುಮಕ್ಕಳು ಮತ್ತವರ ಹೆತ್ತವರ ಮನೋಭಾವ ಈ ರೀತಿಯಾದರೆ ಹೆಣ್ಣು ಮಕ್ಕಳನ್ನು ಈ ರೀತಿ ನಿಷ್ಟಯೋಜಕರನ್ನಾಗಿ ಅಲಂಕಾರದ ಬೊಂಬೆಗಳನ್ನಾಗಿ ಬೆಳೆಸಿದರೆ ಈ ಗಂಡುಗಳನ್ನು ದೂರುವುದರಲ್ಲಿ ಅರ್ಥವಿದೆಯೇ? “ಈಗಿನ ಕಾಲದಲ್ಲಿ ಒಂದು ಸೀರೆಯ ಬೆಲೆ ಖದುನೂರು ರೂಪಾಯಿಗಳಿಗಿಂತ ಕಮ್ಮಿಯಿಲ್ಲ. ನಮ್ಮ ಸಂಬಳದಲ್ಲಿ ಆಗಾಗ ಇಂತಹ ಸೀರೆಗಳನ್ನು ಕೊಂಡುಕೊಳ್ಳಲು ಸಾಧ್ಯವೇ? ಆದ್ದರಿಂದ ಅವಳಿಗೆ ದುಂದುವೆಚ್ಚು ಮಾಡಲು ಬೇಕಾದುದನ್ನು ಅವಳೇ ತರಲಿ!” ಎನ್ನುವ ನಮ್ಮ ಹುಡುಗರ ಮಾತುಗಳನ್ನು ನಾವು ಅರ್ಥಮಾಡಿಕೊಳ್ಳಬೇಕಲ್ಲವೇ?

ಆದರೆ ಈ ಬೇಕಾದುದನ್ನು ತರಿಸುವ ಪರಿಪಾಠ ಎಲ್ಲಿಯವರೆಗೆ ನಡೆದಿದೆಯೆಂದರೆ ಗ್ರಾಸ್ ಒಲೆಯಿಂದ ಹಿಡಿದು ಮನೆಗೆ ಬೇಕಾದ ಎಲ್ಲಾಮಾನುಗಳನ್ನು ಆಕೆ ತಾಯಿಯ ಮನೆಯಿಂದ ತಂದು ಅಡಿಗೆ ಮಾಡಿ ತನ್ನ ತೌರಿನಿಂದ ತಂದ ಪ್ಲೇಟಿನಲ್ಲಿ ಉಟ ಬಡಿಸಿ, ತನ್ನ ಮೇಜಿನ ಮೇಲಿಟ್ಟು ತಿನ್ನಿಸಿ, ತಾನು ತಂದ ಹಾಸಿಗೆ ಮಂಚದಲ್ಲಿ ಆತನನ್ನು ಮಲಗಿಸಿ ತನ್ನ ದೇಹವನ್ನು ಆತನಿಗೆ ಅರ್ಥಿಸಬೇಕಾಗುತ್ತದೆ. ಹಾಗಾದರೆ ಈ ಗಂಡನ ಕೆಲಸವೇನು ನಮ್ಮ ಮಕ್ಕಳ ತಂದೆಯಾಗುವುದು ಮತ್ತು ನಮ್ಮಿಂದ ಸೇವೆ ಮಾಡಿಕೊಳ್ಳುವುದು ಮಾತ್ರವೇ ಮತ್ತು ಆಕಸ್ತಾತ್ ನಾವು ತಂದದ್ದು ಕಮ್ಮಿಯಾದರೆ ಸೀಮೆಎಣ್ಣೆ ಸುರಿದು ಜೀವಂತ ದಹಿಸುವುದಕ್ಕೆ ಎಂದು ನಾವು ತಿಳಿದುಕೊಳ್ಳಬೇಕಾಗಿದೆ.

ನಮ್ಮ ಹೆಣ್ಣುಮಕ್ಕಳ ಈ ದುರವಸ್ಥಿಗೆ ಪರೋಕ್ಷವಾಗಿ ಇವರ ಹೆತ್ತವರೂ ಕಾರಣರಾಗುತ್ತಾರೆ. ಇವರನ್ನು ಸಮನಾಗಿ ಫೋಷಿಸಿ ಅವರಿಗೆ ಉತ್ತಮ ವಿದ್ಯಾಭ್ಯಾಸವನ್ನೊದಗಿಸಿ ಅವರು ಆರ್ಥಿಕವಾಗಿ ಸ್ವತಂತ್ರರಾಗುವಂತೆ ಮಾಡಬೇಕಾದುದು ಇಂದಿನ ತಂದೆತಾಯಿಗಳ ಕರ್ತವ್ಯವಾಗಿದೆ. ಮನೆಯ ಹೆಣ್ಣು ಗಂಡು ಮಕ್ಕಳ ನಡುವೆ ಯಾವುದೇ ರೀತಿಯ ವ್ಯಾತಾಸವಿಲ್ಲದಂತೆ ಅವರನ್ನು ಪೋಷಿಸಿ-ಸಂಸಾರದಲ್ಲಿ ಗಂಡಿಗಿರುವ ಪ್ರಾಮುಖ್ಯತೆ ಹೆಣ್ಣಿಗೂ ಇದೆ. ಸಂಸಾರವೆಂಬುದು ಹೆಣ್ಣು ಗಂಡುಗಳೆಂಬ ಎರಡು ಚಕ್ರಗಳ ಒಂದು ಬಂಡಿ, ಒಂದೇ ಚಕ್ರದಲ್ಲಿ ಈ ಗಾಡಿ ಉರುಳಲಾರದು ಎಂಬುದನ್ನು ನಾವು ಮನೆಯ ಗಂಡು ಮಕ್ಕಳಿಗೂ ಮನವರಿಕೆ ಮಾಡಿಕೊಡಬೇಕು. ಹೆಚ್ಚೆ ಹೆಚ್ಚಿಗೂ “ನೀನು ಹೆಣ್ಣು” ಎಂದು ಹೆಣ್ಣಿನ್ನು ಹಂಗಿಸುತ್ತಾ ಅವಳಲ್ಲಿ ಕೀಳರಿಮೆ

ಬೆಳೆಸಿ ವಿವಾಹದ ವಿನಹ ಬೇರೆ ದಾರಿಯೇ ಇಲ್ಲ ಎಂದು ಆಕೆ ತಿಳಿಯುತ್ತಾ ಗಂಡನ ಮನೆಯಲ್ಲಿ ಚಿತ್ರಹಿಂಸೆಯನುಭವಿಸುತ್ತಾ, ಪ್ರತಿಭಟಿಸಲೂ ಬಾರದ ನಿಷ್ಕಿರ್ಯಾಗಿ, ಅಸಹಾಯಕಳಾಗಿ, ಕೆಲವೊಮ್ಮೆ ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಆಕೆಯ ತಂದೆತಾಯಿಗಳೆ ಕಾರಣರಾಗುತ್ತಾರೆ. “ಎಂತಹ ಪರಿಸ್ಥಿತಿಯಲ್ಲ ತೌರಿಗೆ ಮರಳಬೇಡ” ಎಂದು ತಂದೆ ತಾಯಿಗಳು ಬುದ್ಧಿವಾದ ಹೇಳುವುದನ್ನು ಬಿಟ್ಟು “ನಿನಗೆ ಅನ್ಯಾಯವಾದಾಗ ಪ್ರತಿಭಟಿಸು, ಗಂಡನ ಮನೆ ನರಕವಾದಾಗ ನಮ್ಮ ಮನೆಯ ಬಾಗಿಲು ಸದಾ ತೆರೆದಿರುತ್ತದೆ” ಎಂಬ ಧೈರ್ಯದ ಮಾತನ್ನು ಅಂದೇ ತಮ್ಮ ಹೆಣ್ಣುಮಕ್ಕಳನ್ನು ಪತಿಗೃಹಕ್ಕೆ ಕಳುಹಿಸಿಕೊಡಬೇಕು. ಹೆಣ್ಣು ಮಕ್ಕಳಲ್ಲಿ ಸ್ವಾಭಿಮಾನ, ಎಂತಹ ಪರಿಸ್ಥಿತಿಯನ್ನೂ ಕೆಚ್ಚಿದೆಯಿಂದ ಎದುರಿಸುವ ಧೈರ್ಯ ಇವು ಮೂಡಿಬರಬೇಕು. ತಾವು ಅಬಲೆಯರು, ಪರಾವಲಂಬಿ, ಗಂಡನ ಆಸರೆ ಇಲ್ಲದೆ ಬದುಕಲಾರೆವು ಎಂಬ ಕೀಳರಿಮೆ ಇವರಿಂದ ಮಾಯವಾಗಬೇಕು. ಕ್ಯು ಹಿಡಿದಾತ ವರದಕ್ಕಣಿಗಾಗಿ ಹೀಡಿಸಿದರೆ ಆತನ ಮನೆಬಿಟ್ಟ ಹೊರಬಂದು ಸ್ವತಂತ್ರವಾಗಿ ಜೀವಿಸುವಂತಹ ಸಾಮಧ್ಯ ಆರ್ಥಿಕ ಸ್ವತಂತ್ರ್ಯದ ಹಾದಿ ಆಕೆಗಿರಬೇಕು ಮತ್ತು ಸಮಾಜವೂ ಇಂತಹವರ ಜೀವನ ಸುಗಮವಾಗುವಂತೆ ಆಕೆಗೆ ಸಹಾಯಹಸ್ತ ಭಾಜಬೇಕೇ ಹೊರತು ಆಕೆ ಪತಿಗೃಹದಿಂದ ಓಡಿಬಂದವಳಿಂದು ಆಕೆಯನ್ನು ತಪ್ಪಿತಸ್ಥಳನ್ನಾಗಿಸುವ ಮೂಲಿಕೆಯನ ತಿಳಿಯಬಾರದು.

ವರದಕ್ಕಣಿಯ ಸಮಸ್ಯೆಗೆ ಇಂದು ಪ್ರೇಮ ವಿವಾಹ ಉತ್ತಮ ಪರಿಹಾರವನ್ನೂದಗಿಸಬಹುದು. ಆದರೆ ನಮ್ಮ ದೇಶದ ಈ ಹಲವಾರು ಧರ್ಮ, ಜಾತಿ, ಪಂಗಡಗಳಿಂದಾಗಿ ಈ ದಿಸೆಯಲ್ಲಾ ನಾವು ಮುಂದುವರಿಯದಂತಾಗಿದೆ. ಹೆಣ್ಣಿಗೊಬ್ಬ ಗಂಡು ಮುಖ್ಯವಾಗಿರುವಂತೆಯೇ ಆತನ ಜಾತಿ, ಕುಲ, ಗೋತ್ರಗಳೂ ಮುಖ್ಯವಾಗಿವೆ. ಭೂಮಿಯ ಮೇಲೆ ಹುಟ್ಟಿದ ಮನುಷ್ಯರೆಲ್ಲರೂ ಸರಿಸಮಾನರು, ಜಾತಿ, ಧರ್ಮ, ಕಟ್ಟಪಾಡುಗಳನ್ನೆಲ್ಲ ನಾವೇ ಸೃಷ್ಟಿಕೊಂಡವರು ಎಂಬುದನ್ನು ನಾವು ಸಂಪೂರ್ಣ ಮರೆತು ಬಿಡುತ್ತೇವೆ. ಎಂದಿನವರೆಗೆ ನಾವು ಜಾತಿ, ಧರ್ಮಗಳ ಅಡ್ಡಗೋಡೆಗಳನ್ನು ಕೆಡವಲಾರವೇ, ಸರ್ವರೂ ಸಮಾನರೆಂಬ ದೃಷ್ಟಿಕೋನವನ್ನು ಬೆಳೆಸಿಕೊಳ್ಳಲಾರೆವೋ, ಅಂದಿನವರೆಗೆ ನಮ್ಮ ಎಲ್ಲ ಮೂಡನಂಬಿಕೆಗಳಿಂತೆ ವರದಕ್ಕಣಿಯ ಪದ್ಧತಿಯೂ ಉಳಿದುಬರುತ್ತದೆ. ಯಾವುದೇ ಕಾಯಿದೆ, ಕಾನೂನುಗಳಿಂದಲೂ ಈ ದುಷ್ಪ ಪದ್ಧತಿಯ ನಿವಾರಣೆಯಾಗದು.

ನಮ್ಮ ಯುವಕರು ಕೊಂಚ ಪ್ರಜಾಭವಂತರಾಗಿ ವರ್ತಿಸಿದರೆ, ಹಣ, ಅಂತಸ್ತಿಗಿಂತಲೂ ಉತ್ತಮ ಗುಣ ನಡೆಯ ಉತ್ತಮ ಸಂಸ್ಕೃತಿಯನ್ನು ಮೈಗೂಡಿಕೊಂಡ ಹೆಣ್ಣು ಮುಖ್ಯ ಎಂಬುದನ್ನು ಮನವರಿಕೆ ಮಾಡಿಕೊಂಡರೆ ಕೆಲವು ಹೆಣ್ಣು ಮಕ್ಕಳಾದರೂ ಸಮನಾದ ಬಾಳಸಂಗಾತಿಗಳನ್ನು ಪಡೆದು ಸುಖಿಸಂಸಾರ ನಡೆಸುವಂತಾಗಬಹುದು.

3. ಪ್ರೀತಿ

- | | |
|--|--|
| 3.1 ಪ್ರೀತಿ ಇಲ್ಲದ ಮೇಲೆ | – ಡಾ. ಜಿ.ಎಸ್. ಶಿವರುದ್ರಪ್ಪ. |
| 3.2 ಲಹರಿ... ಲಹರಿ.. ಲಹರಿ | – ನಾಗತಿಹಳ್ಳಿ ಚಂದ್ರಶೇಖರ್ |
| 3.3 ಕಮರಿ ಹೋಗುವ ಜನ | – ಡಾ. ಗೀತಾ ನಾಗಭೂಷಣ |
| 3.4 ತಂದೆ ತಾಯಿ ಮತ್ತು ಮಗುವಿನ
ನಡುವಣ ಪ್ರೀತಿ | – ಎರಿಕ್ ಫ್ರಾರ್ಡ್ ಕನ್ಸಿಡರ್
ಕೆ.ವಿ.ಎನ್ ಮತ್ತು ಎಚ್.ಎಸ್.
ರಾಘವೇಂದ್ರರಾವ್ |

ಅಶಯ:

ಪ್ರೀತಿ ಎಂದರೆ

“ಮತ್ತೆ ಯಾವಾಗ ಮರು ಭೇಟಿ? ಕಣ್ಣ
ಕಣ್ಣಗಳ ಸಮೃಲನ / ಮೌನದ ನಿಗೂಢ
ಗಂಭೀರ ಸಂಪಾದದ ಚೆಣಾಕಿ ?
ಆಶ್ಚೀರ್ಯ ದೀವಿಗೆ ಮತ್ತೆ ಬರಬಲ್ಲೇನೇ,
ಎಷು ಕಡಲುಗಳ ದಾಟಿ ? ಬಂದರೂ
ಕೂಡ ದೊರೆವುದ ಹೇಳು, ಈ ಇಂಥ ಸರಿಸಾಟಿ?”

- ಎಂ. ಗೋಪಾಲಕೃಷ್ಣ ಅಡಿಗ

ಒಲವಿನ ಪ್ರೂಜಿಗೆ ಒಲವೇ ಮಂದಾರ
ಒಲವೇ ಬದುಕಿನ ಬಂಗಾರ
ಒಲವಿನ ನೆನಪೆ ಹೃದಯಕೆ ಮಧುರ
ಒಲವೆ ದೃವದ ಸಾಕ್ಷಾತ್ಕಾರ
ಒಲವೆ ಜೀವನ ಸಾಕ್ಷಾತ್ಕಾರ
ಒಲವೆ ಮರೆಯದ ಮಮಕಾರ

-ಕಣಗಾಲ್ ಪ್ರಭಾಕರಶಾಸ್ತ್ರ

ಗಾಳಿ ನೀರು ಹೊವು ಹಣ್ಣಿ ಇರುವುದು ಏತಕ್ಕೇ?
ಪ್ರೀತಿಯಿಂದ ತಾನೆ? ಪ್ರೇಮದಿಂದ ತಾನೆ?
ಸೂರ್ಯ ಚಂದ್ರ ರಾತ್ರಿ ಹಗಲು ಬರುವುದು ಏತಕ್ಕೇ?
ಪ್ರೀತಿಯಿಂದ ತಾನೆ? ಪ್ರೇಮದಿಂದ ತಾನೆ?

-ಹಂಸಲೇಖ

ಒಲುಮೆಯ ಸಲುವಾಗಿ ಎಲ್ಲವ ತೆತ್ತೆ,
ಚಂದವ, ಪ್ರಾಯವ, ಜೀವವ ತೆತ್ತೆ,
ಒಲಿಯಲು ತೆತ್ತೆ,
ಒಲಿದುದಕೇ ತೆತ್ತೆ;
ಸಾಯುವೆ; ತುಸುಹೊತ್ತು ಮುತ್ತಿದು ಮತ್ತೆ

-ಪ್ರ.ತಿ. ನ.

ಒಂದು ಹೆಣ್ಣಿಗೊಂದು ಗಂಡು ಹೇಗೋ ಸೇರಿ ಹೊಂದಿಕೊಂಡು ।
ಕಾಣದೊಂದು ಕನಸ ಕಂಡು ಮಾತಿಗೊಲಿಯದಮ್ಮತವುಂಡು ।
ದುಃಖಿ ಹಗುರವನುತ್ತಿರೆ ಪ್ರೇಮವನಲು ಹಾಸ್ಯವೇ? ।

- ಕೆ.ಎಸ್ ನರಸಿಂಹಸ್ವಾಮಿ

ನಾನು ಬಡವಿ ಆತ ಬಡವ, ಒಲವೆ ನಮ್ಮೆ ಬದುಕು ।
ಬಳಸಿಕೊಂಡವದನೆ ನಾವು, ಅದಕು ಇದಕು ಎದಕು ॥
ಆತ ಕೊಟ್ಟಿ ವಸ್ತು ವಡವೆ ನನಗೆ ಅವಗೆ ಗೊತ್ತು ।
ತೋಳುಗೋಗೆ ತೋಳ ಬಂದಿ ಕೆನ್ನೆ ತುಂಬ ಮುತ್ತು ॥

-ದ. ರಾ. ಬೇಂದ್ರೆ

ಇ.೮. ಪ್ರೀತಿ ಇಲ್ಲದ ಮೇಲೆ

-ಜಿ.ಎಸ್. ಶಿವರುದ್ರಪ್ಪ

ಪ್ರೀತಿ ಇಲ್ಲದ ಮೇಲೆ -

ಹಾವು ಅರಳಿತು ಹೇಗೆ ?

ಮೋಡ ಕಟ್ಟಿತು ಹೇಗೆ ?

ಹನಿಯೊಡೆದು ಕೆಳಗಿಳಿದು

ನೆಲಕ್ಕೆ ಹಸಿರು ಮೂಡಿತು ಹೇಗೆ?

ಪ್ರೀತಿ ಇಲ್ಲದ ಮೇಲೆ -

ಮಾತಿಗೆ ಮಾತು ಕೂಡಿತು ಹೇಗೆ ?

ಅಧ್ಯ ಹುಟ್ಟಿತು ಹೇಗೆ ?

ಬರೀ ಪದಕ್ಕೆ ಪದ ಜತೆಗಿದ್ದ ಮಾತ್ರಕ್ಕೆ

ಪದ್ಯವಾದಿತು ಹೇಗೆ?

ಪ್ರೀತಿ ಇಲ್ಲದ ಮೇಲೆ -

ದ್ವಾರಾಷ್ಟ್ರಿಕದ ಕಗ್ಗತ್ತಲಿಗೆ

ಬೆಳಕು ಮೂಡಿತು ಹೇಗೆ ?

ಸರೆಮನೆಯ ಕಂಬಿಯ ನಡುವೆ

ಕಮರುವ ಕನಸು ಕೊನರಿತು ಹೇಗೆ ?

ಬಿಳಿ ಜನರ ಕರಾಳ ಕಪ್ಪು ಹೃದಯಕ್ಕೆ

ತೀಸ್ತನ ಕರುಣೆ ಅಧ್ಯವಾದಿತು ಹೇಗೆ ?

ಪ್ರೀತಿ ಇಲ್ಲದ ಮೇಲೆ -

ಸಂಶಯದ ಗಡಿಗಳುದ್ದಕ್ಕು

ಸಿಡಿಗುಂಡುಗಳ ಕದನ ನಿಂತಿತು ಹೇಗೆ ?

ಜಾತಿ-ಮತ-ಭಾಷೆ-ಬಣ್ಣಗಳ ಗೋಡೆಯ ನಡುವೆ

ನರಳುವ ಪಾಡು ತಪ್ಪಿತು ಹೇಗೆ ?

ನಮ್ಮ ನಿಮ್ಮ ಮನಸ್ಸು

ಮರುಭೂಮಿಯಾಗದ ಹಾಗೆ

ತಡೆಗಟ್ಟಿವುದು ಹೇಗೆ?

ಃ.ಃ. ಲಹರಿ... ಲಹರಿ.. ಲಹರಿ

- ನಾಗತಿಹಳ್ಳಿ ಚಂದ್ರಶೇಖರ್

ಆನಂತರ -

ನನಗೂ ಅವಳಿಗೂ ನೂರಹನ್ನೊಂದನೆಯ ಬಾರಿ ನಡುಬೀದಿಯಲ್ಲಿ ಭಾರೀ ಲಡಾಯಿ ಆಯಿತು. ನಾನಂತರ ಕೋಪದಿಂದ ಕುದಿಯುತ್ತಿದ್ದೆ. ತುಂಬಾ ಅಜೆಂಟಾಗಿ ಎಲ್ಲೋ ಹೋಗುತ್ತಿರುವಾಗಲೇ ಅರ್ಥಕ್ಕೆ ಬಂದು ನಾನು ಬರುವುದಿಲ್ಲ-ನನಗೆ ಹೊಟ್ಟೆನೋವು-ಅಂತ ಅರ್ಥಧಾರಿಯಲ್ಲಿ ನಿಂತರೆ ಯಾರಿಗೆ ಕೋಪ ಬರುವುದಿಲ್ಲ ? ನಿನಗೆ ಮುದ್ದು ಅತಿಯಾಯ್ತು. ಜಾಸ್ತಿ ಪ್ರೀತಿಯಿಂದ ನೋಡಿಕೊಂಡಿದ್ದಕ್ಕೆ ಈ ಪ್ರತಿಫಲ ಬರುತ್ತಿರೋ ಅಥವಾ ಇಲ್ಲೇ ಬಿಟ್ಟು ಹೋಗಲೋ ಎಂದು ಅರಚಿದೆ. ಅಷ್ಟೇ ಸಾಕು, ಅವಳು ವೌನವ್ಯತ ಹಿಡಿಯಲು, ಮುಖಿ ತಿರುಗಿಸಿ ಮುನಿಸಿಕೊಂಡು ನಿಂತಲ್ಲೇ ನಿಂತು ಬಿಟ್ಟಳು. ಕಂಡವರ ಘಟೀತಿಗಳನ್ನು ನೋಡಿ ಸುಖಿಸುವ ಜನ ಅಲ್ಲಲ್ಲಿ ನಿಂತು ಇಣಿಕಿ ನೋಡತೊಡಗಿದಾಗ ನಾನಂತರ ಅವಮಾನ, ಕೋಪಗಳಿಂದ ಬೆವರತೊಡಗಿದೆ. ಎರಡು ಮೂರು ಬಾರಿ ಅವಳ ಎರಡೂ ಕ್ಯೆ ಹಿಡಿದು ಎಳೆದೆ. ದುರಹಂಕಾರಿ ಬರದೆ ಸತಾಯಿಸಿದಳು. ಜನರ ಕಣ್ಣಿನ ನೋಟ ಇರಿಯತೊಡಗಿದವು. ನನ್ನ ಮಹಾದೌರ್ಜ್ವಲ್ಯವೆಂದರೆ ಕೋಪವೆಂದರೆ ವಿವರಿತ ಕೋಪ.... ಪ್ರೀತಿಯೆಂದರೆ ಅತಿಯಾದ ಪ್ರೀತಿ.... ಈ ಅತಿರೇಕಗಳ ನಡುವಿನ ಬಿಂದು ಗುರುತು ಹಜ್ಜಿ ನೆಲೆ ನಿಲ್ಲಲು ನನ್ನಿಂದ ಸಾಧ್ಯವೇ ಇಲ್ಲ. ಅರ್ಥಂಬರ್ಥ ಪ್ರೀತಿಸುವವರು, ಅರ್ಥಂಬರ್ಥ ದ್ವೇಷಿಸುವವರನ್ನು ನಾನು ಅರ್ಥಮನುಷ್ಠರೆಂದು ಮಾತ್ರ ಕರೆಯುತ್ತೇನೆ. ಉಳಿದರ್ಥ ಏನು ಅಂತ ಕೇಳಬೇಡಿ, ಕಲ್ಲೋ, ಮೃಗವೋ, ಮಣೋ ನಮುಂಸಕತ್ವವೋ ಎಂಥದೋ ಒಂದು..

ಇವಳ ಧಿಮಾಕು ಎಂಥದು ಅಂತ ತನಗೆ ಹೊಟ್ಟೆನೋವು ಅಂತ ಮನೆ ಮನೆಯಲ್ಲೇ ಬೋಗಳಿದ್ದರೆ ನಾನೊಬ್ಬನೇ ರಿಕ್ಷಾ ಹಿಡಿದು ಹೋಗುತ್ತಿದ್ದೆ. ನಾನೂ ಬತ್ತಿನಿ ಅಂತ ಯಾಕೆ ಹತ ಹಿಡಿಯಬೇಕಾಗಿತ್ತು ? ಬಂದ ಮೇಲೆ ರಸ್ತೆ ಮಧ್ಯ ಮಾನ ಯಾಕೆ ಕಳಿಬೇಕು ? ರೇಗತೊಡಗಿದೆ. ಅವಳೇನು ಕಡಿಮೆಯೇ ? ಹೊಟ್ಟೆನೋವು ಹೇಳಿ ಕೇಳಿ ಬರುತ್ತಾ ? ಮನೆ ಬಿಟ್ಟಾಗ ಚೆನ್ನಾಗಿಯೇ ಇದ್ದೆ. ನಿಮಗೆ ಇದ್ದಕ್ಕಿದ್ದ ಹಾಗೆ ಖಾಯಿಲೆ ಬರೋಲ್ಲಾ ? ಅಂತ ವಾದಿಸತೊಡಗಿದಳು. ಎಲ್ಲಿ ಹೊಟ್ಟೆಯನ್ನಾದರೂ ಶೋರಿಸು ನೋಡೋಣ ಅಂತ ಸ್ವಲ್ಪ ಬಟ್ಟೆ ಸರಿಸಿದೆ. ಥೂ.... ಇಲ್ಲಿ ಬೇಡ... ಡಾಕ್ಟರತ್ತ ಹೋಗೋಣ ಅಂತ ಮುಖಿಸಿಂಡರಿಸಿದಳು. ನಮ್ಮೆಲ್ಲ ಆವಾಂತರಗಳನ್ನು ಭಂಡ ಜನ ನೋಡುತ್ತಾ ಆನಂದಪಡುತ್ತಿದ್ದರು. ಇವಳಂತೂ ನಾನು ಒಂದು

ಹೆಚ್ಚಿಯನ್ನು ಮುಂದಿಡಲಾರೆನೆಂದು ಪಟ್ಟಿ ಹಿಡಿದಳು. ಕೋಪ ತಾಳದೆ ರುಧಾಡಿಸಿ ಒದ್ದೆ. ಎಲ್ಲರ ಮುಂದೆ ಒದೆಯಬಾರದಿತ್ತು ಅನಿಸಿತು. ಆಮೇಲೆ ನನ್ನ ಒದೆತ ಜೋರಾಗಿತು. ಅವಳು ನೋವ ತಾಳಲಾರದೆ ಗೊರಗೊರನೆ ನರಳಿದಳು. ನಾನು ಸುಸ್ತಾಗಿ ಸಂತೃಪ್ತಿ, ಅವಳ ಎರಡೂ ಕ್ಯೆ ಹಿಡಿದು ಮೆಲ್ಲಿಗೆ ಬಹುಮೆಲ್ಲಿಗೆ ನಡೆಸಿಕೋತಾ ಚಿಕಿತ್ಸಾಲಯಕ್ಕೆ ಬಂದೆ.

ಡಾ॥ ನವಾಚ್ ಅಂದು ಬಿಜಿಯಾಗಿದ್ದರು. ಆ ಮನುಷ್ಯನ ಮುಂದೆ ಇವಳಂಥ ಹತ್ತಾರು ರೋಗಿಗಳು ಕುಳಿತಿದ್ದರು. ಇವಳಿಗೂ ನವಾಚ್ ಕಂಡರೆ ಗೌರವ. ಏನು ಖಾಯಿಲೆ ಬಂದರೂ ಅವರೇ ಆಗಬೇಕು. ಅವರ ಕ್ಯೆನೂ ಒಳ್ಳೆಯದು ಎಂಬುದು ಇವಳ ಪ್ರಶಂಸೆ. ಟ್ರೈಟ್‌ಮೆಂಟ್ ಒರಟಾಗಿರುವುದಿಲ್ಲವಂತೆ. ಅದಕ್ಕಿಂತ ಮುಖ್ಯವಾದ ಗುಟ್ಟಿಂದರೆ ನವಾಬರಿಗೆ ನನ್ನೊಂದಿಗೆ ಎಂಥ ಸ್ನೇಹವಿದೆ ಅಂದರೆ ಅವರಿಗೆಷ್ಟೇ ರೋಗಿತ್ತಿದ್ದರೂ ತತ್ತೋಕ್ಷಣ ಇವಳ ಕಡೆಗೆ ಗಮನಿಸುತ್ತಾರೆ. ಅದಕ್ಕೆ ಇವಳಿಗೆ ತಲೆನೋವು ಬರಲಿ, ಹೊಟ್ಟೆನೋವು ಬರಲಿ, ಕಣ್ಣಿಗೆ ಪೆಟ್ಟಾಗಲಿ, ಅಚೀರ್ಣವಾಗಲಿ ನವಾಬರ ಬಳಿಗೇ ಓಡುತ್ತಾಳೆ. ಇವಳ ಕಂಡ ಕೊಡಲೇ ಚಿಕಿತ್ಸೆ ಶುರುಮಾಡಿದರು. ನಾನು ಬಟ್ಟೆ ಮುಟ್ಟಿದರೆ ನಾಚಿಕೆ ಅಂತಿದ್ದವಳು ನವಾಬರು ಅರ್ಥಭಾಗ ಬಟ್ಟೆ ಪೂರ್ತಿ ಬಿಜ್ಜಿಟ್ಟಿರೂ ಸುಮ್ಮನೆ ಸಹಕರಿಸಿದಳು ರಾಸ್ಕುಲ್ ! ಡಾಕ್ಟರು ನಿಲ್ದಿಸ್ತವಾಗಿ ಮುಟ್ಟಿ ತಟ್ಟಿ ಪರಿಎತ್ತಿಲಿಸುವಾಗ ಅವರ ಕಿವಿಯಲ್ಲಿ ನನ್ನ ವರ್ತನೆ ಬಗ್ಗೆ ಏನು ಚಾಡಿ ಹೇಳಿದಳೋ ಏನೋ.. ಬಿಲ್ ಕೊಟ್ಟಿ ಬರುವಾಗ ಅವರು ನನಗೆ “ಸ್ವಲ್ಪ ಚೆನ್ನಾಗಿ ನೋಡಿಕೊಳ್ಳಬೇಕು. ನೀವು ಸ್ವಲ್ಪ ರಥ್ ಆಗಿ ನಡೆಸಿಕೊಂಡಿದ್ದೀರಿ, ಈಕೆನ ನೋಡಿದ್ದೇ ಗೋತ್ತಾಗುತ್ತೆ. ಅಟ್ಲೋಲೀಸ್ಟ್ ಸಾನ್ ಮಾಡಿಸಬಾರದಾ ? ಒಂದ್ ಮಾತು ತಿಳಕೊಳ್ಳಿ, ಈಕೆಗೆ ನಿಮ್ಮ ತ್ರೀತಿಯ ಅವಶ್ಯಕತೆ ಇದೆ” ಎಂದು ಉಪದೇಶಿಸಿದರು.

ನಾವಿಬ್ಬಿರೂ ಮುನಿಸಿಕೊಂಡೆವು. ಆ ರಾತ್ರಿ ನಾನು ಅವಳನ್ನು ಮುಟ್ಟಿಲೂ ಇಲ್ಲ. ಮಾತನಾಡಿಸಲೂ ಇಲ್ಲ. ಡಾಕ್ಟರಿಂದ ನನಗೇ ವಿವೇಕ ಹೇಳಿಸಿದಳಲ್ಲ ? ಇವಳಿಗೆ ನಾನೇನು ಕಡಿಮೆ ಮಾಡಿದ್ದೇನೆ ? ದಿನಕ್ಕೆ ಹತ್ತಿಪ್ಪತ್ತು ರೂಪಾಯಿ ಲಿಚ್ಚು ಮಾಡುವುದಿಲ್ಲವೆ ? ಹೋದ ಕಡೆಗೆಲ್ಲಾ ಕರೆದುಕೊಂಡು ಹೋಗುವುದಿಲ್ಲವೆ ? ಆದರೂ.... ಇವತ್ತು ಬೀದಿಯಲ್ಲಿ ಹಾಗೆ ಮಾಡಬಹುದೆ ? ಹೊಟ್ಟೆನೋವು ಬಂದರೆ ಇನ್ನೇನು ಮಾಡುತ್ತಾಳೆ? ಅವಳಿಗೆ ತಾನೆ ಯಾರಿದ್ದಾರೆ ? ನನಗೂ ತಿಜ್ಞಿಸಿತು.

ನಿಮ್ಮ ಹತ್ತಿರ ಮುಚ್ಚುಮರೆ ಏಕೆ ? ಇವಳ ಬಗ್ಗೆ ಒಂದಿಷ್ಟು ಹೇಳಬಯಸುವೆ. ಈಗೇ ಎರಡು ಸಂವರ್ತನೆಗಳ ಹಿಂದೆ ನಾನು ಬಹಳ ಆಸುಖಿಯೂ, ಒಂಟಿಯೂ ಆಗಿದ್ದೆ. ಯಾರನ್ನು ತ್ರೀತಿಸದೆಯೇ ಉತ್ತರಪ ವಿರಹಾವಸ್ಥೆಯಿಂದ ಬಳಲುವ ಅವಿವೇಕಿಯಾಗಿದ್ದೆ. ನನ್ನವರೆಂಬುವರು ಯಾರೂ ಇಲ್ಲವೆ ಎಂದು ಕೊರಗುತ್ತಾ

ಕಸ್ತೂರಿಬಾ ರಸ್ತೆಯಲ್ಲಿ ಕಾಲೆಳಿಯುತ್ತಾ ಹೋಗುತ್ತಿದ್ದಾಗ ಒಂದು ಗಾಜಿನ ಪರದೆಯ ಮುಂದೆ ಇವಳು ನಿಂತಿದ್ದಳು. ಅವಳು ನೋಟದಲ್ಲಿ ಅಪೂರ್ವವಾದ ದೈನ್ಯತೆ ಇತ್ತು. ಎರಡು ನಿಮಿಷ ನೋಡಿದೆ. ಅವಳ ಕುಡಿನೋಟ ನನ್ನನ್ನು ಸಾಯಿಸುವಂತಿತ್ತು. ಏಕೊದಂ ಹೃದಯ ಕೊಟ್ಟಬಿಟ್ಟೆ. ನಿಂಬ ಬಣ್ಣದ ಚೆಲುವೆ ನಿರಾಭರಣ ಸುಂದರಿಯಾದರೂ ಕಣ್ಣು ಕುಕ್ಕುವ ಹೊಳಪಿನಿಂದ ನನ್ನ ಸೆಳೆದುಬಿಟ್ಟಳು. ಲವ್ ಅಣ್ಣ ಘಸ್ಟ್ ಸ್ವೇಚ್ಚೆ ಅಂತಾರಲ್ಲ ಅದು ಆಯಿತು.

ಪ್ರೇಮಿಸುವಷ್ಟು ಸುಲಭವಲ್ಲ – ಸಮಾಗಮವಾಗುವುದು. ಅವಳಿದೊಂದು ದುರಂತ ಕಥೆ. ಅವಳಿಗೆ ಅಪ್ಪ ಅಮ್ಮೆ ಯಾರೂ ಇರಲಿಲ್ಲ. ಅವಳಿಗೆ ಅವರ ಬಗ್ಗೆ ಗೊತ್ತೇ ಇರಲಿಲ್ಲ. ಅವಳಿಗೆ ಅವರ ಬಗ್ಗೆ ಗೊತ್ತೇ ಇರಲಿಲ್ಲ. ಇನ್ನೂ ಸ್ವಷ್ಟವಾಗಿ ಹೇಳಲೇ ? ಬೆರಕೆಗೆ ಹುಟ್ಟಿದುಂತಿದ್ದಳು. ಆ ಮೋಹಕ ಸೌಂದರ್ಯ ನೋಡಿದಾಗಲೇ ಅನ್ನಿಸಿತ್ತು. ಇದೊಂದು ಹೈಬ್ರಿಡ್ ತಣಿ ಅಂತ. ಇವಳ ಕಂಡೊಡನೆ ಆ ಧಿಯರಿ ಸರಿಸರಿ ಅನ್ನಿಸಿತು. ಇಷ್ಟಾದರೂ ಅವಳನ್ನು ನನ್ನ ಬಾಳಿಗೆ ಕರೆದುಕೊಳ್ಳಬೇಕೆಂಬ ಅಭಿಪ್ರೇತಿಯಾಗಿತ್ತು. ಯಾಕೆಂದರೆ ನನಗೆ ಶಾಸ್ತ್ರ ಸಂಪ್ರದಾಯಗಳನ್ನು ಭಗ್ಗುಗೊಳಿಸಿ ಒಪ್ಪಿತವಾದ ಲೋಕರೂಢಿಗಳನ್ನು ಮುರಿಯುವುದೆಂದರೆ ಅತ್ಯಾನಂದದ ವಿಷಯ. ಅವಳಿಗೊಬ್ಬ ಸಾಕು ತಂದೆ ಇದ್ದ. ನನಗಿವಳು ಬೇಕು ಎಂದೆ. ನಿರ್ದಯವಾಗಿ ಅವಳನ್ನು ನನಗೆ ಮಾರಿಬಿಟ್ಟು. ಅವನು ಎಷ್ಟಕ್ಕೆ ಇವಳನ್ನು ಕೊಂಡು ತಂದಿದ್ದನೋ ತಿಳಿಯೆ. ನನಗಂತೂ ಲಾಭ ಗಿಟ್ಟಿಸಿಯೇ ಮಾರಿಬಿಟ್ಟು. ಈ ಹುಡುಗಿಯರು ನಕ್ಕಿದ್ದಕ್ಕೆ ಮಾತನಾಡಿದ್ದಕ್ಕೆ ಕೆಮ್ಮಿದ್ದಕ್ಕೆ ಕ್ಯಾಕರಿಸಿದ್ದಕ್ಕೆಲ್ಲಾ ದುಡ್ಡ ತೆತ್ತು ಬರಿದಾಗುತ್ತಿದ್ದ ನಾನು ಎಲ್ಲವನ್ನೂ ಬಂದ್ರ ಮಾಡಿ ಇದ್ದ ಹಣವನ್ನೆಲ್ಲಾ ಸುರಿದು ಅವಳನ್ನು ನನ್ನ ಬದುಕಿನ ಮನಗೆ ಕರೆತಂದೆ.

ಕರೆತಂದ ಪ್ರಥಮ ದಿನ – ಇದನ್ನು ಪ್ರಥಮ ರಾತ್ರಿ ಎನ್ನಲು ಸಂಕೋಚ – ನಾವಿಬ್ಬರೂ ಮೌನದಲ್ಲೇ ಮಾತಾಡಿದೆವು. ನಿನಗೆ ಏನಾದರೂ ಬೇಕೆ ? ಎಂದೆ. ಸಣ್ಣ ಪುಟ್ಟ ಒಡವೆಗಳನ್ನು ಕೊಂಡಳು. ನನಗೆ ಚೆನ್ನಾಗಿ ನೆನಪಿರುವಂತೆ ಅವಳು ಬೇಡಿದ್ದು ಕನ್ನಡಿ. ಅವಳ ಸೌಂದರ್ಯ ಪ್ರಜ್ಞೆಯನ್ನು ಕಂಡು ಸಂತಸಗೊಂಡೆ. ನಾನು ಪ್ರೀತಿಯಿಂದ ಕೊಡಿಸಿದ ಪುಟ್ಟ ಕನ್ನಡಿಯನ್ನು ಅವಳಿನ್ನೂ ಇರಿಸಿಕೊಂಡಿದ್ದಾಳೆ.

ಆ ರಾತ್ರಿ ಕೇಳಿದೆ, ನಿನ್ನ ಹೆಸರೇನು ಎಂದು. ನಾಚುತ್ತಾ “ಪ್ರಿಯಾ” ಎಂದಳು. ಆ ಹೆಸರು ನನಗೆ ಬಹಳ ಹಿಡಿಸಿತು. ಅನಂತರ ನಾವು ಬಹಳ ಮಾತಾಡಿದೆವು :

“ನಿನ್ನ ಹೆಸರು ತುಂಬಾ ಚೆನ್ನಾಗಿದೆ.”

“ನಿಜ ಹೇಳಿ.... ನನ್ನ ಹೆಸರು ಮಾತ್ರವೋ ಅಥವಾ ನಾನೋ ?”

“ನೀನು, ನಿನ್ನ ಹೆಸರು ಎಲ್ಲಾ ಸೊಗಸು.”

“ನನ್ನಲ್ಲಿ ಏನನ್ನು ಕಂಡು ಮೆಚ್ಚೋಂದಿರಿ ? ಅಪ್ಪ ಅಮೃತ ಹೆಸರೂ ಗೊತ್ತಿಲ್ಲದ ಅನಾಧೆ ನಾನು....”

“ಹೇಳ್ತೇನಿ.... ಬೇಸರ ಪಟ್ಟೋಬೇಡ.....ನಿನ್ನ ಒಂದೊಂದು ಅಂಗ ಒಂದೊಂದು ಥರಾ ಇವೆ. ಎಲ್ಲಿಂದಲೋ ತಂದು ಕೂಡಿಸಿದಂತೆ. ನನಗೆ ಮಿಶ್ರಣಗೊಂಡ ವ್ಯಕ್ತಿಗಳು ಇಷ್ಟ. ನೋಡು ನಿನ್ನ ಕಾಲುಗಳೇ ಒಂಥರಾ ಇವೆ. ಕೈಗಳೇ ಒಂಥರಾ ಇವೆ. ನಿನ್ನ ಒಡಲು ಮತ್ತೊಂದು ಥರಾ ಇದೆ. ಇಲ್ಲಿ ಲೈಂಗಿಕ ಇಟ್ಟು. ಏಕರೂಪತೆ, ಏಕತಾನತೆ ಅಂದ್ರೆ ನನಗೆ ಆಗೋಳ್ಳು.”

“ನೀವು ನನ್ನನ್ನು ಮೋಸ ಮಾಡಿ ಬೇರೆಯವರ ಹಿಂದೆ ಹೋಗಲ್ಲ....ತಾನೇ ?”

“ನಾನು ಹಾಗೆ ಹೋಗೋಕೆ ನಿನ್ನ ಅಕರ್ಷಣೆ - ಸೆಳೆತ ಬಿಟ್ಟೆ ತಾನೆ ?”

“ಮದ್ದೆ ಯಾವಾಗ ಮಾಡೋಳ್ಳಿಷ್ಟೇದು ?”

“ಮದ್ದೆ - ಗಿದ್ದೆ ಏನೂ ಇಲ್ಲ ... ಒಟ್ಟಿಗೇ ಬಾಳೋದು ಅಷ್ಟೆ”

“ಯಾಕೆ. ?”

“ನಮ್ಮಿಬರ ಜಾತಿ ಬೇರೆ.”

“ಜಾತಿಯಲ್ಲಿ ನಂಬಿಕೆ ಇದೆಯಾ?”

“ನಂಬಿಕೆ ಇಲ್ಲ. ಆದ್ದರಿಂದ ಪ್ರಯೋಗ ಮಾಡೋಕೆ ಟೈಮ್‌ಲಿ. ಮತ್ತೆ ಇಲ್ಲಿ ಒಟ್ಟಿಗೆ ಬಾಳ್ತಿದ್ದೆ ಕದ್ದು ಮುಚ್ಚಿ ಕೂಡೋ ಪ್ರೈಮಿಗಳ ಥರಾ ಮಜಾ ಇರುತ್ತೇ. ಆದ್ದಿಂದ ಮದ್ದೆ ಬೇಡ. ಹಿಂದಿನ ಹಾಯಾಗಿರೋಣ....” ನಾನು ಹಾಯಾಗಿ ನಿದ್ರೆ ಹೋದೆ. ಮರುದಿನ ಪ್ರಾತಃಕಾಲದಲ್ಲಿ ಪ್ರಿಯಾ ಲಜ್ಜೆಯಿಂದ ಮತ್ತೊಂದು ಪುಟ್ಟ ಬೇಡಿಕೆ ಸಲ್ಲಿಸಿದಳು.

“ಹೇಳು ಪರವಾಗಿಲ್ಲ” ಎಂದೆ ಭುಜತಟಿ

“ಧೂ.... ನಾಚಿಕೆ ಆಗುತ್ತೆ” ಎಂದೆಳು ಕೆಳ್ಳಿ ಮಿಟುಕಿಸಿ.

“ಹೋಗ್ಗಿ ಬಿಡು” ಎಂದೆ ನಿರುತ್ತಾಹ ಪ್ರಕಟಿಸಿ.

“ಅಯ್ಯೋ ಹಾಗಲ್ಲ.... ಹೇಳಿ ಇದ್ದೆ ನನಗೆ ಕಷ್ಟ” ಮತ್ತೆ ಅವಳ ಸಂದಿಗ್ಗ.

“ಮತ್ತೆ ಹೇಳಲ್ಲ.... ಸಂಕೋಚ ಯಾಕೆ ?”

“ನೀವು ಏನೂ ಅಂದೋಳಿಷ್ಟಿಲ್ಲ ತಾನೆ ?”

“ಇಲ್ಲ.....”

“ನೀವು... ನೀವು....”

“ನಾನು...?”

“ನೀವು....”

“ಹೇಳು ಪ್ರಿಯ...”

“ಮತ್ತೆ ನೀವು... ನೀವು”

“ಸುಮ್ಮೆ ಹೇಳಲೇ ಕತ್ತೆ.... ಸತಾಯಿಸ್ವೇಡ.”

“ನೀವು ತುಂಬಾ ಭಾರ ಇದ್ದಿರ... ಸ್ವಲ್ಪ ಡಯೆಟ್ ಮಾಡಿ ತೂಕ ಕಡಿಮೆ ಮಾಡೊಳ್ಳಿ.

.... ನನ್ನ ಕಷ್ಟ ನಿಮಗೆ ಹ್ಯಾಗೆ ತಿಳಿಬೇಕು ?”

* * *

ಅವಳು ಹೇಗೆ ಒಳಬಂದಳು - ನನ್ನ ಬದುಕಿಗೆ ಭಾಗವಾದಳು ಎಂದು ಗತಕಾಲವನ್ನು ನೆನಪು ಮಾಡಿಕೊಂಡಂತೆಯೇ ಅವಳ ಬಗೆಗಿನ ಸಿಟ್ಟು ಮಾಯವಾಗತೊಡಗಿತು. ನವಾಬರು ಹೇಳಿದಂತೆ ಅವಳನ್ನು ಪ್ರೀತಿಯಿಂದ ನೋಡಿಕೊಳ್ಳಬೇಕೆಂದುಕೊಂಡೆ. ಧೂ.... ಎಂಥ ಜೀವನವೋ ಇದು.... ತಪ್ಪು ಮಾಡುವುದು..... ಪಶ್ಚಾತ್ತಾಪ ಪಡುವುದು... ಮತ್ತೆ ತಪ್ಪು... ಮತ್ತೆ ಪಶ್ಚಾತ್ತಾಪ... ಮತ್ತೆ ತಪ್ಪು... ನಾಳೆ ಅವಳ ಹೈಮೆ ಕೇಳಬೇಕೆಂದುಕೊಂಡೆ...

ಮರುದಿನ ನಾವು ಮತ್ತೆ ರಾಜೆ ಆದೆವು.

ಇನ್ನು ಮುಂದೆ ನಾನು ಹಾಗೆ ಬೀದಿಯಲ್ಲಿ ರುಧಾಡಿಸಿ ಒದೆಯಲ್ಲ ಎಂದೆ. ತಾನೂ ಇನ್ನು ಮುಂದೆ ಬೀದಿಯಲ್ಲಿ ಹೊಟ್ಟೆನೋವೆಂದು ತಕರಾರು ತೆಗೆಯಲ್ಲ ಎಂದಳು. ಎಲ್ಲಾ ಉಫಿ ಉಫಿ ಆಯಿತು. ಹದವಾಗಿ ಬಿಸಿ ನೀರು ಕಾಯಿಸಿದೆ. ಅವಳಿಗಾಗಿ ಹೊಸ ಸೋಪು, ಮೃದುವಾದ ಹೊಸ ಟವೆಲ್ ತಂದೆ. ನಿನಗಿವತ್ತು ನಾನೇ ಸ್ವಾನ ಮಾಡಿಸುತ್ತೇನೆ. ಅವಳು ಉಂಟಾದ ಅಮಿತಾನಂದವನ್ನು ಮುಚ್ಚಿಡಲಾರದೆ ಹೋದಳು. ಅವಳ ಮುಖಿದಲ್ಲಿ ಕುಣಿದ ಸಂಭ್ರಮವನ್ನು ನೋಡಬೇಕು ! ಲಜ್ಜೆಯನ್ನು ಬದಿಗಿಟ್ಟು ಸ್ವಾನಕ್ಕೆ ಆಣಿಯಾದಳು.

ಹೆಂಡತಿಗೆ ಸ್ವಾನ ಮಾಡಿಸುವುದು ಅಷ್ಟು ಸುಂದರ ಅನುಭವವಲ್ಲದಿರಬಹುದು. ಆದರೆ ನಲ್ಲಿಗೆ ಸ್ವಾನ ಮಾಡಿಸುವುದಂತೂ ಅತ್ಯಂತ ರೋಮಾಂಜನಕಾರಿ ಅನುಭವ ಎಂದರೆ ನೀವು ನನ್ನನ್ನು ಹೋಲಿ ಅನ್ನಬಹುದು. ಅನ್ನಿರಿ, ಜನರು ಎದೆಯೋಳಗೆ ಈಡೇರದ ಆಸೆಗಳ ಮೊತ್ತವನ್ನಿರಿಸಿಕೊಂಡು ಅಂಥ ಆಸೆಗಳನ್ನು

ಬೇರೆಯವರು ಈಡೇರಿಸಿಕೊಂಡಾಗ ಅವರನ್ನು ಪ್ರೋಲಿ ಎಂದು ಸನ್ಯಾಸಿಸುವುದು ವಾಸ್ತವವಾದದ್ದು. ನನ್ನ ತ್ರಿಯಾ ಎಷ್ಟು ರಸಿಕಳಿಂದರೆ ನಾನೆಷ್ಟು ಹೊತ್ತು ಸ್ವಾನ ಮಾಡಿಸಿದರೂ ಅವಳಿಗೆ ಶೈಪ್ತಿಯೇ ಇಲ್ಲ. ಸ್ವಲ್ಪ ತಲೆಯ ಮೇಲೆ ಬಿಸಿ ನೀರು ಹಾಕಿ.... ಹಾಯ್ ಎನಿಸ್ತಿದೆ... ಭಿ... ಭಿ... ಅಲ್ಲೆಲ್ಲಾ ಮುಟ್ಟಬೇಡಿ. ಕಚೆಗೂಳಿ ಇಟ್ಟಂತಾಗುತ್ತದೆ... ಖ್ಲೀಸ್... ಸ್ವಲ್ಪ ಬೆನ್ನಿನ ಮೇಲೆ ಸುಡುವ ನೀರು ಹಾಕಿ... ಯಾಕೋ ನೊಯಿದೆ. ಎಲ್ಲಾ ನಿಮ್ಮಿಂದಾನೆ ತೂಕ ಇಳಿಸುತ್ತಿಂಬ್ಬಿಂದ ಅಂದ್ರೆ ಕೇಳಲ್ಲಿ... ತಲೇನಲ್ಲಿ ಎಣ್ಣೆ ಜಿಡ್ಡ ಹಾಗೇ ಇದೆ. ಇನ್ನೊಂದಸ್ವಾರಿ ಸೋಪು ಹಾಕಿ... ಹೀಗೆ ಏನೇನೋ ಮಾತನಾಡಿದಳು... ಅವಳ ನಿಂಬೆ ಮೈನಿಂದ ಬಿಸಿನೀರಿನ ಹಬೆ ತೆಳುವಾಗಿ ಹೊಮ್ಮುವುದನ್ನು ನೋಡುತ್ತಾ ನಿಲ್ಲುತ್ತೇನೆ. ಅವಳಿಗೆ ಮಾತು ನಿಲ್ಲಿಸಿ ಸುಮ್ಮನೆ ತಲೆ ಎತ್ತಿ ಎಲ್ಲವನ್ನೂ ನನಗೊಪ್ಪಿಸಿ ನಿಲ್ಲಿಸ್ತವಾಗಿ ನಿಂತುಬಿಡುತ್ತಾಳೆ... ಹಂಡೆ ಬಿಸಿನೀರು ತೀರಿದ ಮೇಲೆ ಅವಳ ತಲೆಯನ್ನು ಒರೆಸುತ್ತೇನೆ. ನಂತರ ಅವಳ ಮೈ ಇಡೀ ಒರೆಸಿ ಬಟ್ಟೆ ಹಾಕಿ ಅವಳ ಮೈಬಣ್ಣಕ್ಕೆ ಹೊಂದುವ ಶ್ರೀಂ ಹಬ್ಜಿ ಒಮ್ಮೆ ಲಘುವಾಗಿ ಚುಂಬಿಸಿ ಹೊರಗೆ ಬಿಸಿಲಿನಲ್ಲಿ ನಿಂತು ಒಣಗಿಸಿಕೊ ಎನ್ನುತ್ತೇನೆ. ನಾನು ಸ್ವಾನಕ್ಕೆ ಅಣಿಯಾಗುತ್ತೇನೆ. ಅವಳಿಂಥ ಸ್ವಾರ್ಥಿ ಎಂದರೆ ಒಮ್ಮೆಯೂ ನನಗೆ ಸ್ವಾನ ಮಾಡಿಸುವ ಬಗ್ಗೆ ಯೋಚಿಸಿದ್ದಿಲ್ಲ, ಹೆಂಗಸರೇ ಹೀಗೆ. ಗಂಡಸರೆಂದರೆ ಅವರಿಗೆ ಆಟದ ಬೊಂಬೆಗಳು. ಗಂಡಸಿನಿಂದ ದೊರೆಯುವ ಎಲ್ಲ ಸುಖವೂ ಅದಕ್ಕೆ ಬೇಕು. ಆದರೆ ತಾವು ಗಂಡಸಿಗೆ ಕೊಡಬೇಕಾದ ಸುಖಗಳ ಬಗ್ಗೆ ಯೋಚಿಸುವುದಿಲ್ಲ. ನನಗೆ ನೀನೇ ಬಂದು ಸ್ವಾನ ಮಾಡಿಸು ಅಂತ ನಾನ್ಯಾಕೆ ಕೇಳಲಿ? ನನಗೂ ಸ್ವಾಭಿಮಾನವಿದೆ. ಕಳೆದ ಮುವ್ವತ್ತು ಸಂವತ್ಸರಗಳಲ್ಲಿ ನಾನು ಮಾಡಬಹುದಾದ ಅರವತ್ತು ಸ್ವಾನಗಳಲ್ಲಿ ಇವಳೇ ಇದ್ದಾ ದೊಣ್ಣೆ ನಾಯಕಿ ? ನನ್ನ ಕೆಲಸವನ್ನು ನಾನೇ ಮಾಡಿಕೊಳ್ಳುತ್ತೇನೆ. ನನಗೆ ಯಾವಳ ಹಂಗೂ ಬೇಡ. ನಾನು ರಪ್ಪನೆ ಭಾತ್ ರೂಮಿನ ಭಾಗಿಲು ಹಾಕಿಕೊಂಡಾಗ ಇವಳು ಬೀದಿಯಲ್ಲಿ ಮೈ ಒಣಗಿಸುತ್ತಾ ತನ್ನ ಪಳಪಳ ಹೊಳೆಯುವ ರೂಪ ಲಾಖ್ಯಾಗಳಿಂದ ಬೀದಿಯ ಪಡ್ಡೆ ಹುಡುಗರನ್ನು ಸೆಳೆಯುತ್ತಾ ಲೈನ್‌ಹಾಕುತ್ತಾ ನಿಲ್ಲುತ್ತಾಳೆ.

ಇನ್ನೊಂದು ವಿಷಯವನ್ನು ಬಚ್ಚಿಟ್ಟಿರುವುದಕ್ಕೆ ವಾಚಕರು ನನ್ನನ್ನು ಕ್ಷಮಿಸಬೇಕು. ಅದನ್ನೂ ಇಲ್ಲಿ ಹೇಳಿಬಿಡುತ್ತೇನೆ. ಏಕೆಂದರೆ ನನ್ನ - ತ್ರಿಯಾಳ ಹನಿಮೂನ್ ವಿಷಯ. ನನಗೆ ಮದುವೆಯಲ್ಲಿ ಅಷ್ಟು ವಿಶ್ವಾಸವಿಲ್ಲದಿದ್ದರೂ ಹನಿಮೂನ್‌ನಂಥ ವಿಷಯಗಳಲ್ಲಿ ಗಾಡ ವಿಶ್ವಾಸ, ಮದುವೆ ಮಾಡಿಕೊಂಡು ನಂತರ ಹನಿಮೂನಿಗೆ ಹೋದ ಹಲವು ಗೆಳೆಯರನ್ನು ಆ ಬಗ್ಗೆ ವಿಚಾರಿಸಿದ್ದೇನೆ. ದುಡ್ಡಿಗೆ ಪರದಾಡಿಕೊಂಡೋ, ಗಂಡ ಹೆಂಡತಿ ಜಗಳ ಮಾಡಿಕೊಂಡೋ, ವಸತಿ ಸಿಕ್ಕದೆಯೋ, ಇತರರ ಶಿರಿಕಿರಿಯಿಂದಲೋ ಅನೇಕ ಹನಿಮೂನಗಳು ಹನಿ ಇಲ್ಲದೆ ಹೋದ ಬಗ್ಗೆ ನನ್ನ ಬಳಿ ಸ್ವಷ್ಟ ಮಾಹಿತಿಗಳಿವೆ. ಆದ್ದರಿಂದಲೇ ನಾನು ನನ್ನ

ಗೆಳೆಯ - ವಾಚಕಮಹಾಶಯರಿಗೆ ವಿವಾಹರಹಿತ ಹನಿಮೂನನ್ನು ಶಿಫಾರಸ್ಸು ಮಾಡುವುದು. ಈ ಕಾಲದಲ್ಲಿ ಇಂಥ ಸತ್ಯ - ಪ್ರಾಮಾಣಿಕತೆ ಉಳ್ಳ ಶಿಫಾರಸ್ಸನ್ನು ಯಾರು ಕೇಳುತ್ತಾರೆ ? ಅದಿರಲಿ.... ನಾನು-ಪ್ರಿಯಾ ಮಧುಚಂದ್ರವನ್ನು ಸಿಂಪಲ್‌ಲ್ಯಾಗಿ ಆಚರಿಸಬೇಕೆಂದು ನಂದಿಬೆಟ್ಟಕ್ಕೆ ಹೋಗಿ ಭಜರಿಯಾಗಿ ಆಚರಿಸಿದೆವು. ವಿವರಗಳು ಬೇಡ. ಒಟ್ಟನಲ್ಲಿ ಯಶಸ್ವಿ ಮಧುಚಂದ್ರ. ಅವಳು ಸ್ವಲ್ಪ ಚಂಚಲಚಿತ್ತ ಎಂದು ನನಗೆ ಅನುಮಾನವೂ ಮಾಡಿತು. ನನ್ನ ಕಣ್ಣ ತಪ್ಪಿಸಿ ಅವಳು ಯೆಜ್ಜೆ, ಸುಜುಕಿ, ಮಾರುತಿ ಕಾರುಗಳತ್ತ ಕದ್ದು ಕದ್ದು ನೋಡಲು ಯಶಸ್ವಿಸಿದರೆ ನನಗೆ ತಿಳಿಯದೆ? ನನಗೂ ಅವಳನ್ನು ಪಾತಿಪ್ರ್ಯಾದಿಂದ ಬಂಧಿಸಬೇಕಿನಿಸುವುದಿಲ್ಲ. ಪ್ರತಿಯೊಬ್ಬ ಪತಿಪ್ರತೆಯಲ್ಲೂ ವಿಲಾಸಿನಿಯೊಬ್ಬಳು ಪ್ರಕಟವಾಗಲು ಕಾಯುತ್ತಾ ನಿಂತಿರುತ್ತಾಳೆ. ತಮ್ಮೊಳಗೆ ಉಸಿರುಗಟ್ಟಿ ಸಾಯುತ್ತಿರುವ ದ್ರೌಪದಿಯನ್ನು ಹತ್ತಿಕ್ಕುತ್ತಾ ಪತಿಪ್ರತೆ ಸೀತೆಯ ಸೋಗಿನಲ್ಲಿ ಸುಳ್ಳಂಪಡ್ಟೆ ಬದುಕುವ ಹೆಣ್ಣುಗಳನ್ನು ಕಂಡು ವಿಷಾದಪಟ್ಟಿದ್ದೇನೆ. ನನ್ನ ಪ್ರಿಯಾಳಿಗೆ ಬೇರೊಬ್ಬ ಸಂಗಾತಿ ನೋಡಲು - ಹೊಡಲು ಇಷ್ಟವಾದರೆ ಬೇಡವೆನ್ನಲು ನಾನು ಯಾರು? ಸೀತೆಯನ್ನು ಗಡೀಪಾರು ಮಾಡಿ ದ್ರೌಪದಿಯ ಮೇಲ್ಪುಂಕೆ ಹಾಕಿರೆಂಬುದೇ ಸ್ತ್ರೀಸಮೂಹಕ್ಕೆ ನನ್ನ ಜೀವನ ಸಂದೇಶವಾಗಿರುವಾಗ ? ಬರುವಾಗ ಕೇಳಿದೆ :

“ನಿನಗೆ ಯಾರ ಬಗ್ಗೆಯಾದರೂ ಪ್ರೀತಿಯಂಜೊ ?”

“ನಿಮಗೆ ?”

“ಓಹೋ... ಅನೇಕರ ಬಗ್ಗೆ....! ರಾಜರಾಜೇಶ್ವರಿ ಭತ್ತದ ಪಕ್ಷದಲ್ಲಿ ಎಂಟೊಮುಕ್ಕಾಲಿಗೆ ತಪ್ಪದೆ ಬರುತ್ತಾಳಿಲ್ಲ.... ಆ ಲಿಪೋಸ್ಕಿ... ಕಚ್ಚಿ ಶೈಲಿಯ ಮಾಡ್ಡೆಸ್... ಅವಳು ಬಸ್ತೊಸ್ಪಾಪಿನಲ್ಲಿ ವಿವೇಕಾನಂದ ಕಾಲೇಜಿನ ಹತ್ತಿರ ಒಂಬತ್ತಕ್ಕೆ ಸರ್ವಾಗಿ ನಿಲ್ಲಾಳಿಲ್ಲ.... ಬೇಬಿ ಇಂದಿರಾ ಥರಾ ಕಾಣಿಸೋ ಮಡುಗಿ.....ಅವಳು.... ಮತ್ತೆ ವಿಜಯ ಬ್ಯಾಂಕಿನ ಕೌಟರಿನಲ್ಲಿ ಕುಳಿತು ಸದಾ ಉದ್ದಿನವಡೆ ತರಿಸಿಕೊಂಡು ತಿನ್ನಾ ಉದ್ದಿನವಡೆ ಥರಾನೇ ಇದ್ದಾಳಿಲ್ಲ.... ಅವಳು.... ಮತ್ತೆ..... ಜೆ.ಸಿ.ರೋಡ್‌ನಲ್ಲಿ....”

“ ಸಾಕು ನಿಲ್ಲಿ.... ನೀವು ಮಾನಗೆಟ್ಟ ಗಂಡಸು.”

“ಇದೇ ನನಗೆ ಹಿಡಿಸೋದಿಲ್ಲ..... ಪತಿಪ್ರತೆ ನಾಟಕ ಅಂದ್ರೆ ನನಗೆ ಆಗೋದಿಲ್ಲ.... ನೀನೇನು ಕಡಿಮೆ? ನಂದಿಬೆಟ್ಟದಲ್ಲಿ ಯಾರಾರಿಗೆ ಡವ್ ಹಾಕ್ಕೆ ನಾನು ಹೇಳ್ಣಾ ? ಯಮಹಾ ಕಡೆಗೇ ಯಾಕೆ ನೋಡ್ತಿದ್ದೆ ? ಮಾರುತಿ ಕಾರನ್ನು ತಿಂದು ಕೊಳ್ಳೋ ಹಾಗೆ ದಿಟ್ಟಿಸ್ತಿದ್ದೆ.... ನೋಡೆ ಪ್ರಿಯಾ ಸಂಬಂಧಗಳಲ್ಲಿ ನಿಯತ್ತು ಇರಬೇಕು. ಆದರೆ ಬೋಳಿತನ ಇರಬಾರದು....”

“ನಾನೇನೂ ಅಂಥವಳ್ಳು” ಮಾತು ಮುಗಿಸಿದಳು. ಹನಿಮೂನೊನಲ್ಲಿ ಬೇರೆ ಮಾತೇಕೆ ಅಂತ ನಾನೂ ತುಂಡರಿಸಿದೆ.

* * *

ಪ್ರಿಯ ಓದುಗ, ಸಿಎಕ್ಸ್ ಶೋಂಬ್ಯೇಳು ಅರವತ್ತು ಎಂದು ಹಿಂದೆ ಮುಂದೆ ನಂಬರು ಬರೆಸಿಕೊಂಡ ಬಜಾಜ್ ಕಂಪನಿಯ ಮೂರು ಗೇರಿನ ‘ಪ್ರಿಯಾ’ ಸ್ಕೂಟರ್ ಒಂದನ್ನು ನನ್ನ ಕಥಾನಾಯಕಿ ಮಾಡಿಕೊಂಡಿರುವುದರಿಂದ ಮೂಗು ಮುರಿಯಬೇಡ. ಯಂತೆ ಸಂಬಂಧ ಇರಿಸಿಕೊಂಡಿದ್ದಾನೆಂದು ಆಡಿಕೊಳ್ಳಬೇಡ. ಇದೊಂದು ಜೀವಂತವಾದ ಹೆಣ್ಣು. ಈ ಪ್ರಿಯಳಿಗೆ ಅನಲಿ ಭಾವನೆಗಳಿವೆ. ಖಚಿತವಾದ ಸ್ವಂದನಗಳಿವೆ. ಎರಡು ಪ್ರುಟಾಣಿ ಚಕ್ರಗಳ ಮೇಲೆ ಉರಿನ ಬೀದಿ ಬೀದಿ ಸುತ್ತಿ ನನ್ನ ಗುರಿಗಳನ್ನು ಗಡಿಬಿಡಿಗಳನ್ನೂ ಗೆದ್ದುಕೊಡುತ್ತಾಳೆ. ಅವಳು ಖಾಯಿಲೆ ಬಿದ್ದಾಗ ನನಗೆ ಅವಳು ಮಗು. ದ್ವಿಜಕ್ರಿಯಕ್ಕಾಗಿ ಸಂದರ್ಭದಲ್ಲಿ ಸಿಕ್ಕಿಸಿಕೊಂಡು ಓಡಾಡುವಾಗ ಅವಳು ನನ್ನ ಮಗಳು. ನನ್ನ ಶೋಡೆಗಳ ಸಂದಿಯಲ್ಲಿ ಸಿಕ್ಕಿಸಿಕೊಂಡು ಓಡಾಡುವಾಗ ಅವಳು ನನ್ನ ನಲ್ಲಿ. ಕನಸಿಗೆ ಬರುತ್ತಾಳೆ. ಮಾತನಾಡುತ್ತಾಳೆ. ಜಗಳ ಕಾಯುತ್ತಾಳೆ. ಒಂದಾಗುತ್ತಾಳೆ. ರಮಿಸುತ್ತಾಳೆ. ಮುನಿಸಿಕೊಳ್ಳುತ್ತಾಳೆ. ಮೌನಿಯಾಗುತ್ತಾಳೆ. ಹರ ಮಾಡುತ್ತಾಳೆ. ಅಳುತ್ತಾಳೆ. ಕೊರಗುತ್ತಾಳೆ. ಕುಣಿಯುತ್ತಾಳೆ. ರಸ್ತೆಯಲ್ಲೇ ಶೂಕಡಿಸುತ್ತಾಳೆ. ಖಾಯಿಲೆ ಬೀಳುತ್ತಾಳೆ. ಓಡುತ್ತಾಳೆ. ನಿಲ್ಲುತ್ತಾಳೆ. ಜಾರುತ್ತಾಳೆ. ಕುಪ್ಪಳಿಸುತ್ತಾಳೆ. ಸದ್ದು ಮಾಡುತ್ತಾಳೆ. ಮುಖ ತಿರುಗಿಸಿ ಮುನಿಸು ಶೋರುತ್ತಾಳೆ. ಕುಡಿನೋಟ ಬೀರುತ್ತಾಳೆ. ಹೇಳಯ್ಯ ಮಿತ್ತ - ಇವಳು ಹೆಣ್ಣುಲ್ಲಿವೆ ?

ನಿಜವಾಗಿಯೂ ಪ್ರಿಯಾ ನನ್ನ ಒಂಟಿತನವನ್ನು ಕೊಂಡಿದ್ದಾಳೆ. ನಡೆಯಲಾರದ ನಡೆಯಬಾರದ ಹಾದಿಗಳನ್ನು ನನ್ನೊಂದಿಗೆ ಸರೆಸಿದ್ದಾಳೆ. ನನಗಾಗಿ ತಾನು ಶ್ರಮಪಟ್ಟಿ ನನ್ನನ್ನು ಹೊತ್ತು ಸಾಗಿಸಿದ್ದಾಳೆ. ಅವಳ ಪಾದಗಳಿಗೆ ಎಷ್ಟು ಕೆಲ್ಲು, ಮುಳ್ಳು, ಹೇಸಿಗೆ, ಕೆಸರು ತಾಕಿದರು ಅವು ನನಗೆ ತಾಕದ ಹಾಗೆ ಕಾಪಾಡಿದ್ದಾಳೆ. ನನ್ನ ಅವಳ ನಡುವೆ ಎಷ್ಟೇ ಭಿನ್ನಾಭಿಪ್ರಾಯಗಳಿರಲೆ ಅವಳು ನನ್ನ ಜೀವ. ನನ್ನ ದಿಕ್ಕುಗಳು, ದಾರಿಗಳು, ಉದ್ದೇಶಗಳು, ಅಜೆಂಟರುಗಳು, ಲಹರಿಗಳು ಎಲ್ಲವೂ ಅವಳಿಗೆ ಗೊತ್ತು. ಅವಳಿಂಥ ತ್ಯಾಗಮಯಿ ಎಂದರೆ ನಾನು ಅವಳೊಬ್ಬಳನ್ನೇ ಬಿಟ್ಟು ಧೇಟರಿನ ಒಳಗೆ ಹೋಗಿ ಸಿನಿಮಾ ನೋಡಿ ಬರುವವರೆಗೆ ಪಾಕಿಂಗ್‌ಗ್ರಾಂ ಜಾಗದಲ್ಲಿ ನಿಂತು ಬರುವವರೆಗೂ ನಿರೀಕ್ಷೆ ಮಾಡುತ್ತಾ ನಿಲ್ಲುತ್ತಾಳೆ. ಒಮ್ಮೆಯೂ ನನಗೆ ಸಿನಿಮಾ ಶೋರಿಸೆಂದು ಹರ ಮಾಡಿದ್ದಿಲ್ಲ. ಅವಳ ದೇಹ ಎಷ್ಟು ಸೆನ್ಸಿಟೆವ್ ಎಂದರೆ ಎಲ್ಲಾದರೂ ಬಿಸಿಲಲ್ಲಿ ಅನಿವಾಯವಾಗಿ ಅರ್ಥಗಂಟೆ ನಿಲ್ಲಿಸಿದರೆ ಅವಳಿಗೆ ಮೈ ಎಲ್ಲಾ ಬಿಸಿಯಾಗಿ ಜ್ಞಾರ ಬಂದು ಬಿಡುತ್ತದೆ.

ಈಗಾಗಲೇ ಮುಖಿದಲ್ಲಿ ಅಲ್ಲಲ್ಲಿ ಮೊಡವೆಗಳೂ ಕಾಣಿಸಿಕೊಂಡಿವೆ. ನವಾಬರನ್ನು ಕೇಳಿದರೆ ರೀಪ್ಯೋಟ್ ಮಾಡಿಸಿಬಿಡಿ ಸಾರ್ ಅನ್ನತಾರೆ. ಹಾಗಾದರೆ ನನಗೂ ತ್ರಿಯಾಗೂ ವಯಸ್ಸಾಗುತ್ತಿದೆಯೆ? ನಾವು ಮುದುಕರಾಗುತ್ತಿದ್ದೇವಯೆ? ಇದನ್ನು ನೆನೆದರೇ ಭಯವಾಗುತ್ತದೆ.

ಅವಳನ್ನೂ ಇತ್ತೀಚೆಗೆ ಯಾವುದಾವುದೋ ಭೀತಿ ಆವರಿಸಿವೆ. ಪೂರ್ವಿ ಬ್ರೇಕುಗಳು, ತುಡುಗು ಸುಜುಕಿಗಳು ಅವಳನ್ನು ಬೇಕೆಂತಲೇ ಓಚ್ ಮಾಡುವುದು. ಲಘುವಾಗಿ ಚುಂಬಿಸುವುದು. ಇಂಥ್ ಬೀದಿ ಕಾಮಣ್ಣನ ಕೆಲಸದಲ್ಲಿ ತೊಡಗಿವೆಯಂತೆ. ಅವಳೇ ಒಮ್ಮೆ ಆನಂದರಾವ್ ಸರ್ಕಾರಿನಲ್ಲಿ ಈ ದೂರು ಹೇಳಿದಳು. ಸಿಟಿಬಸ್ಸಿನಲ್ಲಿ ರಶ್ ಇದ್ದಾಗ ಹೆಣ್ಣುಗಳಿಗೆ ಮೈ ತಾಕಿಸುವ ಪೂರ್ವಿ ಗಂಡಸರಂತೆ ಈ ಯಜ್ಞಗಳೂ, ಬುಲೆಟ್ಟುಗಳೂ ಇವಳನ್ನು ಚುಡಾಯಿಸುತ್ತವಂತೆ. ಹಿಂದಿನಿಂದ ಬಂದು ನಯವಾಗಿ ಗುದ್ದುವುದು, ಪಕ್ಕದಿಂದ ಬಂದು ಇವಳ ಸೊಂಟವನ್ನು ಸವರುವುದು, ಜೆ.ಸಿ.ರೋಡಿನಲ್ಲಿ ಓವರ್‌ಟೇಕ್ ನೆಪದಲ್ಲಿ ಹತ್ತಿರಕ್ಕೆ ಬಂದು ಹೆದರಿಸುವುದು ಇದೆಲ್ಲ ಮಾಡಿದರಂತೆ. ಇಂಥವನ್ನು ಅವಾಯ್ದ ಮಾಡುವುದು ಹೇಗೆಂದು ಮೊದಲು ನನಗೂ ಹೊಳೆದಿರಲಿಲ್ಲ. ಮೈ ಮೇಲೆ ಬೀಳುತ್ತಾ ಸಾವನ್ನೂ - ಕಾಮವನ್ನೂ ಒಟ್ಟಿಗೇ ಇಲ್ಲವೇ ಪರ್ಯಾಯವಾಗಿ ನೆನಪಿಗೆ ತರುವ ಬೆನ್ನು ಹಿಂದಿನ ಆಕ್ರಮಣಶೀಲ ಚಾಲಕರಿಗಾಗಿ ನಾನು ಕೊನೆಗೆ ಅವಳ ಬೆನ್ನು ಮೇಲೆ “ಸಾವು” ಎಂದು ಬರೆದೆ. ಓದಿದವರು ಅದೇನೆಂದು ಯೋಚಿಸಲಿಕ್ಕಾದರೂ ಬ್ರೇಕು ಹಾಕಿ ವೇಗ ಕಡಿಮೆ ಮಾಡುತ್ತಾರ್ಥಾದ್ದರಿಂದ ಈಗ ತ್ರಿಯಳ ಮೈಮೇಲೆ ಬೀಳುವವರು ತುಸು ಕಡಿಮೆಯಾಗಿದ್ದಾರೆ.

.....ಬರೆದದ್ದೇನೋ ಆಯಿತು. ಆದರೆ ಈ ಸಾವು ನನ್ನನ್ನು ತ್ರಿಯಳನ್ನೂ ಭಾರೀ ಚರ್ಚೆಗೀಡುಮಾಡಿದೆ. ಇಂಥ ಫೋರ ಹೆಸರನ್ನು ನನ್ನ ಸ್ಪೆಸ್ಸು ಕವರ್ ಮೇಲೆ ಯಾಕೆ ಬರೆದೆ? ಅಳಿಸಿಹಾಕು... ನನಗೆ ತುಂಬಾ ಮುಜುಗರವಾಗುತ್ತಿದೆ. ಎಲ್ಲರೂ ನನ್ನನ್ನು ‘ತ್ರಿಯ’ ಅನ್ನವುದರ ಬದಲು ‘ಸಾವು’, ‘ಸಾವು’ ಎಂದು ಕರೀತಾರೆ - ಮೊನ್ನೆ ಭಾನುವಾರ ಮೈ ತೊಳೆಯುವಾಗ ಅವಳು ಗೊಣಗಿದಳು. ಅವಳನ್ನು ಸಮಾಧಾನ ಮಾಡಲು ಹೊಗಿದೆ. “ನೋಡು ನನ್ನೊಳಗೆ ತೀರ ಆಳದಲ್ಲಿ ಸಾವಿನ ಭಯಗಳಿವೆ. ನಾನಾ ರೂಪದಲ್ಲಿ ಸಾವು ಬೆನ್ನಟ್ಟಿ ಬರುತ್ತಿರುವ ಭೀತಪ್ರಜ್ಞೆಯಿಂದ ನರಳುತ್ತಿರುತ್ತೇನೆ. ಸಣ್ಣ ಪುಟ್ಟ ಖಾಯಿಲೆ ಬಂದರೂ ಸತ್ತೇಹೋದೆ ಎನಿಸಿಬಿಡುತ್ತದೆ. ಈ ನಡುವೆ ನೀನೇ ನೋಡಿದೆಯಲ್ಲ- ಲಾಲ್ ಬಾಗ್ ರಸ್ತೆಯಲ್ಲಿ ಲಾರಿ ಕೆಳಗೆ ತೂರಿದ ರಿಕ್ಷಾದವನ ಹೇಳ, ಹಡ್ಡನ್ ವೃತ್ತದಲ್ಲಿ ಡಬ್ಲೂ ಡೆಕ್ಕರಿಗೆ ಸಿಕ್ಕಿ ಸತ್ತ ಮೊಪೆಡ್ ಹುಡುಗ, ಎಂಬತ್ತಡಿ ರಸ್ತೆಯಲ್ಲಿ ಹಾಲಿನ ಟ್ಯಾಂಕರಿನಡಿ ಜೀವ ತೆತ್ತ ಲೂನಾ ಹುಡುಗಿ - ಇಂಥವು ಸಾವಿನ ಅನುಭವವನ್ನು ಹೆಪ್ಪಿಗಟ್ಟಿಸಿವೆ. “ಸಾವು” ಅಂತ ಬರೆದ ಮೇಲೆ ಬಂದಿಷ್ಟಾದರೂ ನಾನು ಈ ಭೀತಪ್ರಜ್ಞೆಯನ್ನು ಮೇರಲು

ಸಾಧ್ಯವಾಗಿದೆ. ಈ ದೃಶ್ಯ ನಗರದಲ್ಲಿ ನಮ್ಮನ್ನು ಸುಮೃಸುಮೃನೆ ಬೆನ್ನುಟ್ಟಿ ಬರುವ ವಾಹಗಳವರು ತುಸುವಾದರೂ ಜಾಗರೂಕರಾಗುತ್ತಾರೆ. ಬ್ರೇಕ್ ನೆನಪಿಸಿಕೊಳ್ಳುತ್ತಾರೆ. ಇಷ್ಟಾದರೂ ಎಷ್ಟೋ ಒಳಿತಾದಂತಲ್ಲವೇ?”

...ಅವಳು ಸುಮೃನೆ ಕೇಳಿಸಿಕೊಂಡಳು. ಅವಳೇನು ಶೀರ ಜಾಣಿಯಲ್ಲ. ಸಾಹಿತ್ಯ-ಗೀಯಿತ್ಯ ಓದಿಕೊಂಡವಳಲ್ಲ. ದೊಡ್ಡ ದೊಡ್ಡ ಮಾತುಗಳೂ ಅರ್ಥವಾಗುವುದಿಲ್ಲ. ಆದ್ದರಿಂದ ನಾನುದೊಡ್ಡ ದೊಡ್ಡ ಮಾತುಗಳನ್ನಾಡಿ ಅವಳ ಮುಂದೆ ಬುದ್ದಿವಂತನೆಂದು ತೋರಿಸಿಕೊಳ್ಳುತ್ತಿರುತ್ತೇನೆ. ಅವಳು ಈ ಚಚೆಯನ್ನು ಸರಳವಾಗಿ ಮುಗಿಸಿದಳು. “ಏನೋಪ್ಪ ನೀವು ಮನುಷ್ಯರು ಸಾವಿನಿಂದ ತಪ್ಪಿಸಿಕೊಳ್ಳೋಕೆ ಏನೇನೋ ಆಟ ಆಡ್ತೀರಿ. ನಡುರಾತ್ಮಿಯಲ್ಲಿ ಹೆಂಡತಿ ಮನು ರಾಜ್ಯ ಬಿಟ್ಟು ಕಾಡಿಗೆ ಹೋಗ್ತಿರಿ. ಧರ್ಮದ ಮೂಲಕ, ವಿಜ್ಞಾನದ ಮೂಲಕ ಯಾವುದಾವುದೋ ದಾರಿಗಳ ಮೂಲಕ ಸಾವನ್ನು ಗೆಲ್ಲಲ್ಲು ಹರಣಿಸುತ್ತೀರಿ. ಆದರೆ ಗೆಲ್ಲೋಕೆ ಸಾಧ್ಯವಿಲ್ಲ. ಸುಮೃನೆ ಸಾವು ಬಂದಾಗ ನಮ್ಮನ್ನು ಅದಕ್ಕೆ ಒಪ್ಪಿಸಿಕೊಂಡರಾಗುವುದಿಲ್ಲವೇ? ಪ್ರಶ್ನಾತೀತವಾದ ವಿಷಯಗಳನ್ನು ಪ್ರಶ್ನೆ ಮಾಡಿ ಏನು ಲಾಭ? ಸಾವಿರ ವರ್ಷ ಭೂಮಿಗಂಟಿಕೊಂಡಿರಬೇಕೆನ್ನುವ ಜಪಲ ಯಾಕೆ?”

...ನಾವು ನಮ್ಮ ಸಮಾಗಮದ ಐದನೇ ವಾರ್ಷಿಕೋತ್ಸವದ ಸವಿನೆನಪನ್ನು ಆಚರಿಸಲು ನಂದಿಬೆಟ್ಟಕ್ಕೆ ಹೊರಟಿದ್ದೇವು. ಅವಳ ಮಾತುಗಳೇ ನನ್ನ ಕಿವಿಯೊಳಗೆ ಅನುರಣಿಸುತ್ತಿದ್ದೇವು. ಈ ಪ್ರಿಯಾಳಿಗೊಂದು ಗಡ್ಡ ಅರಣಿಸಿ ಒಂದು ಬ್ಯಾಗು ಹಾಕಿದರೆ ಇವಳೂ ಬುದ್ದಿಜೀವಿ ಎನಿಸಿಕೊಳ್ಳಬಲ್ಲಳು ಅನಿಸಿತು. ನಾನು ಬಹಳ ನಿಧಾನವಾಗಿ ಓಡಿಸುತ್ತಿದ್ದೆ. ಬೆಳಿಗೆ ಅವಳ ಹೊಟ್ಟಿಗೆ ಆರು ಲೀಟರು ಪೆಟ್ರೋಲನ್ನು, ಕಾಲು ಲೀಟರ್ ಟುಟಿ ಆಯಿಲ್ನೂ ಅವಳಿಗೆ ಪ್ರಿಯವಾದ ರಾಜೀವ ಫೀಲ್ಡಿಂಗ್ ಸ್ಪೇಶನ್‌ನಲ್ಲಿ ತುಂಬಿಸಿದ್ದೆ. ಟಾಪೋಗೇರಿನಲ್ಲಿ ಮುವ್ವತ್ತು ನಲವತ್ತು ಕಿಲೋಮೀಟರುಗಳ ವೇಗದಲ್ಲಿ ಸರಳ ರೇಖೆಯಂತೆ ಚಲಿಸುತ್ತಿದ್ದಳು. ನಗರದ ಧಾವಂತಗಳನ್ನು ದಾಟಿ ಗಡ್ಡ ಬಯಲಿಗೆ ಬಂದಿದ್ದೇವು. ಉಲ್ಲಾಸವನ್ನು ಹೊತ್ತು ತಂದ ತಂಗಾಳಿ ಹಾಯೆನಿಸಿತು. ಹೆದ್ದಾರಿಯಲ್ಲಿ ತೇಪೆಗಳು ಅಷ್ಟಾಗಿ ಇರಲಿಲ್ಲ. ಅಪರೂಪಕ್ಕೆ ಹಾದು ಹೋಗುತ್ತಿದ್ದ ವಾಹನಗಳಿಗೆ ಸಾಕಷ್ಟು ದಾರಿ ಬಿಟ್ಟು ಎಡಬದಿಯಲ್ಲಿ ನಾವು ಸಾಗುತ್ತಿದ್ದೇವು. ಮನಸ್ಸು ಗಂಭೀರವಾಗಿ ಯೋಚಿಸುತ್ತಿತ್ತು. ಈ ಪ್ರಿಯಾ ನನ್ನ ಬಾಳಿಗೆ ಏಕೆ ಬಂದಳು? ಇದೆಲ್ಲ ಯಾವ ಅನುಬಂಧ? ಇಂಥ ಸೆನಿಟಿವ್ ಹೆಣ್ಣಿನ್ನು ಯಾರಾದರೂ ಬರೇ ಯಂತ್ರ ಎನ್ನಲು ಸಾಧ್ಯವೇ? “ಏನಂತ ಗಾಢ ಯೋಚನೆ...? ರಸ್ತೆ ಮೇಲೆ ನಿಗಾ ಇರಲಿ” ಅವಳು ನನ್ನನ್ನು ಎಚ್ಚರಿಸಿದಳು “ಎನಿಲ್ಲ. ನಮ್ಮಿಬ್ಬರ ಸಂಬಂಧವನ್ನೇ ಕುರಿತು ಯೋಚಿಸುತ್ತಿದ್ದೇನೆ” ಎಂದೆ. ಅವಳೂ

ಯೋಚಿಸಲಾರಂಭಿಸಿದಳೂಂತ ಕಾಣುತ್ತೆ. ಸುಮೃನಾಗಿಬಿಟ್ಟಳು. ನಂದಿಬೆಟ್ಟದ ಬುಡ ತಲುಪುವವರೆಗೆ ನಮ್ಮೆ ಮಧ್ಯ ಮೌನ ಆವರಿಸಿತು. ವಿಚಿತ್ರ ಬಗೆಯ ಯಾತನಾಮಯವಾದ ಮೌನ.

ಬೆಟ್ಟ ಸಮೀಕ್ಷಿಸುತ್ತಿದ್ದಂತೆ ಒಂದು ತೊಂದರೆ ಎದುರಾಯಿತು. ಒಂದು ಪುಂಡು ಹುಡುಗರ ಹಿಂಡು ಮಾರುತಿ ಕಾರಿನಲ್ಲಿ ಹೋಗುತ್ತಿತ್ತು. ಕಾರಿನ ಒಳಗೆ, ಓಪಿನ ಮೇಲೆ, ಬಾನೆಟ್ ಮೇಲೆ ಕುಳಿತ್ತಿದ್ದ ಆ ಧಾಂಡಿಗರು ಕೈಯಲ್ಲಿ ಬೀರಿನ ಶೀಫೆ ಹಿಡಿದುಕೊಂಡು ಕುಡಿಯುತ್ತಾ ಕೇಕೆ ಹಾಕುತ್ತಿದ್ದರು. ವಿದೇಶಿ ಸಂಗೀತ ಕಾರಿನೊಳಗಿಂದ ತೂರಿ ಬರುತ್ತಿತ್ತು. ನನ್ನನ್ನ ಶ್ರೀಯಾಳನ್ನ ಕಂಡು ಚುಡಾಯಿಸತ್ತೊಡಗಿದರು. ಶ್ರೀಯ ಹೆದರಿಬಿಟ್ಟಳು. “ಅವರೇನು ಮಾಡುವುದಿಲ್ಲ. ಕೊಕಹೋಗಬಾರದು. ಕೊಕಿದರೆ ಜಾಸ್ತಿಯಾಗುತ್ತದೆ – ರಗಳೆ, ನಕ್ಕಿ ಸುಮೃನಾಗಬೇಕು. ಅವರ ವರ್ತನೆ ಅತಿಯಾದಾಗ ಅವರೇ ಘಲ ಅನುಭವಿಸುತ್ತಾರೆ. ಸುಮ್ಮನೆ ನೋಡುತ್ತಿರು” ಎಂದೆ. “ಹೇಗೆ ಸಾಧ್ಯ ? ಕಾರನ್ನ ಅಷ್ಟು ಹತ್ತಿರಕ್ಕೆ ತರುತ್ತಿದ್ದಾನೆ. ಗೇಲಿ ಮಾಡುತ್ತಿದ್ದಾನೆ. ಎಲ್ಲಿ ಟಜ್ ಮಾಡುತ್ತಾನೋ ಎಂದು ಭಯವಾಗಿದೆ. ನಾನೂ ಒಂದು ಹೆಣ್ಣಿಲ್ಲವಾ ? ಘಟ್ಟದ ದಾರಿ ಬೇರೆ. ಏನಾದರೂ ಆದರೆ ?” ಅವಳು ಕಂಗಾಲಾದಳು.

ನನಗೂ ಭಯವಾಗತೊಡಗಿತು. ಆ ತುಡುಗು ದನಗಳ ವರ್ತನೆ ವಿಪರೀತವಾಗ ತೊಡಗಿತು. ಮೊದಲೇ ಹಾವಿನಂತೆ ಅಂಕುಷೋಂಕಾಗಿ, ಕಡಿದಾಗಿದ್ದ ರಸ್ತೆಯಲ್ಲಿ ಕಾರನ್ನ ಮತ್ತಪ್ಪು ಅಂಕುಷೋಂಕಾಗಿ ಓಡಿಸುತ್ತಿದ್ದರು. ಮುಂದೆ ಹೋಗಲಿ ಎಂದು ನಾವು ನಿಂತರೆ ಅವರೂ ನಿಲ್ಲುತ್ತಿದ್ದರು. ಕೋಪತಾಪಗಳು ನಡೆಯದ ನಿರ್ಜನ ಜಾಗ, ನಮ್ಮವರು ನಾಲ್ಕು ಜನ ಇದ್ದಾಗ ತಾನೇ ಕೋಪ ಬರುವುದು? ಇನ್ನೇನು ಗುದ್ದಿಯೇ ಬಿಟ್ಟ ಅನ್ನವಷ್ಟರಮಟ್ಟಿಗೆ ಹತ್ತಿರಕ್ಕೆ ಕಾರನ್ನ ತರುತ್ತಿದ್ದ. ಎಲ್ಲರೂ ಹೋ ಎಂದು ಅರಚುತ್ತಿದ್ದರು. ಮತ್ತೆ ಹಿಂದೆ ಸರಿಯುತ್ತಿದ್ದರು. ಶ್ರೀಯಾ ಗಾಬರಿಯಾದಳು. ಅವಳು ನಡುಗುತ್ತಿದ್ದರು ಗೋಚರವಾಯಿತು. ಹುಡುಗಾಟ ಅತಿಯಾಗಿ ಅಪತ್ತು ಬಂತು. ಕಾರು ನಿಯಂತ್ರಣ ತಪ್ಪಿ ನಮಗೆ ಧಿಕ್ಕಿ ಹೊಡೆದು ನಂತರ ಪ್ರಪಾತಕ್ಕೆ ಇಳಿಯಿತು. ಯಾರು ಏನಾದರೋ, ಕಾರಿನಿಂದ ಸಂಗೀತ ಮಾತ್ರ ಅದೇ ವೇಗದಲ್ಲಿ ಹೊರ ಹೊಮ್ಮುತ್ತಿತ್ತು.

ನಾನೂ-ಪ್ರಿಯಾ ಅಷ್ಟು ದೂರ ಹೋಗಿ ಬಿದ್ದೆವು. ನನ್ನ ಬೆರಳುಗಳು ಮುರಿದಿದ್ದವು. ಮುಂಗೈಗಳೆರಡೂ ಪೆಟ್ಟು ತಿಂದಿದ್ದವು. ಮಂಡ ಹತ್ತಿರ ಪ್ಯಾಂಟು ಹರಿದು ಹೋಗಿ ಗಾಯವಾಯಿತು. ಭುಜ, ಕೆನ್ನೆಯ ಮೇಲೆಲ್ಲಾ ತರಚುಗಾಯ, ಶ್ರೀಯಾ ತಲೆಕೆಳಕಾಗಿ ಬಿದ್ದಿದ್ದಳು. ಅವಳನ್ನು ಎತ್ತಿ ನಿಲ್ಲಿಸಲು ನನಗೆ ಶಕ್ತಿ ಇರಲಿಲ್ಲ. ಬೆಳಿಗ್ಗೆ ಸೇವಿಸಿದ್ದ ಪೆಟ್ತೋಲನ್ನೆಲ್ಲಾ ವಾಂತಿ ಮಾಡಿದ್ದಳು. ಮರಕ್ಕೆ ಗುದ್ದಿದ್ದಳೂಂತ ಕಾಣುತ್ತೆ.

ಮುಖವೆಲ್ಲಾ ಸೊಟ್ಟಗಾಗಿತ್ತು. ನಾನು ಪ್ರೀತಿಯಿಂದ ಹೊಡಿಸಿದ್ದ ಕನ್ನಡಿ ಚೊರುಚೂರಾಗಿತ್ತು. ಬಲಗೈ ಮುರಿದಿತ್ತು. ಹೊಟ್ಟೆಯ ಮೇಲೆ ಜಟ್ಟಿದ ಗಾಯವಾಗಿತ್ತು. ಬೆನ್ನಿನ ಮೂಳೆ ಮುರಿದಿತ್ತು. ರವಿಕೆ ಎಲ್ಲಾ ಹರಿದಿತ್ತು. ತೆವಳಿಕೊಂಡು ಸನಿಹ ಸಾಗಿದೆ. ಪ್ರಯಾಸದಿಂದ ಎತ್ತಿ ಹಂಡಿಸಿದೆ. ಅವಳಿನ್ನೂ ನೋವಿನಿಂದ ನರಭುತ್ತಿದ್ದಳು. “ನಂದೇನೂ ತಪ್ಪಿಲ್ಲ. ಕೆಲವು ಬಾರಿ ಯಾರೋ ಮಾಡಿದ ತಪ್ಪಿಗೆ ನಾವು ಶಿಕ್ಕೆ ಅನುಭವಿಸಬೇಕಾಗುತ್ತದೆ. ಇದನ್ನೇ ಉಫಿಕ್ ಅನ್ನತ್ತಾರೆ. ನೀನೀಗ ಧೈರ್ಯವಾಗಿರಬೇಕು” ಎಂದು ಅವಳ ತಲೆಯನ್ನು ನೇವರಿಸಿದೆ.

ಆದರೆ ಅವಳ ಅಭ್ಯಾಸ ಹೆಚ್ಚಿತ್ತು. “ನಾನು ಬದುಕಿ ಉಳಿಯುವುದಿಲ್ಲ. ಇಲ್ಲೇ ಮುತ್ತೈದೆಯಾಗಿ ಸಾಯಬೇಕೆಂದಿದ್ದೇನೆ. ಮಧುಚಂದ್ರದ ನೆನಪಿಗಾಗಿ ಇಲ್ಲಿಗೆ ಬಂದರೆ ಮರಣ ಬಂತಲ್ಲ ! ಅಯ್ಯೋ.... ನೋವು....” ಎಂದು ಚೀರತೊಡಗಿದಳು. ನಾನು ಬಗೆಬಗೆಯಾಗಿ ಸಂತೃಪ್ತಿಸಿದೆ. “ಚಿಂತಿಸಬೇಡ. ‘ಡಾಂವಾಬ್’ ಇರುವವರೆಗೆ ಯಾತಕ್ಕೂ ಯೋಚಿಸಬೇಕಿಲ್ಲ. ಹೇಗಾದರೂ ನಿನ್ನನ್ನು ಅಲ್ಲಿಗೆ ಮುಟ್ಟಿಸುತ್ತೇನೆ. ಅವರು ನಿನಗೆ ಎಕ್ಕರೇ ಮಾಡಿ ಪೂರ್ತಿ ಚೆಕ್ಕಬೇಕು ಮಾಡುತ್ತಾರೆ. ಒಂದೇ ವಾರದಲ್ಲಿ ಗುಣವಾಗುತ್ತಿ, ನೀನೇ ಹೀಗೆ ಧೈರ್ಯಗೆಟ್ಟರೆ ನನ್ನ ಗತಿ ಏನು ? ನನಗೂ ಹೆಚ್ಚಾಗಿಲ್ಲವೇ ? ಸ್ವಲ್ಪ ತಾಳಿಕೋ. ಇಷ್ಟೊಂದು ಸೆನ್ನಿಟಿವ್ ಆದರೆ ಏನು ಗತಿ ? ಎಂಥಂಥ ಸಂದರ್ಭಗಳಲ್ಲಿ ನನಗೆ ಧೈರ್ಯ ತುಂಬಿದ್ದಿ. ಗೈಡ್ ಮಾಡಿದ್ದಿ.... ಈಗ ಯಾಕೆ ಹೀಗೆ ಭಯ ಪಡುತ್ತಿ ? ಯವುದಾದರೂ ವಾಹನ ಬಂದಿತೋ ನೋಡುತ್ತೇನೆ.” ಎಂದವನು ಕುಂಟಿಕೊಂಡು ರಸ್ತೆಯ ಬದಿಗೆ ಬಂದು ನಿಂತೆ.

ನನ್ನ ಪ್ರಿಯಾ ಅಪಘಾತದಿಂದ ನಲುಗಿ ಹೋಗಿದ್ದಳು. ನಾನು ಸಹಾಯಕ್ಕಾಗಿ ಕಾಯುತ್ತಾ ರಸ್ತೆಯ ಬದಿಯಲ್ಲಿ ಕುಳಿತಿದೆ. ಸಾವಿರಾರು ಕಿಲೋಮೀಟರುಗಳ ದೂರ ನನ್ನನ್ನು ನಿರಾಯಾಸವಾಗಿ ಹೊತ್ತು ಸಾಗಿಸಿದ್ದವಳನ್ನು ಸ್ವಲ್ಪವೇ ದೂರ ಸಾಗಿಸಲೂ ನಾನು ಅಸಮರ್ಥನೆನಿಸಿ ನಾಚಿಕೆಯಾಗಿತೊಡಗಿತು. ಕಾರಿನಿಂದ ಸಂಗೀತ ಕೇಳಬರುತ್ತಲೇ ಇತ್ತು. ಪ್ರಿಯಾ ನರಭುತ್ತಲೇ ಇದ್ದಳು. ನಾನು ದಾರಿ ಕಾಯುತ್ತಲೇ ಇದ್ದೆ.

ಇ.ಇ. ಕಮರಿ ಹೋಗುತ್ತಿರುವ ಜನ

-ಡಾ. ಗೀತಾ ನಾಗಭೂಪಟ

ಅಶಯ: ಬದುಕು ದುರ್ಭರ. ಸಂಬಂಧಗಳ ನೆಲೆ ಆಗೋಚರ. ನೋವ್ ನಲಿವು ಬಾಳ ಬಂಡಿಯ ಎರಡು ಗಾಲಿ. ಬಾಳು ಕೆಲವರಿಗೆ ಹಣ್ಣು ಕೆಲವರಿಗೆ ಹುಣ್ಣು. ಈಗಿನ ಮರ್ಯಾದ ಹತ್ಯೆಗಳ ಸಾಲಿಗೆ ಸೇರುವ ಈ ಕತೆ ಶ್ರೀಮಂತರ ಪ್ರೀತಿಯ ತಪ್ಪಿಗೆ ಬಡವರು ಹೇಗೆ ಮಣ್ಣು ಪಾಲಾಗುತ್ತಾರೆ ಎಂಬುದನ್ನು ಧ್ವನಿಸಿದೆ.

ಗುಡ್ಡದ ನೆತ್ತಿಯಿಂದ ಸೂರ್ಯ ಕೆಳಬೀಳುವುದರಲ್ಲಿದ್ದ. ಬಿಸಿಲು ಬಲ ಕಳೆದುಕೊಂಡು, ಬಣ್ಣವನ್ನೂ ಕಳೆದುಕೊಂಡು, ಕಾಮಾಲೆಯಾದವರಂತೆ ಹಳದಿಯಾಗಿತ್ತು. ಆಮಾವಾಸ್ಯೆಯ ಮುಸ್ಸಂಜೆ ಚೆಂಬಸ್ಸಪ್ಪ ಗೋಡರ ಅಂಗಳಲ್ಲಿ ಮುದ್ದೆ-ಮುದ್ದೆಯಾಗಿ ಇಳಿದುಬರುತ್ತ ಎಲ್ಲವನ್ನೂ ಮಸುಕಾಗಿಸುತ್ತಿತ್ತು.

“ಯವ್ವಾ..ನಾ ತ್ವಾಟಕ್ಕ ಹೋಗಿ ಹಿರೇರ ಸಮಾದಿಗಿ ದೀಪ ಹಚ್ಚಿ ಬರ್ತನೆಂತೇ....”

ಗಂಗಾ ಅಡಿಗೆಮನೆಯಲ್ಲಿ ನಿಂತು ಹಿತ್ತಲಲ್ಲಿದ್ದ ತಾಯಿಗೆ ಕೂಗಿ ಹೇಳಿದಳು. ಸಂಜೆ ಅಡಿಗೆಗೆ ಬದನೆಕಾಯಿಯ ಮುಳ್ಳು ತೆಗೆಯುತ್ತಿದ್ದ ಬಸ್ಸನಿಂಗವ್ವ ತಲೆಯೆತ್ತಿದಳು.

ಅಡಿಗೆಮನೆಯ ಬಣ್ಣದ ಬಾಗಿಲಲ್ಲಿ ನಿಂತು ತನ್ನನ್ನೇ ದಿಟ್ಟಿಸುತ್ತಿರುವ ಹರೆಯದ ಮಗಳಲ್ಲಿ ಆ ತಾಯಿಯ ಕೆಣ್ಣುಗಳು ಕೇಲಿಸಿದವು.

ರಕ್ತಗೆಂಟಿನ ಜರತಾರಿಯ, ಕೇದಿಗೆ ಅಂಚಿನ ಆಜ್ಞಹಸಿರು ರೇಷ್ಟೆಯ ಇಲಕಲ್ ಸೀರೆಯಲ್ಲಿ ಅರಳಿನಿಂತಿದ್ದ ಗಂಗೆಯ ಸಮೃದ್ಧ ಹರೆಯ, ಬನ್ನಿಗೋಧಿಯ ಹಿಟ್ಟಿನ್ನು ನೆನೆಯಿಸಿ, ಮಿದ್ದಿ. ಮಿದ್ದಿ ಮಾಡಿಟ್ಟಂತೆ ಚೆಲುವಿನ ಗೊಂಬಿ ಅವಳು. ಮಾವಿನ ಹೋಳಿನಂತ ಕೆಣ್ಣು, ಕೇದಿಗೆಯ ಎಸಳಿನಂತ ಮೂಗು, ಮುತ್ತಲದ ಹುಣ್ಣಿನಂತ ಗಲ್ಲ, ಹಣ್ಣುಮೇಣಸಿನ ಕಾಯಿ ಬಣ್ಣದ ತುಟಿಗಳು, ಹರಿಗೊಂಡು ಬಿಗಿದು ನಿಂತ ಮೈಯ ಉಬ್ಬ ತಗ್ಗುಗಳು. “ಬಟ್ಟಲಗಣ್ಣಿನಕ್ಕೆ ನೆಟ್ಟನಾ ಮೂಗಿನಕ್ಕೆ ಗಟವಾಣಿ ನನ್ನ ಕಿರಿಮಗಳು...” ಎನ್ನುವ ಹಾಡು ನೆನಪಾಯಿತು, ಗೌಡಿಗೆ. ನಿಜಕ್ಕೂ ಗಂಗಾ ಬಿಳಿತೋಗಲಿನ ರಾಶಿಗೂದಲಿನ ತುರುಬಿನ ಚೆಂದದ ಹೆಣ್ಣು.

“ಯಾಕೇ ಹಂಗ ನೋಡ್ಡಕ್ಕಿಂದ ಯವ್ವಾ? ನಾ ತ್ವಾಟಕ ಹೋಗ್ಗೀನಿ ಅಂಬಾದು ಕೇಳಿಸಲಿಲ್ಲೇನು?” ಗಂಗಾ ನಸು ನಕ್ಕೆ ಕೇಳಿದಳು. ಗೌಡಿಗೆ ಎಚ್ಚರ ಬಂದಿತು.

“ಹಾ..ಹಾಂ...ಹೋಗಿ ಬಾರೆ ತಾಯಿ. ಆದ್ದು ಒಬ್ಬಕ್ಕನೇ ಹೋಗಬ್ಬಾಡ. ನಿಮ್ಮಾಯಿಗಿ ಸಂಗಾಟ ಕರ್ಮಾಂಡು ಹೋಗು ಏನು? ಸರ್ರಂತ ಹೋಗಿ ಭರ್ರಂತ ಬರ್ತಿ. ಅಮಾಸಿ ಕತ್ತಲದಾಗ ಭಾಳ ಹೊತ್ತು ಅಲ್ಲೇ ಕೂಡಬ್ಬಾಡ್ರೀ...”

“ಆಗಲೇಳು, ಜಲ್ಲಿ ಬರ್ತಿವೆಂತ...”

ಆಯಿ ಮೊಮ್ಮೆಗಳು ಕೂಡಿ ಉರಮುಂದಿನ ತಮ್ಮ ತೋಟಕ್ಕೆ ಬಂದಾಗ ಅಲ್ಲಿ ಆಳುಮಗ ಒಬ್ಬನನ್ನು ಬಿಟ್ಟರೆ ಯಾರೂ ಇರಲಿಲ್ಲ. ಗಂಗೆಯ ಆಯಿ ಅರವತ್ತು ದಾಟಿದ ವೃದ್ಧ. ಬಾವಿಕಟ್ಟೆಯ ಬಳಿ ಕುಳಿತು ಮೊಮ್ಮೆಗಳಿಗೆ ಹೇಳಿತು.

“ನೀ ಹೋಗಿ ಧೀಪಾ ಹಚ್ಚಿ ಬಾರಗಾ... ಕೂಸು. ನಾ ಒಂದ್ ಗಳಿಗಿ ಇಲ್ಲಿ ಕುಂತು ದಣು ಆರಸ್ಮೂತಿನೆಂತ....”

“ಹಂಗೇ ಆಗ್ನೇ ಆಯೀ....ನೀ ಇಲ್ಲೇ ಕೂಡು.”

ಎನ್ನುತ್ತ ಗಂಗಾ ತೋಟದ ಗಭರ ಸೇರಿದಳು. ಪೂರ್ವ ದಿಕ್ಕಿಗೆ ಸಾಲಾಗಿ ನಾಲ್ಕು ಗೋರಿಗಳು, ಗೌಡರ ಅಜ್ಞ, ಅಜ್ಞ, ಶಗಿರೋ ಗೊಡ್ಡಿಯ ಗಂಡ, ಮೆದಲಾದವರ ಸಮಾಧಿಗಳು ಸುಣ್ಣ ಬಳಿದುಕೊಂಡು ನುಣ್ಣಿಗೆ ಕುಳಿತಿದ್ದವು. ಸುತ್ತ ಮುತ್ತಲಿನ ಗಿಡಗಳಿಂದ ಆಗಲೇ ಅವುಗಳ ಮೇಲೆ ತೆಳುವಾದ ಕತ್ತಲೆಯ ಕಪ್ಪನೆಯ ತರೆ ಬಿದಿತ್ತ. ಗಂಗಾ ಎಲ್ಲ ಗೋರಿಗಳ ಮಾಡದಲ್ಲಿರುವ ಹಣತಿಗಳಿಗೆ ಬತ್ತಿಯಿಟ್ಟು, ಎಣ್ಣೆ ನೀಡಿದಳು. ಪೆಟ್ಟಿಗೆಯಿಂದ ಕಡ್ಡಿ ಎಳೆದು ಕೊರೆದು, ಬತ್ತಿಯ ಮುಖಕ್ಕೆ ಹಿಡಿದಳು. ಎಲ್ಲಿಂದಲೋ ರೂಪ್ಯಂದು ಬೀಸಿಬಂದ ಬಿರುಸಿನ ಗಾಳಿ ದೀಪದ ಕಡ್ಡಿಯ ಉರಿ ಕದಿಯಿತು.

“ಇದರ ಹೆಣಾ ಎತ್ತೆ....ಎಲ್ಲಿಂದ ಬಂತೇ ಈ ದೇವಾಗಾಳಿ...”

ಎಂದು ಬ್ಯಾಯುತ್ತ ಅವಳು ಮತ್ತೊಂದು ಕಡ್ಡಿ ಕೊರೆದಳು. ದೀಪ ಹತ್ತಿದ್ದವು. ಎಲ್ಲ ಸಮಾಧಿಗಳಿಗೆ ಸರಗು ತಾಕಿಸಿ, ಹಣೆಯಿಟ್ಟು ಸೇಂಮಾಡಿದಳು. ಎದ್ದು ನಿಂತಳು. ಅನಾಯಾಸವಾಗಿ ಅವಳ ಕಣ್ಣು ಅವುಗಳಿಗೆ ವಿರುದ್ಧ ದಿಕ್ಕಿನಲ್ಲಿ, ದೂರದಲ್ಲಿ ಒಂಟಿಯಾಗಿ ನಿಂತಿದ್ದ ಕರಿ ಕಲ್ಲಿನ ಗೋರಿಯ ಕಡೆಗೆ ತಿರುಗಿತು. ಅವಳು ಅಲ್ಲಿಂದಲೇ ಒಂದು ಹಣತೆಯನ್ನೆತ್ತಿಕೊಂಡು ಮಾಟಕ್ಕೂಳಪಟ್ಟಂತೆ ಆ ಒಂಟಿಗೋರಿಯ ಕಡೆಗೆ ಹೆಚ್ಚೆ ಹಾಕಿದಳು.

ಗೌಡನ ತೋಟದ ಪಶ್ಚಿಮ ದಿಕ್ಕಿನ ತುತ್ತತುದಿಗೆ, ಬಂದಾರಿಯ ಬಳಿ ನಿಂತಿತ್ತ. ಒಂದೇ ಒಂದು ಕರಿಕಲ್ಲಿನ ಚಪ್ಪಡಿ ಹೊತ್ತ ಒಂಟಿಗೋರಿ, ಉಳಿದ ಗೋರಿಗಳಿಂತೆ ಅದನ್ನು ಸಮಾಧಿಯನ್ನಾಗಿ ಕಟ್ಟಿ ಚೊಕ್ಕಟವಾಗಿ ಸಾರಿಸಿ, ಸುಣ್ಣ ಬಳಿದಿರಲಿಲ್ಲ. ಕುಣಿಯ ಮೇಲೊಂದು ಉದ್ದನೆಯ ಕರಿಕಲ್ಲನ್ನು ಹಾಸಲಾಗಿತ್ತು. ಅದರ ತಲೆಯ ಬಳಿ ಇನ್ನೊಂದು ಕಲ್ಲನ್ನು ನೆಡಲಾಗಿತ್ತು. ಅಷ್ಟೇ ಅದರ ವೈಭವ, ಗಂಗಾ ಆ ಗೋರಿಯ ಬಳಿ ಬಂದವಳೇ ಮ್ಯಾಯಲ್ಲಿಯ ನರನರಗಳಲ್ಲಿಯ ಶಕ್ತಿಯಲ್ಲ ಸೋರಿ ಹೋದಂತಾಗಿ ಕುಸಿದು ಕುಳಿತಳು. ಕ್ಯಾರ್ಯಲ್ಲಿಯ ಹಣತೆ, ಕಡ್ಡಿಪೆಟ್ಟಿಗೆ ಕೆಳಗಿಟ್ಟು ಗೋರಿಕಲ್ಲಿನ ಮೇಲೆ ಎರಡೂ ತೋಳ ಜಾಚಿ ಅದನ್ನು ಅಪ್ಪಿ ಹಿಡಿದು, ಆದರೆದೆಯ ಮೇಲೆ ಮುಖವಿಟ್ಟು ನಿಡಿದಾದ ಉಸಿರೆಳಿದಳು. ಉಸಿರಿನೊಂದಿಗೆ ಅವಳ ಕಣ್ಣಗಳಿಂದಿಂದ ಕಂಬನಿಯ ಹನಿಗಳು ತಟ ತಟನೆ ಕಲ್ಲಿನ ಮೇಲುರುಳ ತೊಡಗಿದವು.

“ಶಿವೂ...ನನ್ನ ಶಿವೂ....ಇದೆಲ್ಲಾ ಹ್ಯಾಂಗಾಯ್ತು ಶಿವಾ... ನೀ ಇಲ್ಲಿ ಹಿಂಗೇ ಗ್ರಾಚೆಪ್ಪಾಗಿ, ಹೆಣಾ ಆಗಿ ಏಸುದಿನ ನಿದ್ದಿ ಮಾಡ್ತಿ ಶಿವಾ.. ಏಸು ಕಾಲ ಅಂತ ನಾ ಹಿಂಗೇ...ನಾ ಹಿಂಗೇ ಗೋಳಾಡ್ತೀ ಎನ್ನುತ್ತ ಬಿಕ್ಕಳಿಸಿದಳು. ಹೃದಯ ಒಡೆಯುವಂತೆ ಅತ್ತಳು. ನಿಧಾನವಾಗಿ ಅವಳ ಅಳು ಹಿಡಿತಕ್ಕೆ ಬಂದಿತು. ಹಕ್ಕಿಪಿಕ್ಕಿಗಳೆಲ್ಲ ಗೋರಿ ಕಲ್ಲಿನ ಹಿಂದಿರುವ ಹೆಮ್ಮೆರದ ಹೊಟ್ಟಿಯೋಳಿಗೆ ಸೇರಿಕೊಳ್ಳ ತೊಡಗಿದ್ದವು. ಅವುಗಳ ಕಿಟಕಿಚಿಯಿಂದ ಕೆಲಕ್ಕಣ ಕಲಗುಟ್ಟಿದ್ದ ವಾತಾವರಣ ಸ್ತಬ್ಧವಾಯಿತು. ಸೂರ್ಯನ ಸಾವು ಸನ್ನಿಹಿತವಾಗಿ ಆಕಾಶದಿಂದ ಗಂಡ್ಡೆ ಗಂಡ್ಡೆಯಾದ ನೆತ್ತರು ನಿಧಾನವಾಗಿ ನೆಲಕ್ಕಿಳಿಯ ತೊಡಗಿತು.

ಗಂಗಾ ಹಾಗೆಯೇ ಕಣ್ಣ ಮುಚ್ಚಿದಳು. ಒಂದು ಕ್ಷಣಿ, ಮರುಕ್ಷಣ ಧಾವಿಬರುವ ನೆನಪಿನ ಸುಳಿಯಲ್ಲಿ ಸುತ್ತುತೊಡಗಿದಳು. ನೆನಪುಗಳು..ಬರೀ ನೆನಪುಗಳು.. ಅವಳ ಸುತ್ತಮುತ್ತ, ಮೇಲೆ ಕೆಳಗೆ, ಎಲ್ಲೆಡೆಗೂ ಬರೀ ನೆನಪುಗಳು ಅವಳನ್ನು ಆವರಿಕೊಂಡುವು...

ಕಾಡಹಳ್ಳಿ ಚೆಂಬಸ್ಸಪ್ಪಗೌಡನ ಒಬ್ಬಳೇ ಒಬ್ಬಳು ಮಗಳು ಗಂಗಾ. ಗೌಡನಿಗೆ ಇಬ್ಬರು ಗಂಡುಮಕ್ಕಳಿದ್ದರೂ ಮಗಳು ಒಬ್ಬಳೇ, ಮೇಲಾಗಿ ಚೆಲುವಿನ ಖನಿ. ಗೋಡ ಗೋಡಿಯ ಮುದ್ದಿನ ಮಗಳಾಗಿ ಗಂಗಾ ಬೆಳೆದವಳು. ಹನ್ನೆರಡಕ್ಕೆಯ ಮೈನರೆಡು, ಹದಿನಾರರ ಹರೆಯ ಹೊಕ್ಕಂತೆ ಅವಳ ಮೈ ಮಾದಕತೆಯಿಂದ ಬೀಗಿ ನಿಂತು. ಉಬ್ಬ ತಗ್ಗಿಗಳೆಲ್ಲ ಬಿರಿದು ನಿಂತಾಗ ಗೋಡ ಮಗಳನ್ನು ಬಾಗಿಲಿನಿಂದ ಹೊರಗೆ ಬಿಟ್ಟರೆಲ್ಲ ಕೆಟ್ಟ ಕಣ್ಣ ತಾಕಿತೋ ಅಂತ ಅವಳನ್ನು ಆದಷ್ಟು ಒಳಗೆಯೇ ಇರುವಂತೆ ನೋಡಿಕೊಳ್ಳುತ್ತಿದ್ದ. ಬಣ್ಣಬಣ್ಣದ ರೇಷ್ಯೆಯ ಇಳಕಲ್ ಸೀರೆಯುಟ್ಟು, ಕೆಂಪು ಬಿಳುಪಿನ ಪಟ್ಟಿಗಳ ಟೋಪಿನ ಸೆರಗನ್ನು ಬೀಸುತ್ತ ಮಗಳು ಅಡಿಗೆಮನೆ, ಹಿರಮನೆ, ದೇವರಮನೆ, ಪಡಸಾಲಿ ಅಂತ ನವಿಲಿನ ನಡಿಗೆಯಲ್ಲಿ ಓಡಾಡುತ್ತಿದ್ದರೆ ಅವಳ ಕುಲುಕುಲು ನಗುವಿಗೆ, ಬೆಳ್ಳಿ ಚೈನಿನ ಗೆಜ್ಜೆಯ ಫಿಲ್ ಫಿಲ್ ನಾಡಕ್ಕೆ; ಬಂಗಾರದ ಬಳಗಳ ರುಣತ್ವಾರಕ್ಕೆ ಗೋಡನ ಇಡೀ ಮನೆ ಸಾರಾಸರಿಗೊಗ್ಗಾಗಿ, ಖುಷಿ ಮತ್ತು ಹೆಮ್ಮೆಗಳಿಂದ ಬೀಗಿ ನಿಲ್ಲುತ್ತಿತ್ತು. ಹೆತ್ತವರ ಮಮತೆ, ಆಣ್ಣಂದಿರ ವಾಶ್ಲ್ಯ, ಅತ್ತಿಗೆಯರ ಅನುನಯನಗಳ ನೆರಳಿನಲ್ಲಿ ಗಂಗೆಯ ಬದುಕು ಸುಂದರವಾಗಿ ಅರಳುತ್ತಿತ್ತು. ಅವಳ ಮೈಯಲ್ಲಿ ವಯ್ಸಗನುಗುಣವಾದ ಭಾವನೆಗಳು ಉಕ್ಕಿ ಹರಿದವು.

ಅಂದು ನಾಗರಪಂಚಮಿ ಹಬ್ಬ. ಅತ್ತಿಗೆಯರಿಬ್ಬರೂ ತವರು ಮನೆಗೆ ಹೋಗಿದ್ದರು. ಗೋಡಿ ಹೋಳಿಗೆಗೆ ಹೆಂಚಿಟ್ಟಿದ್ದಳು. ಆಯಿಗೆ ಮೈ ನೆಟ್ಟಿಗಿರಲಿಲ್ಲ. ಹೊರಸಿನ ಮೇಲೆ ಕೌದಿಯಲ್ಲಿ ಮುದುಡಿ ಮಲಗಿತ್ತು.

“ಗಂಗಾ..ಜಲ್ಲಿ ತ್ವಾಟಕ್ಕೆ ಹೋಗಿ ನಾಗಪ್ಪಗ ಹಾಲೆರ್ನು ಹಿರೇರಿಗಿ ನೆವ್ವಾಯಿ ಕೊಟ್ಟು ಬಾ ಮಗಾ..”

ಗೋಡಿ ಮಗಳಿಗೆ ಹೇಳಿದಳು. ಹೊಸ ಸೀರೆ ಕುಪ್ಪಸ ತೊಟ್ಟು, ಮೈತುಂಬ ಒಡವೆಯಿಟ್ಟು ಕೊಂಡಿದ್ದ ಗಂಗಾ ಸ್ವೇಚ್ಛಾದ ತಾಟು, ಹಾಲಿನ ತಂಬಿಗೆ ಹಿಡಿದುಕೊಂಡು ತೋಟಕ್ಕೆ ಹೊರಟಳು.

ತೋಟದಲ್ಲಿ ಎತ್ತಗಳಿಗೆ ಮೇವು ಹಾಕುತ್ತ ನಿಂತಿದ್ದ ಗೋಡನ ಖಾಸಾ ಆಳು ಮಗ ಸೀನಿಂಗ ಗಂಗೆಯನ್ನು ನೋಡಿ ನೆಸುನಕ್ಕೆ.

“ಪೂಜಾಕ ಬಂದಿರೇನ್ನೀ ಗೋಡಿ?” ಕೇಳಿದ

“ಹೊಯಿದೋ ಶಿವೂ...ಬಾ ನನ್ನ ಸಂಗಾಟ, ನೀ ಹಿರೇರ ಸಮಾದಿಗೋಳಿಗಿ ನೆವ್ವಾಯಿ ಹಿಡಿ, ನಾ ಹುತ್ತಿನ ಪೂಜಾ ನಾಗಪ್ಪನ ಹಾಲಿರಿತಿನೆಂತ...”

“ಹಿರೇರ ಸಮಾದಿಗಿ ನಾ ಹ್ಯಾಂಗ ನೆವ್ವಾಯಿ ಹಿಡಿಬೇಕ್ಕಿ ಗೋಡಿ? ಹೇಳಿ ಕೇಳಿ ನಾ ಹೊಲೇರ ಕುಲದ ಆಳ ಮಗಾ..ಮೈಲಿಗೆ ಆಗ್ದರಿ...”

“ಮೈಲಿಗಿ ಅಂತ ವೈಲಿಗಿ, ಹುಚ್ಚಿಗೊಟ್ಟಿ... ಅದರ ಮ್ಯಾಲ ಇಲ್ಲಾರು ನೋಡ್ತಾರೋ ನಿನಗೆ ಶಿವೂ, ನೀ ಸುಮ್ಮನ ಬಾ... ನನಗೆ ಹೊತ್ತಾಗ್ನಪಾ...ಈಗೇ ನೋಡು, ಹೊತ್ತಾ ನಡು ನೆತ್ತಿಮ್ಯಾಲ ಬಂದಾದ. ನನಗೆ ಭಾಳ ಹಸು ಆಗ್ನಾದೋ ಶಿವೂ... ಜಲ್ಲಿ ಹೋಗಿ ಉತ್ತೀನೆಂತ, ಬಾರೋ...”

ಶಿವು ಹಿಂಜರಿಯತ್ತಲೇ ಬಂದ. ಅವಳ ಕೈಯಲ್ಲಿಯ ಬಂದು ನೈವೇದ್ಯದ ತಟ್ಟಿಯನ್ನುತ್ತಿಕೊಂಡು ಗೌಡರ ಹಿರಿಯರ ಸಮಾಧಿಗಳ ಕಡೆಗೆ ನಡೆದ. ಅವಳು ಹುತ್ತಿನೆಡೆಗೆ ಹೆಚ್ಚೆ ಎತ್ತಿಟಿಷ್ಟಿಂದ.

ನಡು ತೋಟದಲ್ಲಿ ನಿಂತಿದ್ದ ಆಳೆತ್ತರದ ಹುತ್ತಿಗೆ ಗಂಗೆಯಂತೆ ಜಾಸ್ತಿ ವಯಸ್ಸು. ಅಗಲವಾಗಿ ಶಿವಿರ ಪುಟ್ಟಿ ಬೆಟ್ಟದಂತೆ ಬೆಳೆದು ಮಾಡಿ ಮರದ ಕಾಂಡಕ್ಕೆ ಬೆನ್ನುಕೊಟ್ಟಿ ನಿಂತಿದ್ದ, ಹುತ್ತದಲ್ಲಿ ಗೋಡನ ಮನೆಯ ದೇವತೆಯ ಹಾವಾಗಿ ವಾಸಿಸಿದೆ ಅಂಬೋ ನಂಬಿಕೆ ಎಲ್ಲಾರಿಗೆ. ಆಗಾಗ ಅದು ಆಳುಗಳ ಕಣ್ಣಿಗೆ ಬಿದ್ದರೂ ಯಾರೂ ಆದರ ತಂಟಿಗೆ ಹೋಗದೆ ಕ್ಯೆ ಮುಗಿದು ದೂರ ಸರಿಯುತ್ತಿದ್ದರು. ನಾಗರ ಪಂಚಮಿಗೆ ಗೋಡನ ಮನೆಯ ಹೆಂಗಸರು ಕಲ್ಲು ನಾಗರಕ್ಕೆ ಹಾಲೆರೆಯುವ ಬದಲು, ಹುತ್ತದಲ್ಲಿಯ ಜೀವಂತ ನಾಗಪ್ಪನಿಗೆ ಹಾಲೆರೆಯುವುದು ಬಹಳ ವರ್ಷಗಳಿಂದ ನಡೆದುಬಂದ ರೂಢಿ.

ಗಂಗಾ ಹುತ್ತಿನ ಮುಂದೆ ನಿಂತಳು. ಹೂವು ಹಣ್ಣಿ ಇಟ್ಟಿ ನೈವೇದ್ಯ ಹಿಡಿದಳು. ಕೊಬ್ಬರಿ ಬಟ್ಟಲಲ್ಲಿ ಹಾಲು, ಆಳ್ಳು ಹಿಡಿದು ಹುತ್ತದ ರಂಧ್ರದಲ್ಲಿ ಹಾಲು ಸುರಿಯತೊಡಗಿದಳು. ಹುತ್ತದ ನೆತ್ತಿಯ ಎತ್ತರದ ವಿಶಾಲ ರಂಧ್ರಕ್ಕೆ ಹಾಲು ಕಡಿಮೆ ಬಿದ್ದಿತು. ಕೊಬ್ಬರಿ ಬಟ್ಟಲು ಕೆಳಗಿಟ್ಟಿ ತಂಬಿಗೆಯನ್ನೇ ಎತ್ತಿ ಧಡಧಡನೆ ತೂಕಿನಲ್ಲಿ ಹಾಲು ಸುರುವಿದಳು. ಇನ್ನೇನು ಅವಳು ಕ್ಯೆ ತೆಗೆಯಬೇಕು. ಅಷ್ಟರಲ್ಲಿ ಒಳಗಿನಿಂದ ರೊದ್ದುವೇಶ ತಾಳಿ ಭುಸ್ಸೆಂದು ಮೇಲೆದ್ದು ಹೆಡೆ ಬಿಳಿದ್ದ ನಾಗ ಅವಳ ಬಲಗ್ಗೆಯ ಹಸ್ತಕ್ಕೆ ಬಾಯ್ದಿರೆದು ಅಪ್ಪಳಿಸಿತು. “ಯವ್ಯೋ ಸತ್ಯೇ...” ಎಂದು ವಿಕಾರವಾಗಿ ಕಿರುಚಿಕೊಂಡ ಗಂಗಾ ಧೋಪನೆ ನೆಲಕುರುಳಿ ಎಚ್ಚರ ತಪ್ಪಿದಳು.

ಹಿರಿಯರ ಸಮಾಧಿಗಳ ಮುಂದೆ ನೈವೇದ್ಯ ಹಿಡಿಯುತ್ತಿದ್ದ ಸೀನಿಂಗ ಈ ವಿಕಾರ ಆರ್ಥನಾದಕ್ಕೆ ಚೆಚ್ಚಿಬಿದ್ದ. ಮರುಕ್ಕಣವೇ ಅವನು ಹುತ್ತದೆದೆಗೆ ಹಾರಿದ.

ಹುತ್ತದ ನೆತ್ತಿಯ ಮೇಲೆ ಇನ್ನೂ ಹೆಡೆ ಬಿಳಿಕೊಂಡು ಭುಸುಗುಡುತ್ತಿದ್ದ ನಾಗ, ಕೆಳಗೆ ಮಾರುದೂರದಲ್ಲಿ ಎಚ್ಚರ ನಶಿಸಿ ಬಿದ್ದಿದ್ದ ಗಂಗಾ. ಎರೆದುಕೊಂಡು ಹಾಗೆಯೇ ಬಿಟ್ಟಿದ್ದ ರಾಶಿಕೊಡಲು, ಕೆಳಜಾರಿದ ಸೆರಗು, ಜೆಲ್ಲಿದ ನೈವೇದ್ಯ...ಹಸ್ತದಿಂದೊಸರುವ ರಕ್ತ ಕಂಡವನೇ ಬಾಗಿದ. ನಾಗಪ್ಪನ ಜೋಡಿಹಲ್ಲಿಗಳ ಗುರುತು ಕಣ್ಣಿ ತಿವಿಯಿತು.

“ಗೋಡ್ತಿ...ಗೋಡ್ತೇ...ಗೋಡ್ತೇ...” ಎಂದು ಅವಳನ್ನಲುಗಿದ. ಉಹಂ ಅವಳಿಗೆ ಎಚ್ಚರ ಬರಲಿಲ್ಲ. ಕತ್ತು ತಿರುಗಿದರೆ ಹೆಡೆಬಿಳಿಕೆ ಕಣ್ಣಿ ಕೆಸಿದ ಹಾವು. ತಕ್ಕಣ ಅವಳನ್ನುತ್ತಿಕೊಂಡು ಬಾವಿ ದಂಡೆಯ ಬಾದಾಮಿ ಮರದ ಕೆಳಗೆ ನೆರಳಿಗೆ ನಡೆದ. ತೋಟದ ಸುತ್ತಮುತ್ತ ಒಂದು ನರಪ್ರಾಣಿಯ ಸುಳಿವಿಲ್ಲ. ಹಬ್ಬ ಎಂದು ಉಳಿದ ಆಳುಗಳೆಲ್ಲ ಮನೆಗೆ ಹೋಗಿದ್ದರು. ಮನೆಮಾರಿಲ್ಲದ ಒಂಟಿ ಗಂಡು ಸೀನಿಂಗ ಮಾತ್ರ ತೋಟದಲ್ಲಿದ್ದ.

ಮರದ ಕೆಳಗೆ ಗಂಗೆಯನ್ನು ಮಲಗಿದವನೇ ಅವಳ ಹಸ್ತ ಎತ್ತಿ ಹಾವು ಕಡಿದ ಭಾಗಕ್ಕೆ ಬಾಯಿಯಿಟ್ಟು ಹಿಂದೆ ಮುಂದೆ ಯೋಚಿಸದೆ ವಿಷ ಹೀರಿದ, ಉಗುಳಿದ. ಮತ್ತೆ ಹೀರಿದ, ಉಗುಳಿದ. ಆರ್ಥತಾಸಿನ ಸತತ ಪ್ರಯತ್ನದ ನಂತರ ಗಂಗಾ ನಿಧಾನವಾಗಿ ಕಣ್ಣಿರೆದಳು, ಸೀನಿಂಗ ಆಯಾಸದಿಂದ ಏದುರು ಬಿಡುತ್ತ ಸುಸ್ತಾಗಿ ಮರಕ್ಕೊರಿದ.

ತೋಟಕ್ಕೆ ಹೋದ ತಂಗಿ ತಾಸು ಕಳೆದರೂ ಬಾರದಿದ್ದನ್ನು ಕಂಡು ಬಸ್ತುಜಪ್ಪ ತೋಟಕ್ಕೆ ಬಂದವನು ಈ ದೃಶ್ಯ ಕಂಡು ಕಂಗಾಲಾದ.

ಗಂಗೆಯ ಜೀವ ಉಳಿಸಿದ ಸೀನಿಂಗ್ ಅವಳ ಹೃದಯ ಗೆದ್ದುಕೊಂಡ. ಸೀನಿಂಗ್ ಹೊಲೆಯರ ಕುಲದ ಅನಾಥ. ಹದಿನೆಂಟರ ಹೋಳು ಹರೆಯದ ಸೀನಿಂಗ್ ಕಪ್ಪು ಕಲ್ಲಿನಲ್ಲಿ ಕೆತ್ತಿದ ವಿಗ್ರಹದಂತಿದ್ದ. ಹೆತ್ತೆವರು ಸತ್ತು, ಒಡ ಹುಟ್ಟಿದವರಿಲ್ಲದೆ ಗೌಡನ ಮನೆಯಲ್ಲಿಯೇ ದುಡಿಯಲು ನಿಂತಿದ್ದ ಆಳು. ತನ್ನ ವಿನಯ ವಿಧೇಯತೆ ಸಾಚಾತನಗಳಿಂದ ಗೌಡನ ಮನೆಯವರಿಗೆ ತೀರ ಹತ್ತಿರದವನಾಗಿದ್ದ.

ಮರುದಿನವೇ ಚೆಂಬಸ್ಪಪ್ಪಗೌಡ ತೋಟದಲ್ಲಿಯ ಹುತ್ತ ಕೆದರಿಸಿ, ಹಾವನ್ನು ಹೊಡೆಸಿ, ಹಾಕಿದ. ಮಗಳ ಜೀವಕ್ಕೆ ಕುತ್ತಾದ ನಾಗರಪಂಚಮಿ ಹಬ್ಬದ ಆಚರಣೆ ಆ ಮನೆಯಲ್ಲಿ ಅಂದಿನಿಂದ ನಿಂತೇಹೋಯಿತು.

“ಶಿವೂ... ನಿನಗ ಬಿಟ್ಟಿರಾದು ನನ್ನ ಕೈಲಿಂದ ಆಗಂಗಿಲ್ಲ, ಎಂದ ನೀ ನನ್ನ ಜಿಂವಾ ಉಳಿಸ್ತೋ ಅಂದೇ ಈ ಮೈ ಮನಸ್ಸು ಎಲ್ಲಾ ನಿಂದಾಗಿ ಬಿಟ್ಟು ಶಿವೂ... ಈ ಜಿಂವಾದ ಮ್ಯಾಲ ಈಗಿರಾದು ನಿಂದೊಬ್ಬಂದೇ ಅಧಿಕಾರ...”

ಒಂದು ಮುಸ್ಸಂಜೆ ತೋಟದ ಹಸುರಿಗೆ ಬಣ್ಣ ಎರಚಿದಾಗ ಗಂಗಾ ಯಾರಿಲ್ಲದ ತಾಣದಲ್ಲಿ ಕುಳಿತು ಸೀನಿಂಗನಿಗೆ ಹೇಳಿದಳು. ಹಕ್ಕಿಗಳು ಹಿಂಡುಗಟ್ಟಿಕೊಂಡು ಗೂಡುಗಳಿಗೆ ವಾಪಸ್ ಬರುತ್ತಿದ್ದುದ್ದನ್ನೇ ನೋಡುತ್ತಿದ್ದ ಸೀನಿಂಗ್ ಕುತ್ತಿಗೆ ತಿರುಗಿಸಿದ. ಅವನ ಕಣ್ಣು ತುಂಬ ಮಡುಗಟ್ಟಿ ನಿಂತ ನೀರು.

“ಗೋಡ್ತಿ...ನನಗೇನೂ ತಿಳೆಂಗಿಲ್ಲಾಗ್ಯಾದ್ದಿ... ಎಂಟು ದಿನದಲ್ಲಿಂದ ನೀವು ಹಿಂಗಲ್ಲಾ ಹೇಳೋದು, ನನ್ನ ಮೈ ಕೈ ಮುಟ್ಟೋದು ನೋಡಿ ನನಗೆ ಗಾಬರ್ಯಾಗಿ ಎದಿ ಒಡದದರಿ... ನೀವು ನೋಡುರ ಉರಾಳೋ ಗೋಡನ ಮಗಳು. ನಾ ಕೆಳಜಾತ್ಯಾಗ ಹುಟ್ಟಿದ ಆಳು. ನಿಮ್ಮ ಚಪ್ಪಲಿ ಬಳಿ ನನ್ನ ಜಾಗಾರಿ... ಹಿಂತದರಾಗ ನೀವು ನನಗ ಪಿರಿತಿ ಮಾಡಾದು ಬಲೆ ಇಚ್ಚಿತ್ತರ ಆದಾರಿ... ನಾಳಿಗಿ ನಿಮ್ಮನ್ಯಾಗ ತಿಳಿತಂದೇ ನಮ್ಮಿಬ್ಬಿಗೆ ಕೊಡ್ಡಿ ತಗೊಂಡು ಕಡ್ಡಬಿಡ್ಡಾರ ನಿಮ್ಮಣಿದೇರು”

“ಹಂಗಾರ ನೀ ಅಂಚಿ ದೂರ ಇದ್ದಿಯೇನೋ ಶಿವೂ... ನಮ್ಮ ಪಿರಿತಿಕ್ಕಿಂತಾ ನಿನಗೆ ನಿನ್ನ ಜಿಂವದ ಅಂಜಿಕೆನೆ ಜಾಸ್ತಿ ಅದಾ ಅಲ್ಲ. ನಾ ಅಂತೂ ಸಾಯ್ಯಿಕ ತಯಾರು. ಒಮ್ಮು...ಒಮ್ಮು ನೀ ನನಗೆ ನಿನ್ನದಿಗಿ ವತ್ತಗೊಂಡು ಬಿಡು. ಅಲ್ಲೇ ನಾ ಹಾಯಾಗಿ ಜಿಂವಾ ಬಿಡ್ಡಿನೆಂತ. ನಿನಕಿಂತಾ ನನಗ ಈ ಜಿಂವಾ ಹೆಚ್ಚಿಂದಲ್ಲ ಶಿವೂ....”

ಗಂಗಾ ಆತ್ಮೇಬಿಟ್ಟಳು. ಮುಸ್ಸಂಜೆ ಸತ್ತು ಮುಗಿಲ ತುಂಬ ಕರಿಕತ್ತಲೆ ಗಡ್ಡೆ ಗಟ್ಟಿತ್ತೆ. ತೋಟದ ಹಸುರಿನಲ್ಲಿ ನಡುವೆ ಜಾರಿದ ಕತ್ತಲೆ ಆವರ ಸುತ್ತ ಕಪ್ಪನೆಯ ವರ್ತುಳ ಸೃಷ್ಟಿಸಿತು.

ಗಂಗಾ ಮುಖಕ್ಕೆ ಸೆರಗೊತ್ತಿ ಕಣ್ಣೀರೊರೆಸಿಕೊಂಡು ನಿಡಿದಾದ ಉಸಿರುಬಿಟ್ಟಳು. ಸೀಂಗನಿಗಿನೂ ತಡೆದುಕೊಳ್ಳಲಾಗಲಿಲ್ಲ. ತಟ್ಟನೆ ಅವಳನ್ನೇಳಿದುಕೊಂಡು ಎದೆಗೊತ್ತಿ ಕೊಂಡವನು ಹಣೆ, ಕನ್ನೆ, ಕಣ್ಣು, ಗದ್ದಗಳಿಗೆ ಲಟಲಟನೆ ರಭಸದ ಮುತ್ತಿಟ್ಟು ತುಟಿಗೆ ತುಟಿ ಬೆಸೆದ. ಅವನದೆಯಲ್ಲಿ ಹುದುಗಿದ ಗಂಗಾ ಅತ್ತಳು. ನಕ್ಕಳು. ಆಳುಪು-ನಗುಪುಗಳ ಸಮೃದ್ಧಿ ಭಾವಗಳಲ್ಲಿ ತನ್ನನ್ನೇ ತಾನು ‘ಆಳುಮಗಃ ಸೀನಿಂಗನಿಗೆ ಒಟ್ಟಿಸಿಕೊಟ್ಟು ಸುಖಿವಾಗಿ ನರಳಿದಳು’.

ದಿನಕಳೆದಂತೆ ಇವರ ಪ್ರೇಮ ಬೆಳೆಯಿತು. ಬಲಿಯಿತು. ತೋಟ, ಹೊಲ, ಹೋಳ, ಗುಡ್ಡ, ಮಣಸೆ ತೋಪು, ಮಾವಿನ ತೋಪುಗಳಲ್ಲಿ ಇಬ್ಬರ ಭೇಟಿ ನಿರಂತರವಾಯಿತು. ಹಕ್ಕಿಪಕ್ಕಿ, ಗಿಡಮರ, ಹುಲುಮಣ್ಣು, ಚಿಕ್ಕಿ ಚಂದ್ರಾಮ, ಹೋಳೆ ಹರಿಯುವ ಹೋಳೆಗಳೆಲ್ಲ ಇವರ ಪ್ರಣಾಯಕ್ಕೆ ಸಾಕ್ಷಿಯಾದವು. ಹಿಂದಿನ ಎಲ್ಲ ರೂಡಿ

ಸಂಪ್ರದಾಯಗಳನ್ನು, ರೀತಿ ರಿವಾಜುಗಳನ್ನು ಜಾತಿಕುಲಗಳನ್ನು ನಿಭಿಂಡೆಯಿಂದ, ರೂಢಿಸಿ ಒದ್ದು ಗಂಗಾ ಸೀನಿಂಗರು ಮುಂದೆ ನಡೆದರು. ಹೃದಯ ಪ್ರೀತಿ, ಭಾವನೆಗಳ ಮೇಲೆ ಯಾರ ಜೋರು ಜಬರದಸ್ತಿ ನಡೆದೀತು? ಪ್ರಣಯಿಗಳಿಗೆ ಪ್ರಪಂಚದೆಡೆಗೆ ಕುರುಡು ನೋಟ.

ಆದರೆ ಪ್ರಪಂಚಕ್ಕೆ ಪ್ರಣಯಿಗಳಿಡೆಗೆ ಯಾವತ್ತೂ ಚೊಮುಗಳ್ಳು. ಅತ್ಯಿಗೆಯರ ನಡುವೆ ಗಂಗೆ ಸೀನಿಂಗರ ಪ್ರೀತಿ ಬಹಳ ಗುಟ್ಟಾಗಿ ಉಳಿಯಲ್ಲಿಲ್ಲ. ಅತ್ಯಿಗೆಯರ ನಡುವೆ ಗುಸುಗುಸು ಶುರುವಾಯಿತು. ಅಣ್ಣಂದಿರ ಕೆವಿ ಸೇರಿತು. ತಂದೆಗೆ ತಿಳಿಸಿದ ಹಿರಿಮಗ ಬಸ್ತುಜ ಗುಟ್ಟಾಗಿ ಹೇಳಿದ.

“ಯಾವು... ಇದು ಭಾಳ ನಾಜೂಕು ಆದಾ. ಮುಳ್ಳಬೇಲಿ ಮ್ಯಾಲ ನಮ್ಮ ವಂಶದ ಮಾರ್ಗದ ಅಂಬೋ ರೇಸಿಮಿ ಸೆರಗು ಸಿಗಬಿದ್ದಾದ. ಅದಕೆ ಭಾಳ ಹುಷಾರಿಲಿಂದ ಬಿಡಸ್ತ್ವೋಬೇಕು...”

“ಹೆಂಗರೆ ಮಾಡು ಮಗಾ...ನಮ್ಮ ಇಜ್ಞಾತ್ವಕ್ಕೆ ಕುಂದ ಬರಬಾರ್ದು...”

“ನೀವೆಲ್ಲ ಸುಮ್ಮಿರಿ.... ನಮಗ ಇದೆಲ್ಲಾ ಗೊತ್ತಾಗ್ಯಾದಂಬಾದು ಗಂಗಾಗಾಗಲಿ ಸೀನಿಂಗ್ಯಾಗಾಗಲಿ ತಿಳಿಬಾರ್ದು. ನಾಯೆಲ್ಲಾ ನೋಡೆಷ್ಟಿನಂತ.”

ಮುಂದೆ ಒಂದೇ ತಿಂಗಳಲ್ಲಿ ನೆರೆಹಳ್ಳಿಯ ಗೋಡನ ಮಗ ಈರಣ್ಣನೋಂದಿಗೆ ಗಂಗೆಯ ಮದುವೆ ನಿಶ್ಚಯವಾಯಿತು. ಗಂಗಾ ಗೋಳಾಡಿದಳು. ಒಲ್ಲೆ ಎಂದು ಹಟ ಮಾಡಿದಳು. ಕೊನೆಗೆ ತಾನು ಸೀನಿಂಗನನ್ನು ಪ್ರೀತಿಸುತ್ತಿದ್ದೇನೇ ಎಂದೂ ಹೇಳಿದಳು. ಬಸ್ತುಜ ನಕ್ಕಬಿಟ್ಟ. “ನೋಡು ಗಂಗಾ... ನಮಗೆಲ್ಲಾ ಗೊತ್ತಾದಾ.. ನೀ ಸುಮ್ಮನ ಈ ಮದುವಿಗಿ ಒಪ್ಪೊ. ಇಲ್ಲಂಥ ನಿನಗೇನೂ ಮಾಡಂಗಿಲ್ಲ ನಾವು, ಆದರೆ ಸೀನಿಂಗ ಸೂಳ್ಯಾಮುಗನಿಗೆ ಸಣ್ಣಾಗಿ ಕತ್ತರಿಸಿ ಮುಂದಿನ ಹೊಳ್ಳಾಗ ಎಸೀತೇವು. ಬಳ್ಳಿ ಯಾ ನನ್ನ ಮಗಾ ಕೆಳಕ್ಕೆ ಬರಾನ ನಮಗ...”

ಗಂಗಾ ನಡುಗಿದಳು. ಕಾಲಿನ ಕಿರುಬೆರಳಿನಿಂದ ಹಿಡಿದು ನೆತ್ತಿಯ ತುದಿಯವರೆಗೂ ಭಳ್ಳನೆ ಜಿಗಿದೇರಿದ ಚೆಳಿಯಲ್ಲಿ ಆವರ ಮೈಯೆಲ್ಲ ಸೆಟೆದಂತಾಗಿ ಜೀವ ಹೋಗುತ್ತಿದೆ ಎನ್ನಿಸಿತು. ಖಿಟ್ ಖಿಟ್ ಖಿಡಲ್ ಎಂದು ಅಬ್ಬರಿಸುತ್ತ ಸಾವಿರ ಸಿಡಿಲುಗಳು ಒಮ್ಮೆಲೆ ತಲೆಗಪ್ಪಳಿಸಿದಂತಾಗಿ ನಿಂತ ನೆಲ ಬಾಯ್ತುರೆದು ಅವಳನ್ನು ಅನಾಮತ್ತಾಗಿ ಗುಳುಂ ಎಂದು ನುಂಗಿದಂತಾಯ್ತು.

“ಹಾಂ....ಎನು ಹೇಳು ಗಂಗಾ? ನಿನ್ನ ಇರಾದಾ ಏನದಾ?”

ಅಣ್ಣ ಬಸ್ತುಜ ಅಬ್ಬರಿಸಿದಾಗಲೇ ಅವಳು ಎಚ್ಚೆತ್ತದ್ದು. ಭಯಂಕರವಾಗಿ ನಿಂತಿದ್ದ ಅಣ್ಣ, ಸಿಟ್ಟಿನಲ್ಲಿ ಉರಿಯತ್ತಿದ್ದ ಅಪ್ಪ ಏನೂ ಮಾಡಬಲ್ಲರು ಎನ್ನಿಸಿತು. ತುಟಿ ಕಚ್ಚಿ ಕಣ್ಣೀರನ್ನು ಕಣ್ಣಿಲ್ಲೇ ಇಂಗಿಸುತ್ತ ಮದುವೆಗೆ ಒಪ್ಪಿದಳು.

ರಾತ್ರಿಯೆಂಬೋ ರಾತ್ರಿಯೆಲ್ಲ ಗಂಗಾ ಕಣ್ಣರೆಪ್ಪೆ ಕೂಡಿಸಲಿಲ್ಲ. ಆಕಾಶದಲ್ಲಿಯ ಚಿಕ್ಕ ಚಂದ್ರಾಮರ ಜೋಡಿ ಕತ್ತಲೆಯ ಸುತ್ತ ಕಾವಲು ಕುಲಿತಳು. ಗವ್ವೆಂದು ಧಾವಿಸುತ್ತ ದೆವ್ವಿನಂತೆ ಬಂದು ಸುತ್ತಮುತ್ತ ಮುತ್ತಿ ಕಳ್ಳಾಮುಳ್ಳಾ ಆಡುವ ಕರಿಕತ್ತಲೆಯೊಂದಿಗೆ ಕಣ್ಣ ತೆರೆದೇ ತುಟಿ ಬಿಗಿದಳು. ಎದೆಯೊಳಗಿಂದೆದ್ದು ಬಂದು ಗುದ್ದುವ, ಚುಚ್ಚುವ, ತಿವಿಯುವ ವಿಚಾರಗಳಿಗೆ ಮೈಸೆಟಿಸಿ ಜಾನಿಸಿಯೇ ಜಾನಿಸಿದಳು.

ಹೊಯಿಂದು...ತಾ ಮಾಡಿದ್ದೇ ಸರಿ. ತಾನು ಈ ಮದವಿಗೊಪ್ಪಿದ್ದೇ ಸರಿ. ಇಲ್ಲಂದ್ರ ಖರೇನೆ ಖರೆ ಈ ಅಣ್ಣ ತನ್ನ ಶಿವುನ ಜಿಂವಾ ತಗೋತ್ತಿದ್ದ. ಹಿಂದಕ್ಕೆಲ್ಲಾ ತನ್ನ ಮನಿತನದ ಹಿರೇರು ಬೇಕಾದೋಟು ಬಡಮಂದಿ ಜಿಂವಾ ತಗೋಂಡಾರಂತೆ. ಕಟುಕರು ಅವರು. ಅದರ ಮ್ಯಾಲ ಶಿವು ಮಾಡಿದ ತಪ್ಪೇ ಏನವಾ ಅಂತೀನಿ? ಅಂವಾ ಅಂದ ನಾಗರಪಂಚಮಿ ದಿನಾ ತನ್ನ ಜಿಂವಾ ಉಳಿದ್ದ ತಪ್ಪಾ? ತನ್ನ ಜಿಂವಾ ಕೊಟ್ಟಿನನ್ನು ಜಿಂವಾ ಉಳಿಸಿದವನಿಗೆ ನಾ ಮನಸ್ಸು ಕೊಟ್ಟಿದು ತಪ್ಪಾ? ಖರೇವಂದ್ರ ಇದರಾಗ ಶಿವುಂದೇನೂ ಜಲಾಕೆಲ್ಲ. ನಾ ಎಂಟೆಂಟು ದಿನಾ ಅವನ ಮುಂದೆ ಹುಂತು ಹಿರೇತಿ ಮಾಡಂತ್ತೇಣಿಗೆ ಗರಬುಬಿದ್ದು ಅಶ್ವಾ ಕರ್ನ್ ಜುಲಮಿ ಮಾಡಿದ ಮ್ಯಾಲೆ ಅಲ್ಲ ಅಂವ ನನಗೆ ತನ್ನ ತೆಕ್ಕ್ಯಾಗ ಹಿಡ್ಯೋಂಡಿದ್ದು? ‘ನಾ ಉಳಿಂಗಿಲ್ಲ ಸಾಯಿನಿ ನೋಡು’ ಅಂತ ನಾ ಜೋರು ಮಾಡಿ ಅತ್ತಾಗೇ ಅಲ್ಲ ಅಂವಾ ನನ್ನ ಕಾಳಜಕ್ಕೆ ತನ್ನ ಕಾಳಜಾ ಬೆಸೆದದ್ದು? ನಾನೇ ಬಲವಂತ ಮಾಡ್ದೇ....ನಾನೇ ಜೋರಾ ಜುಲಮಿ ಮಾಡಿದ್ದು, ಪಾಪ ಅಂವ ಹಸುಗೂಸಿನಂತಾವ. ಸೀದಾ ಸಾದಾ ಭೋಜ್ಯಾ ಮನಶ್ಯಾ ನನ್ನ ಶಿವು...ನಾ ಮಾಡಿದ ಪಾಪಕ್ಕ ಅಂವಾ ಯಾಕ ಜಿಂವಾ ಕುಡ್ಡೇಕು? ಈ ಕಟುಕ್ಕು ಅವನ ಜಿಂವಾ ಯಾಕ ತಗೋಬೇಕು? ನಾ ಈ ಮದವಿಗಿ ಒಪ್ಪಿ ತೀರಾ ನರಕದಾಗ ಕೊಳ್ಳು ನಾರಾದರನೂ ಪರವಾ ಇಲ್ಲ. ನನ್ನ ಶಿವು ಅರೆ ಸುಖಿದಾಗಿರ್ತಾನಲ್ಲ. ಆಟೇ ಸಾಕು ನನಗ ಈ ಮದವಿಗೆ ಒಪ್ಪೋಂಡಿದ್ದೇ ಚೇಸಾಯ್ತು. ಇದೇ ಜೆಂದಾಯ್ತು, ಇಂತವೇ ಹಲವು ಹದಿನೆಂಟು ವಿಕಾರಗಳಲ್ಲಿ ಗಂಗಾ ಹಾಸಿಗೆಯ ತುಂಬ ಕಣ್ಣೀರು ಚೆಲ್ಲುತ್ತ, ನಿಟ್ಟಿಸಿರು ತುಂಬುತ್ತ ಕಳೆದಳು. ಅವಳ ಕಣ್ಣೀರಿಗೆ, ನಿಟ್ಟಿಸಿರಿನ ಬಿಸಿಗೆ ಕರಾಳ ಕತ್ತಲೆ ಕರಗತೋಡಗಿತು.

ತಿಂಗಳೊಳಗಾಗಿ ಗಂಗಾ ಈರಣ್ಣಗೋಡನ ಹೆಂಡತಿಯಾಗಿ ಅಳುತ್ತ ಹೆಚ್ಚಿ ಬಿಟ್ಟು, ಗಂಡನ ಮನಗೆ ಹೋದಳು. ಮತ್ತೇನೂ ಗಡಬಡ ಆಗಲಾರದಂತೆ ಬಸ್ತುಜಪ್ಪ ಹಗಲಿರುಳೂ ತಂಗಿಯ ಮೇಲೆ ಪಹರೆಯಿಟ್ಟ. ಯಾರಿಗೂ ಯಾವ ಗುಮಾನಿಯೂ ಬರಲಿಲ್ಲ.

ಆದರೆ ವಾರದ ಹಿಂದೆಯೇ ಗಂಗೆಯ ಕಿವಿಗೆ ಎದೆ ಬಿರಿಯುವಂತ ಭಯಂಕರ ಸುದ್ದಿ ಬಂದಪ್ಪಳಿಸಿತು.

“ಗಂಗೀ... ನಿಮ್ ತವರಮನಿ ಆಳಮಗಾ ಸೀನಿಂಗ ಅಂತ ಯಾರೋ... ಸೇರಿ ಕುಡ್ದು ಸತ್ತಾನಂತ ನೋಡು ಮನ್ನಿ...”

ಗಂಡ ಬಂದು ಹೇಳಿದಾಗ ಗಂಗಾ ಕುಳಿತಲ್ಲಿಯೇ ಮರಗಟ್ಟಿದಳು. ಎಂದೂ ಸೆರೆ ಕುಡಿಯದ ಸೀನಿಂಗ ಸೆರೆ ಕುಡಿದು ಸತ್ತ! ಅಣ್ಣ ಬಸ್ತುಜನ ನೆತ್ತರಗಣ್ಣು, ವಿಕಾರ ಮುಖ, ಕಣ್ಣಮುಂದೆ ಬಂದು ರಕ್ಷಸದ, ವಿಜಯದ ನಗಯನ್ನು ಫಕಫಕನೆ ಹೊರದಬ್ಬಿದಾಗ ಅವಳಿದೆಯಲ್ಲಿ ಬೆಂಕಿ ಭುಗಿಲ್ಲೆಂದು ಸತ್ಯವನ್ನು ಬೆತ್ತಲು ಮಾಡಿತು.

ಮೈಮೇಲೆ ವಿಬರಿಲ್ಲದವಳಂತೆ ಗಂಗಾ ಅಂದೇ ಗಂಡನನ್ನು ಕರೆದುಕೊಂಡು ತವರೂರಿಗೆ ಬಂದಳು. ಆಯಿಯ ಜೋತೆ ತೋಟಕ್ಕೆ ಹೋದಳು. ಆಯಿಯ ತೋಡೆಯಲ್ಲಿ ತಲೆಯಿಟ್ಟು ವಿಲವಿಲನೆ ಒದ್ದಾಡುತ್ತಾ, ಆಳುತ್ತ ಬಿಕ್ಕಳಿಸುತ್ತ, ನೀರಿನಿಂದ ಹೊರತೆಳ್ಳಿದ ಮೀನಿನ ಮರಿಯಂತೆ ಚಡಪಡಿದಳು. ಆಯಿಯ ಮಡಿಲು ತುಂಬ ಕಣ್ಣೀರನ್ನು ತುಂಬುತ್ತಲೇ ಸೀನಿಂಗನ ಸುದ್ದಿ ಕೇಳಿದಳು. ಮೊಮ್ಮೆಗಳ ಹಿಂದಿನದೆಲ್ಲ ಅರಿತಿದ್ದ ಆಯಿ ಗುಟ್ಟಬಿಜ್ಜಿತು. “ಹಿಂಗ ಅಳಬಾರ್ದು ಕೊಸು, ನೀ ಮದ್ದಿ ಮಾಡೆಳ್ಳಿಂಡು ಹ್ವಾದಿನೋಡು. ಸೀನಿಂಗನೂ ಉರು ಬಿಡೋ ತಯಾರಿದಾಗ ಇದ್ದ. ಹುಂತರ ನಿಂತರ ಬಿಸಿಯುಸಿರ ಹಾಕ್ಕೋತ ಅನ್ನ ನೀರಾ ಬಿಟ್ಟು ಅಂವ ಮೂಕಾಗೇ ಇದ್ದ ಯಾರ ಜೋಡಿಗೂ ಮಾತಿಲ್ಲ ಕರೆಯಿಲ್ಲ. ಹಿಂತದರಾಗೇ ಇಂದಿನಾ ಸೆರ್ವಾಗ ಇಸಾ ಹಾಕಿ ನಮ್ಮ ಬಸ್ತುಜ ಅವನಿಗೆ ಜಬರದಸ್ತಿಲೀಂದ ಕುಡಿ ಬಿಟ್ಟುಂತ. ಸೀನಿಂಗ ಸತ್ತನವ್ವು ಮಗಳೇ...ಮಂದಿಗೇ

ಗುಮಾನಿ ಬರಬಾರ್ದಿ ಅಂತ ನಮ್ಮ ಖಾಸಾ ಆಳುಮಗನಿಗಿ ನಮ್ಮ ಶ್ವಾಟದಾಗೆ ಹೂಳಿ ಮಣಿ ಮಾಡಿದ್ದು, ಮ್ಯಾಲೋಂದು ಕಲ್ಲ ಚಪ್ಪಡಿ ಎಳ್ಳು ಬಿಟ್ಟರು ಆಯ್ದು. ಅದ ನೋಡು, ಅದೇ ನಿನ್ನ ಸೀನಿಂಗನ ಗೋರಿ...”

ಮುದುಕಿ ಸೀನಿಂಗನ ಗೋರಿ ತೋರಿತು. ಗಂಗಾ ಹತ್ತಿರ ಬಂದಳು. ಇನ್ನೂ ಹಸಿ ಹಸಿಯಾದ ಗೋರಿ. ಗಂಗಾ ಅದರ ಮೇಲೆ ಹೊರಳಾಡುತ್ತ ಭೋರೆಂದು ಆತ್ತಳು, ಕರೆದಳು. ಆದರೆ ಗೋರಿಯ ತಳದಲ್ಲಿಯ ಸೀನಿಂಗ ಓಗೋಡಲಿಲ್ಲ, ಎದ್ದು ಮೇಲೆ ಬರಲಿಲ್ಲ.

“ಸೀನಿಂಗಂದೇನೂ ತೆಪ್ಪಿರಲಿಲ್ಲ ಆಯೀ... ತಪ್ಪೇಲ್ಲಾ ನಂದೆ ಇತ್ತು. ನಾನೇ ಮ್ಯಾಲೆ ಬಿದ್ದು ಅವನಿಗೆ ಪಿರೀತಿ ಮಾಡಿದ್ದು. ಅಣ್ಣ ನನಗೆ ಕೊಲ್ಲಬೇಕಾಗಿತ್ತು. ಅದರ ತನ್ನ ತಂಗಿಗ ಉಳಸಿ, ಏನೂ ತಪ್ಪಿಲ್ಲ ಆಳುಮಗನ ಜಿಂವಾ ತಗೋಂಡು ಬಿಟ್ಟಿ... ಇದು ಹಿಂಗೇ ಆಯಿ... ತಪ್ಪ ದೊಡ್ಡ ಕುಲದವ್ವ ಮಾಡಿದರನೂ ಸಾಯೋಡು ಮಾತರ ಸಣ್ಣ ಕುಲದ ಸೂದ್ರ ಮಂದಿನೇ... ತೆಪ್ಪಿ ಯಾರದಿದ್ದರನೂ ಅದಕ್ಕೆ ತೆಲಿ ಕೊಟ್ಟು ಜಿಂವಾ ಕಳ್ಳಿಂತ್ವ ಈ ಕೆಳಜಾತಿ ಭೋಳಾಮಂದಿನೇ...”

ಗಂಗಾ ಆಯಿಯ ಕೊರಳು ತಬ್ಬಿ ಬಿಕ್ಕಳಿಸುತ್ತ ವಿವರಿದಳು.

“ಮಗಾ...ಭಾಳ ತೆಲಿಮಾರಗೋಳಲೀಂದ ಇದು ಹಿಂಗೇ ನಡೆಷ್ಟೇ ಬಂದಾದ ಕೂಸು...ದೊಡ್ಡವರ ತಪ್ಪಿ ಸಣ್ಣವರ ತೆಲಿ ದಂಡಾ... ಸಾವ್ಯಾರರ ತಪ್ಪಿ ಬಡೂರ ಬಲಿ...ಹೂಂ.. ನಡಿಯಿನ್ನ ಕತ್ತಲಾಯ್ದು...”

“ಸಣ್ಣ ಗೋಡ್ಡೀ... ಕತ್ತಲ ಭಾಳಾಯ್ದು... ಆಯಿ ಕರ್ಲಿಕ್ಕತ್ತಳೆ ಬರ್ತೀ ಯವ್ವಾ...ಮನೀಗಿ ಹೋಗಾಮೆಂತ್ತೀ...”

ಎನ್ನುತ್ತ ಆಳುಮಗ ಹತ್ತು ವರ್ಷದ ಬಚ್ಚೆ, ಓಡಿಬರುತ್ತ ಕರೆದಾಗ ಗಂಗೆಯ ನೆನಪುಗಳು ಧಬಧಬನೆ ಒಳಸರಿದು ಬಾಗಿಲು ಮುಖ್ಯಕೊಂಡವು. ಅವಶು ಸೀನಿಂಗನ ಗೋರಿಗೆ ಹಣೆಯಿಟ್ಟು, ತುಟಿಯೋತ್ತಿ ದೀರ್ಘಮತ್ತಿಟ್ಟು ಕಣ್ಣಿರೋಸಿಕೊಂಡು ಎದ್ದು ಬಂದಳು. ಸೀನಿಂಗನನ್ನು ಕೊಂದಿದ್ದು ತನ್ನಣ್ಣ ಬಸ್ತಾಜ ಅಲ್ಲ. ತಾನೇ ಎನ್ನಿಸ ತೊಡಗಿದಾಗ ಅವಳ ಕಣ್ಣ ತುಂಬೆಲ್ಲ ಆಮಾವಾಸ್ಯೆಯ ಕತ್ತಲೆ ಮುತ್ತತೊಡಗಿತು.

ಓದುಪತ್ರ:

ಒ.ಇ. ತಂದೆ ತಾಯಿ ಮತ್ತು ಮಗುವಿನ ನಡುವಳಿ ಪ್ರೀತಿ

– ಎರಿಕ್ ಘ್ರಾಂ, ಅನುವಾದ: ಕೆ.ವಿ. ನಾರಾಯಣ
ಮತ್ತು ಎಚ್. ಎಸ್. ರಾಫ್ರೇಂಡ್ರಾವ್

ಮಗುವಿಗೆ ಹುಟ್ಟಿದ ತಕ್ಷಣ ತಾನು ತಾಯಿಯಿಂದ, ಕರುಳಿನ ಒಳಬಳಿಯಿಂದ ಬೇರೆಟ್ಟು ಏಕಾಂಗಿಯಾಗಿದ್ದೇನೆಂಬ ಅರಿವು ಮೂಡದೇ ಇರುವುದರಿಂದಲೇ ಅದು ರಕ್ಷಿತ. ಹಾಗಿಲ್ಲದೆ ಹೋದರೆ ಅದು ಸಾವಿನ ಭಯವನ್ನು ಎದುರಿಸಬೇಕಾಗುತ್ತದೆ. ಹುಟ್ಟಿದ ಮೇಲೂ, ಹುಟ್ಟುವ ಮೊದಲು ಇದ್ದ ಸ್ಥಿತಿಗಿಂತ ಅದೇನೂ ಎದ್ದು ಕಾಣುವಂತೆ ಬದಲಾಗುವುದಿಲ್ಲ. ಅದು ವಸ್ತುಗಳನ್ನು ಗುರುತಿಸಲಾರದು. ತನ್ನ ಬಗೆಗೆ ಅರಿವು ಇರುವುದಿಲ್ಲ. ತನಗಿಂತ ಬೇರೆಯಾದ ಜಗತ್ತೊಂದಿದೆಯೆಂಬ ಅರಿವೂ ಇರುವುದಿಲ್ಲ. ಬೆಜ್ಜಿನ ಸ್ವರ್ವ ಮತ್ತು ಆಹಾರಗಳೆಂಬ ಪ್ರಚೋದಕಗಳಿಗೆ ಮಾತ್ರ ಪ್ರತಿಕ್ರಿಯೆ ನೀಡಬಲ್ಲದು. ಅದರ ಪಾಲಿಗೆ ಸ್ವರ್ವ ಮತ್ತು ಆಹಾರಗಳಿಗೂ ಅವು ದೊರಕುವ ಮೂಲವಾದ ತಾಯಿಗೂ ಏನೇನೂ ವ್ಯತ್ಯಾಸವಿಲ್ಲ. ತಾಯಿಯೇ ಬೆಜ್ಜನೆಯ ಸ್ವರ್ವ, ತಾಯಿಯೇ ಆಹಾರ, ತಾಯಿಯೇ ಶೈಲಿ ಮತ್ತು ರಕ್ಷಣೆಯ ಮಂಪರು ಸ್ಥಿತಿ. ಈ ಸ್ಥಿತಿಯು ಘ್ರಾಯ್ದನ ಮಾತಿನಲ್ಲಿ ಹೇಳುವುದಾದರೆ ಸ್ವಮೋಹವುಳ್ಳದ್ದು. ಮನುಷ್ಯರಿರಲ್ಲಿ, ಇಲ್ಲವೇ ವಸ್ತುಗಳಿರಲ್ಲಿ ಹೊರಗಿನ ವಾಸ್ತವತ್ತಿಯು ದೇಹದ ಒಳಗಿನ ಬಯಕೆಯನ್ನು ಶೈಲಿಗೊಳಿಸುವ ಇಲ್ಲವೇ ಕೆರಳಿಸುವ ನೆಲೆಯಲ್ಲಿ ಮಾತ್ರ ಅಧ್ಯವನ್ನು ಪಡೆದಿರುತ್ತದೆ. ಒಳಗಿನದು ಮಾತ್ರ ನಿಜ; ಹೊರಗಿನದು ನನ್ನ ಅಗತ್ಯಗಳ ನೆಲೆಯಲ್ಲಿ ಮಾತ್ರ ನಿಜವೇ ಹೊರತು ಅದರದ್ದೇ ಆದ ಗುಣಗಳ ಇಲ್ಲವೇ ಅಗತ್ಯಗಳ ನೆಲೆಯಲ್ಲಲ್ಲ.

ಮಗು ಬೆಳೆದಂತೆ, ತುಂಬಿಕೊಂಡಂತೆ, ವಸ್ತುಗಳನ್ನು ಅವುಗಳ ನೆಲೆಯಲ್ಲೇ ಗ್ರಹಿಸಲು ಸಮರ್ಥವಾಗುತ್ತದೆ. ಆಹಾರ ದೊರಕಿದಾಗ ಸಿಗುವ ಶೈಲಿಯನ್ನು ಮೊಲೆತೊಟ್ಟಿನಿಂದ ಬೇರೆಡಿಸಬಲ್ಲದು. ಹಾಗೆಯೇ ಮೊಲೆಗಳನ್ನು ಮತ್ತು ತಾಯಿಯನ್ನು ಬೇರೆಡಿಸಿ ನೋಡಬಲ್ಲದು. ಕ್ರಮೇಣ ಮಗುವು ತನ್ನ ಬಾಯಾರಿಕೆ ಮತ್ತು ಅದನ್ನು ನಿವಾರಿಸುವ ಹಾಲು ಇವುಗಳ ಅನುಭವವನ್ನು ಬೇರೆ ಬೇರೆ ಎಂದು ತಿಳಿಯಬಲ್ಲಾಗುತ್ತದೆ. ಹಿಂತಿ ಹಲವು ವಸ್ತುಗಳನ್ನು, ತಮ್ಮದೇ ಆದ ಅಸ್ತಿತ್ವವನ್ನು ಪ್ರತ್ಯೇಕ ಸಂಗತಿಗಳನ್ನಾಗಿ ನೋಡಲು ಕಲಿಯುತ್ತದೆ. ಈ ಹಂತದಲ್ಲಿ ಅವುಗಳಿಗೆ ಹೆಸರು ನೀಡುವುದನ್ನು ಪ್ರಾರಂಭಿಸುತ್ತದೆ. ಅದೇ ವೇಳೆಗೆ ಅವುಗಳನ್ನು ಉಪಯೋಗಿಸಲು ಕಲಿಯುತ್ತದೆ. ಬೆಂಕಿ ಸುದುವುದೆಂದೂ, ನೋವು ತರುವುದೆಂದೂ ತಾಯಿಯ

ದೇಹವು ಬೆಳ್ಗೆ ಉಲ್ಲಾಸದಾಯಕವೆಂದೂ ಮರ ಗಟ್ಟಿಯೂ ಭಾರವಾದದ್ದು ಎಂದೂ, ಕಾಗದ ಹಗುರವಾಗಿದ್ದು, ಅದನ್ನು ಹರಿಯಬಹುದೆಂದೂ ಕಲಿಯುತ್ತದೆ. ಜನರೊಡನೆ ವರ್ತಿಸುವುದನ್ನು ಕಲಿಯುತ್ತದೆ. ತಾನು ತಿನ್ನುವಾಗ ತಾಯಿ ನಗುವಳೆಂದು, ನಾನು ಅತ್ಯಾಗ ಅವಳು ತೋಳಲ್ಲಿ ಎತ್ತಿಕೊಳ್ಳುವಳೆಂದು ತಿಳಿಯುತ್ತದೆ. ಈ ಎಲ್ಲ ಅನುಭವಗಳು ಹರಳುಗೊಂಡು ಅನುಭವದಲ್ಲಿ ಆಳವಾಗಿ ಬೇರೂರುತ್ತವೆ. ಆ ಅನುಭವವೇ ‘ನನ್ನನ್ನು ಪ್ರೀತಿಸುತ್ತಾರೆ’ ಎಂಬುದು. ನಾನು ತಾಯಿಯ ಮಗುವಾದ್ವರಿಂದ ನನ್ನನ್ನು ಪ್ರೀತಿಸುತ್ತಾರೆ. ನಾನು ಅಸಹಾಯಕನಾದ್ವರಿಂದ ನನ್ನನ್ನು ಪ್ರೀತಿಸುತ್ತಾರೆ. ತಾಯಿಗೆ ನನ್ನ ಅಗಶ್ಯವಿದೆಯಾಗಿ ನನ್ನನ್ನು ಪ್ರೀತಿಸಲಾಗುತ್ತದೆ. ನಾನು ಹೇಗಿರುವೆನೂ ಆ ಸ್ಥಿತಿಯನ್ನು ಪ್ರೀತಿಸಲಾಗುತ್ತದೆ ಎಂದು ಮೇಲಿನ ಮಾತುಗಳನ್ನು ಸಾಧಾರಣೀಕರಿಸಿ ಹೇಳಬಹುದು. ಇನ್ನೂ ಖಚಿತವಾಗಿ ಹೇಳುವುದಾದರೆ, ನಾನು ಇರುವುದರಿಂದ ನನ್ನನ್ನು ಯಾರಾದರೂ ಪ್ರೀತಿಸಬೇಕಾದರೆ ನಾನು ಮಾಡಬೇಕಾದದ್ದು ಏನೂ ಇಲ್ಲ. ತಾಯಿಯ ಪ್ರೀತಿ ಬೇಷರತ್ತಿನ ರೂಪದ್ದು, ನಾನು ಅವಳ ಮಗುವಾಗಿದ್ದರೆ ಅಷ್ಟೇ ಸಾಕು. ತಾಯಿಯ ಪ್ರೀತಿ ಆನಂದದಾಯಕ, ಶಾಂತಸ್ವರೂಪಿ- ಅದನ್ನು ಗಳಿಸಬೇಕಾಗಿಲ್ಲ. ಅದಕ್ಕಾಗಿ ಅಹಂತೆ ಗಳಿಸಬೇಕಿಲ್ಲ. ಇದಕ್ಕೆ ಇನ್ನೊಂದು ನೇತ್ಯಾತ್ಮಕ ರೂಪವೂ ಇದೆ. (ತಾಯಿಯ ಬೇಷರತ್ತಿನ ಪ್ರೀತಿಗೂ) ಆ ಪ್ರೀತಿಯನ್ನು ಬೇಕೆಂದು ಬಯಸಬೇಕಿಲ್ಲ ಮಾತ್ರವಲ್ಲ - ಬೇಕೆಂದಾಗ ಗಳಿಸಲು, ಮೂಡಿಸಲು ನಿಯಂತ್ರಿಸಲು ಸಾಧ್ಯವಿಲ್ಲ. ಅದು ತಾನೇ ಮೂಡಿದರೆ ಅದೊಂದು ವರ ಅದಿಲ್ಲದೆ ಹೋದರೆ ಜೀವನದಿಂದ ಸುಂದರವಾದೊಂದು ಅಂಶ ನಿರ್ಗಮಿಸಿದಂತೆ ಅದನ್ನು ಸೃಷ್ಟಿಸಲು ನಾನೇನನ್ನೂ ಮಾಡಲಾರೆ.

ಬಹುಪಾಲು ಮಕ್ಕಳು ಎಂಟರಿಂದ ಒಂಭತ್ತೂವರೆ ವಯಸ್ಸಿಗಿಂತ ಮುಂಚಿನ ಅವಧಿಯಲ್ಲಿ ಇತರರಿಂದ ಪ್ರೀತಿಯನ್ನು ಪಡೆಯುತ್ತಾರೆ ಅಷ್ಟೇ, ಅವರನ್ನು ಏನೂ ಷರತ್ತಿಲ್ಲದೆ ಇತರರು ಪ್ರೀತಿಸುತ್ತಾರೆ. ಆದರೆ ಆ ವಯಸ್ಸಿನ ಮಕ್ಕಳು ಪ್ರೀತಿಸಲಾರರು. ತಮ್ಮನ್ನು ಪ್ರೀತಿಸಿದರೆ ಕೃತಜ್ಞತೆಯಿಂದ ಸಂತೋಷದಿಂದ ಪ್ರತಿಕ್ರಿಯಿಸುತ್ತಾರೆ. ಮಗುವಿನ ಬೆಳೆವಣಿಗೆಯ ಈ ಫಟ್ಟದಲ್ಲಿ ಹೊಸದೊಂದು ಅಂಶ ಸೇರಿಕೊಳ್ಳುತ್ತದೆ. ಅದೊಂದು ಹೊಸ ಭಾವನೆ; ತನ್ನ ಕ್ರಿಯೆಗಳ ಮೂಲಕವೇ ಪ್ರೀತಿಯನ್ನು ಮೂಡಿಸಲು ಯಶ್ವಿಸುವುದು. ಮೊದಲ ಬಾರಿಗೆ ಮಗು ತಾಯಿಗೆ (ಇಲ್ಲವೇ ತಂದೆಗೆ) ಏನನ್ನಾದರೂ ನೀಡಬೇಕೆಂದು ಯೋಚಿಸುತ್ತದೆ. ಅದೊಂದು ಕವನವೋ, ಚಿತ್ರವೋ ಏನಾದರೂ ಆಗಿರಬಹುದು ಮೊದಲ ಬಾರಿಗೆ ಮಗುವಿನ ಜೀವನದಲ್ಲಿ ಪ್ರೀತಿಯೆಂಬುದು ಇತರರಿಂದ ದೊರಕುವುದೇ ಆಗದೇ ತನ್ನಿಂದ ಕೊಡಲು ಸಾಧ್ಯವಿರುವಂಥದೂ ಆಗಿದೆಯೆಂಬ ಅನಿಸಿಕೆ ಮೂಡುತ್ತದೆ. ಪ್ರೀತಿಯನ್ನು ಮೂಡಿಸಲು ಸಾಧ್ಯವೆಂಬುದು ತಿಳಿಯುತ್ತದೆ. ಈ ಮೊದಲ ಹೆಚ್ಚೆಯಿಂದ ಪ್ರೀತಿಯ ಪಕ್ಷಗೊಳ್ಳಲು ಹಲವು ವರ್ಷಗಳೇ ಹಿಡಿಯುತ್ತವೆ. ಈ ನಡುವೆ ಪ್ರೈಡ

ವಯಸ್ಸನ್ನ ತಲುಪಿದ ಮಗು ತನ್ನ ಮೋಹವನ್ನು ನಿವಾರಿಸಿಕೊಂಡಿರುತ್ತದೆ. ಇತರ ಮನುಷ್ಯರು ಮೂಲಭೂತವಾಗಿ ತನ್ನ ಬಯಕೆಗಳನ್ನು ತೃಪ್ತಿಗೊಳಿಸುವ ಸಾಧನಗಳಾಗಿ ಉಳಿಯುವುದಿಲ್ಲ. ಇತರರ ಅಗತ್ಯಗಳು ತನ್ನವರ್ಷೋ ಪ್ರಾಮುಖ್ಯವಾದವುಗಳು. ಹಾಗೆ ನೋಡಿದರೆ, ಇತರರ ಅಗತ್ಯಗಳೇ ಒಂದು ಕ್ಷೇತ್ರದಲ್ಲಿ ವಿಗಿಲಾಗುತ್ತವೆ. ಏನನ್ನಾದರೂ ಪಡೆಯುವುದಕ್ಕಿಂತ, ನೀಡುವುದು ಹೆಚ್ಚು ತೃಪ್ತಿಕರವೂ ಆನಂದದಾಯಕವೂ ಆಗಿರುತ್ತದೆ. ತನ್ನನ್ನು ಇತರರು ಶ್ರೀತಿಸುವುದಕ್ಕಿಂತ ಇತರರನ್ನು ತಾನು ಶ್ರೀತಿಸುವುದು ಮಿಗಿಲೆನಿಸುತ್ತದೆ. ಮನುಷ್ಯನು ಸ್ವಾಧ್ಯ ಮತ್ತು ಸ್ವಮೋಹಗಳ ಸ್ಥಿತಿಯಲ್ಲಿ ರೂಪಗೊಂಡಿದ್ದ, ಏಕಾಂಗಿತನದ, ತಬ್ಬಲಿತನದ ಜ್ಯೇಶ್ವನಿಂದ, ಇತರರನ್ನು ಶ್ರೀತಿಸುವುದರ ಮೂಲಕ ಬಿಡುಗಡೆ ಪಡೆಯುತ್ತಾನೆ. ಇತರರೊಡನೆ ಬೆರೆಯುವ, ಹಂಚಿಕೊಳ್ಳುವ, ಒಂದಾಗುವ ಹೊಸ ಭಾವನೆಯನ್ನು ಅನುಭವಿಸುತ್ತಾನೆ. ಇತರರಿಂದ ಶ್ರೀತಿಯನ್ನು ಪಡೆಯುವಾಗ ಪರಾವಲಂಬಿಯಾಗಬೇಕಿತ್ತು. ಅದರಿಂದಾಗಿ ತಾನು ಅಲ್ಲವೂ ಅಸಹಾಯಕನೂ, ದುರ್ಬಲನೂ ಆಗಿರಬೇಕಿತ್ತು. ಈಗ ಶ್ರೀತಿಯನ್ನು ನೀಡುವ ಮೂಲಕ ಶ್ರೀತಿಯನ್ನು ಮೂಡಿಸಬಹುದಾದ ಸಾಮಧ್ಯವನ್ನು ಅನುಭವಿಸುತ್ತಾನೆ. ಶಿಶು ಶ್ರೀತಿಗೆ ನೆಲೆ ಇದು: ‘ನನ್ನನ್ನು ಶ್ರೀತಿಸುವುದರಿಂದ ನಾನು ಶ್ರೀತಿಸುತ್ತೇನೆ’.— ಪಕ್ಷ ಶ್ರೀತಿಯ ನೆಲೆ, ‘ನಾನು ಶ್ರೀತಿಸುವುದರಿಂದ ನನ್ನನ್ನು ಶ್ರೀತಿಸುತ್ತಾರೆ’.— ಅಪಕ್ಷ ಶ್ರೀತಿಯನ್ನುತ್ತದೆ. ಹೀಗೆ: ‘ನೀನು ನನಗೆ ಅಗತ್ಯವೆಂದು ನಾನು ನಿನ್ನನ್ನು ಶ್ರೀತಿಸುವೆನು. ಪಕ್ಷ ಶ್ರೀತಿಯನ್ನುತ್ತದೆ ‘ನಾನು ನಿನ್ನನ್ನು ಶ್ರೀತಿಸುವವನಾಗಿ ನೀನು ನನಗೆ ಬೇಕು.’

ಶ್ರೀತಿಸುವ ಸಾಮಧ್ಯದ ಬೆಳವಣಿಗೆಯ ಜತೆಗೆ ಶ್ರೀತಿಸುವ ವಸ್ತುವಿನ ಬೆಳವಣಿಗೆಯೂ ಸಂಬಂಧ ಪಡೆದಿದೆ. ಮಗುವಿನ ಮೊದಲ ತಿಂಗಳು ಮತ್ತು ವರ್ಷಗಳಲ್ಲಿ ತಾಯಿಯ ಜತೆ ತುಂಬು ಸಂಪರ್ಕವಿರುತ್ತದೆ. ತಾಯಿಯನ್ನು ಹೀಗೆ ಮಗು ಹಚ್ಚಿಕೊಳ್ಳುವುದು ಹುಟ್ಟುವ ಮೊದಲೇ ಆರಂಭವಾಗುತ್ತದೆ. ಆಗ ತಾಯಿ ಮಗು ಎಂದು ಇಬ್ಬರಿದ್ದರೂ, ಅವರಿಬ್ಬರೂ ಒಂದೇ ಆಗಿರುತ್ತಾರೆ. ಹುಟ್ಟು ಈ ಪರಿಸ್ಥಿತಿಯನ್ನು ಕೊಂಡ ಬದಲಾಯಿಸಿದರೂ, ನಾವಂದುಕೊಂಡಷ್ಟೇನೂ ಅಲ್ಲ. ಗಭರ ಹೊರಗೆ ಬದುಕಿರುತ್ತಿರುವ ಮಗು ಈಗಲೂ ತಾಯಿಯನ್ನು ಅವಲಂಬಿಸಬೇಕು. ಅದರೆ ದಿನೇದಿನೇ ಸ್ವಾವಲಂಬಿಯಾಗಿರುತ್ತದೆ. ನಡೆಯಲೂ, ಮಾತನಾಡಲು ತಾನೇ ತನ್ನ ಸುತ್ತಣ ಜಗತ್ತನ್ನು ಕಂಡುಕೊಳ್ಳಲು ಕಲಿಯುತ್ತದೆ. ತಾಯಿಯ ಜತೆಗಿನ ಸಂಬಂಧ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತದೆ. ಬದಲಿಗೆ ತಂದೆಯ ಜತೆಗಿನ ಸಂಬಂಧ ಹೆಚ್ಚಹೆಚ್ಚು ಮುಖ್ಯವಾಗುತ್ತದೆ.

ತಾಯಿಯಿಂದ ತಂದೆಯೆಡೆಗೆ ಮಗುವಿನ ಆಸಕ್ತಿ ಓಲುವುದನ್ನು ಅರಿಯಲು ನಾವು ತಾಯಿಯ ಮತ್ತು ತಂದೆಯ ಶ್ರೀತಿಯಲ್ಲಿ ಇರುವ ಮೂಲಭೂತ ವ್ಯಾತ್ಯಾಸಗಳನ್ನು ಗಮನಿಸಬೇಕು. ಈಗಾಗಲೇ ತಾಯಿಯ

ಪ್ರೀತಿಯನ್ನು ಕುರಿತು ಹೇಳಲಾಗಿದೆ. ತಾಯಿಯ ಪ್ರೀತಿ ತನ್ನ ಸ್ವರೂಪದಲ್ಲೇ ಬೇಷ್ಟರತ್ತಿನದು. ತಾಯಿ ತನ್ನ ನವಜಾತ ಶಿಶುವನ್ನು ತನ್ನ ಮಗುವೆಂದು ಪ್ರೀತಿಸುತ್ತಾಳೆಯೇ ಹೊರತು ಅದು ತನ್ನ ಇಚ್ಛೆಯನ್ನು ಪೂರ್ಣಸಿದೆಯೆಂದೂ, ತನ್ನ ಬಯಕೆಯನ್ನು ನೀಗಿದೆಯೆಂದೂ ಅಲ್ಲ. (ಅಂದಹಾಗೆ ತಾಯಿಯ ಮತ್ತು ತಂದೆಯ ಪ್ರೀತಿ ಎಂದಾಗ ನಾನು ಗಮನಿಸುವುದು ಮ್ಯಾಕ್‌ವೇಬರನು ಹೇಳಿದ ಆದರ್ಶಕೃತ ತಂದ ತಾಯಿಯರನ್ನು – ಅಥವಾ ಯಾಂಗ್ ಹೇಳಿದ ಮೂಲ ಪ್ರತೀಕಗಳಿಂದ ಅಷ್ಟೇ. ಹೊರತು ಎಲ್ಲ ತಾಯಿ ತಂದೆಯರು ಹಿಗೆ ವರ್ತಿಸುತ್ತಾರೆ. ಎಂದೇನೂ ಅಲ್ಲ. ತಾಯಿಯ ಇಲ್ಲವೇ ತಂದೆಯ ಪ್ರೀತಿಯೆಂಬುದು ಅವರ ಪಾತ್ರಗಳನ್ನು ನಿರ್ವಹಿಸುವ ಯಾವ ವ್ಯಕ್ತಿಯಲ್ಲಾದರೂ ಇರಬಹುದು.) ತನ್ನನ್ನು ಯಾವ ಆಪೇಕ್ಷೆಯೂ ಇಲ್ಲದ ಪ್ರೀತಿಸಬೇಕೆಂಬ ಆಳವಾದ ಬಯಕೆ ಮಗುವಿನ ಜಗತ್ತಿನದು ಮಾತ್ರವಲ್ಲ: ಅದು ಎಲ್ಲ ಮನುಷ್ಯರಲ್ಲಿ ಇರುವಂಧದು. ಅಲ್ಲದೆ ಅರ್ಹತೆಯನ್ನು ಮೆಚ್ಚಿಕೊಂಡು ಇಲ್ಲವೇ ನಾನು ತಕ್ಷವನೆಂದುಕೊಂಡು ನನ್ನನ್ನು ಪ್ರೀತಿಸುವುದು ಸದಾ ಸಂದೇಹದಲ್ಲಿ ತಳ್ಳುವುದು. ಏಕೆಂದರೆ ನನ್ನನ್ನು ಪ್ರೀತಿಸಬೇಕೆಂದು ನಾನು ಅಪೇಕ್ಷಿಸುವ ವ್ಯಕ್ತಿಯು ಮೆಚ್ಚುವಂತೆ ನಡೆದುಕೊಂಡನೋ ಇಲ್ಲವೋ, ಇದು ಸರಿಯೋ ತಪ್ಪೋ ಎಂಬ ಸಂದೇಹಗಳು ಇದ್ದೇ ಇರುತ್ತವೆ. ಇರುವ ಪ್ರೀತಿಯ ಮಾಯವಾಗುವ ಭಯವೂ ಯಾವಾಗಲೂ ಇರುತ್ತದೆ. ಇನ್ನೂ ಹೇಳುವುದಾದರೆ, ‘ಇವನಿಗೆ ಪ್ರೀತಿ ಬೇಕಿದೆ’ ಎಂದು ಯಾರಾದರೂ ಪ್ರೀತಿಸಿದರೆ ಆ ಪ್ರೀತಿ, ಒಂದು ಕಹಿ ಅನುಭವವೇ ಸರಿ. ಏಕೆಂದರೆ ನನ್ನನ್ನು ತಾನಿರುವ ಸ್ವರೂಪದಲ್ಲಿ ಅವರು ಪ್ರೀತಿಸುವುದಿಲ್ಲ. ನಾನು ಸಂತೋಷಪಡುವೆನೆಂಬ ಕಾರಣದಿಂದಾಗಿ ಪ್ರೀತಿಸುತ್ತಾರೆ. ಕೊನೆಗೆ ಹೇಳುವುದಾದರೆ ನನ್ನನ್ನು ಯಾರೂ ಪ್ರೀತಿಸುತ್ತಿರುವುದಿಲ್ಲ, ಬದಲಿಗೆ ಬಳಸಿಕೊಳ್ಳುತ್ತಿರುತ್ತಾರೆ. ಮಕ್ಕಳಾಗಿದ್ದಾಗ ಹಾಗೂ ದೊಡ್ಡವರಾದ ಮೇಲೂ ನಾವು ತಾಯಿಯ ಪ್ರೀತಿಯ ಬಯಕೆಗೆ ಅಂಟಕೊಂಡರೆ ಆಶ್ಚರ್ಯವಿಲ್ಲ. ಬಹುಪಾಲು ಮಕ್ಕಳು ತಾಯಿಯ ಪ್ರೀತಿಯನ್ನು ಪಡೆಯುವಷ್ಟು ಅದೃಷ್ಟವಂತರು. (ಎಷ್ಟರಮಟ್ಟಿನ ಪ್ರೀತಿ ಎಂಬುದನ್ನು ಮುಂದೆ ಚರ್ಚಿಸಲಾಗುತ್ತದೆ.) ದೊಡ್ಡವರಾದ ಮೇಲೂ ಈ ಬಯಕೆ ಪೂರ್ವವಾಗುವುದು ಕಷ್ಟ ಸಾಮಾನ್ಯವಾಗಿ ಆರೋಗ್ಯಕರ ಬೆಳವಣಿಗೆಯಿದ್ದರೆ ಈ ಬಯಕೆಯು ದೃಹಿಕ ಕಾಮಪ್ರೇರಿತ ಅಂಗವಾಗಿ ಉಳಿಯತ್ತದೆ. ಕೆಲವೋಮ್ಮೆ ಅದು ಧಾರ್ಮಿಕ ಸ್ವರೂಪವನ್ನು ಪಡೆಯಬಹುದು. ಇನ್ನೂ ಹೆಚ್ಚು ಸಂಧರ್ಜಗಳಲ್ಲಿ ವಿಕ್ಷೇಪ್ತ ವರ್ತನೆಗಳಲ್ಲಿ ಸಂಭವಿಸಬಹುದು.

ತಂದೆಯ ಜತೆಯ ಸಂಬಂಧ ಬೇರೆ ರೀತಿಯದು. ತಾಯಿ ನಮ್ಮ ತವರು ಮನೆ. ಆಕೆ ಪ್ರಕೃತಿ, ಭೂಮಿ, ಸಾಗರ, ತಂದ ಇಂಥ ಯಾವ ಪ್ರಾಕೃತಿಕ ಆಶಯವನ್ನೂ ಪ್ರತಿನಿಧಿಸುವುದಿಲ್ಲ. ಮಗುವಿನ ಮೊದಲ ವರ್ಷಗಳಲ್ಲಿ ಅದರ ಜತೆಗೆ ತಂದೆಗಿರುವ ಸಂಪರ್ಕ ತುಂಬ ಕಡಿಮೆ. ಈ ಅವಧಿಯಲ್ಲಿ ಮಗುವು

ತಾಯಿಯನ್ನು ಬೇಕೆಂದು ಕೇಳುವಪ್ಪು ಈತನನ್ನು ಕೇಳುವುದಿಲ್ಲ. ತಂದೆಯು ಪ್ರಾಕೃತಿಕವಾಗದ ಆಶ್ರಯಕ್ಕೆ ಸಂಕೇತವಲ್ಲಿದ್ದರೂ, ಆತ ಮನಷ್ಯನ ಅಸ್ತಿತ್ವವಾಗಿರುವ ಆಲೋಚನೆಯ, ಮಾನವನಿರ್ಮಿತ ವಸ್ತುಗಳ, ನ್ಯಾಯ ವ್ಯವಸ್ಥೆಯ, ಶಿಸ್ತಿನ, ಪ್ರಾಣ ಮತ್ತು ಸಾಹಸದ ಪ್ರಪಂಚವನ್ನು ಪ್ರತಿನಿಧಿಸುತ್ತಾನೆ. ತಂದೆಯೇ ಮನುವಿಗೆ ಕಲಿಸುವವನು, ಜಗತ್ತಿಗೆ ದಾರಿ ತೋರಿಸುವವನು.

ತಂದೆಯ ಈ ಕರ್ತವ್ಯದ ಜಡೆಯೇ ಸಂಬಂಧವುಳ್ಳ ಸಾಮಾಜಿಕ-ಆರ್ಥಿಕ ಬೆಳವಣಿಗೆಯೂ ಒಂದಿದೆ. ಸ್ವಂತ ಅಸ್ತಿಯ ಕಲ್ಪನೆ ಬೆಳೆಯಲು ಆರಂಭವಾಗಿ, ಈ ಸ್ವಂತ ಅಸ್ತಿಯನ್ನು ಮನು ಅನುವಂಶಿಕವಾಗಿ ಪಡೆಯುವ ಪದ್ಧತಿ ಬೇರೂರುತ್ತ ಬಂದಂತೆ, ತಂದೆ ತನ್ನ ಅಸ್ತಿಯ ಹಕ್ಕುದಾರಿಕೆಗೆ ತಕ್ಷ ಮನನನ್ನು ಹುಡುಕಲು ತೊಡಗಿದನು. ಸಹಜವಾಗಿಯೇ ತಂದೆಗೆ ಯಾವ ಮಗ ತನ್ನಂತೆ ಇದ್ದಾನೋ ಯಾವ ಮಗನನ್ನು ತಾನು ತುಂಬ ಇಷ್ಟಪಡುತ್ತೇನೋ ಆತನೇ ತನ್ನ ಉತ್ತರಾಧಿಕಾರಿಯಾಗಲು ತಕ್ಷವನೆಂದು ಅನಿಸಿತು. ಹೀಗಾಗಿ ತಂದೆಯ ಪ್ರೀತಿ ಷರತ್ತಿನಿಂದ ಕೂಡಿರುತ್ತದೆ. ಅದರ ತತ್ವವಿಷ್ಟ; ‘ನಾನು ನಿನ್ನನ್ನು ಪ್ರೀತಿಸುವುದೇಕೆಂದರೆ, ನೀನು ನನ್ನ ಅಪೇಕ್ಷೆ (ನಿರೀಕ್ಷೆ)ಗಳನ್ನು ಪೂರ್ಣಸ್ತ್ರೀಯೆ. ನೀನು ನಿನ್ನ ಕರ್ತವ್ಯವನ್ನು ನಿರ್ವಹಿಸುವೆ. ನೀನು ನನ್ನ ಹಾಗೆ ಇರುವೆ.’ ತಂದೆಯ ಈ ಷರತ್ತಿನ ಪ್ರೀತಿಯಲ್ಲಾ (ತಾಯಿಯ ಆ ಬೇಷರತ್ತಿನ ಪ್ರೀತಿಯಂತೆ) ನಮಗೆ ನೇತ್ಯಾತ್ಮಕ ಮತ್ತು ಇತ್ಯಾತ್ಮಕ ಅಂಶಗಳು ಕಂಡುಬರುತ್ತವೆ. ನೇತ್ಯಾತ್ಮಕವೇಕೆಂದರೆ, ತಂದೆಯ ಪ್ರೀತಿಯನ್ನು ಗಳಿಸಲು ತಕ್ಷವನಾಗಬೇಕು. ನಿರೀಕ್ಷೆಗಳನ್ನು ಪೂರ್ಣಸಲಾಗದಿದ್ದರೆ ಆ ಪ್ರೀತಿಯನ್ನು ನಾವು ಕಳೆದುಕೊಳ್ಳಲುಬಹುದು. ತಂದೆಯ ಪ್ರೀತಿಯಲ್ಲಿ ವಿಧೇಯತೆಯೇ ಮೊದಲ ಗುಣ. ಅವಿಧೇಯತೆಯೇ ಮೊದಲ ಪಾಪ. ಪಾಪಕ್ಕೆ ಶಿಕ್ಷೆಯೆಂದರೆ ತಂದೆಯ ಪ್ರೀತಿಯನ್ನು ಕಳೆದುಕೊಳ್ಳುವುದು. ಇತ್ಯಾತ್ಮಕ ಅಂಶವೂ ಅಷ್ಟೇ ಮುಖ್ಯ ಪ್ರೀತಿಯು ನಿರ್ದೇಶಿತವೂ ಬದ್ಧವೂ ಆಗಿರುವುದರಿಂದ ಅದನ್ನು ಗಳಿಸಲು ನಾನು ಏನನ್ನಾದರೂ ಮಾಡುತ್ತೇನೆ, ಅದಕ್ಕಾಗಿ ಶ್ರಮಿಸುತ್ತೇನೆ. ತಂದೆಯ ಪ್ರೀತಿಯ ತಾಯಿಯ ಪ್ರೀತಿಯಂತೆ ನನ್ನ ನಿಯಂತ್ರಣವನ್ನು ಮೀರಿದುದಲ್ಲ.

ಮನುವಿನ ಬಗೆಗೆ ತಾಯಿ ಮತ್ತು ತಂದೆಯರ ದೃಷ್ಟಿ, ಮನುವಿನ ಅಗತ್ಯಗಳನ್ನು ಅನುಸರಿಸುತ್ತದೆ. ಶಿಶುವಿಗೆ ತಾಯಿಯ ಷರತ್ತಿಲ್ಲದ ಪ್ರೀತಿ ಮತ್ತು ಆರ್ಥಿಕಗಳು ದೃಷ್ಟಿಕವಾಗಿ ಮತ್ತು ಮಾನಸಿಕವಾಗಿ ಅವಶ್ಯ. ಆರು ವರ್ಷಗಳಾದ ಮೇಲೆ ಮನು ತಂದೆಯ ಪ್ರೀತಿಯನ್ನೂ ಅವನ ಮಾರ್ಗದರ್ಶನವನ್ನೂ ಮತ್ತುವನ ಅರ್ಥಿಕಾರವನ್ನೂ ಅಪೇಕ್ಷಿಸಲು ತೊಡಗುತ್ತದೆ. ತಾಯಿ ಮನುವಿಗೆ ಜೀವನ ಸುರಕ್ಷಿತವಾಗುವಂತೆ ಮಾಡುತ್ತಾಳೆ. ತಂದೆ ಮನುವಿಗೆ ಕಲಿಸುತ್ತಾನೆ. ಮನು ಯಾವ ಸಮಾಜದಲ್ಲಿ ಹುಟ್ಟಿರುತ್ತದೋ, ಆ ಸಮಾಜದಲ್ಲಿ

ಎದುರಾಗುವ ಸಮಸ್ಯೆಗಳು, ಅವನ್ನು ಎದುರಿಸಲು ಬೇಕಾದ ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತಾನೆ. ಆದರ್ಥವೆನ್ನಬಹುದಾದ ಸಂದರ್ಭದಲ್ಲಿ ತಾಯಿಯ ಪ್ರೀತಿ ಮನುವಿನ ಬೆಳವಣಿಗೆ ತಡೆಯನ್ನೊಡ್ಡುಪುದಿಲ್ಲ. ಆದರೆ ಅಸಹಾಯಕತೆಯೇ ಮುಂದುವರಿಯಬೇಕೆಂದು ಬಯಸುವುದಿಲ್ಲ. ತಾಯಿಗೆ ಜೀವನದಲ್ಲಿ ನಂಬಿಕೆ ಇರಬೇಕು, ಆದ್ದರಿಂದ ಅವಳು ಅತಿ ಆತಂಕಿತಳಾಗಬಾರದು.

ಅವಳು ತನ್ನ ಆತಂಕವನ್ನು ಮನುವಿಗೂ ಅಂಟಿಸಬಾರದು. ತನ್ನ ಮನು ಕ್ರಮೇಣ ತನ್ನಿಂದ ಬಿಡುಗಡೆ ಪಡೆದು ಸ್ವತಂತ್ರವಾಗಬೇಕೆನ್ನುವುದು ಅವಳ ಅಪೇಕ್ಷೆಗಳ ಅಂಗವಾಗಿರಬೇಕು; ತಂದೆಯ ಪ್ರೀತಿಯ ಕೆಲವು ತತ್ವಗಳು ಹಾಗೂ ನಿರೀಕ್ಷೆಗಳನ್ನು ಅವಲಂಬಿಸಿರಬೇಕು. ಅದು ಸಹನಶೀಲವೂ ಸಹಿಷ್ಣುವೂ ಆಗಿರಬೇಕು. ಅತಿ ಅಧಿಕಾರಯುತವೂ ಭಯಾವಹವೂ ಆಗಿರಕೂಡದು. ಅದು ಬೆಳೆಯುತ್ತಿರುವ ಮನುವನಲ್ಲಿ ಕ್ರಮೇಣ ಸಾಮರ್ಥ್ಯವನ್ನು ಹೆಚ್ಚಿಸಬೇಕು. ಒಂದಲ್ಲಿ ಒಂದು ದಿನ ಅವನು ತಂದೆಯ ಅಧಿಕಾರವನ್ನು ದಾಟಿ, ತನ್ನದೇ ಆದ ಅಧಿಕಾರಕೇಂದ್ರವನ್ನು ರೂಪಿಸಿಕೊಳ್ಳಲು ಸಾಧ್ಯವಾಗಬೇಕು.

ಕಾಲಕ್ರಮೇಣ ಪ್ರಬುದ್ಧ ವೃತ್ತಿಯು ತಾನೇ ತನ್ನ ತಂದೆ-ತಾಯಿ ಎನ್ನುವ ಸ್ಥಿತಿಯನ್ನು ತಲುಪುತ್ತಾನೆ. ಎಂದರೆ ಒಂದು ಅರ್ಥದಲ್ಲಿ ಅವನ ಅಂತರಂಗದಲ್ಲಿ ತಂದೆಯ ಪ್ರಜ್ಞಿಯೂ ಇದೆ ತಾಯಿಯ ಆತ್ಮಸಾಕ್ಷಿಯೂ ಇದೆ. ತಾಯಿಯು ನೀಡಿರುವ ತಿಳಿವಳಿಕೆಯು ಹೀಗೆ ಹೇಳುತ್ತದೆ: “ನೀನು ಮಾಡುವ ಯಾವುದೇ ಕೆಲಸ ಅಧವಾ ಅಪರಾಧವು, ನಿನ್ನನ್ನು ನನ್ನ ಪ್ರೀತಿಯಿಂದ ವಂಚಿತನಾಗಿ ಮಾಡುವುದಿಲ್ಲ. ನಾನು ಸದಾ ನಿನ್ನ ಸುಖಿಜೀವನಕ್ಕಾಗಿ ಹಂಬಲಿಸುತ್ತೇನೆ.” ಆದರೆ ತಂದೆಯ ಕೊಡುಗೆಯಾದ ಆತ್ಮಸಾಕ್ಷಿಯು ಹೀಗೆ ಹೇಳುತ್ತದೆ: “ನೀನು ಮಾಡಿದ್ದ ತಪ್ಪು, ಆ ತಪ್ಪಿನ ಕೆಲವು ಪರಿಣಾಮಗಳನ್ನು ನೀನು ಅನುಭವಿಸುವುದು ಅನಿವಾರ್ಯ ಮತ್ತು ಎಲ್ಲಾಕ್ಷಿತ ಮುಖ್ಯವಾಗಿ ನನ್ನ ಪ್ರೀತಿಯು ಹೀಗೆಯೇ ಮುಂದುವರಿಯಬೇಕಾದರೆ ನಿನ್ನ ನಡೆ ನುಡಿಗಳಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅತ್ಯಗತ್ಯ.” ಹೀಗೆ ಪ್ರಬುದ್ಧ ಮಾನವನು ಹೊರಗೆ ಇರುವ ತಾಯಿತಂದೆಯರಿಂದ ಬಿಡುಗಡೆ ಪಡೆದಿದ್ದಾನೆ. ಆದರೆ ತನ್ನ ಒಳಗಡೆಯೇ ಅವರ ಪ್ರತಿರೂಪಗಳನ್ನು ಕಟ್ಟಿಕೊಂಡಿದ್ದಾನೆ. ಆದರೆ ಅವನು ಘ್ರಾಯ್ದ ಹೇಳಿದಂತಹ ಸೂಪರ್ ಈಗೋವನ್ನು ರೂಪಿಸಿಕೊಂಡಿಲ್ಲ. ಎಂದರೆ ಅವನೊಳಗೆ ಸ್ವತಃ ತಾಯಿತಂದೆಯರೇ ತಮ್ಮ ಇಪ್ಪಾನಿಷತ್ತಗಳೊಂದಿಗೆ ಮನೆಮಾಡಿಲ್ಲ. ಬದಲಾಗಿ ಅವನ ಸ್ವಂತದ ಪ್ರೀತಿಸುವ ಸಾಮರ್ಥ್ಯವು ತಾಯಪ್ರಜ್ಞಿಯಿಂದ ಆಕಾರ ತಳೆದಿರುತ್ತದೆ. ಹಾಗೆಯೇ ಅವನ ಶಾರ್ಕಿಕತೆ ಮತ್ತು ನಿಷಾಯ ಶಕ್ತಿಗಳು ಪಿತ್ರಪ್ರಜ್ಞರು ರೂಪಗಳಾಗಿರುತ್ತವೆ. ಇನ್ನೂ ಮುಂದೆ ಹೋಗಿ ಹೇಳುವುದಾದರೆ ಈ ಎರಡು ಪ್ರಶ್ನೆಗಳು ಪರಸ್ಪರ ವಿರೋಧವೆನ್ನುವಂತೆ ಕಾಣುವುದು ಮೇಲುನೋಟಕ್ಕೆ

ಮಾತ್ರ, ವಾಸ್ತವವಾಗಿ ಅವನ ಹಿತ್ಯಪ್ರಜ್ಞ ಮತ್ತು ಮಾತ್ರಪ್ರಜ್ಞಗಳೆರಡರಿಂದಲೂ ಹೀಗಿಸುತ್ತಾನೆ. ಅವನು ಕೇವಲ ತಂದೆಯ ನೆಲೆಯನ್ನು ಉಳಿಸಿಕೊಂಡರೆ ಅಮಾನವೀಯನೂ ಕಟುಸ್ಥಭಾವದವನೂ ಆಗುತ್ತಾನೆ. ಹಾಗೆಯೇ ತಾಯಿ ನೀಡಿದ ತಿಳಿವಳಿಕೆಯಿಂದ ಮಾತ್ರವೇ ವರ್ತಿಸಿದರೆ ಅವನು ವಿವೇಚನಾರಹಿತನಾಗುತ್ತಾನೆ. ಉಳಿದವರ ಬೆಳವಣಿಗೆ ಮಾತ್ರವಲ್ಲ, ಸ್ವತಃ ತನ್ನ ಬೆಳವಣಿಗೆಗೂ ಅಡ್ಡಿಯಾಗುತ್ತಾನೆ.

ಹೀಗೆ ಮಾತ್ರಕೇಂದ್ರಿತ ಅವಲಂಬನೆಯಿಂದ ಹಿತ್ಯಕೇಂದ್ರಿತ ಅವಲಂಬನೆಯ ಕಡೆಗಿನ ಚಲನೆ ಮತ್ತು ಅಂತಿಮವಾಗಿ ಅವರಡೂ ಸಂಯೋಜಿತವಾಗುವುದು ಮಾನಸಿಕ ಆರೋಗ್ಯ ಹಾಗೂ ಪ್ರಬುದ್ಧತೆಯ ದೃಷ್ಟಿಯಿಂದ ಅತ್ಯಗತ್ಯ. ಈ ಬೆಳವಣಿಗೆಯು ವಿಫಲವಾಗುವುದರಲ್ಲಿಯೇ ನ್ಯಾರೋಸಿಸ್‌ನ ಮೂಲಕಾರಣವಿದೆ. ಆಲೋಚನೆಯ ಈ ನೆಲೆಯನ್ನು ಇನ್ನಷ್ಟು ಬೆಳೆಸುವುದು ಪ್ರಸ್ತುತ ಕೃತಿಯ ವ್ಯಾಪ್ತಿಯನ್ನು ಮೀರಿದ್ದು, ಆದರೂ ಕೆಲವು ಸಂಗ್ರಹವಾದ ಅನಿಸಿಕೆಗಳು ಈ ಹೇಳಿಕೆಯನ್ನು ಸ್ವಷ್ಟಪಡಿಸಬಹುದು.

ನ್ಯಾರಾಟಿಕ್ ಆದ ವ್ಯಕ್ತಿತ್ವದ ಬೆಳವಣಿಗೆ ಒಂದು ಕಾರಣವೆಂದರೆ ಒಬ್ಬ ಹುಡುಗನಿಗೆ ಹೀಗೆ ಪ್ರೀತಿಮಯಿಯಾದ ಆದರೆ ಕೇಳಿದ್ದನ್ನೆಲ್ಲ ಕೊಡುವವರ್ಣೋ ಅಥವಾ ಜಬರುದಸ್ತಿನವರ್ಣೋ ಆದ ತಾಯಿ ಇರುವುದು. ಅವನ ತಂದೆ ದುರ್ಬಲ ಹಾಗೂ ನಿರಾಸಕ್ತ. ಹೀಗಾದಾಗ ಆ ಹುಡುಗನು ತಾಯಿಯ ಮೇಲಿನ ಅವಲಂಬನೆಯಿಂದ ಹೊರಬರುವುದೇ ಇಲ್ಲ. ಸದಾ ಅವಳ ನೆರವನ್ನು ನಿರೀಕ್ಷಿಸುವ ಅಸಹಾಯಕನಾಗುತ್ತಾನೆ; ಉಳಿದವರಿಂದ “ಪಡೆದು” ಬಾಳುವ ವ್ಯಕ್ತಿಗೆ ಸಹಜವಾದ ತುಡಿತಗಳು ಅವನಲ್ಲಿ ಕಾಣಿಸಿಕೊಳ್ಳುತ್ತವೆ. ಯಾರಾದರು ಕೊಡಬೇಕು, ಕಾಪಾಡಬೇಕು, ಇವನ ಬಗ್ಗೆ ಕಾಳಜಿವಹಿಸಬೇಕು. ಇಂಥವನಲ್ಲಿ ತಂದೆಗೆ ಸಹಜವಾದ ಲಕ್ಷ್ಯಗಳು ಕಡಿಮೆ, ಶಿಸ್ತ, ಸ್ವತಂತ್ರ ಮನೋಧರ್ಮ ಹಾಗೂ ಜೀವನವನ್ನು ತಾನೇ ರೂಪಿಸಿಕೊಳ್ಳುವ ಸಾಮಧ್ಯಗಳು ಗೃಹಿಂಜಾಗುತ್ತವೆ. ಅವನು ಪ್ರತಿಯೊಬ್ಬರಲ್ಲಿಯೂ ತಾಯಿಗಾಗಿ ಅರಸಬಹುದು. ಕೆಲವು ಬಾರಿ ಹೆಣ್ಣು ಮಕ್ಕಳಲ್ಲಿ. ಬೇರೆ ಕೆಲವು ಸಲ ಅಧಿಕಾರಸಾಧನದಲ್ಲಿರುವ ಸಮರ್ಥ ಪುರುಷರಲ್ಲಿ. ಬದಲಾಗಿ ತಾಯಿಯ ನಿಭಾವಪ್ರಕಳೂ ಪ್ರತಿಸ್ಪಂದನೆಯಿಲ್ಲದವರ್ಗ, ದಬ್ಬಳಿಕೆ ನಡೆಸುವವರ್ಗೂ ಆದರೆ ಆಗ ಮಗನು ತಾಯ ಒಲವಿಗಾಗಿ ತಂದೆಯ ಕಡೆಗೆ ತಿರುಗುತ್ತಾನೆ. ಅಥವಾ ಹಿತ್ಯಸಮ ವ್ಯಕ್ತಿಗಳಿಂದ ಅದನ್ನು ನಿರೀಕ್ಷಿಸುತ್ತಾನೆ. ಇಲ್ಲಿಯೂ ಅಂತಿಮ ಪರಿಣಾಮವು ಮೊದಲಿನಂತೆಯೇ ಇರುತ್ತದೆ ಅಥವಾ ಅವನು ತಂದೆತನವೇ ಪ್ರಥಾನನೆಲೆಯಾದ ಒಮ್ಮೆಖಿದ ಮನುಷ್ಯನಾಗಿ ಬೆಳೆಯುತ್ತಾನೆ. ಅವನಿಗೆ ಕಾನೂನು ಕ್ರಮಬದ್ಧತೆ ಮತ್ತು ಅಧಿಕಾರಗಳೇ ಮುಖ್ಯ. ಅವನು ಬೇಷರತ್ತಾದ ಹೀಗಿಸುವುದು ನಿರೀಕ್ಷಿಸಲಾರ ಪಡೆಯಲಾರ. ತಂದೆಯು ತನ್ನ ಮಗನಿಗೆ ಬಹಳ ಅಂಟಿಕೊಂಡಿರುವ ಸರ್ವಾಧಿಕಾರೀ ಮನೋಭಾವದ ಮನುಷ್ಯನಾದರೆ ಇಂಥ

ಬೆಳವಣಿಗೆಯು ಸರಿಯಾಗಿ ನಡೆದಿರುವುದಿಲ್ಲ. ಇದಕ್ಕಿಂತ ಹೆಚ್ಚು ತೀವ್ರವಾದ ನ್ಯಾರಾಟಿಕ್ ಸನ್ವೇಶಗಳಲ್ಲಿ ತಾಯಿ ತಂದೆಯರ ಪಾತ್ರಕ್ಕೆ ಸಂಬಂಧಿಸಿದಂತೆ ರೋಗಿಯಲ್ಲಿ ಗೊಂದಲವುಂಟಾಗುತ್ತದೆ. ಹೊರಗೆ ಇರುವ ವ್ಯಕ್ತಿಗಳಿಗೆ ಸಂಬಂಧಿಸಿದಂತೆ, ಅವನ ಅಂತರಂಗದಲ್ಲಿರುವ ಆ ತತ್ವಗಳಿಗೆ ಸಂಬಂಧಿಸಿದಂತೆ, ಈ ಕ್ಷೇತ್ರದಲ್ಲಿ ನಡೆದಿರುವ ಅಧ್ಯಯನಗಳು ಇನ್ನೊಂದು ಸಂಗತಿಯನ್ನು ಸ್ಪಷ್ಟಪಡಿಸಿದೆ. ಅಬ್ ಸೆಷನಲ್ ನ್ಯಾರೋಸಿಸ್‌ನಂತಹ ಕೆಲವು ನ್ಯಾರಾಟಿಕ್ ಸಮಸ್ಯೆಗಳು ಒಮ್ಮುವಿವಾದ ತಂದೆ ಹಂಬಲದ ಫಲವಾಗಿ ಮೂಡಿಬರುತ್ತವೆ. ಹಾಗೆಯೇ ಹಿಸ್ಟೇರಿಯಾ, ಆಲ್ಫಾಹಾಲಿಸಂ, ತನ್ನತನವನ್ನು ರೂಡಿಸಿಕೊಂಡು ಬದುಕನ್ನು ಎದುರಿಸುವ ಸ್ಥಾವದ ಕೊರತೆ, ಡಿಪ್ರೆಷನ್ ಮುಂತಾದ ಸಮಸ್ಯೆಗಳು ಮಾತ್ರಕೇಂದ್ರಿತ ವ್ಯಕ್ತಿತ್ವದಲ್ಲಿ ಕಾಣಿಸಿಕೊಳ್ಳುತ್ತವೆ.

ಋ. ಸೃಜನ/ಸಂಕೀರ್ಣ

- | | |
|---|----------------------|
| 4.1. ಮೂರು ಮಂದಿ ಕುರುಡರು | – ಎಚ್.ಎಸ್.ಶಿವಪ್ರಕಾಶ್ |
| 4.2. ರುದ್ರಪ್ಪನ ಖಡ್ಗ | – ಕುಂ. ವೀರಭದ್ರಪ್ಪ |
| 4.3. ನಾದೆಗಳಲ್ಲಿ ಸಾಹಿತ್ಯ | – ಎ.ಕೆ. ರಾಮಾನುಜನ್ |
| 4.4. ಮಾಧ್ಯಮಗಳಲ್ಲಿ ಅನುವಾದ ಸ್ವರೂಪ
ಮತ್ತು ಭಾಷಾ ಆಧುನಿಕರಣದ ಪ್ರಕ್ರಿಯೆ | – ಡಾ. ಬಸವರಾಜ ಕಲ್ಲುಡಿ |

ಆಶಯ:

ಸುಖ ದುಃಖಗಳು ಎಲ್ಲಿವೆ ?

- ಸೂಫಿ ಕಥೆ

-೭-

ಒಮ್ಮೆ ಒಬ್ಬ ಸೂಫಿ ಸಂತ ರಾಜನಿಗೆ, “ನಾವು ಸುಖ ದುಃಖಗಳನ್ನು ಬೇರೆಯವರಲ್ಲಿ ಹುಡುಕುತ್ತೇವೆ. ವಾಸ್ತವದಲ್ಲಿ ಅವೆಲ್ಲವೂ ನಮ್ಮೊಳಗೇ ಇದೆ” ಎಂದು ಬೋಧಿಸುತ್ತಿದ್ದ್ವಾಗಿ.

ರಾಜ ಅದನ್ನು ಒಪ್ಪಲ್ಲಿಲ್ಲ. ಸಂತ ಅದನ್ನು ಸಾಬೀತುಪಡಿಸಲು ಮುಂದಾದ. “ನಿನ್ನ ರಾಜ್ಯದ ಆರೋಗ್ಯವಂತ ಯುವ ಗೃಹಸ್ಥನನ್ನು ಕರೆಸಿ, ಆರು ತಿಂಗಳು ಅವನನ್ನು ಒಂಟಿಯಾಗಿಡು, ಅನಂತರ ಮಾತಾಜೋಣ” ಅಂದ. ರಾಜ ಹಾಗೆಯೇ ಮಾಡಿದ.

ನಾಲ್ಕು ದಿನ ತಿಂದುಂಡು ಸುಖವಾಗಿದ್ದ ಯುವ ಗೃಹಸ್ಥ, ಏದನೇ ದಿನಕ್ಕೆ ಗೋಳಿಡತೊಡಗಿದ. ಅವನ ಒಳಗಿನದೇ ಚಿಂತಿಗಳು ಅವನನ್ನು ಮುತ್ತಿ ತಿನ್ನತೊಡಗಿದ್ದವು. ನನ್ನ ಹೆಂಡತಿ, ನನ್ನ ಮಗು ಎಂದೆಲ್ಲ ದುಃಖಿಸಿದ. ಅವರಿಗೆ ಎಲ್ಲ ರೀತಿಯ ಅನುಕೂಲ ಮಾಡಿಕೊಡಲಾಗಿದೆ, ಅವರು ಸುಖವಾಗಿದ್ದಾರೆ ಎಂದರೂ ಅವನಿಗೆ ಸಮಾಧಾನವಿಲ್ಲ. ಕೊನೆಗೂ ಯುವ ಗೃಹಸ್ಥ ಕಾಡಿಬೇಡಿ ರಾಜನ ಕೃಪೆ ಗಿಟ್ಟಿಸಿ ಹೊರಗೆ ಬಂದ.

ರಾಜನಿಗೆ ಸಂತನ ಮಾತು ಅರ್ಥದಷ್ಟು ಒಪ್ಪಿಗೆಯಾಯ್ತು. ಈಗ ಸಂತ, ಒಬ್ಬ ಸಾಧಕನನ್ನು ಕರೆಸಿ ಆರು ತಿಂಗಳು ಒಂಟಿಯಾಗಿ ಇರಿಸುವಂತೆ ಸೂಚಿಸಿದ. ಅದರಂತೆ ರಾಜ ಒಬ್ಬ ಸಾಧಕನನ್ನು ಕರೆಸಿದ. ಆ ಸಾಧಕ ಆರು ತಿಂಗಳಲ್ಲಿ, ವರ್ಷವಾಗುತ್ತಾ ಬಂದರೂ ಅಲ್ಲಿಂದ ಹೊರಡುವ ಬೇಡಿಕೆಯಲ್ಲೇ ಮುಂದಿಡಲಿಲ್ಲ! ತನ್ನ ಪಾಡಿಗೆ ತನ್ನ ಓದು, ಬರಹ, ಸಾಧನೆಗಳನ್ನು ಮಾಡಿಕೊಂಡು ಹಾಯಾಗಿದ್ದಬಿಟ್ಟಿದ್ದ! ಏಕೆಂದರೆ ಅವನು ತನ್ನೊಳಗಿನ ಸುಖವನ್ನು, ಭಾವನೆಗಳನ್ನು ಕಂಡುಕೊಂಡಿದ್ದು. ಅವನು ಯಾರ ಮೇಲೂ ಅವಲಂಬಿತನಾಗಿರಲಿಲ್ಲ.

ರಾಜನಿಗೆ ಈಗ ಸಂತನ ಮಾತು ಸಂಪೂರ್ಣ ಒಪ್ಪಿತವಾಯಿತು.

ಒಮ್ಮೆ ಬಹಳ ತೊಂದರೆಗೆ ಸಿಕ್ಕಿಕೊಂಡ ಮನುಷ್ಯ ತನ್ನ ತೊಂದರೆಗಳೆಲ್ಲಾ ನಿವಾರಣೆಯಾದರೆ ಮನೆಯನ್ನು ಮಾರಿ ಅದರಿಂದ ಬಂದ ಹಣವನ್ನು ಬಡಬಗ್ಗಿರೆ ಹಂಚುವುದಾಗಿ ಪ್ರಮಾಣ ಮಾಡಿದ. ಕೊನೆಗೆ ಒಂದು ದಿನ ಅವನ ತೊಂದರೆಗಳೆಲ್ಲ ನಿವಾರಣೆಯಾದವು. ಅವನಿಗೆ ತಾನು ಮಾಡಿದ ಪ್ರಮಾಣವನ್ನು ನಡೆಸಿಕೊಡಬೇಕಾಗಿ ಬಂದಿತು. ಆದರೆ ಮನೆ ಮಾರಿ ಬಂದ ಹಣವನ್ನು ಬಡ ಬಗ್ಗಿರೆ ಹಂಚಲು ಅವನಿಗೆ ಮನಸ್ಸು ಬರಲಿಲ್ಲ. ಅದಕ್ಕಾಗಿ ಅವನೋಂದು ಉಪಾಯ ಮಾಡಿದ.

ತನ್ನ ಮನೆ ಹಾಗು ತನ್ನ ಬೆಕ್ಕನ್ನು ಆತ ಮಾರಾಟಕ್ಕೆ ಇಟ್ಟನು. ಮನೆಯ ಬೆಲೆ ಒಂದು ಬೆಳ್ಳಿಯ ನಾಣ್ಯ. ಬೆಕ್ಕನ ಬೆಲೆ ಒಂದು ಸಾವಿರ ನಾಣ್ಯ. ಆದರೆ ಕೊಳ್ಳುವವರು ಎರಡನ್ನು ಒಟ್ಟಿಗೆ ಕೊಂಡುಕೊಳ್ಳಬೇಕು.

ಯಾರೋ ಒಬ್ಬ ಎರಡನ್ನು ಕೊಂಡುಕೊಂಡ. ಈತ ಮನೆ ಮಾರಿ ಬಂದ ಒಂದು ಬೆಳ್ಳಿಯ ನಾಣ್ಯವನ್ನು ಬಡ ಬಗ್ಗಿರೆ ಹಂಚಿ ತಾನು ಮಾಡಿದ ಪ್ರಮಾಣ ಉಳಿಸಿಕೊಂಡ. ಬೆಕ್ಕು ಮಾರಿ ಬಂದ ಹಣದಿಂದ ಹೊಸ ಮನೆಯನ್ನು ಕೊಂಡುಕೊಂಡನು.

(‘ನಿಜವಾದ ಸೂಫಿ ಯಾವ ಧರ್ಮದ ಹಿಂಬಾಲಕನು ಅಲ್ಲ. ಯಾವ ಧರ್ಮದ ಕಟ್ಟಿ ಪಾಡುಗಳಿಗೂ ಆತ ಒಳಪಟ್ಟವನಲ್ಲ. ಸೂಫಿಸಂ ಎನ್ನುವುದು ಪ್ರೇಮದ ಅನುಭಾವದ ಹಾದಿ. ಆ ಹಾದಿಯ ಪಯಣ ಬೇರೆ ಎಲ್ಲಿಗೂ ಅಲ್ಲ. ಬದಲಿಗೆ ತನ್ನದೆ ಆತ್ಮದೇಡೆಗೆ. ಆ ಹಾದಿಯಲ್ಲಿ ಹೊರಟವನು ತನ್ನ ಹೃದಯದಲ್ಲೇ ಸತ್ಯ ಅಧವಾ ದೇವರನ್ನು ಕಂಡುಕೊಳ್ಳುತ್ತಾನೆ. ಆ ಸತ್ಯ ಅಧವಾ ದೇವರು ಬೇರೆ ಯಾರೂ ಅಲ್ಲ. ‘ನೀನೇ ಎಂಬ ನಾನು’)

- ಜೆ.ಬಾಲಕೃಷ್ಣ

ಳ.ಗ. ಮೂರು ಮಂದಿ ಕುರುಡರು

- ಡಾ. ಎಚ್.ಎಸ್. ಶಿವಪ್ರಕಾಶ್

ಆಶಯ: ಆದಿಯಿಂದ ಬಹಳಷ್ಟು ತತ್ತ್ವಜ್ಞಾನಿಗಳು, ಕವಿಗಳು ಮತ್ತು ಧಾರ್ಮಿಕ ಗುರುಗಳು ವಿವೇಚಿತುವ ನೇನ್ನ-ಇಂದು-ನಾಳೆಗಳ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ಮಾತನಾಡುವುದು ಕಂಡುಬರುತ್ತದೆ. ವರ್ತಮಾನದ ಈ ಕುರುಡೇ ನಮ್ಮನ್ನು ಹೊಸ ಭವಿಷ್ಯಗಳ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ತತ್ತ್ವಜ್ಞಾನದಲ್ಲಿ ಮುಂದುವರಿದು ನಾಲ್ಕು ಮತ್ತು ಐದನೆಯ ಅವಸ್ಥೆಗಳ ಬಗೆಯೂ ಈಗ ಚಿಂತನೆ ನಡೆದಿದೆ.

ಮೂರು ಜೀವದ ಗೆಳೆಯರು
ಮೂರು ಮಂದಿ ಕುರುಡರು
ಮೂರು ಕಾಲವ ಸೋಸಿನೋಡಲು
ಮೂರು ದಿಕ್ಕಿಗೆ ಹೋದರು

ಒಬ್ಬ ನಡೆದ ಹಿಂದೆ ಹಿಂದೆ
ದಾಟಿಹೋಗುತ ಹಿಂದೆ ಹಿಂದೆ
ತಾಯಿ ಬಸಿರಲಿ ಮರಳಿಹೋಕ್ಕು
ಕಲ್ಲಿನಲ್ಲಿ ಕಲ್ಲಾದನು;
ನೀರಿನಲ್ಲಿ ನೀರಾದನು;
ದಾರಿ ತಾನೂ ನೀರಾಯಿತು
ಆದ ಮೂಲಕ ಹರಿಯಿತು

ಒಬ್ಬ ನಡೆದ ಮುಂದೆ ಮುಂದೆ
ಉಕ್ಕು ರೆಕ್ಕೆ ಬಡಿದು ಮುಂದೆ
ಹಕ್ಕಿಗಿಂತ ವೇಗವಾಗಿ
ಭೂಮಿ ಸೀಮೆಯ ಮೇಲಾಸಿ

ಹಾರಿ ಹಾರಿ ಮುಂದೆ ಮುಂದೆ
ಇನ್ನೂ ಮುಂದೆ ಇನ್ನೂ ಮುಂದೆ
ದಿಕ್ಕು ತುದಿಯ ಮುಟ್ಟದವನೆ
ಚಿಕ್ಕೆಯಾಗಿ ಹೋದನು
ಹಾದಿ ಹಿಂದೆ ಉಳಿಯಿತು.

ಒಬ್ಬ ನಿಂತ ಕಡೆಯ ನಿಂತು
ಮಾಡುತ್ತಿದ್ದನು ಕವಾಯತು
ನೆಲವೇ ಸ್ಥಿರ ಅಂತ ಬಗೆದು
ನಲೆದು ತಾನೆ ಬುಗುರಿ ಹಾಗೆ
ಹಗಲ ಬಯಕೆ ಇರುಳಿಗಿತ್ತು
ಇರುಳ ಪ್ರೇಮ ಹಗಲಿಗಿತ್ತು
ತೀರುಗುತ್ತಿರುಗ ಕಂಡನು
ಆರಿಯದಂತೆ ಆದನು.

ಮೂರು ಮಂದಿ ಕುರುಡರು
ಮೂರು ಜೀವದ ಗೆಳೆಯರು
ನಾಲ್ಕನೆಯ ಹಾದಿಯಲ್ಲಿ
ಈಗ ಸಾಗುತ್ತಿರುವರು.

ಇ.೨. ರುದ್ರಪ್ನನ ವಿಧ್ಯ

- ಕುಂ. ವೀರಭದ್ರಪ್ನ

ಆಶಯ: ಈ ಕಥೆಯು ಆಸ್ತಿಯಿಲ್ಲದಿದ್ದರೂ ಶ್ರೇಷ್ಠ ವಂಶದವನೆಂಬ ಒಣಜಂಬದಿಂದ ಬೀಗುತ್ತಾದ್ದಿಯದೆ ಸೋಮಾರಿಯಾಗಿದ್ದ ರುದ್ರಪ್ನನ ತುಕ್ಕ ಹಿಡಿದ ವೃಕ್ಷಿತ್ಯದ ಪ್ರತೀಕವಾದ ವಿಧ್ಯ ಅವನ ಮೊಳ್ಳು ಪ್ರತಿಷ್ಠೆಯ ಸಂಕೇತವಾಗಿ ಬಂದಿದೆ. ಪುರುಷ ಅಹಂ, ಹೆಣ್ಣಿನ ಅಳಲು ಇಲ್ಲಿ ಉದ್ದಕ್ಕೂ ಪ್ರವಹಿಸಿದೆಯಾದರೂ ಅನಕ್ಕರಸ್ಥೆಯಾದರೂ ಬುದ್ಧಿಯಿಂದ ಧಾರ್ಮಿಕ ಚೌಕಟ್ಟಿನಲ್ಲೇ ರುದ್ರಪ್ನನಿಗೆ ಬುದ್ಧಿ ಕಲಿಸಿದ ನಿಂಗವ್ವ ನೆನಪಿನಲ್ಲಿಯುತ್ತಾಳೆ. ಬಳಾರಿಯ ಭಾಷಾ ಸೋಗಡು, ಪ್ರಾದೇಶಿಕತೆಯಿಂದಾಗಿ ಕುಂವೀ ಅವರ ರುದ್ರಪ್ನನ ವಿಧ್ಯ ವಿಶಿಷ್ಟವಾಗಿದೆ.

ಮಹ್ಕಳೊಂದಿಗ ರುದ್ರಪ್ನನ ದಿನಚರಿ ಮೊನ್ನೆ ಇದ್ದಂತೆ ನಿನ್ನ ಇಲ್ಲ. ನಿನ್ನ ಇದ್ದಂತೆ ಇವತ್ತಿಲ್ಲ. ತುಂಬ ಬದಲಾಗಿದೆ. ಪ್ರೋಗರಸ್ತಾಗಿ ಉಂಟ ಮಾಡಿ ನೀಡಾಗಿ ತ್ರೇಸ್ಯ ಮಾಡಿಕೊಂಡು ಅಂಗಳದ ಕಟ್ಟಿಗೆ ಕೂತು ಬೀಡಿ ಉದ್ದಕ್ಕೂ ಕಣ್ಣ ಹರಿಬಿಟ್ಟು ಬೆಕ್ಕಿನಂತೆ ಹೊಂಚು ಹಾಕುತ್ತಾನೆ. ಆತನ ಕಣ್ಣಿಂದ ಯಾವುದೇ ಸಚರಾಚರ ತಪ್ಪಿಸುವುದು ಸಾಧ್ಯವಿಲ್ಲ. ಯಾರಾದರೂ ಸಿಕ್ಕರೆಂದರೆ ಮುಗಿಯಿತು. ಆಯಸ್ಕಾಂತ ಸೇಳವಿಗೆ ಸಿಕ್ಕ ಕಬ್ಬಿಣದ ಚೂರಿನಂತೆ ತನ್ನ ಬಳಿಗೆ ಬಂದವರನ್ನು ಬರಮಾಡಿಕೊಳ್ಳುತ್ತಾನೆ. ಅವರ ಯೋಗ್ಯತೆಗೆ ತಕ್ಕ ಕಡೆ ಕೂಡಿಸಿ ಒಂದು ಬೀಡಿ ಒಗೆದು, ಹಚ್ಚಿಕೊಳ್ಳಲು ಕಡ್ಡಿಮೊಟ್ಟಣವನ್ನೂ ಕೊಡುತ್ತಾನೆ. ಬುಸುಬುಸು ಹೊಗೆ ನಡುವೆ ಆತನ ದುಂಡು ಮುಖಿದ ನೀಳ ನಾಸಿಕ ಬೆಳ್ಳಿ ಜುಕ್ಕಿಯಂತೆ ಬೆಳೆಗಲಾರಂಭಿಸುತ್ತದೆ. ಅಪೂರ್ವ ಕಾಂತಿಯಿಂದ ಮೊದೆಹುಬ್ಬಿನ ಕೆಳಗಿನ ಕಣ್ಣಗಳು ಫಳಫಳ ಹೊಳೆಯಲಾರಂಭಿಸುತ್ತವೆ. ವಿಶಿಷ್ಟ ನಗೆಯ ದ್ವನಿಯ ಸ್ವರೂಪ ಪಡೆಯದೆ ತುಟಿಗಳ ನಡುವೆ ನಂದಿಕೋಲು ಕುಣಿಯಲಾರಂಭಿಸುತ್ತದೆ. ಆತನ ಎದೆಯ ಉಬ್ಬಿದ ಭಾಗ – ಶೋತ್ವಾವಿಗೆ ಕಾಣಿಸಲೆಂಬಂತೆ ತೆಳುಗಾಳಿ ಕಣಗಿಲೆಮೊದೆ ಕಡೆಯಿಂದ ಬೀಸುತ್ತದೆ. ಆತನ ದ್ವನಿಯ ಸ್ವರಲಾಲಿತ್ಯವನ್ನೇ ಮಾಂಸದ ಚೂರೆಂದು ಭ್ರಮಿಸಿ ಟೊಳಪನಾಯಿ ಆತನ ಮುಂದೆ ಕೂತು ಬಾಲ ಅಲ್ಲಾಡಿಸಲಾರಂಭಿಸುತ್ತದೆ. ಒಬ್ಬರಿಗೊಬ್ಬರಿಗೊಬ್ಬರು ಎಂಥ ಅನ್ಮೋನ್ಯ.

ರುದ್ರಪ್ನ ತನ್ನ ತಾತನ ಕಾಲದ ಸುದ್ದಿ ಎತ್ತುತ್ತಲೆ ದನದ ಕೊಟ್ಟಿಗೆಯಲ್ಲಿ ಎತ್ತುಗಳ ಕಾಲ ಸಂದಿಯಲ್ಲಿ ಸಗಣಿ ಎಕ್ಕುವ ಕೆಲಸದಲ್ಲಿ ನಿರತಳಾಗಿರುವ ಮುದುಕಿ ಅಥಾತ್ ಆತಗೆ ಹೆಣ್ಣುಕೊಟ್ಟ ನಿಂಗಜ್ಜಿ, ‘ಅಲಲಲಾ

ಸೂರಾ ಪರಾಕ್ರಮಿ ಸುರು ಮಾಡಿಬಿಟ್ಟೇಯಾ ಪುರಾಣ, ಯೇಷಬಿನಾದ್ವ್ಯ, ನೀನು ಹೊಲ್ಲಾಗ ಕಾಲಿಡದೆ; ಯೇಷಬಿನಾದ್ವ್ಯ, ನೀನು ಎತ್ತುಗಳ್ಲಿ ನೀರು ಕುಡಿಸದೆ...’ ಎಂದು ವಟವಟ ಉದುರಿಸಲಾರಂಭಿಸುತ್ತದೆ. ಅದಕ್ಕೆ ಅನುಪಲ್ಲವಿಯಾಗಿ ‘ಅಡುಗೆ ಮನೆಯಲ್ಲಿ ಗೌರವ್ಯ ಅಧಾರ್ತ’ ಆತನ ಹೆಂಡತಿ ಪಾತ್ರ ಪಗಡ ಎತ್ತೆತ್ತಿ ಇಟ್ಟು ತಾಳ ಕುಟುಳಾರಂಭಿಸುತ್ತಾಳೆ. ಮುರುಕು ಶೊಟ್ಟಲಲ್ಲಿ ನೆತ್ತಿಗೆ ತಕ್ಕುದಾದ ಎಣ್ಣೆ ಬೆಣ್ಣೆ ಕಾಣಿದ ಕಂದಮ್ಮೆ ಚಿಟಾರನೆ ಚೀರಿ ಆಳಲಾರಂಭಿಸಿಸುತ್ತದೆ. ಹತ್ತಂಕಣಿದ ಭಾರಿ ಮನೆಯ ಮಾಡನ್ನೆ ಸಾಮಾಜ್ಯವನ್ನಾಗಿ ಮಾಡಿಕೊಂಡು ದಿನಕ್ಕೆರಡು ಮೂರು ಇಲಿಗಳನ್ನಾದರೂ ಗಬಕಾಯಿಸುತ್ತಿರುವ ಬೆಕ್ಕು ಮ್ಯಾವ್‌ಗುಟ್ಟತ ನಾಗಂದಿಗೆಯಿಂದ ಕೆಳಕ್ಕೆ ಜಿಗಿಯುತ್ತದೆ. ಆದರೂ ನೀರ ಮೇಲೆ ತೇಲುವ ತುಪ್ಪದಂಥ ರುದ್ರಪ್ಪ ತಾತನ ಪರಾಕ್ರಮಗಳಿಂದ ತನ್ನಪ್ಪನ ಪರಾಕ್ರಮಗಳಿಗೆ ಬಂದಿರುತ್ತಾನೆ. ಅಂಥ ಅಪ್ಪ ಯಾರಿಗೂ ಇರಲಿಕ್ಕಿಲ್ಲ ಎಂಬಂತೆ; ಆತನಿಗಿದ್ದ ಗಿರಿಜಾ ಏಸೆ ಯಾರಿಗೂ ಇರಲಿಕ್ಕಿಲ್ಲ ಎಂಬಂತೆ; ಆತನಿಗಿದ್ದ ಸೂಳಿಯರು ಅಮರಾವತಿಯ ಇಂದ್ರನಿಗೂ ಇರಲಿಕ್ಕಿಲ್ಲ ಎಂಬಂತೆ; ಆತನ ಗತ್ತು ಗೈರತ್ತುಗಳು ಗುಡೇಕೋಟೆ ಮಾರಾಜನಿಗೂ ಇರಲಿಕ್ಕಿಲ್ಲ ಎಂಬಂತೆ.... ಮಾತುಗಳ ಇಟ್ಟಿಗೆ ಪೇರಿಸಿಟ್ಟು ಶೋತ್ರವನ್ನು ಸಚೀವ ಸಮಾಧಿಗೆ ಸಿದ್ಧಗೊಳಿಸಿ ಅಪ್ಪಯ್ಯ ಮುಕ್ಕಂದಿ ರಾಜಾರೆಡ್ಡಿಯನ್ನು ಹೆದರಿಸಿ ಓಡಿಸಿದ ಖಿಡ್ಡ ನೋಡೋ ಆಸೆ ಏತಾ ಎಂದು ಕೇಳುತ್ತಾನೆ. ಶೋತ್ರ ಹೂ ಎಂಬಂತೆ ತಲೆ ಅಲ್ಲಾಡಿಸುತ್ತದೆ. ತಪ್ಪಿಸಿಕೊಳ್ಳಿದಂತೆ ಕೊರಳೆಪಟ ಹಿಡಿದು ಪಡಸಾಲೆಗೆ ಕರೆದೊಯ್ಯತ್ತಾನೆ. ಶೋತ್ರ ಇಲ್ಲಾಣ ಧೂಳು ಲೆಕ್ಕಿಸದೆ ಕೆಣ್ಣು ಬಾಯಿ ಏಕ ಕಾಲಕ್ಕೆ ತರೆದಿರಲು ರುದ್ರಪ್ಪ ಶೋಲೆ ಜಂತಿ ಸಂದಿಯಿಂದ ತುಕ್ಕು ಹಿಡಿದು ಕಿಗ್ಗಲು ಮುಟ್ಟದ ಖಿಡ್ಡ ಹಿಡಿದು ಹ್ವ....ಹ್ವ....ಹ್ವ ಎಂದು ಗಹಗಹಿಸಿ ಮರುಕ್ಕಣ ಅದರ ದುರವಸ್ಥಿಗೆ ಮುಖಿ ಬಿಗಿದು ‘ಯೋನೇ’ ಎಂದು ಹೆಂಡತಿಯನ್ನು ಕೊನುತ್ತಾನೆ. ಬಂದ ಹೆಂಡತಿಯ ತುರುಬನ್ನು ಗಬ್ಬಕ್ಕನ ಹಿಡಿದು ಇದನ್ನು ತಿಕ್ಕಿ ತೋಳಿದು ಅಂದಿದ್ದೆಲ್ಲಾ ಯಾಕೆ ಮಾಡಿಲ್ಲಾ ಎಂದು ಅಲ್ಲಾಡಿಸಿ ಬಿಡುತ್ತಾನೆ. ಗೌರವ್ಯ ಅಯ್ಯಾಯ್ಯಪ್ಪೋ ಎಂದು ಬಾಯಿಬಾಯಿ ಬಡಿದುಕೊಳ್ಳಲು, ಅಯ್ಯೋ ನಿನ್ ಕೈಯಿ ಸೇದಿಹೋಗ ಎಂದ ನಿಂಗಜ್ಜಿ ದನದ ಕೊಟ್ಟಿಗೆಯಿಂದ ಪಡಸಾಲೆಗೆ ಒಮ್ಮೆಗೆ ಕುಪ್ಪಳಿಸಿ ತನ್ನ ಮಗಳ ಸಹಾಯಕ್ಕೆ ಬರುತ್ತಾಳೆ. ಆಗ ಶೋತ್ರ ಒಮ್ಮೆಗೆ ವಾಸ್ತವಕ್ಕೆ ಮರಳಿ ಕಾಲಿಗೆ ಬುದ್ದಿ ಹೇಳುತ್ತಾನೆ.

ಯೋನೆಲ್ಲೋ ಬಾಡ್ಕಾವ್, ಅಳಿಯಲ್ಲ ಮಗ ಅಂತ ತಿಳಕ್ಕಂಡು ಬೆಳೆಸಿದ್ದೆ ಮ್ಯಾಗೆ ಕೈ ಹಚ್ಚಿಯಾ. ಈ ಸೂಟ್ ಖಿಡ್ಡ ಬಿಟ್ಟೆ ಯೋನೆನ್ನೇಶೋ ನಿಮ್ಮಪ್ಪಮನಿ ಆಸ್ತಿ? ದುಡೀಲೀಲ್ಲಾ ದುಕ್ ಪಡೀಲೀಲ್ಲ. ಬಂದೋರೆದೂಗೆ ಹೋಗೋರೆದೂಗೆ – ಖಿಡ್ಡಾನ ವರ್ಣಿಸ್ತಾ ಕುಂಡುತ್ತಿಯಲ್ಲಾ ನೀನೊಬ್ಬಿ ಗಂಡುಸ್ತೇ ಎಂದದ್ದೇ ತಡ ಗಂಡನ ಬಿಗಿಮುಷ್ಟಿಯಿಂದ ತುರುಬು ಬಿಡಿಸಿಕೊಂಡವಳೆ ಗೌರವ್ಯ, “ನನ್ನ ಗಂಡನ್ನು ಬಾಯ್ದು ಬಂದಂಗ ಅಂದ್ರೆ ನಾನು

ಸುಮಿರಾಕೆಲ್ಲ ನೋಡು” ಎಂದು ಎದುರಿಗೆ ಕುಪ್ಪಳಿಸಿ ನಿಂತಳು. ಅವರೀವರನ್ನು ಜಗತ್ ಆಡಲು ಬಿಟ್ಟು ರುದ್ರಪ್ಪ ವಿಡ್ಡವನ್ನು ಮೂಲಸ್ಥಾನದಲ್ಲಿಟ್ಟು ಮತ್ತೊಬ್ಬ ಶೋತೃವನ್ನು ಹುಡುಕಿಕೊಂಡು ಹೊರಹೊಂಟ.

ರುದ್ರಪ್ಪ ಮೊದಲು ಹೀಗಿರಲಿಲ್ಲ ಎಂಬುದನ್ನು ತಾಯಿಮಗಳಿಬ್ಬರೂ ಒಪ್ಪುತ್ತಾರೆ. ಆತ ಬದಲಾಗಿರುವುದು ಈಗೆರಡು ತಿಂಗಳಿಂದ. ಪಿತ್ರಾಜ್ಯಾತ ಆಸ್ತಿಯಲ್ಲಿ ಪಾಲು ಪಡೆಯಲು ಕುರುಕೋಡಿಗೆ ಹೋಗಿ ತಾನೂ ಅಪ್ಪಗೆ ಹುಟ್ಟಿದ ಮಗನೆಂದು ವಾದ ಮಂಡಿಸಿದ್ದ ಒಡಹುಟ್ಟಿದ ರಾಚಪ್ಪನೆಂದುರು. ಆಸ್ತಿ ಏನ್ನೇತಿ ಗೆಂಡಿ ಅಂದು ರಾಚಪ್ಪ ಮುಷ್ಟಿಯಲ್ಲಿ ಬೀಡಿ ಹಚ್ಚಿಕೊಂಡಿದ್ದ. ಉಂಟು ನ್ನಾಯ ಮಾಡುವ ಗೌಡ ರುದ್ರಪ್ಪನನ್ನು ಮನೆಗೆ ಕರೆದೊಯ್ದು ಹಾಗಲಕಾಯಿ ಪಲ್ಯ, ಬಿಳಿ ಜೋಳದ ರೊಟ್ಟಿ ಉಂಬಾಕಿಟ್ಟು ‘ಲೇ ನಿಮ್ಮಪ್ಪ ನಾನೂ ಒಂದೇ ಗಂಗಾಳದಲ್ಲಿ ಉಂಬಿದ್ದೀ’ ಎಂದು ಆರಂಭಿಸಿ ಆಸ್ತಿ ಹೇಗೆ ಸೂಳೆಯಿರಿಗೂ, ವಕೀಲಿರಿಗೂ ಸಮನಾಗಿ ಹಂಚಿಹೋಯ್ತು ಎಂದು ಸೋಡಾರಣವಾಗಿ ವಿವರಿಸಿದ್ದ. ರುದ್ರಪ್ಪಗೆ ತನ್ನಪ್ಪನ ಬಗ್ಗೆ ಹೆಮ್ಮೆ ಮೂಡಿತು. ಎಂಥರಾದ್ದು ಅಪ್ಪನ ಗುರ್ತು ಕೊಡಿಸ್ತಿ ಎಂದು ದುಂಬಾಲು ಬಿದ್ದಿದ್ದ. ಗೌಡರು ರಾಚಪ್ಪಗೆ ತಿಳಿಹೇಳಿ ವಿಡ್ಡ ಕೊಡಿಸಿ ಕಳಿಸಿದ್ದರು.

ಆ ವಿಡ್ಡ ತಂದ ಮೇಲೆಯೇ ರುದ್ರಪ್ಪ ಸಂಪೂರ್ಣ ಬದಲಾಗಿದ್ದು. ವಿಡ್ಡ ಕುರಿತು ಯಾರಾದರೂಬಿಗೆ ಹೇಳಿಕೊಳ್ಳಿದ ಹೊರತು ಉಟ ಮಾಡುತ್ತಿರಲಿಲ್ಲ. ಅಷ್ಟೇ ಅಲ್ಲ ಗ್ರಾಮದ ಕೆಲವು ಪ್ರತಿಷ್ಠರನ್ನು ಮನೆಗೆ ಕರೆತಂದು ಉಪ್ಪಿಟ್ಟು ಮಾಡು, ಚಾ ಮಾಡು ಎಂದು ಹೆಂಡತಿಯನ್ನು ಜೀವ ತಿನ್ನುವುದು ಮಾಮೂಲಾಗಿತ್ತು. ತಿನ್ನುವುದಕ್ಕೂ ಕುಡಿಯುವುದಕ್ಕೂ ಜೋಡಿಸಲು ತಾಯಿ ಮಗಳೂ ಗಂಡಸರಂತೆ ದುಡಿಯುತ್ತಿದ್ದರು.

ತಾಯಿ ಮಗಳು ಇಡೀ ರಾತ್ರಿ ಎಲೆ ಅಡಿಕೆ ಜಮಡುತ್ತ ಕೂತು ರುದ್ರಪ್ಪ ಮೊದಲಿನಂತಾಗಬೇಕಾದರೆ ವಿಡ್ಡವನ್ನು ಮಾಯಮಾಡಬೇಕೆಂಬ ತೀಮಾರ್ಣವಕ್ಕೆ ಬಂದರು. ಅಲ್ಲದೆ ತೀಮಾರ್ಣವನನ್ನು ಬೆಳಗಿನ ಜಾವದಲ್ಲಿಯೇ ಕಾಯ್ದರೂಪಕ್ಕೆ ತಂದರು. ಕದದ ಹಿಂದೆ ನೆಲ ಅಗೆದು ವಿಡ್ಡವನ್ನು ಮಗಿದು ಅದರ ಮೇಲೆ ಜೋಳದ ಗುಮ್ಮಿಯನ್ನು ಸರಿಸಿಬಿಟ್ಟರು. ರುದ್ರಪ್ಪ ಉಡುಪಿ ಹೋಟ್ಲಲ್ಲಿ ದೋಸೆ ಹೊಯ್ಯವ ಭಟ್ಟರನ್ನು ಮನೆಗೆ ಕರೆದುಕೊಂಡು ಬಂದು ನೋಡುತ್ತಾನೆ. ವಿಡ್ಡ ಇಲ್ಲ. ಹೆಂಡತಿಯ ತುರುಬಿಗೆ ಕ್ಯೆ ಹಚ್ಚಿ ಎಲ್ಲಿಟ್ಟಿ... ಹೇಳ್ತೇ ಎಂದು ಎಳೆದಾಡಿದ. ಒಪ್ಪಂದದಂತೆ ಆಕೆ ಗಂಡನ ಯಾವ ಹಿಂಸೆಗೂ ಬಾಯಿ ಬಿಡಲಿಲ್ಲ. ಕೊನೆಗೆ ರುದ್ರಪ್ಪನೇ ಹೇಗೋ ಪತ್ತೆಮಾಡಿ ವಿಡ್ಡವನ್ನು ಹೊರತೆಗೆದು ವಿಬದ್ಧಾರ್... ಎಂದು ಅತ್ತೆ ಮತ್ತು ಹೆಂಡತಿಯನ್ನು ಎಚ್ಚರಿಸುತ್ತಲೇ ಅವರು ಹಾಯ್ ಶಿವನೇ... ಎಂದು ಉದ್ದರಿಸಿದರು.

ತಾಳಿ ಕಟ್ಟಿದ ಹೆಂಡತಿಗೆ ಸೋಡಾಚೇಟಿ ಹೊಟ್ಟವನಂತೆ ರುದ್ರಪ್ಪ ಕೆಲವು ದಿನ ವಿಡ್ಡದೊಂದಿಗೇ ಇದ್ದ. ತಾನು ಯಾರನ್ನು ಹತ್ತಿರ ಬಿಟ್ಟುಕೊಳ್ಳುತ್ತಿಲ್ಲ ಎಂದು ಹೆಮ್ಮೆಯಿಂದ ಆತ ಎಷ್ಟು ದಿನ ಬೀಗುತ್ತಿರಲು ಸಾಧ್ಯ!

ಮನೆಯೋಳಗೇ ವಿಡ್ಗೆಕ್ಕೊಂದು ಸ್ಥಾನ ಕಲ್ಪಿಸಿ ತನ್ನ ಕಣ್ಣಗಳೆಂಬ ಏಷು ಹೆಡೆ ಸರ್ವಗಳನ್ನು ಅದಕ್ಕೆ ಕಾವಲಿಟ್ಟು ನಿಶ್ಚಿಯಂತೆಯಿಂದ ಇದ್ದ.

"ಅಲಲಲಾ.... ಬಂಗಾರಂತ ನನ್ನಳೀಯ್ಯೇಗೆ ಕಡ್ಗ ಹೊಟ್ಟೋನೆಂಧೋನು, ಹೊಡಿಸಿದೋನೆಂಧೋನು....

ಕಡ್ಗ ನಂ ರುದ್ರನ್ನು ಅದೇನು ಮಳ್ಳು ಮಾಡುತ್ತೋ ಸಿವ್ವೆ... ಕಡ್ಗಕ್ಕೆ ಬೆಂಕಿ ಹಬ್ಬಾಗಿ ಕಡ್ಗಕ್ಕೆ ಕರಿನಾಗ್ರಾವ್ ಕಡಿಯಾ" ಎಂದು ನಿಂಗಜ್ಜಿ ಅಂಗಲಕ್ಕೇಕಮೇವವಾಗಿ ನಿಂತು ಎದೆ ಎದೆ ಬಡಿದುಹೊಳ್ಳಲು ಓಣಿಯೇ ಬಂದಿದ್ದು.. ಗೊಳ್ಳನೆ ನಕ್ಕರು.

“ಬೇ ಮುದ್ದಿ ಕಡ್ಗ ಮಳ್ಳು ಮಾಡಿರೋದು ರುದ್ರಪ್ಪಲ್.... ನಿನ್ನೇ.... ಇನ್ನೆಂಟು ದಿನದಾಗೆ ನಿನ್ನೆ ಉಂಡಕೊಳು ಹೊಟ್ಟೆ ಹತ್ತಾಕೆಲ್ಲ ನೋಡಿರು” ಅಮಟಿ ನಗಾಡಿದ ಕಾಲಜಾನಿಯಂತೆ. ಆ ಮಾತು ಮೃಯ ತೋಗಲಿಗಿಂತ ಬಲವಾಗಿ ಅಂಟಿಕೊಂಡುಬಿಡಲು ನಿಂಗಜ್ಜಿ ಹಿಂಡನಗಲಿದ ಕರುವಿನಂತೆ ಒದ್ದಾಡಿತು. ಗೌರೀ “ಹಾಳಾದ ಕಡ್ಗಕ್ಕೆ ಗತಿ ಕಾಣಿಸದಾವರ್ತು ನನ್ನ ಜೀವಕ್ಕೆ ಸಮಾದಾನಿಲ್ಲಲೇ” ಎಂದು ಕಣ್ಣು ತುಂಬಿಕೊಂಡು ತಾಯಿಯನ್ನು ಅವುಚಿಕೊಂಡು “ಯವೋ... ನನ್ನ ಕಥಿಯ್ಯೋನು ಹೇಳಿ.... ನನ್ನಿಂತ ಆತ್ಮ ಕಡ್ಗನೆ ಯಜ್ಞಗ್ರೇತೆ ಯವೋ” ಎಂದು ಲಬ್ಬ ಗುಟ್ಟಿ ಅತ್ತಳು.

ಅವರಿಬ್ಬರೂ ಹಗಲಿರುಳು ಯೋಚಿಸಿ ಒಂದು ಶೀಮಾನಕ್ಕೆ ಬಂದರು. ತಮ್ಮಿಬ್ಬರನ್ನೂ ಆ ರುದ್ರಪ್ಪ ಹುತ್ತೆ ಹಿಚುಕಿ ಸಾಯಿಸಿದರೂ ಸರಿಯೇ ಅದನ್ನೊಯ್ದು ಕನ್ನೀರವ್ವನ ಭಾವಿಗೆ ಹಾಕಬಿಡುವುದೆಂದು ನಿರ್ಧರಿಸಿದರು. ದೆವ್ವ, ಪಿಶಾಚಿ, ಭೇತಾಳ, ಕಾಳೋರಗಗಳಿಗೆ ಹೆಸರಾದ ಹಾಗೂ ತಳವೇ ಪತ್ತೆ ಇಲ್ಲದ ಪ್ರಾಚೀನ ಕಾಲದ ಕನ್ನೀರವ್ವನ ಭಾವಿ ಬಳಿಗೆ ರಾತೋರಾತ್ರಿ ಹೋಗಿ ವಿಡ್ಗವನ್ನು ಹಾಕಲು ಭಾವಿಯ ಗಳುಂ ಎಂದು ನುಂಗಿತು.

ಮರುದಿನ ಬೆಳಗಾಗೆ ವಿಡ್ಗ ಕಾಣದಿರಲು ರುದ್ರಪ್ಪ ‘ಎನು ಮಾಡದಿರಬೇ ನಿಮ್ಮವು’ ಎಂದು ತಾರಕ ಸ್ವರ ತೆಗೆಯಲು ಓಣಿಯೇ ಹೋಹೋ ಎಂದಿತು. “ನಮ್ಮ ಪಿರಾಣ ಹೋದ್ದೂ, ಹೇಳಾಕಿಲ್ಲ ಖೊಲ್ಲೋ...ಖೊಲ್ಲು ಎಂದು ಕಬುಸದ ಗುಂಡಿಬಿಜ್ಜೆ ಅವನಿಗಡ್ಡ ಮಲಗಿದರು.” ಸಾಯಲಿಕ್ಕೆ ಸಿದ್ಧರಾದವರ ಮುಖಗಳಿಗೆ ‘ಥೂ ನಿಮ್ಮ ಬಾಯಾಕ.... ಎಂದು ಉಗುಳಿದ ರುದ್ರಪ್ಪ ಅತಳ ವಿತಳ ರಸಾತಳ ಪಾತಾಳದಲ್ಲಿ ಬಜ್ಜಿಟ್ಟಿದ್ದರೂ ಪತ್ತೆ ಮಾಡದೆ ಬಿಡೆನು ಪ್ರತಿಜ್ಞೆ ಮಾಡಿದನು.

ಉಸಿರಾಟವನ್ನೂ ಮರೆತು ಪತ್ತೆ ಕಾಯಕ್ಕಿಳಿದ ರುದ್ರಪ್ಪನನ್ನು ಶಾರಮೈನ ಗುಡಿಯ ಬಳಿ ಕೊಟ್ಟನೆಂಬುವ ಚಾಡಿಕೋರ ಸಂದಿಸಿ ವಂದು ಸೀಕರೇಟು ಕ್ಷೇತ್ರಸ್ಥಿರ್ಯಾ ವಂದ್ರ, ಸುದ್ದಿ ಯೋಜೈನಿ ಎನ್ನಲು ಆತನಿಗೆ ನಿಧಿ ಸಿಕ್ಕೆಷ್ಟು ಸಂತಸವಾಯಿತು. ಅಲಲೇ ಒಂದ್ಯಾಕ ಒಂದು ಪ್ರ್ಯಾಕೇ ಕೊಡಿಸ್ತಿನಿ ಎಂದದ್ದಲ್ಲದೆ ಕೊಡಿಸಿಯೂಬಿಟ್ಟನು. ಇಡೀ ಒಂದು ಸೇರಿ ಆದ ಮೇಲೆ ಮೊನ್ನೆ ರಾತ್ರಿ ಮುದುಕಿ ಗವುರವ್ವನ ಸಂಗಾಟ ಕನ್ನೀರವ್ವನ ಬಾವಿಕಡೆ ವೋಗಿದ್ದು ನೋಡ್ದೆ ಎಂದವನೆ ಟಣಕೂ ಟಣಕೂ ಅಂತ ಜಿಕ್ಕೋತ ಓಡಿ ಮರೆಯಾದನು.

“ಹ್ಹ್ಹ..... ಹ್ಹ್ಹ..... ಕನ್ನೀರವ್ವನ ಬಾವಾಗ ಹಾಕೀರೇನ್ತರೇSS ನನ ಖಿಡಾನ” ಎಂದು ಅಂಗಳವನ್ನು ದೊಪ್ಪನೆ ತುಳಿದು ಕೂಗು ಹಾಕಲು ಗೌರವ್ವ ಹಡದವ್ವನನ್ನು ಗಟ್ಟಿಯಾಗಿ ಅವುಚಿಕೊಂಡುಬಿಟ್ಟಳು. ನಿಂಗಜ್ಜ ಆಕೆಯಿಂದ ಬಿಡಿಸಿಕೊಂಡು ಅಂಗಳಕ್ಕೆ ನೆಗೆದು ‘ಹಾಕೀವಲೋ ಹಾಕೀವಿ... ಅದೇನು ಹರ್ಕುಂತಿಯೋ ಹರ್ಕ’ ಎಂದು ಪರಿಶೇಪ್ಯೇಕಿ ಪೈಲಾನ್ನಳಂತೆ ನಿಂತಿತು.

“ಸರೆ ಆ ಕನ್ನೀರವ್ವನ ಬಾವಿ ಅದೇಟು ಗಡುತರ ನೋಡೇಬಿಡ್ತಿನಿ” ಎಂದವನೇ ಅಂಗಿ ಬಿಜ್ಜಿ ಇಟ್ಟಿ ಬಾವಿಕಡೆ ಹೆಚ್ಚೆ ಹಾಕುತ್ತಲೇ ಓಣಿ ಎಂಬೋ ಓಣಿಯೇ ಅಯ್ಯೋ ಬ್ಯಾಡ, ಅಯ್ಯೋ ಬ್ಯಾಡ ಎಂದು ಆತನ ಹಿಂದೆ ಹೆಚ್ಚೆ ಹಾಕಿತು. ಅಯ್ಯೋ ನನಗಂಡ ಕನ್ನೀರವ್ವ ಬಾವಿಗೆ ಬೀಳಾಕ ವಂಟಾನ. ನನ ಸೋಬಾಗ್ಯ ವೃಳಿಸ್ತುಮ್ಮೋ ಎಂದು ಗೌರವ್ವನೂ, ಅಯ್ಯೋ ನನಮಗಳ ಸೋಬಾಗ್ಯವೇ ಎಂದು ನಿಂಗಜ್ಜಿಯೂ ಮುಂಚೂಣಿಯಲ್ಲಿದ್ದರು.

“ಬ್ಯಾಡವೋ ಬ್ಯಾಡ, ಅದರಲ್ಲಿಜಿದವರಾರು ಬದುಕಿ ಬಂದುದನ್ನು ಕಾಣ ನನ್ನ ನೂರು ವರುಷದ ಆಯಾಮದಾಗೆ” ಎಂದು ಶತಾಯುಷಿಯೂ ಒಂದು ಕಾಲದಲ್ಲಿ ನಿಂಗಜ್ಜಿಯ ಕಳ್ಳು ಪ್ರೇಮಿಯೂ ಆದ ಕಾಳಜ್ಜ ನೂರು ದೃಷ್ಟಾಂತಗಳ ಸಹಿತ ಹೇಳಿದರೂ ಕಿವಿ ಮೇಲೆ ಹಾಕಿಕೊಳ್ಳಿದೆ ರುದ್ರಪ್ಪ ಸಿಂಹ ವಿಗ್ರಹದ ನೆತ್ತಿ ಮೇಲೆ ಕಾಲೂರಿ ಹಸಿರು ಬಣ್ಣಿದ ನೀರಿಗೆ ದುಡುಮೈನೆ ದುಮುಕಲು ಜನ ಹೋ ಹೋ ಎಂದಿತು.

“ಅಯ್ಯೋ ನನ್ನ ಮಾಂಗಲ್ಯದ ಮೂಳ ತೀರಿತೇ, ನನ್ನ ಕಂದಯ್ಯಗಿನಾರು ದಿಕ್ಕು” ಎಂದು ಗೌರವ್ವ ಎದೆಗೂ ನೆಲಕ್ಕೂ ಏಕಾಗಿ ಬಡಿದುಕೊಳ್ಳಿತೊಡಗಿದಳು. “ಅದಕ್ಕಾಕ ಅಳ್ತೀಯೇ..... ಹರೇದಾಗ ರಂಡ್ಯಾಗಿ ನಾನು ಬದುಕಿಲ್ಲೇನು” ಎಂದು ನಿಂಗಜ್ಜಿ ಮಗಳನ್ನು ಗಟ್ಟಿಯಾಗಿ ಅವುಚಿಕೊಂಡಿತು. ರುದ್ರಪ್ಪನ ಹೇಣ ಇನ್ನೊಂದು ಸ್ವಲ್ಪ ಹೊತ್ತಿನಲ್ಲಿ ತೇಲಬಹುದೆಂದು ಚಾತಕಪಕ್ಕಿಗಳಂತೆ ಓಣಿಯ ಸಮಸ್ತರೇ ಕಾಯುತ್ತಿರಲು, ಅಸೀಮ ಸಾಹಸಿ, ರುದ್ರಪ್ಪನು ತೇಲಿ ಈಚೆ ದಡ ತಲುಪಿದನು. ಏಕಮೇವ ಪಿತ್ರಾಚ್ಯಿತ ಆಸ್ತಿಯಾದ

ಖಿಡ್ಗದೊಂದಿಗೆ. ಆಯೋ ನನ ಸೋಬಾಗ್ಯವೇ ಮರಳಿ ಬಂದೆಯಾ ದೇವರು ದೊಡ್ಡವನೆಂದು ಗೌರವ್ವ ಓಡಿಹೋಗಿ ಗಂಡನನ್ನು ಗಟ್ಟಿಯಾಗಿ ಅವುಚಿಕೊಂಡಳ್ಳು.

ಕನ್ನೀರವ್ವನ ಬಾವಾಗ ಯೋಳು ಕೊಪ್ಪರಿಗಿ ಬಂಗಾರ್ತಲ್ಲಾ, ಕಂಡಿತೇನು ಎಂದು ಪ್ರಶ್ನಗಳ ಮಳೆ ಸುರಿಸಲಾರಂಭಿಸಿದವರಿಂದ ಬಿಡಿಸಿಕೊಂಡು ಮನೆ ತಲುಪುವಷ್ಟರಲ್ಲಿ ರುದ್ರಪ್ಪಗೆ ಸಾಕುಸಾಕಾಗಿ ಹೋಯಿತು.

ನಾನು ಮನಿ ಬಿಟ್ಟು ಹೊಂಟೋಗ್ನನೆಂದು ರುದ್ರಪ್ಪನೂ, ಆದೆಂಗ ಬಿಟ್ಟು ಹೋಗ್ನಿ ನೋಡೇಬಿಡ್ಡಿನಿ ಎಂದು ನಿಂಗಜ್ಜಿಯೂ - ಪಂಚಾಯಿತ್ತ ಎರಡು ದಿನ ಪಯಂರ್ತರ ನಡೆಯಿತು. ಹೋದರೆ ಪಿತಾಜ್ಞತ ಎಂಬುದು ಒಂಚೂರು ಹೋಲ ಉಂಟಾ, ನೆರಳುಂಟಾ ಹೊನಗೆ ಓಣಿ ದೃವಸ್ಥರ ಮಾತಿಗೆ ಮನ್ನಣೆ ಹೊಟ್ಟು ಅತ್ಯೇಯ ನೆರಳಿಗೆ ಶರಣಾಗತನಾದನು.

ತನ್ನ ಪೂರ್ವಜರ ಪರಾಕ್ರಮಕ್ಕೆ ಕಿರೀಟವಿಟ್ಟಂತೆ ತಾನು ಅಜೇಯ ಕನ್ನೀರವ್ವನ ಬಾವಿಗೆ ಧುಮುಕಿ ಖಿಡ್ಗ ತಂದದ್ದು ಎಂದು ತನ್ನನ್ನು ತಾನೇ ಮೋಹಿಸಿಕೊಂಡುಬಿಟ್ಟ ರುದ್ರಪ್ಪ ತೆಪ್ಪಗೆ ಬಾಯಿ ಮುಚ್ಚಿಕೊಂಡು ಎಪ್ಪು ದಿನ ಪಡಸಾಲೆಯ ಮೂಲೆಯಲ್ಲಿ ಹೊತಿರಲು ಸಾಧ್ಯ? ವಾಕಿಂಗ್ ಹೋಗಿ ದಿನಕ್ಕೆ ಐದಾರು ಮಂದಿಯನ್ನಾದರೂ ಮನೆಗೆ ಕರೆದುತರಲಾಂಭಿಸಿದನಲ್ಲದೆ ತುಸು ಏರುದನಿಯಲ್ಲಿಯೇ ಹೆಂಡತಿಗೆ ಸತ್ಯಾರ್ಥಿರಿತು ಆಜ್ಞೆ ವಿಧಿಸತೋಡಗಿದನು. ಅವರೀವರೂ ನಂತರ ಅತಿಧಿಗಳು ಆತ್ಮ ಹೋಗುತ್ತಲೇ ಇತ್ತೆ ನಿಂಗವ್ವ ‘ಅಲಲಲಾ’ ಎಂದು ಹೂಂಕರಿಸುವುದು ಮೊದಲಾಯಿತು.

ಯೋನು ಮಾಡುವುದಪ್ಪು ಖಿಡ್ಗವನ್ನು ಎಂದು ನಿಂಗಜ್ಜಿ ಓಣಿಯ ಹಲವರ ಬಳಿ ಅಳಲು ಹೋಡಿಕೊಂಡಳ್ಳು. ‘ಅಂಥಾ ಕನ್ನೀರವ್ವನ ಬಾವಿಗೆ ಹಾಕಿದ್ದೇ ಬಿಡ್ಡಿಲ್ಲ. ನಿನ್ನಾಯಾ’ ಎಂದು ಸೋಗುಟ್ಟಿದರು.

ಮರುದಿನ ಬೆಳಗಾಗೆ ಹೊಟ್ಟೂರಿನ ಬೆಣ್ಣೆ ಬಸವರಾಜನ ತಂಡದ ಸಮಾಳವಾದನದ ಸದ್ಗು ಕಿವಿಗೆ ಬೀಳುತ್ತಲೇ ಹೋಗಿ ನೋಡುತ್ತಾಳೆ ಗುಗ್ಗಳ ಧಗಧಗ ಕೆನ್ನಾಲಿಗೆ ಚಾಚಿ ಹೊಂಟಿರುವುದೂ ಕಾಸಿ ಅಯೋರು ತಮ್ಮ ನಾಲಗೆಗಳಿಗೆ ಫಲಫಲ ಸೂತ್ರ ಸಿಕ್ಕಿಸಿಕೊಂಡು ವೀರಾವೇಶದಿಂದ ನರ್ತಸುತ್ತಿರುವುದೂ, ಸೂತ್ರಕ್ಕೆ ಮದುಮಗ ಗಡಗಡ ನಡುಗುತ್ತಿರುವುದೂ ಕಂಡಿತು.

ಹ್ಹಹ್ಹ ವೀರ ನಮ್ಮ ಕರಿವೀರಭದ್ರ ದೇವರು ಖಿಡ್ಗ ಹಿಡಿದುಕೊಂಡು ದಕ್ಷನನ್ನು ಹೊಲ್ಲಲು ಹ್ಯಾಗೆ ಬರುತ್ತಿದ್ದಾರೆಂದರೆ... ಹಿಂದೆಯೇ ಒಡಪು ಹೇಳುತ್ತಿರುವುದೂ ಕಿವಿಗೆ ಬಿತ್ತು. ಆ ಕ್ಷಣ ನಿಂಗಜ್ಜಿಗೆ ಏನು ಹೋಳೆಯಿತೋ ಏನೋ! ಸರಸರನೆ ಬಂದವಳೆ ಖಿಡ್ಗವನ್ನು ಸಿರೆಯಲ್ಲಿ ಬಚ್ಚಿಟ್ಟುಕೊಂಡು ಸರಸರನೆ ಹೋಟೆ

ವೀರಭದ್ರ ದೇವರ ಗುಡಿಗೆ ಹೋಗಿ ದೇವೆ ಈ ವಿಧ್ಯಾ ನಿನ್ನತ್ವ ಇಟ್ಟು ಎಂದು ದೀರ್ಘ ಪ್ರಕಾಮ ಸಲ್ಲಿಸಿ ಮರಳಿದಳು.

ವಿಧ್ಯಾ ಕಾಣದಾಗಲು, ರುದ್ರಪ್ಪಗೆ ಎಂದಿನಂತೆ ಸಿಟ್ಟು ಬಂದು ‘ಪನ್ನೇ’ ಎಂದು ಗರ್ಜಿಸಲು ನಿಂಗಜ್ಜಿ ಅದನ್ನೊಂದು ಯಿರೋಬದ್ರದ್ವಾಪ್ತಾ ಗುಡಿಗೆ ಕ್ಷಿಂತ್ರ ಬಂದಿನಿ. ಗಂಡಸಾಗಿದೆ ತಕ್ಷಂಬಾ ವೋಗೋ ಹ್ಯಾ... ಹ್ಯಾ.... ಹ್ಯಾ.... ಎಂದು ನಗಾಡಿತು. ಅತುಲ ಪರಾಕ್ರಮದಿಂದ ಗುಡಿಗೆ ಹೋದ ರುದ್ರಪ್ಪಗೆ ವಿಧ್ಯಾ ತರಲು ಸಾಧ್ಯವಾಗಲೇ ಇಲ್ಲ. ಮಾತು, ಪಿತ್ರಾಚ್ಯಾತ ಪರಾಕ್ರಮ ಕಳೆದುಕೊಂಡವನಂತೆ ಮನೆಯ ಕಟ್ಟಿಗೆ ಒರಗಿ ಕುಂತಿರುತ್ತಾನೆ.

ಇ.೨. ಗಾದೆಗಳಲ್ಲಿ ಸಾಹಿತ್ಯ

– ಎ.ಕೆ. ರಾಮಾನುಜನ್

ಆಶಯ: ಎ.ಕೆ ರಾಮಾನುಜನ್ ಅವರ ಪ್ರಥಮ ಕೃತಿ ‘ಗಾದೆಗಳು’ (೧೯೫೫) ಇದರಲ್ಲಿ ಗಾದೆಯ ರೂಪರಚನೆ, ಕನ್ನಡ ಗಾದೆಗಳ ವಿಶೇಷಣೆ ಉಂಟು. ಕನಾಂಟಕದಲ್ಲಿ ಜನಪದ ಅಧ್ಯಯನದ ಬಗ್ಗೆ ವೈಜ್ಞಾನಿಕ ಮನೋಭಾವ ಅಷ್ಟಾಗಿ ಕಾಣಿಸಿಕೊಂಡಿರದ ಸಮಯದಲ್ಲಿ ಈ ಕೃತಿ ಪ್ರಕಟವಾಗಿ ಅನೇಕ ಹೊಸ ಸಂಗತಿಗಳನ್ನು ಬಿಂಬಿಸಿದ್ದು ಮಹತ್ವದ ವಿಚಾರ. ಅದುವರೆಗೆ ಹೆಚ್ಚಾಗಿ ಗ್ರಂಥಸ್ಥ ಹಾಗೂ ಜನಪದ ಗಾದೆಗಳ ಸಂಗ್ರಹಕಾರ್ಯ ನಡೆದಿತ್ತು. ಆದರೆ ಗಾದೆಗಳ ವಿಶೇಷಣೆ ನಡೆದಿರಲಿಲ್ಲ. ಇಂದಿಗೂ ಗಾದೆಗಳನ್ನು ಕುರಿತ ಅಧ್ಯಯನಕ್ಕೆ ಈ ಕೃತಿ ಒಂದು ಉತ್ತಮ ಕೈಪಿಡಿ.

೧. ನನ್ನ ಮನಸ್ಸಿಗೆ ‘ಗಾದೆಯೂ ಒಂದು ಸಾಹಿತ್ಯ ಪ್ರಕಾರವೇ ಎನಿಸುತ್ತದೆ. ಒಂದು ಸಾಹಿತ್ಯಪ್ರಕಾರಕ್ಕೆ ಸಲ್ಲಿವ ನಿರ್ದಿಷ್ಟ ಗುಣ ಲಕ್ಷಣಗಳೆಲ್ಲ ಗಾದೆಗಿವೆ. ಪ್ರಪಂಚದ ಮೂಲೆ ಮುರುಪುಗಳಲ್ಲಿ ಎಲ್ಲೆಲ್ಲೂ ಗಾದೆಯ ಹಂಟ್ಯು, ವಸ್ತು, ಧೋರಣೆ, ಶೈಲಿ, ನೆಲೆ, ಬೆಲೆ ಇವೆಲ್ಲ ಒಂದೇ ರೀತಿಯವು. ವಸ್ತುವಿನಲ್ಲಿ ಸ್ಥಳವ್ಯತ್ಯಾಸಕ್ಕನು ಗುಣವಾದ ಹಲಕೆಲವು ಸಣ್ಣ ಪುಟ್ಟ ಮಾಪಾಂಟುಗಳಿದ್ದರೂ, ಶೈಲಿಯಲ್ಲಿ, ಅಲಂಕಾರ ವಿಶೇಷಗಳಲ್ಲಿ, ಸಾಹಿತ್ಯರೂಪದಲ್ಲಿ ಎಲ್ಲಷ್ಟೂ ವ್ಯತ್ಯಾಸವಿಲ್ಲ.

೨. ಇಂತಹ ವಿಶ್ವವ್ಯಾಪಿಯಾದ ಸಾಮಾನ್ಯತೆಗೆ ಕಾರಣವುಂಟು. ಹಿಂದೆ ಹೇಳಿದಂತೆ, ಗಾದೆ ಜನರ ಮಾತು, ಜನರ ಮನಸ್ಸಿಗೆ ನಾಟಿ ನೆನಪಿನಲ್ಲಿಯತಕ್ಕ ಮಾತು. ಹಾಗೆ ನೆನಪಿನಲ್ಲಿಯತಕ್ಕ ಮಾತು ಅರ್ಥವತ್ತಾಗಿರಬೇಕು, ಚಿತ್ರವಾಗಿರಬೇಕು, ಸಂಕ್ಷೇಪವಾಗಿರಬೇಕು, ಮೊನೆಯಾಗಿರಬೇಕು. ಹೆಚ್ಚಿನ ಅರ್ಥವನ್ನು ನಾಲ್ಕು ಮಾತಿನಲ್ಲಿ ಅಡಗಿಸಿದಬೇಕಾದರೆ, ತಟ್ಟನೆ ಮನಸ್ಸನ್ನು ಚಾಟಿಯಂತೆ ಥಳಿಸುವ ಕೆಲವೇ ಅಲಂಕಾರಗಳಿಂದ ಸಾಧ್ಯ. ಪ್ರಾಸ-ಅನುಪ್ರಾಸ, ಒಂದನ್ನೂಂದು ಬಿಂಬಿಸಿ ಬೆನ್ನು ಕೊಡುವ ಎರಡು ಹೋಳಿನಂತಹ ಮಾತಿನ ಒಕ್ಕಣೆ, ಕೆಲವು ವ್ಯಂಜನಗಳ ಅನುರಣನ, ಪದ್ಯಧಾಟಿಯ ಲಯ- ಇವು ಮನಸ್ಸನ್ನು ಮೋಹಗೊಳಿಸಿ ನೆನಪನ್ನು ಲಗ್ಗಿ ಹತ್ತುತ್ತವೆ; ಗಾದೆ ಜನಮನದಲ್ಲಿ ಮನೆ ಮಾಡುತ್ತದೆ. ಇವು ಹೊರಮ್ಯೆಯ ಲಕ್ಷಣಗಳು. ಇನ್ನು ಅರ್ಥದ ಒಳಕಟ್ಟಿನ ಲಕ್ಷಣಗಳು ಕೆಲವು, ಉಪಮೆ, ಎರಡು ಭಿನ್ನ ಪ್ರಪಂಚಗಳಿಂದ ಎತ್ತಿಕೊಂಡ ಚಿತ್ರಗಳನ್ನು ಒಂದನ್ನಾಗಿ ಲಗ್ಗಿ ಮಾಡಿಸುತ್ತದೆ. ಒಂದು ಮೀಟಿದರೆ ಹಲವು ದ್ವಿನಿಗಳು ಮೇಳಿಸಿದ್ದಿವೆ. ವಿರೋಧಾಭಾಸ ಮನಸ್ಸನ್ನು ಕೊಳ, ವಿಚಾರಿಸಿ ತನ್ನ ಬಾಹ್ಯ ಸಂಗತಿಯ ಹಿಂದಿರುವ ಸಮಂಜಸ, ಸತ್ಯವನ್ನು ಬಿಂಬಿಸುತ್ತದೆ; ದೊಡ್ಡ ಅರ್ಥ ಕತ್ತಲಿರಿಯಂತಹ ಈ ಅಲಂಕಾರದಲ್ಲಿ

ಸಿಕ್ಕುವಂತಾಗುತ್ತದೆ. ಇನ್ನು ಒಗಟೆ, ಉತ್ತೇಷ್ಠ, ಹಾಸ್ಯ, ಗಮನೀಯ ಕಾವ್ಯದ್ವಾರಿ, ವ್ಯಂಗ್ಯ ಇವುಗಳೂ ಚಿತ್ರವನ್ನು ತಮ್ಮ ಸಾಮರ್ಥ್ಯದಲ್ಲಿ ಹಿಡಿದು ನಿಲ್ಲಿಸುತ್ತವೆ. ಸಣ್ಣ ಸಣ್ಣ ಚಿತ್ರಗಳು, ರಸಮಯ ಸನ್ನಿಹಿತಗಳ ಅಥವಾ ಸ್ವಾರಸ್ಯವಾದ ಮನುಷ್ಯ ಮಾದರಿಗಳ ನಾಟಕೀಯ ನುಡಿಚಿತ್ರಗಳು ಇವನ್ನೂ ಗಾದೆ ಒಳಗೊಂಡಿರುತ್ತದೆ. ಕಡೆಯದಾಗಿ ಒಗರಾದ ವ್ಯವಹಾರಜಾಣ, ಯುಕ್ತವಾದ ಬುದ್ಧಿವಾದ, ನಿರಸನದ ನಗೆಬೆರೆತ ವಸ್ತುದೃಷ್ಟಿ (realism) ಇವುಗಳನ್ನೇಲ್ಲ ಫಕ್ಕನೇ ಹೊಳೆಸಿ, ಹಾರುವ ಅನಿರೀಕ್ಷಿತ ಅಂಬುನುಡಿ, ಜಾಟ ನುಡಿ (epigram) ಇವುಗಳಂತೂ ಗಾದೆಮಾತಿನ ಮುಖ್ಯ ಸರಕು ಎನ್ನಬೇಕು. ಹೀಗೆ ಕೆಲವು ನಿರ್ದಿಷ್ಟ ಕಾವ್ಯಬಂಧ, ನೇಮ-ಲಕ್ಷಣಗಳುಳ್ಳ ಸ್ತೋರಣೀಯವಾದ ಸಣ್ಣ ವಾಕ್ಯ ‘ಗಾದೆ’.

ಇವುಗಳನ್ನೇಲ್ಲ ನಿರ್ಧರಿಸಿ ಹೇಳುವ ಉದಾಹರಣೆಗಳು ಪುಸ್ತಕದುದ್ದಕ್ಕೂ ಹಲವಾರು ಬಂದಿವೆ; ಓದುಗರ ಮನಸ್ಸಿಗೂ ನೂರಾರು ಬಂದಾವು. ಆದ್ದರಿಂದ ಇಲ್ಲಿ, ಕೈಗೆ ಸಿಕ್ಕಿದ ಕೆಲವೇ ಉದಾಹರಣೆಗಳಿಂದ ಶೈಪ್ತನಾಗುತ್ತೇನೆ. ದ್ರಾಕ್ಷಪಾಕವಾದ್ವರಿಂದ ಅತಿ ವಿವರಣೆಯ ಅಪರಾಧವನ್ನೂ ಮಾಡುವುದಿಲ್ಲ.

೨. ಮಾತೆಂದಿಗೂ ಇಲ್ಲಿ ಒಂಟಿಯಾಗಿ ಬರುವುದಿಲ್ಲ. ಜತೆ ಜತೆಯಾಗಿ ಕಪೋತಗಳಂತೆ ಕುಪ್ಪಣಿಸುತ್ತ ಬರುತ್ತವೆ.

ಅತ್ಯೇಗೊಂದು ಕಾಲ, ಸೋಸೆಗೊಂದು ಕಾಲ, ಎಮ್ಮೆಗೆ ಎರಡು ಕೋಡು, ಹೆಣ್ಣಿಗೆ ಎಂಟು ಕೋಡು, ಕುರುಡ ಹೆಣ್ಣಿಗೆ ಕುಂಟ ಗಂಡ: ಇತ್ಯಾದಿ.

ಇವೆಲ್ಲ ಗಾದೆಗಳಲ್ಲಿ, ವಾಕ್ಯ ಇಭಾಗವಾಗಿ ಒಡೆದಿರುವುದನ್ನೂ ಒಂದು ಭಾಗದ ಕೆಲವು ಪದಗಳು ಮತ್ತೊಂದು ಭಾಗದ ಕೆಲವು ಪದಗಳನ್ನು ಸಮಶೂಕವಾಗಿ ತೂಗುವುದನ್ನೂ ಕಾಣಬಹುದು. ಮೊದಲನೆಯದರಲ್ಲಿ ಅತ್ಯೇ-ಸೋಸೆ; ಎರಡನೆಯದರಲ್ಲಿ ಎಮ್ಮೆ-ಹೆಮ್ಮೆ, ಎರಡು-ಎಂಟು; ಮೂರನೆಯದರಲ್ಲಿ ಪ್ರತಿ ಭಾಗದ ಪ್ರತಿಪದವೂ ಈ ಸಮಶೂಕದಲ್ಲಿ ಭಾಗಿಯಾಗುತ್ತದೆ; ಕುರುಡ-ಕುಂಟ, ಹೆಣ್ಣು-ಗಂಡ. ತಕ್ಕಡಿಯಂತಹ ಈ ಸಮಶೂಕದ ಧಾಟಿ ಗಾದೆಯ ಬೆನ್ನೆಲುಬು.

ಸತ್ತವರಿಗೆ ಅತ್ತರೆ ಅತ್ತವರು ಸಾಯರೇ ? ಎಂಬ ಸೋಗಸಾದ ನುಡಿಯಲ್ಲಿ, ಮಾತುಗಳು ಬದಲಾಗಿ, ಪಯಾರ್ಥಿಯವಾದ ಒಂದು ಸಮಶೋಲ ಬಂದಿರುವುದನ್ನೂ ಇಲ್ಲಿ ಹೇಳಬಹುದು.

೩. ಪ್ರಾಸ, ಅನುಪ್ರಾಸ, ಅನುರಣನ ಮುಂತಾದ ನಾದರೂಪಕಗಳಿಗಂತೂ ಹತ್ತರಲ್ಲಿ ಒಂಬತ್ತು ಗಾದೆ ಉದಾಹರಣೆಯಲ್ಲದ ಗಾದೆಯನ್ನು ಮಡುಕುವುದೇ ಪ್ರಯಾಸದ ಕೆಲಸ.

ವಿಜಾಪುರದಲ್ಲಿ ಇಜಾರದವರು ಹಜಾರ ಮಂದಿ; ಆಶ್ರಮಕ್ಕಿಂತ ಈ ಶ್ರಮ ಭೋಶ್ರಮ (ಇಲ್ಲಿ ಆಶ್ರಮ – ಈ ಶ್ರಮ ಎಂಬ ಅಚ್ಚರಿಯ ಶ್ಲೇಷೆಯೂ ಸೇರಿಕೊಂಡಿದೆ); ಮುಪ್ಪಿನ ಮುತ್ತೆದೆಯನ್ನು ಮೂಸಿ ಮತ್ತಿಕ್ಕುವವರಾರು? ಇತ್ಯಾದಿ ಪ್ರಾಸದ ಒತ್ತಡದಲ್ಲಿ ಹೊಸ ಹೊಸ ಪದಗಳೂ ಸೃಷ್ಟಿಯಾಗಬಹುದು- ‘ಅಗ್ಗ ಸೂರೆ ಅನ್ನವೆಂದೂ ಬಿಗ್ಗಿ ಬಿರಿಯ ಉಂಡಳು’ ಇತ್ಯಾದಿ.

ಇ. ಉಪಮೆ ಭಾಷೆಯ ತಾಯಿಬೇರು ಎನ್ನಬಹುದು; ಅದರ ಶಕ್ತಿ ಇಲ್ಲದೆ, ಭಾಷೆಯ ಮಿಕ್ಕ ಅಂಗಗಳಾವವೂ ಪುಷ್ಟಿಗೊಳ್ಳಲಾರವು. ಎರಡು ಬೇರೆ ಬೇರೆ ಜಗತ್ತುಗಳಲ್ಲಿನ ಸಾಮಗ್ರಿಯ ಒಳನಂಟನ್ನು ಕಂಡುಕೊಳ್ಳುವುದೇ ಉಪಮೇಯ ರೀತಿ. ಈ ರೀತಿಯಲ್ಲಿ, ಈ ಎರಡು ಜಗತ್ತುಗಳ ಅರ್ಥಭಂಡಾರಕ್ಕೂ ಹೀಗೆ ಉದಿಸಿದ ಮಾತು ವಾರಸಾಗುತ್ತದೆ.

“ಕುಲಕ್ಕೆ ಮೃತ್ಯು ಕೊಡಲಿಕಾವು”– ಮರ ಕಡಿಯಬೇಕಾದರೆ ಕಬ್ಬಿಣದ ಅಲಗಾದರೆ ಸಾಲದು: ಮರದಲ್ಲೇ ಹುಟ್ಟಿ ಬಂದ ರೆಂಬೆ ಕಾವಾಗಬೇಕು. ಸಾವಿನ ಕೈಯಾಗಬೇಕು, ಮನುಷ್ಯ ಜೀವನದಲ್ಲಾ ಹೊಟ್ಟೆಯಲ್ಲಿ ಹುಟ್ಟಿದ ಮಗನೇ ಕುಲನಾಶ ಮಾಡುವಂತಾದರೆ, ಮರಗಳ ಜಗತ್ತಿನ ಈ ಮಾತು ಅನ್ಯಯವಾಗುತ್ತದೆ. ‘ಗಾದೆಯಲ್ಲಿ ಜಾಳನ್’ ಎಂಬ ಪ್ರಕರಣದಲ್ಲಿ ಹೇಳಿದ ಗಾದೆಗಳಿಷ್ಟೇ ಇಂಥವೇ. ಗಾದೆಗಳು ಮುಖ್ಯವಾಗಿ ಜಾಳನವನ್ನು ತಿಳಿಸಿ ಹೇಳಲು ಹುಟ್ಟಲಿಲ್ಲ. ಇತಿಹಾಸ, ದಂತಕತೆ, ಪ್ರಾಣಿಜೀವನ, ಕೃಷಿ ಇತ್ಯಾದಿ ಪ್ರಪಂಚಗಳಿಂದಲ್ಲ ಸರ್ವ ಜೀವನಕ್ಕನ್ನಯಿಸುವ ಉಪಮೆ, ದೃಷ್ಟಾಂತಗಳನ್ನೇತ್ತಿಕೊಂಡು ಅವುಗಳ ಅನ್ಯಯದ ವ್ಯಾಪ್ತಿಯನ್ನು ವಿಸ್ತಾರವಾಗಿ ಹಬ್ಬಿಸಿದೆ. ಮಿಕ್ಕ ಕಾವ್ಯಪ್ರಕಾರಗಳಿಗಿಂತಲೂ ಗಾದೆಯಲ್ಲಿ ಅನನ್ಯ ಸದ್ಯಶಾಸನದ ಮಹಿಮೆ ಇದು – ಇಡೀ ಪ್ರಪಂಚವನ್ನೇ ಸಸ್ಯ ಸಮಾಜ, ಇತಿಹಾಸ, ಪ್ರಾಣಿಜೀವನ ಇತ್ಯಾದಿ ಎಲ್ಲವನ್ನೂ ತನ್ನ ಪ್ರತಿಮಾಲೋಕವನ್ನಾಗಿ ಮಾಡಿಕೊಂಡು, ಎಲ್ಲ ಅನುಭವವನ್ನೂ ತನ್ನ ನುಡಿಗಟ್ಟನ್ನಾಗಿ ಬಳಸಿ, ಎಲ್ಲ ಅನುಭವದ ಒಳನಂಟನ್ನು ತೋರಿಸುತ್ತದೆ.

‘ಕಳವಿಗೆ ಹೋಗಿ ಕೆಮ್ಮಿದ ಹಾಗೆಂಬಿ; ಅರಮನಿಗೆ ಸುಣ್ಣಕ್ಕೆ ಹೋಕ್ಕ ಹಾಗೆಂಬಿ; ಕನ್ನಡಿ ಒಳಗಿನ ಗಂಟು; ಕಳ್ಳನ ಮನಸ್ಸು ಹುಟ್ಟಿಳ್ಳಿಗೆಂಬಿ; ಅಂಗ್ಯೆಲಿ ಆಕಾಶ ತೋರಿಸಿದ ಹಾಗೆಂಬಿ, ‘ಅತ್ತೆ ಮನೇಲಿ ಹೇಗಿರುವೆ, ಮಗಳೇ’ ಎಂದರೆ ‘ಚಿಲುಕಕ್ಕೆ ಮೋಳಕ್ಕೆ ತಗುಲಿದ ಹಾಗೆಂಬಿ’ ಇತ್ಯಾದಿ.

^{೧*} ಇವುಗಳಲ್ಲಿ ಕೆಲವನ್ನು ಪ್ರಾರ್ಥಾಗಾದೆಗಳಲ್ಲಿವೆಂತಲೂ ಜನಜನಿತವಾದ ಸಾಮಾಜಿಕ (adage)ಗಳಿಂತಲೂ ಎನ್ನಬವರಿದ್ದಾರೆ. ಹುಟ್ಟಿನಲ್ಲಿ ವಸ್ತುವಿನಲ್ಲಿ ಬಳಕೆಯಲ್ಲಿ ಇವೆರಡಕ್ಕೂ ಅಷ್ಟೇನೂ ವ್ಯಾತಾಸ ನನಗೆ ಕಾಣಿಸಲಿಲ್ಲ, ಆದ್ದರಿಂದ ಇದನ್ನು ಗಾದೆಗಳಿಂದೇ ಪರಿಗಣಿಸಿದ್ದೇನೆ.

ಇಂತಹ, ಅನುದಿನದ ಮನೆಬಳಕೆಯ ಬಾಳಿನಿಂದೆತ್ತಿಕೊಂಡ ಉಪಮೆಗಳಿಂದ ಗಾದೆಗಳು ಮನೆಮಾತಾಗಿವೆ. ಮೇಲಿನ ಕೆಲವು ನುಡಿಗಳಲ್ಲಿ ಹೋಲಿಕೆಯ ಎರಡು ಹೋಳಿನಲ್ಲಿ ಒಂದನ್ನೇ ಕೊಟ್ಟಿರುವದರಿಂದ, ನೂರಂಟು ಸಂದರ್ಭಗಳಿಗೆ ಈ ಉಪಮೆಗಳನ್ನು ಜೋಡಿಸುವುದು ಸಾಧ್ಯ.

ಕೆಲವು ನಾಣ್ಯಾಡಿಗಳಂತೂ ಉಪಮೆಗಳ ಚೆಲುವಿನಿಂದ ಏಕಪಂಕ್ತಿಯ ಕಾವ್ಯಗಳಾಗಿವೆ:

ಭುವನೇಶ್ವರಿ ಸೇರಗು ಸರಿಸಿಕೊಂಡ ಹಾಗೆ: ನಕ್ಷರೆ ಮುತ್ತು ಸುರಿಯುತ್ತದೆ;

ಬಾಳಿಗೆ ಗೊನೆ, ಚೇಳಿಗೆ ಬಿಸಿರು: ದೀಪದ ಕೆಳಗೆ ಕತ್ತಲೆ... ತಾಳ್ಳೆ ಇದ್ದರೆ, ಉಪ್ಪು ನೇರಳೆ ಎಲೆ ರೇಷ್ಯೆಯಾಗುತ್ತದೆ. -ಚೇನಾ ಬರಿದಾದ ಕಾಳತನೆ ತಲೆ ಎತ್ತಿ ನಿಲ್ಲುತ್ತದೆ; ತುಂಬಿದ ತನೆ ತಲೆ ಬಾಗುತ್ತದೆ. -ಜಮಣ್ಣ.

ಚೆಳಿಯುವ ಚೆಳಿ ಸದ್ಗು ಮಾಡುವುದಿಲ್ಲ. -ಜಮಣ್ಣ.

ಯೋವನದ ಪ್ರೇಮ ಬೆಳ್ಳಿ ಮೋಗ್ನಿನ ಗೊಂಚಲ ಹಾಗೆ; ಪ್ರಬುಧ್ವರ ಶ್ರೀತಿ ಅರಳಿದ ಸುವರ್ಣ ಕುಸುಮಗಳ ಹಾಗೆ- ಜಪಾನ್.

ವಿರೋಧಾಭಾಸ- ಒಂದು ಮಾತನ್ನು ಮತ್ತೊಂದಕ್ಕೆ ಎದುರಾಗಿ ಎತ್ತಿಕಟ್ಟಿ, ಅಸಂಗತವೆನಿಸುವ ನುಡಿಯಲ್ಲಿ ಅನಿರೀಕ್ಷಿತವಾದ ಸತ್ಯವನ್ನು ತೋರಿಸಿಕೊಡುತ್ತದೆ -

ನೇಯ್ಯಿಯವನ ಮೃ ಬತ್ತಲೆ; ತಾವರೆಗೆ ಆಪ್ತನೇ ವೈರಿ; ಬೆಟ್ಟ ಅಗೆದು ಇಲೆ ಹಿಡಿದ; ರಾಜಯೋಗ, ದರಿದ್ರಜಾತಕ... ಇತ್ಯಾದಿ.

ಉಪ್ಪು ನಕ್ಷರೆಗಿಂತ ಸಿಹಿ- ಬರ್ಲೆಂಡ್.

ಚಿನ್ನಕ್ಕಿಂತ ಉಪ್ಪು ಮೃದು- ಹಿಂದಿ.

ಕಲೆ ಕಲೆಯನ್ನು ಮರಸುವುದರಲ್ಲಿದೆ- ಲ್ಯಾಟಿನ್.

ಹೆಣ್ಣನ ಮೊದಲ ಪ್ರೇಮ, ನಿಜವಾಗಿ ಅವಳ ಎರಡನೇಂದು

(ಮೊಟ್ಟಮೊದಲು ತನ್ನನ್ನು ತಾನು ಶ್ರೀತಿಸಿಕೊಳ್ಳುತ್ತಾಳೆ) - ಬಲೆಂಡ್.

ಇಲ್ಲೆಲ್ಲ ನಾವೆಂಸುವುದೊಂದು; ಗಾದೆಮಾತು ಮುಗಿಸುವ ರೀತಿ ಮತ್ತೊಂದು. ಯುದ್ಧದಲ್ಲಿ ತಲ್ಲಣ ತಂತ್ರ (Shock tactics) ಇದ್ದ ಹಾಗೆ ಜಡಮನಸ್ಸನ್ನು ಬೆಚ್ಚಿಸುತ್ತದೆ ನಾಣ್ಯಾಡಿ.

ಇ. ಉತ್ತೇಕೆ, ಅತ್ಯುತ್ತಿ- ಅಜ್ಞರಿಯನ್ನೂ ವಿಪರೀತವನ್ನೂ, ಅಸಾಧ್ಯವನ್ನೂ ಜಿತಿಸುವ ಕಲ್ಪನೆ ಉತ್ತೇಕೆ. ಅರ್ಥವನ್ನು ಒತ್ತಿಹೇಳುವದಕ್ಕೂ, ಹಾಸ್ಯಕ್ಕೂ ಇದೊಂದು ತಂತ್ರ.

ಉಪರೆ ಕೆಳಗೆ ನುಸಿದವನಿಗೆ ರಂಗೋಲಿ ಕೆಳಗೆ ನುಸಿಯೋನು ಸಿಕ್ಕಿದ.

ಅವಸರದಲ್ಲಿ ಅಜ್ಞ ಮೈ ನೆರೆದಳು; ಮನೆ ತಿನೊರಿಗೆ ಕದವೇ ಹಪ್ಪಳ ಸಂಡಿಗೆ;

ಗಡ್ಡ ಹತ್ತಿ ಉರಿಯೋವಾಗ ಬೀಡಿ ಹತ್ತಿಸಿಕೊಡತೀನಿ ತಡಿ ಅಂದ.

ಉರೆಲ್ಲ ಮಕ್ಕಳ ಹೆತ್ತರೆ, ಮಾಯ್ಯಮ್ಮೆ ಹೆತ್ತಳಂತೆ ಮಣೇಕೊರಡ... ಇತ್ಯಾದಿ.

ಇ. ಹಾಸ್ಯಮಯವಾದ ಗಾದೆಗಳಿಗಂತೂ ಲೆಕ್ಕವಿಲ್ಲ. ಮಾತಿನ ಚಮತ್ವಾರ, ವ್ಯಂಗ್ಯ, ಉತ್ತೇಕೆ, ನಗೆಪಾಟಲಾದ ಸಂದರ್ಭಗಳ ಸೃಷ್ಟಿ, ದೇಸಿನುಡಿಯ ಸಂಭಾಷಣೆ, ಅಸಮಂಜಸ ಕಡೆಗೆ ಅಶ್ಲೀಲ- ಈ ಎಲ್ಲ ಉಪಾಯಗಳನ್ನೂ ಜನತೆ ತನ್ನ ಅಪಾರ ವ್ಯಾಪ್ತಿಯ ನಗೆಯಲ್ಲಿ ಬಳಸುತ್ತದೆ. ಈ ಕೆಳಗಿನ ಗಾದೆಗಳಲ್ಲಿರುವ ನಾಟಕೀಯ ಪ್ರಹಸನ ಸನ್ವೇಶಗಳನ್ನೂ ಸಂಭಾಷಣೆಯ ದೇಸಿನುಡಿಯ ಧಾಟಿಯನ್ನೂ ನಿರೀಕ್ಷಿಸಿ-

ಅಜ್ಞ ಮದುವೆ ಅಂದರೆ, ಯಾರಿಗೆ ನಂಗಾ ಅಂದನಂತೆ; ಕದ್ದು ಮದುವೆ ಮಾಡಕೋತೀನಿ, ಬಗ್ಗಿ ಓಲಗ ಉದು, ಯಾವೂರೋ ಗೌಡ ಅಂದರೆ ಕಂಬಳಿಗೆ ಮೂರು ಹಣ ಅಂದ; ಅದೇ ಉಂಡೇನು ಕದ ತೆಗೀರಿ ಅತ್ತೆಮ್ಮೆನವರೇ (ಮುನಿಸಿಕೊಂಡು ತೌರು ಮನೆಗೆ ಹೋಗಿ ಹಿಂದಿರುಗಿದ ಸೋಸೆಯ ಮಾತು); ಅವಳೇ ವಾಸಿ, ಎಬ್ಬಿಸಿದ್ದರೆ ಉಳ್ಳೋಳು (ಎರಡನೆಯ ಹೆಂಡತಿಯ ಭಲವನ್ನು ಕಂಡು ಅಂದ ಮಾತಿದು; ಎಬ್ಬಿಸಿದರೆ ಉಣ್ಣಿತ್ತದ್ದ ಮೋದಲನೆಯವಳ ಸ್ವಭಾವಚಿತ್ರ ಸೋಗಸಾಗಿ ಡ್ರಾಫ್ಟ್‌ನಿಸುತ್ತದೆ). ಮುತ್ತಿನಂಧಾ ಕೊಂಡಿಯಿಂದ ಮೆತ್ತಗೆ ಮುಟ್ಟಿದರೆ, ಕತ್ತೆಯ ಹಾಗೆ ಬಾಯಿ ಕಿಸಿದ (ಜೇಳು ಅಂದ ಮಾತು) ಮಣೆಯವರು ಮಣೆಗೆ ಬಂದರು, ಮಣೆ ಬಿಡಿ ಪುಟ್ಟಾಚಾರೆ; ಬಲ್ಲಿನೆ ಬಲ್ಲಿನೆ ನಿನ್ನ ಜಾಲ, ಎಲ್ಲಿಂದ ತಂದೆಯ ಹಸಿರಶಾಲ?; ಅಪ್ಪಾಭಟ್ಟರ ಮಗಳಾಗಿ, ತಿಪ್ಪಾಭಟ್ಟರ ಸೋಸೆಯಾಗಿ, ಲವಣಾಂದರೆ ಕಾಣಿನೆ ದೊಡ್ಡಮೈ ಸೆಗಣಿ ?; ಲೇ ಅನೊಽದಕ್ಕೆ ಅವಳೇ ಇಲ್ಲ, ಮಗನ ಹೆಸರು ಮುದ್ದುರಂಗ ಇತ್ಯಾದಿ.

ಇಂತಹ ಏಕಾಂತ ನಾಟಕ ಚಿತ್ರ (dramatic monologues)ಗಳಲ್ಲಿ ಆಡುವವರ ಸ್ವಭಾವವೂ ತಡುವಾಗಿನ ಸನ್ವೇಶವೂ ವಾಕ್ಯವೊಂದರಲ್ಲಿ ಸ್ಥಿರಿಸಿಹೋಗುತ್ತದೆ.

‘ಮೂರ್ವಿನದೇ ಆದ ಒಂದು ಸೋಗಸಾದ ಪ್ರಪಂಚವುಂಟು’ ಎನ್ನಾರೆ ಯಹೂದಿಯರು.

ಗಾದೆ ಪುಸ್ತಕ ವಿಧವಿಧವಾದ ಹಾಸ್ಯ ಸಂದರ್ಭಗಳ, ತರಹಾವರಿ ಮಡ್ಡಿ ಮೂಲಿಕರ ಜಿತ್ತಾಲೆ ಎನ್ನಬಹುದು:

ಮಹಾಪತಿಪ್ರತೆ ಗಂಡನನ್ನು ‘ಅಪ್ಪ’ ಎಂದಳು; ಎಂದೂ ಏರದ ರಾಹುತ ಕುದುರೆ ಹಿಂದುಮುಂದಾಗಿ ಏರಿದ; ಅಶ್ವತ್ಥ ಪ್ರದಚ್ಚಿಣಿ ಮಾಡಿದರೆ ಮಕ್ಕಳಾಗುತ್ತೇಂದ್ರೆ, ಒಂದು ಸುತ್ತು ಸುತ್ತಿ ಹೊಟ್ಟೆ ಮುಟ್ಟಿ ನೋಡಿಕೊಂಡಳಂತೆ; ದುಡ್ಡಿನ ಆಶೆಗೆ ಬೆಲ್ಲ ಮಾರಿ ಗೋಳಿಚೀಲ ನೆಕ್ಕಿದ, ಹನ್ನೆರಡು ವರ್ಷ ಮಲ್ಲ ಯುದ್ಧಾಭ್ಯಾಸ ಮಾಡಿ ಅಜ್ಞೀನ ಯುದ್ಧಕ್ಕೆ ಕರೆದ; ಗಾಣಗನ ಸಂಗಡ ಗುದ್ದಾಡಿ ಒಣರೊಟ್ಟಿ ತಿಂದರು; ಎತ್ತು ಈಯಿತು ಅಂದರೆ ಕೊಟ್ಟಿಗೇಲಿ ಕಟ್ಟು ಎಂದ; ಮನೇರೈಪವೆಂದು ಮುದ್ದಿಟ್ಟರೆ ಗಡ್ಡ-ಮೀಸೆ ಸುಡದೆ? ಅಲ್ಲನಿಗೆ ಸಿರಿ ಬಂದರೆ ಅರ್ಥರಾತ್ರೀಲಿ ಕೊಡೆ ಹಿಡಿಸಿಕೊಂಡ ಇತ್ಯಾದಿ.

ಜರಡಿ ಸೂಚಿಗೆ ಹೇಳಿತಂತೆ- ‘ನಿನ್ನ ಬಾಲದಲ್ಲಿ ಶೊತು’ ಅಂತ- ಬಿಹಾರಿ.

ಕೂಡಲಿಲ್ಲದವಳಿಗ ತನ್ನ ಅತ್ತೆಯ ಮಗಳ ಕೇಶರಾಶಿಯ ಜಂಬಿ- ಪಶ್ಚಿಮಾ.

ವೃದ್ಘನನ್ನು ವಾರಸು ಮಾಡಿಕೊಂಡವನೇ ಮೂಲಿ- ಫ್ರೆಂಚ್.

(ದಾರುಣವಾದ ಸನ್ನಿವೇಶಗಳನ್ನೂ ಗಾದೆ ಇಣಿಕು ಹಾಕಿಸುತ್ತದೆ- ಉದಾ : ‘ಪಾದರಕ್ಕೆ ಇಲ್ಲವೆಂದು ಅಳುತ್ತಿದ್ದೆ- ಪಾದಗಳೇ ಇಲ್ಲದವನನ್ನು ನೋಡುವ ತನಕ’- ಅರಬಿ; ಗಂಡನೂ ಹೊಡೆದ, ಸೋಮವಾರ ಒಪ್ಪತ್ತು’ ಇತ್ಯಾದಿ ಕನ್ನಡ ಗಾದೆಗಳು ಹಿಂದೆಯೇ ಬಂದಿವೆ)

ಈ ಹಾಸ್ಯ ಪ್ರಕರಣದಲ್ಲೇ ಗಾದೆ ಜನರ ಹೆಸರುಗಳನ್ನು ಹಾಸ್ಯಕ್ಕೊಂಡು, ಮಾತನ್ನು ಪರಿಣಾಮಕಾರಿಯಾಗಿಸುವುದಕ್ಕೂ, ಸ್ವಾರಸ್ಯವಾಗಿ ಬಳಸಿಕೊಳ್ಳುವ ರೀತಿಯನ್ನೂ ಗಮನಿಸಬಹುದು.

ಇಟ್ಟರೆ ತೋಟ್ಟರೆ ಹುಟಕ್ಕೆ ಚಂದ; ಇಣಿಕೆ ಇಣಿಕೆ ನೋಡಿದ ಒಣಕಲು ಗೌರೀನ; ಉರ ದನ ಕಾದು ದೊಡ್ಡ ಚೋರೆಗೊಡ ಎನಿಸಿಕೊಂಡಃ ಉರ ಚಿಂತೆ ಕಟ್ಟಿಕೊಂಡು ವೀರಶಟ್ಟಿ ಬಡವಾದಃ ಎಲೆ ತೆಗೆಯೋ ಗುಂಡಾ ಎಂದರೆ ಉಂಡೋರೆಪ್ಪು ಮಂದಿ ಎಂದ; ಕುರುಡೀನ ಚಿನ್ನಕ್ಕಾ ಅಂದರೆ ಅವಳಿಗೆ ಎಪ್ಪೋ ಹೆಚ್ಚಳ- ಇತ್ಯಾದಿ

ಒಂದೊಂದು ದೇಶದ ಗಾದೆಯೂ ಆಯಾದೇಶದ ಬಳಕೆಯ ಹೆಸರುಗಳನ್ನು ಪ್ರಾಸಕ್ಕೆ ಅನುಗುಣವಾಗಿಯೋ, ಕಸಬು ಜಾತಿಗಳ ಸಾಮಾನ್ಯ ನಾಮಗಳನ್ನಾಗಿಯೋ, ಯುಕ್ತವಾಗಿ ಬಳಸಿಕೊಳ್ಳುತ್ತದೆ. ಇಂಗ್ಲೆಂಡಿನ ಮೀಲ್ನ್ಸ್, ಮಾಲೋರ್ ಕವಿಗಳೂ, ನಮ್ಮಲ್ಲಿ ಕುಮಾರವ್ಯಾಸ, ಪಂಪರೂ ಹೆಸರುಗಳನ್ನು ಕಾವ್ಯಮಯವಾಗಿಯೂ ಕಿವಿಗಿಂಪಾಗಿಯೂ ಉಪಯೋಗಿಸುವುದನ್ನು ಕಾಣಬಹುದು. ಈ

ಗಾದೆಗಳಲ್ಲಿ ತಕ್ಕ ಹೆಸರುಗಳನ್ನು ಹಾಸ್ಯಕ್ಕಾಗಿ, ಪ್ರಾಸಕ್ಕಾಗಿ, ಬೇರೆ ಯಾವ ಹೆಸರೂ ಒಪ್ಪಲಾರದೋ ಎನ್ನುವಂತೆ ರುಚಿರುಚಿಯಾಗಿ ಬಳಸಿಕೊಂಡಿದೆ. ಕೆಲವುಸಾರಿ, ಇಲ್ಲದ ಹೆಸರುಗಳೂ ಸಮಯಸ್ಥಾತ್ಮಕಿಯಿಂದ ತಟ್ಟನೆ ಸೃಷ್ಟಿಯಾಗಿ ಅವುಗಳ ಹೊಸತನೆ, ಹಾಸ್ಯ, ಜಿಚಿತ್ಯಗಳಿಂದಾಗಿ ಉಳಿದುಕೊಳ್ಳುತ್ತದೆ.

ಓದಿ ಓದಿ ಮರುಳಾದ ಕೂಚಂಭಟ್ಟ: ಕಟೆಪಟೆ ದೇವರಿಗೆ ಕಾಯಿಬಾಳಿಹಣ್ಣಿ; ಹೇಳಿದ್ದೇ ಹೇಳುತ್ತಾನೆ. ಕೆಸಿಬಾಯಿದಾಸಯ್ಯ ಇತ್ಯಾದಿ.

ಹೀಗೆ ಗಾದೆಯಲ್ಲಿ ಬಂದ ಅಂಕಿತನಾಮಗಳು ಹಲವರ ಬಾಯಲ್ಲಿ ಹಾದು ಬಹುಬೇಗ ಸರ್ವನಾಮಗಳಾಗಿ ಬಿಡುತ್ತವೆ. ಗಾದೆಮಾತು ಭಾಷೆಗೆ ಹೊಸಪದ, ನುಡಿಗಟ್ಟಗಳನ್ನು ತಯಾರಿಸಿಕೊಡುವ ಹಲವಾರು ರೀತಿಯಲ್ಲಿ ಇದೂ ಒಂದು. ಇಂಗ್ಲೀಷಿನ Jack of all trades, doubling Thomas, ಮುಂತಾದ ಪ್ರಯೋಗಗಳನ್ನೂ, ಕನ್ನಡದ ದೊಣಿನಾಯಕ, ಬೋರೇಗೋಡ, ಕೂಚಂಭಟ್ಟ, ಕೆಸಿಬಾಯಿದಾಸಯ್ಯ ಇತ್ಯಾದಿ ಪದಗಳನ್ನೂ ಉದಾಹರಿಸಬಹುದು. ಕೆಲವೊಮ್ಮೆ ನಿರ್ರೀವ ವಸ್ತುಗಳಿಗೂ ಪ್ರಾಣಿಗಳಿಗೂ ಹೆಸರು ಹುಟ್ಟಿಕೊಳ್ಳುತ್ತದೆ.

‘ಕಲ್ಲಪ್ಪನೂ ಗುಂಡಪ್ಪನೂ ಕೂಡಿದರೆ ಮಣಸಪ್ಪ ಪ್ರಾಡಿ’ ಇವುಗಳನ್ನು ಮಕ್ಕಳ ಸಂತೋಷಕ್ಕೆ ಮಾಡಿದರೇನೋ ಎನಿಸುತ್ತದೆ. ಶಿಶು ಸಾಹಿತ್ಯದಲ್ಲಿ ಇಂತಹ ನಾಮಸೃಷ್ಟಿ ಸಾಮಾನ್ಯ ಹೆಸರುಗಳ ಪ್ರಯೋಗದಲ್ಲಿ ಮತ್ತೊಂದು ರೀತಿಯನ್ನು ಮಾತ್ರ ಸೂಚಿಸಿ ಮುಂದೆ ಹೋಗಬಹುದು. ಕೆಲವರ ಹೆಸರು ಗಂಭೀರವಾಗಿ ಬಾಯಿತುಂಬ ಬರುತ್ತದೆ. ಮನುಷ್ಯನ ಗುಣ, ರೂಪ, ಸ್ಥಿತಿ-ಗತಿ ಅದಕ್ಕೆ ನೇರ, ವಿರುದ್ಧವಾಗಿದ್ದು, ಹೆಸರಿನ ಗಾಂಭೀರ್ಯವನ್ನು ಹಾಸ್ಯಾಸ್ಪದವೆನಿಸಿಬಿಡುತ್ತವೆ. ವಿರೋಧಾಭಾಸ ಎಲ್ಲಿದ್ದರೂ ಹಿಡಿದುಹಾಕುವ ಕಣ್ಣ ಗಾದೆಯದು.

ಟೆಂಟೆಚೋಳ, ಹೆಸರು ಮದನಗೋಪಾಲ; ದುಡ್ಡಿಲ್ಲ ಕಾಸಿಲ್ಲ, ಸಂಪತ್ತೀಯಂಗಾರ್ತು.. ರೆಕ್ಕೆಯಿಲ್ಲ ಕೊಕ್ಕಿಲ್ಲ ಗರುಡಯಂಗಾರ್ತು; ತೀರಿಗೆ ಮಕ್ಕಳ ಹೆತ್ತು ತಿರುಮಲದೇವರ ಹೆಸರಿಟ್ಟರು. ಹೆಸರು ಕ್ಷೀರಸಾಗರಭಟ್ಟ, ಮಜ್ಜಿಗೆ ನೀರಿಗೆ ತತ್ವಾರ; ಅಪ್ಪಾಭಟ್ಟರ ಮಗಳಾಗಿ ತಿಪ್ಪಾಭಟ್ಟರ ಸೋಸೆಯಾಗಿ ಲವಣ ಅಂದರೆ ಕಾಣಿನೇ ದೊಡ್ಡಮ್ಮೆ ಸೆಗಣೆ ನಾಯಿ ಹೆಸರು ಸಂಪಿಗೆ...

೬. ಗಾದೆಗಳು ಕಾವ್ಯಮಯವಾಗಿರುತ್ತವೆ. ನವರಸಗಳನ್ನೂ ಒಳಗೊಂಡಿರುತ್ತವೆ ಎನ್ನುವುದು ಎಲ್ಲಾರಿಗೂ ತಿಳಿದ ಸಂಗತಿ. ಹೇಳಿದ್ದೇ ಹೇಳುತ್ತಾನೆ ಈ ಕೆಸಿಬಾಯಿ ದಾಸಯ್ಯ ಎನಿಸಿಕೊಳ್ಳುವ ಮೊದಲು ಈ ಭಾಗವನ್ನು ಮುಗಿಸುವುದು ಉಚಿತ. ಏಕಪಂಕ್ತಿಯ ಕಾವ್ಯಗಳೆಂದೂ, ನವರಸದ ಸೀರ್ವನಿಗಳೆಂದೂ,

ಎನಿಸುವ ಈ ಕಾಣದ ಕರಿಗಳ ಕ್ಯಾಡಡಲ್ಲಿ ನಾಲ್ಕಾರನ್ನು ಮಾತ್ರ ಓದುಗರ ಕಣ್ಣ ಮುಂದಿಟ್ಟು ಮುಗಿಸುತ್ತೇನೆ.

‘ಮೊದಲೇ ಚೆಲುವೆ, ಇನ್ನು ಮುನಿದರೆ ಹೇಗೆ?’ ಎಂಬ ಒಂದು ಗಾದೆಯ ವಸ್ತುವಿನ ಬಗ್ಗೆ ಎಷ್ಟು ನುಡಿಗಳಲ್ಲಿ ಎಷ್ಟು ಭಾವಗಿತೆ ಮಿಡಿದೆಯೋ ಎಣಿಸಬಲ್ಲವರಾರು? ಇದ್ದರೂ, ಈ ಒಂದು ವಾಕ್ಯದ ತುಂಬು ಧ್ವನಿ, ಮುಗುಳಗೆಯ ಹಾಸ್ಯ, ಮುನಿಸಿನಲ್ಲಿ ಮೂಡಿದ ಚೆಲುವನ್ನು ಸೂಚಿಸುವ ರಸಿಕತನ ಬೇರಾವ ಕರಿಯಲ್ಲೂ ಕಾಣಲಿಲ್ಲ. ಅಮರು ಶತಕದಿಂದಲೋ ಇಂಗ್ಲೆಂಡಿನ ಹರಿಕ್ (Herrick) ಕರಿಯ ಪುಟಗಳಿಂದಲೋ ಎತ್ತಿಕೊಂಡ ಹಾಗೆ ಭಾಸವಾಗುತ್ತದೆ. ಅವರಲ್ಲೂ ಹೀಗೆ ಒಂದು ಪಂಕ್ತಿಯಲ್ಲಿ ಪ್ರಾಣ ಭಾವವೋಂದು ಪ್ರಾಣವಾಗಿ ವ್ಯಕ್ತವಾಗಿದೆ ಎನ್ನಲಾರೆ.

‘ನಾರುಬತ್ತಿ ನೀರೆಣ್ಣೆ ನನ್ನ ಸಂಶಾರ, ಸಣ್ಣ ಗುರಿಯೋ ಜಗಂಜೆಣ್ಣೇತಿ’ ಈ ವಾಕ್ಯದ ಕಣ್ಣಿಗೆ ಕಟ್ಟುವ ಚಿತ್ರವಾದ ಶೈಲಿ, ಜೋಗುಳದ ಹಾಡೊಂದರ ಪದವೋ ಎಂಬಂತಿರುವ ಮಧುರ ಗತಿ, ಸ-ನ-ಇ-ಜ-ಕಾರಗಳ ಅತ್ಯಂತ ಕುಶಲವಾದ ಅನುರಜನ, ಒತ್ತಿಬರುವ ಕರುಣರಸ ಇವೆಲ್ಲ ಮಾತನ್ನು ಮುತ್ತಾಗಿಸಿವೆ.^೨

ಪ್ರೀತಿ ಹುಡುಕುತ್ತ ಹೋಗಿ, ನನ್ನನ್ನೇ ಕಳೆದುಕೊಂಡ - (ಹಿಂದಿ). ಹೆಣ್ಣಿನ ತುಟಿ ‘ಸಾಹ’ ಎಂದಾಗ, ಅವಳ ಕಣ್ಣಗಳು ‘ಮತ್ತೊಮ್ಮೆ’ ಎನ್ನತ್ತವೆ - (ಚೀನಿ). ತರುಣೀಯರು ಹಸಿರುದ್ರಾಕ್ಷ, ವಯಸ್ಸು ರಮಣೀಯರು ಒಣದ್ರಾಕ್ಷ - (ಜರ್ಮನಿ).

ಈ ನಾಣ್ಣಿಗಳಲ್ಲಿನ ರಸಿಕತೆ, ಅಲಂಕಾರವಿಶೇಷ, ಭಾವಪುಟ್ಟಿಗಳನ್ನು ನೋಡಿದರೆ ಯಾವ ಪ್ರೇಮಕಾವ್ಯದ ಚುಂಬಕಕ್ಕೂ ಇವು ಕಡಿಮೆ ಇಲ್ಲ ಎನಿಸುತ್ತದೆ. ಪ್ರಕೃತಿ ಸೌಂದರ್ಯದ ಬಗ್ಗೆ ಸುಂದರವಾದ, ಕಣ್ಣ ತುಂಬುವ ಗಾದೆಗಳಲ್ಲಿ ಕೆಲವು ಇವು :

ಕತ್ತಲಾದರೂ ಕಾಮನಬಿಲ್ಲ ಮರೆಯುವುದಿಲ್ಲ - ಚೀನಾ

ಹುಟ್ಟುವ ಮೊದಲು ಸೂರ್ಯ ಆಟವಾಡುತ್ತಾನೆ - ಸ್ವೀಯನ್

ಮಿಂಚಿನ ತಾಯಿ ಪಾಪಾಸು ಕಳೆದುಕೊಂಡರೆ, ಮಂಜಿನಲ್ಲೋ ಮೋಡಡಲ್ಲೋ ಕಾಣಸಿಗದು - ಮಂಗೋಲಿಯ

^೨* ಇಂತಹ ಗಾದೆಗಳನ್ನು ನೋಡಿಯೇ ಕೆಲವರು, ಗಾದೆಗಳು ಹಾಡಿನ ಪಂಕ್ತಿಯಾಗಿ ಹುಟ್ಟಿದುವು ಎನ್ನುತ್ತಾರೇನೋ.

ಇಂತಹ ಗಾದೆಗಳನ್ನು ಓದಿದಾಗ, ‘ಪ್ರತಿಯೊಬ್ಬ ಸತ್ಯಗಲೂ ಕವಿಯೊಬ್ಬ ಸಾಯುತ್ತಾನೆ’ ಎಂದು ಇಂಗ್ಲೀಷಿನವರು ಅನ್ನವುದು ನೆನಪಾಗುತ್ತದೆ; ‘ಕಾವ್ಯದಲ್ಲಿ ಚಿತ್ರಗಳುಂಟು, ಚಿತ್ರದಲ್ಲಿ ಕಾವ್ಯವುಂಟು’, ‘ಕಾವ್ಯದಲ್ಲಿ ಮಾತಿನ ಸದ್ಯ ನಿಂತರೂ ಅಥವ ಮುಂದೆ ಸಾಗುತ್ತದೆ’ ಎಂಬ ಸೂಕ್ತವಾದ ಜೀನೀ ಗಾದೆಗಳನ್ನೇ ಇಲ್ಲಿ ವಿಮರ್ಶೆಯಾಗಿ ಬಳಸಬಹುದು.

೧೦. ಗಾದೆಗಳು ಕಟುವಾದ, ಒಗರಾದ, ಕೆಲಮಟ್ಟಿಗೆ ನಿಜವಾದ ಸತ್ಯಗಳಿಗೆ ಹೆಸರಾಗಿವೆ. ಯಾವ ವಿಡಂಬನಕಾರನೂ ಇಲ್ಲಿನ ಮೊನೆಮಾತು, ಕಟಕಿ, ವ್ಯಂಗ್ಯಗಳನ್ನೂ, ಮಾತನ್ನು ರುಳೆಸಿಸುವ ಪಟ್ಟವರಸೆಗಳನ್ನೂ ನೋಡಿ ಅಸೂಯೆ ಪಡುವಂತಿದೆ. ಚಾಟನುಡಿ (epigram) ಚಾಟನುಡಿ ಎನ್ನೋಣವೇ? ಚಾಟನುಡಿಗಳಿಗಂತೂ ಗಾದೆ ಶೋರೆಬೀಳದ ಗಣಿ. ಇವುಗಳು ವಸ್ತುಜ್ಞಾನಕ್ಕಿಂತ ಅಭಿಪ್ರಾಯವನ್ನು ಒಳಗೊಳ್ಳುತ್ತವೆ. ಶೈಲಿಯ ಚಮತ್ವಾರ ಇಲ್ಲಿ ಪ್ರಥಾನ ಎನಿಸಿದ್ದರಿಂದ ಇವನ್ನೂ ಸಾಹಿತ್ಯ ಪ್ರಕರಣಕ್ಕೇ ಸೇರಿಸಿದೆ.

ಈ ಚುರುಕು ನುಡಿಗಳೆಲ್ಲ ಅರ್ಥಸತ್ಯಗಳು-ಪೂರ್ವ ಸತ್ಯಕ್ಕೆ ಬೇಕಾದ ತಾಳ್ಳೆ, ತರ್ಕ ಇವುಗಳಿಗಿಲ್ಲ. ಮನುಷ್ಯನ ಮನಸ್ಸಿಗೆ ಮೊನೆಯಾದ ಖಂಡಿತವಾದ ಅರ್ಥಸತ್ಯಗಳು ನಾಟುವಂತೆ, ಉದ್ದಮಾತಿನ ವಿವರವಾದ ಪೂರ್ವಸತ್ಯಗಳು ನಾಟುವುದಿಲ್ಲ, ಏಕೋ?

ಇವುಗಳಲ್ಲಿ ಎಷ್ಟೋ ಈಗಾಗಲೇ ಬಂದುಹೋಗಿವೆ. ಎಲ್ಲ ರೀತಿಯ ಉದಾಹರಣೆಗಳನ್ನೂ ಕೊಟ್ಟು ವಿವರಿಸುವುದಕ್ಕೆ ಅಗತ್ಯ, ಅವಕಾಶ ಎರಡೂ ಇಲ್ಲ. ಆದ್ದರಿಂದ, ಹೆಣ್ಣಿನ ಬಗ್ಗೆ ಸಿಕ್ಕುವ ಹೇರಳವಾದ ಕಡಿಮಾತುಗಳನ್ನು ಮಾತ್ರ ಉದಾಹರಿಸುತ್ತೇನೆ :

ಒಲಿದರೆ ನಾರಿ, ಮುನಿದರೆ ಮಾರಿ; ಮಗಳು ಹುಟ್ಟಿದರೆ ಏಳೂರ ನೀರು ಕುಡಿಸುತ್ತಾಳೆ; ಮುದ್ದಾದನೇ ಮಗ ಮೂರನೇ ಹೆಂಡತಿಗೆ, ತಂದರೆ ಬಂದರೆ ತನ್ನ ಗಂಡ, ತರದೆ ಬಂದರೆ ತನ್ನ ತಂಗ ಗಂಡ: ಗಂಡ ಸತ್ತರೆ ಸಾಯಲಿ, ಕೆವಿಗೊಂದು ವಾಲೆಯಾದರೆ ಸ್ವೇ; ಅಗ್ಗ ಸೂರೆ ಅನ್ನವೆಂದು ಸೀರೆ ಬಿಚ್ಚಿ (‘ಬಿಗ್ಗ ಬಿರಿಯ’ – ಪಾಠಾಂತರ) ಉಂಡಳು ಇತ್ಯಾದಿ.

ಹೀಗೆಯೇ ಹೆಣ್ಣಿನ ಮೂರ್ಕಿತನ, ಸಂಕುಚಿತ ಮನೋಭಾವ, ವಾಚಾಳಿತನ ಇತ್ಯಾದಿ ಸದ್ಯಾಂಗಳ ಬಗ್ಗೆ ಗಾದೆ ಹಿಗ್ಗಿ ಹಿಗ್ಗಿ ನುಡಿಯುತ್ತದೆ. ಎಲ್ಲ ದೇಶದಲ್ಲಿ ಇದೇ ಕೊಂಕುದೃಷ್ಟಿ ಹೆಣ್ಣಿನ ಗುಣಗಾನ ಮಾಡಿದರೆ ಗಾದೆ ಸಪ್ಪಗಾದೀತೆಂತಲೋ, ಎಲ್ಲ ಗಾದೆಗಳನ್ನೂ ಗಂಡುಗಳೇ ಸೃಷ್ಟಿಸಿದ್ದಾರೋ? ಅಂತೂ

ಗಾದೆಗಿಂತ ಸ್ತೀರ್ದೇಶಿಯಾದ ಹೆಣ್ಣಿನ ಕೊಂಕಿನ ಮೇಲೆ ಕಣಳಾದ ಸಾಹಿತ್ಯ - ಯಾವ ವಿಡಂಬನಕಾರನಲ್ಲಿ ಸಿಕ್ಕಲಾರದು.³

ಅದ್ವಷ್ಟವಿದ್ವವನಿಗೆ ಸೈಹಿತ ಸಿಕ್ಕುತ್ತಾನೆ. ದುರದೃಷ್ಟ ಬಡಿದವನಿಗೆ ಸುಂದರಿ ಸಿಕ್ಕುತ್ತಾಳೆ - ಚೀನಾ ಹೆಣ್ಣಿನ ನೆರಲಿದ್ದ ಹಾಗೆ - ಬೆನ್ನು ಹತ್ತಿದರೆ ಓಡುತ್ತಾಳೆ; ಓಡಿದರೆ ಬೆನ್ನು ಹತ್ತುತ್ತಾಳೆ - ಸೈಯಿನ್ ಹೆಣ್ಣಿನ ಕಣ್ಣಿ ಬೀಳದವನೇ ಭಾಗ್ಯವಂತ; ಹೆಣ್ಣಿಗೆ 'ನೀನು ಸುಂದರಿ' ಎಂದರೆ ಸೈತಾನ ಅವಳಿಗದನ್ನು ಹತ್ತು ಸಾರಿ ಒತ್ತಿ ಹೇಳುತ್ತಾನೆ... ಇತ್ಯಾದಿ - ಸೈಯಿನ್

ಗಂಡು ಹೆಣ್ಣಿನ್ನು ಅಟ್ಟಿಸಿಕೊಂಡು ಹೋಗಿ ಅವಳ ಕೃಗೆ ಸಿಕ್ಕಬೀಳುತ್ತಾನೆ - ಇಂಗ್ಲಿಷ್
ಸಾವಿರ ಗಂಡಸರು ಶಾಂತವಾಗಿದ್ದಾರು, ಆದರೆ ಇಬ್ಬರು ಅಕ್ಕ-ತಂಗಿಯರು ಒಟ್ಟಿಗಿರಲಾರರು; -
ತಮಿಳು

ಹೆಣ್ಣಿ ಈರುಳ್ಳ ಇದ್ದ ಹಾಗೆ - ನೋಡುವುದಕ್ಕೆ ತೆಳ್ಳಗೆ ಬೆಳ್ಳಗೆ, ಕತ್ತರಿಸಿದರೆ ತಿರುಳಿಲ್ಲ, ಹೃದಯವಿಲ್ಲ,
ನಮ್ಮ ಕಣ್ಣಿನಲ್ಲಿ ಮಾತ್ರ ನೀರು - ಜಮುನ್

ಹೆಣ್ಣಿಗೂ ಸೈತಾನನಿಗೂ ಇರುವ ನಿಕಟವಾದ ನೆಂಟಿಸಿಕೆಯನ್ನು ಹಲವಾರು ಭಾಷೆಯ ಗಾದೆಗಳು
ಬಿಸಿಬಿಸಿಯಾದ ಮಾತಿನಲ್ಲಿ ಸ್ಪಷ್ಟಪಡಿಸುತ್ತವೆ (ಇದು ಬೈಬಲೀನ ಮೊದಲಧ್ಯಾಯದಿಂದ ಬಂದದ್ದೇನೋ!) :
'ಹೆಣ್ಣಿ ಸೈತಾನನ ಬಲೆ' (ಅರಬಿ) 'ಸೈತಾನನಿಗೆ ಕೃಲಾಗದಿದ್ದರೆ ಹೆಣ್ಣಿನ್ನು ಕಳಿಸುತ್ತಾನೆ' (ರಷ್ಟನ್).

ಹೆಂಡತಿಯೊಡನೆ ಹೇಗೆ ವ್ಯವಹರಿಸಬೇಕೆಂದು ಹಲವಾರು ನಿರಸನ ಗಾದೆಗಳು ಚುರುಕು ಮಾತಿನಲ್ಲಿ
ಹೇಳಿಕೊಡುತ್ತವೆ: 'ಪ್ರಪಂಚಕ್ಕೆ ತಿಳಿಸಬೇಕಾದ ವಿಷಯವನ್ನು ಹೆಂಡತಿಗೆ ಹೇಳು' - ಏರಿಷ್, 'ಹೆಂಡತಿಯನ್ನು
ಪ್ರೀತಿಸು, ಆದರೆ ಹಣ್ಣಿನ ಗಿಡದಂತೆ ಕುಲುಕು' - ರಷ್ಟನ್, 'ಹೆಂಡತಿಗೆ ಎಲ್ಲ ಗುಟ್ಟನ್ನೂ ಹೇಳಿದವನಿಗೆ
ತುಚೀಚೆಗೆ ಮದುವೆಯಾಗಿರಬೇಕು'. - ಇಂಗ್ಲೀಷ್, 'ಹೆಂಡತಿಗೆ ಪ್ರೀತಿಯನ್ನೂ, ತಾಯಿಗೆ ಗುಟ್ಟನ್ನೂ ಕೊಡು' -
ಏರಿಷ್, 'ದಿಂಬಿನ ಮೇಲೆ ಉಸಿರಿದ್ದನ್ನು ನಂಬಿ ಬಿಡಬೇಡ' - ಚೀನಾ ಹೆಂಡತಿಯನ್ನು ನಾಗರಿಕ ಹೇಗೆ
ಕಾಣಬೇಕೆಂದು ಒಂದೇ ಒಂದು ಯಥಾದಿ ಗಾದೆ ಹೇಳುತ್ತದೆ. 'ನಿನ್ನ ಹೆಂಡತಿ ಕುಳ್ಳಿಯಾದರೆ ಮುಲ್ಲಗೆ

³ * ಈ ಸಂದರ್ಭದಲ್ಲಿ ಜನಪದ ಸಾಹಿತ್ಯ ಎಲ್ಲದರಲ್ಲಿ ಹೆಣ್ಣಿನ ಬಗ್ಗೆ ಇಂತಹದೇ ಹೆಚ್ಚು (Stereotype) ಇರುವುದನ್ನು
ಗಮನಿಸಬಹುದು. ಕಥಾಸರಿತಾಗಿರವನ್ನೂ, ಪಂಚಕರ್ತವನ್ನೂ, ಆರೇಬಿಯನ್ ನೈಟ್, ಬೋಕೇಶಿಯೋಗಳನ್ನೂ ನೋಡಿದರೆ ಸಾಕು. ಯಗ್ನೀದ ಕೊಡ,
'ಹಂಗಕರಿಗೆ ಸೈಕವೆಂಬುದಿಲ್ಲ. ಅವರದು ಕತ್ತಕಿರುಬದ ಹೃದಯ' ಎನ್ನುತ್ತದಂತೆ. ಜನಮನದಲ್ಲಿ ಬೇರೂರಿಯ ಈ ವ್ಯಂಗ್ಯ ಸ್ವಭಾವಚಿತ್ರಗಳ ಬಗ್ಗೆ
ಗಾದೆಗಳಲ್ಲಿ ಜ್ಞಾನ' ಎಂಬಲ್ಲಿನ ಜಾತಿಕಸಬುಗಳ ಚಿತ್ರಗಳನ್ನೂ ನೋಡಿ.

ಬಾಗಿ ಕಿವಿಯಲ್ಲಿ ಪಿಸುಮಾತು ಉಸಿರು' ಎಂದು. ಆದರೆ ಇದೇ ಯಹೂದಿಯರಲ್ಲಿ 'ಕತ್ತೆ ಏಣ ಹತ್ತಿದಂದು ಹೆಂಗಸರಲ್ಲಿ ವಿವೇಕ ದೊರೆತೀತು' ಎಂಬ ಮಾತುಗಳೇ ಬಹಳ. ಅನಿರೀಕ್ಷಿತವಾದ ಐರಿಷ್ ಚಾಟುನುಡಿಯೋಂದನ್ನು ಹೇಳಿ ಈ ಭಾಗವನ್ನು ಕೊನೆಗಾಣಿಸಬಹುದು.

'ಮೂರು ತರದ ಗಂಡನಿಗೆ ಹೆಣ್ಣು ಅಧ್ಯವಾಗುವುದಿಲ್ಲ. ತರುಣನಿಗೆ, ಮಧ್ಯ ವಯಸ್ಕನಿಗೆ, ಮುದುಕನಿಗೆ'

ಹಣ್ಣಿನ ಬಗ್ಗೆ ಇರುವ ಗಾದೆಗಳು, ಗಾದೆಯ ದೃಷ್ಟಿಕೋನಕ್ಕೆ ದೃಷ್ಟಾಂತ ಮಾತ್ರ. ಜನಸಾಮಾನ್ಯ ನಿಷ್ಪರವಾದಿ, ವಾಸ್ತವ ದೃಷ್ಟಿಯನ್ನು ನಾಚದೆ, ಹೇಸದೆ, ಮುಚ್ಚು-ಮರೆ ಮಾಡದೆ, ಖಿಡಾಖಿಂಡಿತವಾಗಿ ಹೇಳಿಬಿಡುತ್ತದೆ. 'ರಾಯ ಸತ್ತರೂ ಹೆಣ್ಣಾ, ನಾಯಿ ಸತ್ತರೂ ಹೆಣ್ಣಾ': 'ಮಗು ಸತ್ತರೂ ನಾತ ತಪ್ಪದು' ಇತ್ಯಾದಿ (ಕನ್ನಡ), 'ಮನುಷ್ಯನಿಗೂ ಮಂಗನಿಗೂ ಮೂರು ಶೂದಲ ಅಂತರ' (ಜಪಾನ್), 'ದೇವರು ಪಾಪಿಗಳನ್ನು ಕ್ಷಮಿಸುತ್ತಾನೆ. ಇಲ್ಲದಿದ್ದರೆ ಸ್ವರ್ಗ ಬರಿದಾದೀತು.' 'ರಾಜನ ನಾಯಿಗೂ ತೊಣಿಚಿ ಹೋಗುತ್ತದೆ' (ಜರ್ಮನ್). 'ಕ್ಯಾಗೆ ಸಿಕ್ಕಿದ ಹೊವನ್ನು ದೇವರಿಗೆ ಕೊಡುತ್ತೇವೆ.' (ಅಸ್ತ್ರಾಮಿ)— ಹೀಗೆಯೇ ನೂರಾರನ್ನು ನಿದರ್ಶನ ಕೊಡಬಹುದು.

೧೧. ಈ ಸಂದರ್ಭದಲ್ಲೇ, ಗಾದೆಗಳು ಹೇಳುವ ಬುದ್ಧಿವಾದವನ್ನೂ ಅವುಗಳಲ್ಲಿ ದೊರಕುವ ವ್ಯವಹಾರ ಜ್ಞಾನವನ್ನೂ ಸ್ಪಷ್ಟ ಬೆದಕಿ ನೋಡಬಹುದು. ಬಹುಮಟ್ಟಿಗೆ, ಇಲ್ಲಿ (ಈಗಾಗಲೇ ಓದುಗರು ಕಂಡಿರುವಂತೆ), ಅಲೋಕಿಕವಾದ ದೊಡ್ಡ ಕನಸು ಆದರ್ಶಗಳು. 'ಎಲ್ಲವನ್ನೂ ಬಿಟ್ಟು ಜನರನ್ನು ಪ್ರೀತಿಸು' ಎನ್ನವಂತಹ ಮಾತುಗಳು ಸಿಕ್ಕುವುದಿಲ್ಲ.^೫

ಕಥಾಸರಿತ್ವಾಗರ, ಪಂಚತಂತ್ರ ಮುಂತಾದ ಜಾನಪದ ಕರ್ತೆಗಳಲ್ಲಿದ್ದ ಹಾಗೇ ಇಲ್ಲಾ ಧರ್ಮ, ಮೋಕ್ಷಗಳಿಗಂತ, ಅಧ್ಯ, ಕಾಮಗಳಿಗೇ ಗಮನ. ಈ ಕೆಟ್ಟಿ ಲೋಕದಲ್ಲಿ ಬದುಕುವುದು ಹೇಗೆ? ಮುಂದಕ್ಕೆ ಬರುವುದು ಹೇಗೆ? ಎಂಬ ಪ್ರಶ್ನೆಗಳಿಗೆ ಬುದ್ಧಿವಂತಿಕೆಯ ಉತ್ತರಗಳನ್ನು ಕೊಡುತ್ತವೆ. ನೀತಿ-ಶೀಲಗಳಿಗಂತ ಲೋಕರೂಡಿ 'ಸಂದಿಯಲ್ಲಿ ಸಮಾರಾಧನೆ' ಮಾಡುವ 'ಗುಂಪಿನಲ್ಲಿ ಗೋವಿಂದ' ಎನ್ನುವ ಅನುಕೂಲವೇದಾಂತ ಇಲ್ಲಿ ವಿಶೇಷ. ಆಯಾ ಸಂದರ್ಭಕ್ಕೆ ತಕ್ಷಂತೆ ನುಸುಳಿ ನಡೆಯುವ ವಿದ್ಯೆಯನ್ನು ಹೇಳಿಕೊಡುವದರಿಂದ ಇವುಗಳಲ್ಲಿ ಒಂದು ತತ್ವವಿನ್ಯಾಸವಿಲ್ಲ. ವಿಚಾರದ ಒಕ್ಕಟ್ಟಿಲ್ಲ. 'ಮುಖಿ ನೋಡಿ ಮತ್ತ ಹಾಕುತ್ತದೆ'. 'ಗಾಳಿ ಬಂದಂತೆ ಶೂರಿಕೊಳ್ಳುತ್ತದೆ'. 'ಆರು ದೋಸೆ ಕೊಟ್ಟರೆ ಅತ್ತೆ ಕಡೆ, ಮೂರು ದೋಸೆ ಕೊಟ್ಟರೆ ಸೋಸೆ ಕಡೆ' ಎಂದು ಬಿಡುತ್ತದೆ. ಈ ಸಮಯ ಸಂಜೀವಿನಿ. ಇದಕ್ಕೆ ಟ್ರೇಚ್ (Trench)

^೫ * 'ಲೂರ ಜಿಂತ ಕಟ್ಟಿಕೊಂಡು ವೀರತೆಟ್ಟಿ, ಬಡವಾದ'; 'ಮನಗೆ ಮಾರಿ ಪರರಿಗುಪಕಾರ' 'ಕನ್ನಡಿಯೋಳಿಗಿನ ಗಂಟಗಂತ ಕ್ಯೋಳಿಗಿನ ದಂಟು ಲೇಸು' ಇತ್ಯಾದಿ... ಕೃಷ್ಣರ ಪ್ರತಿಗಾಮಿ ಬಧಿಯ ಬಗ್ಗೆ 'ಗಾದೆಯಲ್ಲಿ ಜ್ಞಾನ' ಪ್ರಕರಣ ನೋಡಿ.

ಎಂಬಾತೆ ಇಂತಹ ಮಾತನ್ನೆಲ್ಲ ‘Scoundrel maxims’ ‘ಕಳ್ಳುರಿಗೂ ಸುಳ್ಳುರಿಗೂ ತಕ್ಕ ಉಪದೇಶ’ ಎನ್ನುತ್ತಾನೆ.

ಈಗಿನ ವಾಣಿಜ್ಯ ಪ್ರಥಾನವಾದ ಪೈಪೋಟಿಯ ಸಮಾಜದಲ್ಲಿ ಬದುಕುವ ಉಪಾಯಗಳೇನು, ‘the art of getting on’ ‘ಮುಂದಕ್ಕೆ ಬರುವ’ ಕುಟಿಲವಾದ ಕುಶಲಕಲೆ ಎಂಥದು ಎಂಬ ಬಗ್ಗೆ ಡೇಲೆ ಕಾನೆಗಿ (Dale Carnegie) ಮುಂತಾದವರು ಅನೇಕ ಜನಪ್ರಿಯವಾದ ಪುಸ್ತಕಗಳನ್ನು ಬರೆಯುತ್ತಿದ್ದಾರೆ. ಅವರಲ್ಲಿಲ್ಲಿ ವಿವಿಧ ದೇಶದ ಗಾದೆಗಳಲ್ಲಿನ ಚಾಳಕ್ಕೆ ತಂತ್ರ, ಸ್ವಾಧ್ಯ ಸಾಧನೆಯ ಸುರಂಗಗಳು, ‘ನೀತಿಗಿಂತ ಕಾರ್ಯ ಮೇಲು’ ಎನ್ನುವ ಅನುಕೂಲವಾದ – ಮುಂತಾದುವೆಲ್ಲ ಇಷ್ಟು ಸ್ವರಣೀಯವಾಗಿ ಸಿಕ್ಕಲಾರವು.

‘ಒಕ್ಕಣಣಿನ ರಾಜ್ಯಕ್ಕೆ ಹೋದರೆ, ಒಕ್ಕಣಣಿ ಮುಖ್ಯ ನಡೆ;’ ‘ಕಾರ್ಯ ವಾಸಿ ಕತ್ತೆ ಕಾಲು ಕಟ್ಟು’ ‘ಜಾರಿಬಿದ್ದ ಉಣಣಿಯಂಥ ನೆಲ ಎಂದ;’ ‘ವನಿತು ದಕ್ಷಿಣೆಯೋ ಅಷ್ಟು ಪ್ರದಕ್ಷಿಣೆ;’ ‘ಎಕ್ಕಡದಲ್ಲಿ ಹೊಡೆದರೆ ಬಸವನ ಚಕ್ಕಳ ಎಂದ;’ ‘ಒಳ್ಳೇ ಮಾತಿಗೆ ಸುಳ್ಳೇ ಪ್ರಥಾನ;’ ‘ಕಂಕುಳಲ್ಲಿ ದೊಣಣಿ ಕೃಯಲ್ಲಿ ಶರಣಾಧಿಕ್;’ ‘ಒಂದು ರೂಪಾಯಿದ್ದರೆ ಒಂದಾನೆ ಬಲ;’ ‘ಕಂಡೋರ ಮಕ್ಕಳನ್ನು ಕೃತುಂಬ ಹೊಡಿ;’ ‘ಹುಸಿ ಹೇಳಿದರೂ ಹಸನಾಗಿ ಹೇಳು;’ ‘ಮಾತು ಆಡ್ತಾ ಆಡ್ತಾ ಗೌಡ ಅವರೆಕಾಯಿ ಕೊಯಿದ;’ ‘ತಲೆಬಾಗಿಲಲ್ಲಿ ತಾಯಿ ನೋಡಿದ ಮೇಲೆ ಒಳಬಾಗ್ನಲ್ಲಿ ಮಗಳನ್ನು ನೋಡಬೇಡ’.... ಇತ್ಯಾದಿ.

‘ಹುತ್ತದಿಂದ ಸರ್ವ ಎಳಿಯಬೇಕಾದರೆ ಮತ್ತೊಬ್ಬನ ಕೃಯನ್ನು ಉಪಯೋಗಿಸು’–(ಮಲಯ); ಅಣ್ಣಿ–ತಮ್ಮಂದಿರಾಗಿ ಬಾಳಿ, ಆದರೆ ಲೆಕ್ಕ ಮರೆಯಬೇಡಿ– (ಅರಬಿ); ನಡುಹಗಲಿನಲ್ಲಿ ಸುಲ್ತಾನ ‘ಇದು ರಾತ್ರಿ ಎಂದರೆ ಕತ್ತತ್ತಿ ನಕ್ಕತ್ತುಗಳನ್ನು ನೋಡು’– (ಅರಬಿ): ‘ಚಕ್ರವರ್ತಿಗೆ ನೆಗಡಿಯಾದರೆ ರಷ್ಯವೆಲ್ಲ ಕೆಮ್ಮುತ್ತದೆ’ (ರಷ್ಯನ್); ಇಷ್ಟನ್ನು ಇತರರಿಗೆ ತಿಳಿಸಬೇಡ – “ಬಿಫ್ಯಾಯ್, ನಿನ್ನ ಜೈಪಧಿಗಳು, ನಲ್ಲನ ಹೆಸರು, ಸಿಕ್ಕ ನಿಧಿ, ಸತ್ಯಾಯ್ ಮಾನಭಂಗ, ಮಾಡಿಕೊಂಡ ಸಾಲ” – (ಬೆಂಗಾಳಿ ಇತ್ಯಾದಿ); ‘ಕಳ್ಳ ಮುತ್ತಿಟ್ಟರೆ ಹಲ್ಲೆಷಿದೆ ಎಣಿಸಿಕೋ’– (ಯಹೂದಿ).

ಇಂತಹ ಪುಸ್ತಕಗಳಲ್ಲಿ ಇಂತಹ ಬುದ್ಧಿವಾದದಲ್ಲಿ ಲೋಕದ ಬಗ್ಗೆ ಒಂದು ನಿರಸನ ದೃಷ್ಟಿ ಅಪನಂಬಿಕೆ, ಆದರ್ಥಗಳ ಬಗ್ಗೆ ಅನಾದರ ಇರುವುದನ್ನು ಕಾಣಬಹುದು. ಅಂತೆಯೇ, ಲೋಕದ ರೀತಿಯ ಬಗ್ಗೆಯೂ ಕಹಿಯಾದ ಚುಚ್ಚು ಮಾತುಗಳು, ಬಿರುಸಾದ ವಿಡಂಬನೆ ಬಳಕೆಯಲ್ಲಿವೆ. ಒಂದರಡು ಉದಾಹರಣೆ ಕೊಟ್ಟು ತೃಪ್ತಿಪಟ್ಟುಕೊಳ್ಳುವುದು ವಾಸಿ :

‘ಮೆತ್ತಿಗಿದ್ದವನನ್ನು ಮೊಳ್ಳುಕ್ಕೆಯಲ್ಲಿ ಗುಡ್ಡಿದರು;’ ‘ಬಡದೇವರ ಕಂಡೆ ಬಿಲಪತ್ರೆ ಕೂಡ ಬುಸ್ಟಂತು;’ ‘ಮನಿಸಿಕೊಂಡು ಕೂತವರು ಮೂರು ಮುದ್ದೆ ಉಂಡರು, ನಾಚಿಕೊಂಡು ಕೂತವರು ನಾಕು ಮುದ್ದೆ ಉಂಡರು.’ ‘ಇದ್ದದ್ದನ್ನು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೊದ್ದರು;’ ‘ಬಿಟ್ಟೆ ಹೆಣ್ಣು ಸಿಕ್ಕೊ ಹಾಗಿದ್ದೆ ನಂಗೊಂದು ನಮ್ಮಪ್ಪಂಗೊಂದು;’ ‘ತರಕೊಟ್ಟು ತರೋಹಾಗಿದ್ದೆ – ನಮ್ಮಪ್ಪ ಮುದುಕ, ನಾನಿನೂ ಹುಡುಗ’... ಇತ್ಯಾದಿ.

ವ್ಯಾಪಾರ, ಅರಸನೋಲಗದ ನಡವಳಿಕೆ, ಕೋಟ್ಯು ವ್ಯವಹಾರ, ಮನೆಮಂದಿಯೋಡನೆ ನಡೆದುಕೊಳ್ಳುವುದು ಹೇಗೆ, ನೇರೆ ಹೊರೆ, ಐಶ್ವರ್ಯ ಸಂಪಾದನೆ ಇತ್ಯಾದಿ ಜೀವನದ ಪ್ರತಿಯೊಂದು ಕಲೆ ಕೌಟಿಲ್ಯವನ್ನು ಇದೇ ದಾಟಿಯಲ್ಲಿ ಚುರುಕು ಮಾತಿನಲ್ಲಿ ಮನಮುಟ್ಟಿಸುತ್ತದೆ.^೫ ‘ಒಂದಲ್ಲಿ ಒಂದು ಗಾದೆ, ನಾವು ಮಾಡುವ ಪ್ರತಿತಪ್ಪಿಗೂ ಮದ್ದು ಹೇಳುತ್ತದೆ; ಅದು ತಿಳಿದಿದ್ದರೆ, ಆ ತಪ್ಪಿನಿಂದ ನಮ್ಮನ್ನು ತಪ್ಪಿಸುತ್ತದೆ’ ಎಂದು ಆಚರಿಸಷ್ಟು ಟ್ರೈಂಚ್ ಒಂದು ಕಡೆ ಎಂದಿದ್ದಾನೆ.

೧೨, ಅಂದರೆ ಗಾದೆಗಳಲ್ಲಿ ವೇದಾಂತ, ಆದರ್ಥ ಇಲ್ಲವೇ ಇಲ್ಲವೆಂತಲ್ಲ; ಅವುಗಳ ಸಂಖ್ಯೆ ಬಹು ಕಡಿಮೆ ಎಂದಷ್ಟೇ ಇಲ್ಲಿನ ಸಿದ್ಧಾಂತ. ಎಷ್ಟೋ ಸಾರಿ ಇಂತಹ ತಾತ್ಪರ್ಯವಾದ ಸೂಕ್ತಗಳು ಸಂಸ್ಕೃತ ಮುಂತಾದ ಪಂಡಿತಭಾಷೆಗಳಿಂದ ಜನತೆಗೆ ಭೇಟ್ಟಿಯಾಗಿರುವುದೂ ಸಾಧ್ಯ. ವೇದಾಂತ, ಸ್ತುತಿಕ ಆದರ್ಥ, ಮನಸ್ಸನ್ನು ಅರಳಿಸುವ ವಿಶಾಲ ಭಾವನೆ – ಇವುಗಳು, ಲೋಕವಾದ ವ್ಯವಹಾರ ಸೂತ್ರಗಳಷ್ಟು ಅಪಾರ ಸಂಖ್ಯೆಯಲ್ಲಿಲ್ಲದಿರುವುದು ಸಹಜವೇ.

‘ಸ್ವರ್ಗದಲ್ಲಿ ಹೊಲಗೇರಿ ಇಲ್ಲ.’ ‘ಪ್ರೀತಿ ಇದ್ದರೂ ನೀತಿ ಬಿಡಬಾರದು;’ ‘ಬೆತ್ತಲೆ ಇರುವವನಿಗೆ ಎತ್ತಲೂ ಭಯವಿಲ್ಲ.’ ‘ತನುವರಿಯದ ನೋವಿಲ್ಲ, ಮನವರಿಯದ ಪಾಪವಿಲ್ಲ, ಶಿವನರಿಯದ ಶಾವಿಲ್ಲ’ ಇತ್ಯಾದಿ. ‘ಕೆಡದ ಸ್ನೇಹಿತನನ್ನು ಹುಡುಕಿದರೆ ದೇವರು ಸಿಕ್ಕುತ್ತಾನೆ.’ (ಅಸ್ತಾಮಿ ಇತ್ಯಾದಿ); ‘ಸಿಂಹದಿಂದ ತಪ್ಪಿಸಿ ಓಡುವುದಕ್ಕಿಂತ, ನಿನ್ನಿಂದ ನೀನು ತಪ್ಪಿಸಿಕೋ’ (ಅರಬಿ); ‘ಜಾಳಿನದ ಶಾಯಿ ವೀರರ ರಕ್ತಕ್ಕಿಂತ ಅಮೂಲ್ಯ’ (ಅರಬಿ); ‘ಪರಲೋಕವನ್ನು ಈ ಲೋಕ ಶೊಟ್ಟು ಕೊಂಡುಕೊ – ಹಾಗೆ ಮಾಡಿದರೆ ಎರಡೂ ನಿನ್ನದೇ’ (ಪಶ್ಚಿಮಾ); ‘ಒಂದು ಮರದಲ್ಲಿರುವ ಹಣ್ಣನ್ನೇಣಿಸಬಹುದು, ಒಂದು ಹಣ್ಣನ್ನಲ್ಲಿರುವ ಮರಗಳನ್ನೇಣಿಸಲಾಗದು’ (ರೋಮನಿ ಜಿಪ್ಪಿ); ‘ಮುಚ್ಚಿದ ಮುಜ್ಜಿ ಸ್ವರ್ಗಕ್ಕೆ ಬೀಗ, ಬಿಚ್ಚಿಗ್ಗೆ ಕೃಪೆಯ ಕೇಲಿ’ (ಮಲಯ); ‘ಹಸಗಳ ಬಣ್ಣ ಬೇರೆ, ಹಾಲು ಮಾತ್ರ ಒಂದೇ’-‘ಹೂಗಳ ಜಾತಿ ಬೇರೆ, ಪೂಜೆ ಒಂದೇ’ ‘ಮತಧರ್ಮ ಹಲವು, ದೇವರೊಬ್ಬನೇ’ (ಹಿಂದಿ)

^೫ * ಎಂತಹ ಕಷ್ಟ ಬಂದರೂ ನೀಗಿಕೊಳ್ಳಬಹುದು – ಆತ್ಮಹತ್ಯೆಯಿಂದ, ಜಿನ್ನದ ಗಂಟಿನಿಂದ, ಕತ್ತಲೆಯ ರಾತ್ರಿಯಲ್ಲಿ ಹಗೆಯನ್ನು ಎತ್ತರದಿಂದ ಉರಳಿಸುವುದರಿಂದ’ – ಬೇಣೀ ಗಾದೆ.

ಹೀಗೆಯೇ, ಬಾಳಿನ ಸ್ವರೂಪದ ಬಗ್ಗೆ ಹಲವು ಮಾತುಗಳಿವೆ :

‘ಹಟ್ಟಿವಾಗ ಬಿತ್ತಲೆ, ಸಾಯುವಾಗ ಕತ್ತಲೆ’ (ಕನ್ನಡ); ‘ಬಾಳಿಗೆರಡು ಭಾಗ; ಮುಗಿದು ಹೋದದ್ದು – ಸ್ವಪ್ನ. ಬರಬೇಕಾದದ್ದು ಆಸೆ’ (ಅರಬಿ); ‘ಬಾಳು ಅಮಲಿದ್ದ ಹಾಗೆ, ಸುಖ ಮರೆತು ತಲೆಶೂಲಿ ಉಳಿಯುತ್ತದೆ’ (ಪರೀಕ್ಯಾಯ); ‘ಹಟ್ಟಿದಾಗ ಅತ್ತೆ, ದಿನ ದಿನವೂ ಅದಕ್ಕೆ ಕಾರಣ ಗೊತ್ತಾಗುತ್ತಿದೆ.’ (ಇಂಗ್ಲೀಷ್); ‘ಯೋಷ್ವನ ಚಿಟ್ಟೆಯನ್ನು ಅರಸುತ್ತದೆ – ವೃದ್ಧಾಪ್ಯಕ್ಕೆ ಗೊತ್ತು ಅದು ಹಳುವಾಗಿ ಹಟ್ಟಿ ಗೋಡೆಯಲ್ಲಿ ಮುಗಿಯುತ್ತದೆ ಎಂದು’ (ಜೀನ್)...

ಕಡೆಯದಾಗಿ, ಹಲವು ದೇಶದ ಗಾದೆಗಳಲ್ಲಿರುವ ರಸಿಕತೆಯ ಆದರ್ಶಗಳನ್ನೂ ಒಳ್ಳಿಯ ಬಾಳಿನ ಬಯಕೆಯ ಕನಸುಗಳನ್ನೂ ಎತ್ತಿ ತೋರಿಸಬಹುದು. ಆಯಾ ದೇಶದ ಸಂಸ್ಕೃತಿಯ ವೈಶಿಷ್ಟ್ಯವನ್ನೂ ಈ ನುಡಿಗಳಲ್ಲಿ ಕಾಣುವವರು ಕಾಣಬಹುದು.

‘ಒಂದು ಗಂಟೆ ನಲ್ಲಿಗೆ, ಮತ್ತೊಂದು ದೇವರಿಗೆ’ (ಅರಬಿ); ‘ಕುದುರೆ ಬೆನ್ನ ಮೇಲೆ ನಲ್ಲಿಯ ತೋಳಿನಲ್ಲಿ – ಸ್ವರ್ಗದರ್ಶನ’ (ಅರಬಿ) ‘ಸೈಹಿತರೊಡನೆ ಸತ್ತರೆ ಸೋಬಾನ ಮಾಡಿಕೊಂಡ ಹಾಗೆ’ (ಪರೀಕ್ಯಾಯ), ತಪಿಸುವ ವೃದ್ಧಯಕ್ಕೆ ಮೂರು ಮದ್ದು – ನೀರು, ಹಸಿರು ಹುಲ್ಲು, ಹೆಣ್ಣಿನ ಚೆಲುವು’ (ಅಸ್ತ್ರಾಮಿ); ‘ಹಳೆಯದನ್ನು ಒರೆಸಲು ಒಂದು ಸ್ವಂಜು, ಇಂದನ್ನು ಸರಿಗೊಳಿಸಲೊಂದು ಗುಲಾಬಿ,’ ‘ಮುಂದಿನದೊಂದು ಕರೆಯಲೊಂದು ಮುತ್ತು’ (ಅರಬಿ); ‘ಎಲ್ಲ ವಾಸನೆಗಿಂತ ರೊಟ್ಟಿಯ ವಾಸನೆ, ಎಲ್ಲ ರುಚಿಗಿಂತ ಉಪ್ಪಿನ ರುಚಿ’ (ಪ್ರೇಂಜ್);^೩

‘ಒಂದು ತೋಟ, ಅದರಲ್ಲಿಂದು ಪಾರಿವಾಳದ ಮಚ್ಚು ಇದ್ದರೆ, ಭೂಮಿಗೆ ಸ್ವರ್ಗ ಬಂದ ಹಾಗೆ’ (ಸ್ವೇಯಿನ್) ; ‘ಎರಡು ರೊಟ್ಟಿ ಇದ್ದರೆ ಒಂದನ್ನು ಮಾರಿ ಲಿಲಿಹಾವನ್ನು ಕೊಂಡುಕೋ’ (ಜೀಣ); ‘ಪ್ರಯಾಣಕ್ಕೆ ಸೈಹಿತ, ಪ್ರಪಂಚಕ್ಕೆ ದಯೆ’ (ಜಪಾನ್); ‘ಒಂಟಿ ಹಾಸಿಗೆಗಿಂತ ಗುದ್ದವ ಗೂಳಿ ಲೇಸು’ (ಪಂಜಾಬಿ); ‘ಯಾರು ರಾಜನಾದರೂ ತೇಯೆಲೆಯೇ ರಾಣಿ’ (ಬರೆಂಡ್); ‘ಎರಡರಿಂದ ಎಂದಿಗೂ ಬೇಸರವಿಲ್ಲ – ಬೆಳುದಿಂಗಳ ರಾತ್ರಿ, ಸೋಗಸಾದ ಅಕ್ಕೆ ಅನ್ನ’ (ಜಪಾನ್); ‘ಚೀವನ ಚುಂಬನ ಇದ್ದ ಹಾಗೆ – ಹಂಚಿಕೊಡಿದ್ದರೆ ಅದರಿಂದ ಏನೇನೂ ಉಪಯೋಗವಿಲ್ಲ’ (ರೋಮನಿ ಜಾತಿಯ ಲಂಬಾಣಿಗಳು).

ಈ ಸಾಹಿತ್ಯ ಪ್ರಕರಣ, ಈ ಪುಸ್ತಕದುದ್ದಕ್ಕೂ ಅಲ್ಲಲ್ಲಿ ಪರ್ಯಾಯವಾಗಿ ಒಳಬೇರು ಬಿಟ್ಟಿದೆ, ಇಲ್ಲಿ ಹೆಚ್ಚು ಕಡಿಮೆ ವಿವರವಾಗಿ ಬಿತ್ತರಿಸಿದೆ. ಆದರೂ ಇಷ್ಟಕ್ಕೇ ಮುಗಿಯುವಂತೆ ಕಾಣಲಿಲ್ಲ; ಆದ್ದರಿಂದ, ಇಷ್ಟಕ್ಕೇ ಮುಗಿಸುವುದು ಉಚಿತ. “ವಿಶ್ಲಭಟ್ಟರ ಪುರಾಣ ಬಿಟ್ಟಲ್ಲಿಗೇ ಮುಕ್ತಾಯ.”

^೩ * ಒಟ್ಟನಲ್ಲಿ ಮೇಲಿನ ಈ ಗಾದೆ ಎಲ್ಲಾ ಗಾದೆಗಳ ದೃಷ್ಟಿಕೋನವನ್ನು ಸೋಗಸಾಗಿ ಸಂಕೇತಿಸುತ್ತದೆ ಎನ್ನಬಹುದು

ಒದುಪರ್ಯಃ

ಇ.ಇ. ಮಾಧ್ಯಮಗಳಲ್ಲಿ ಅನುವಾದದ ಸ್ಥರೂಪ ಮತ್ತು ಭಾಷಾ ಆಧುನೀಕರಣ ಪ್ರಕ್ರಿಯೆ

– ಡಾ. ಬಸವರಾಜ ಕಲ್ಲಡಿ

ಮಾಧ್ಯಮಗಳು ಆಧುನಿಕ ಜಗತ್ತಿನ ಅವಿಭಾಜ್ಯ ಅಂಗಗಳಾಗಿವೆ. ಇಲೆಕ್ಟ್ರಾನಿಕ್ ತಂತ್ರಜ್ಞಾನದ ಕ್ರಾಂತಿಯ ಈ ದಿನಗಳಲ್ಲಿ ಒಂದು ಮಾಧ್ಯಮ ಇನ್‌ಹೋಂದರ ಜತೆ ಬೆಸೆದುಕೊಂಡಿರುವಂತಹ ವಿಸ್ಯಯ ಜರುಗುತ್ತಲಿದೆ. ಇದಕ್ಕೆ ಉದಾಹರಣೆ ಈಚೆಗಷ್ಟೆ ಜನಪ್ರಿಯ ದಿನಪತ್ರಿಕೆ ಪ್ರಜಾವಾಣಿಯು ತನ್ನ ಮೊಬೈಲ್ ಪೋನ್ ಅವಶರೆಣಿಕೆಯನ್ನು ಬಿಡುಗಡೆ ಮಾಡಿರುವುದು. ಅಂದರೆ ಇನ್ನು ಮುಂದೆ ಮೊಬೈಲ್‌ಗಳಲ್ಲಿಯೇ ಈ ಪತ್ರಿಕೆಯನ್ನು ಓದಬಹುದು. ಈಗಿನ ಅಂತರ್ಜಾರ್ಕಾಲಯಗಳಲ್ಲಿ ಯಾವೋಂದೇ ಭಾಷೆಯು ಇತರ ಭಾಷೆಗಳ ಸೋಂಕಿಲ್‌ದಂತೆ ದ್ವೀಪವಾಗಿರಲು ಸಾಧ್ಯವಿಲ್ಲ. ಅದರಲ್ಲಿ ನಿರಂತರ ಇಪ್ಪತ್ತನಾಲ್ಕು ಗಂಟೆಗಳ ಸುದ್ದಿ ಸರಕನ್ನು ಅಂತರ್ಜಾರ್ಕಾಲವೆಂಬ ಮಾಹಿತಿ ಸರಕು ಅಟ್ಟಿದಂದ ಕೆಳಗಿಳಿಸಿ (down load) ಕೊಳ್ಳುತ್ತೆಲೇ ಇರಬೇಕಾದ ಪ್ರಾದೇಶಿಕ ಭಾಷೆಯ ಮೀಡಿಯಾಗಳಿಗೆ ಅನುವಾದವೆನ್ನುವುದು ಅತ್ಯನಿವಾರ್ಯವಾದ್ದಾದ್ದು. ಈ ಹಿನ್ನೆಲೆಯಲ್ಲಿ ಪತ್ರಿಕೆಗಳಿಂದ ತೊಡಗಿ, ಅಂತರ್ಜಾರ್ಕಾಲದ ಬ್ಲಾಗ್‌ಗಳವರೆಗೂ ಭಾಷಾಂತರ ವಹಿಸುವ ಪಾತ್ರ ಹಾಗೂ ಅದರ ಭಾಷಿಕ ಆಯಾಮಗಳನ್ನು ಸೂಲವಾಗಿ ಈ ಅಧ್ಯಾಯದಲ್ಲಿ ವಿವರಿಸಲಾಗಿದೆ.

ದಿನಪತ್ರಿಕೆಗಳು :

ದಿನಪತ್ರಿಕೆಗಳಲ್ಲಿ ಅನುವಾದ ಏಕೆ? : ಕನ್ನಡ ಪತ್ರಿಕೆ ಎಂದ ಮಾತ್ರಕ್ಕೆ ಕನ್ನಡದಲ್ಲೇ ಎಲ್ಲಾ ಸುದ್ದಿಗಳು ಸಿದ್ಧವಾಗಿ ಸಿಗುವುದಿಲ್ಲವೆಂಬುದು ಎಲ್ಲಾರಿಗೂ ಗೊತ್ತು, ವಿಜ್ಞಾನ, ತಂತ್ರಜ್ಞಾನ, ವಾಣಿಜ್ಯ, ಶ್ರೇಡೆ ಮತ್ತಿತರ ಕ್ಷೇತ್ರಗಳ ಸುದ್ದಿಗಳು ಇಂಗ್ಲಿಷ್‌ನಲ್ಲಿ ಇರುತ್ತವೆ. ದೇಶ, ವಿದೇಶದ ನಿತ್ಯದ ವಿದ್ಯಮಾನಗಳನ್ನು ಪಿಟಿಷನ್, ಯುಎನ್‌ಎ, ಐಎನ್‌ಎಸ್, ಎವನ್‌ಎ, ರಾಯ್‌ರ್ಸ್ ಮೊದಲಾದ ಸುದ್ದಿ ಸಂಸ್ಥೆಗಳು ಕಳುಹಿಸುವುದು ಆಗ್ನೇಯಲ್ಲೇ. ಪತ್ರಿಕೆಯೊಂದು ನಾನಾ ಕ್ಷೇತ್ರಗಳ ಸುದ್ದಿಗಳನ್ನು ಸಮಗ್ರವಾಗಿ ಓದುಗರಿಗೆ ನೀಡಬೇಕಾದರೆ ಈ ಆಗ್ನೇಯ ಕಾಪಿಗಳನ್ನು ಬಳಸಲೇ ಬೇಕಾಗುತ್ತದೆ. ಪತ್ರಿಕೆ ಕನ್ನಡದ್ವಾದ್ವಾರಿಂದ ಆಗ್ನೇಯ ಸಾಲುಗಳು ಕನ್ನಡವಾಗಿ ಮೂಡಬೇಕಾಗುತ್ತದೆ. ಇಲ್ಲಿ ಕನ್ನಡ ಅಕ್ಷರಗಳನ್ನು ಮೂಡಿಸುವ ಕೆಲಸ ಅನುವಾದಕರದ್ದು. ಇಂಗ್ಲಿಷ್ ಪತ್ರಿಕೆಗಳಲ್ಲಿ ಈ ಸಮಸ್ಯೆ ಇಲ್ಲ. ಏಜೆನ್ಸಿ ಕಾಪಿಗಳನ್ನು ಅವರು ಎಡಿಟ್ ಮಾಡಿ ನೇರವಾಗಿ ಬಳಸುತ್ತಾರೆ. ಅವರಿಗೆ ಕನ್ನಡದ್ವಾದ್ವಾರಿಗೆ ಇಂಗ್ಲಿಷ್ ಕುರಿತ ಕನಿಷ್ಠ ಜ್ಞಾನದೊಂದಿಗೆ, ಅನುವಾದ ಕೌಶಲದ ಬಗ್ಗೆಯೂ ತಿಳಿವಳಿಕೆ ಇರಬೇಕು.

ಕನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಜಾವಾಣಿ, ಕನ್ನಡ ಪ್ರಭ, ಸಂಯುಕ್ತ ಕನಾಟಕ, ವಿಜಯ ಕನಾಟಕ, ಉದಯವಾಣಿ ಮುಂತಾದವುಗಳು. ಒಂದರಡು ವರ್ಷಗಳ ಹಿಂದಷ್ಟೆ ಆರಂಭವಾದ ಕನ್ನಡದ ಟೈಮ್ಸ್ ಆಫ್ ಇಂಡಿಯಾ, “ಅನುವಾದವನ್ನೇ ನೆಚ್ಚಿಕೊಂಡಿದೆ. ಇದು ಪತ್ರಿಕಾ ಸೃಜನಶೀಲತೆಗೆ ಧಕ್ಕೆಯುಂಟು ಮಾಡುವಂಥಾದು” ಎಂಬ ವಿವಾದ ಸೃಷ್ಟಿಯಾಗಿತ್ತು. ಬರವಣಿಗೆಯನ್ನೇ ದೇಹ ಹಾಗೂ ಆತ್ಮವಾಗಿಸಿಕೊಂಡಿರುವ ಪತ್ರಿಕೆಗಳು ಮೊದಲಿನಿಂದಲೂ ಭಾಷೆಯ ಬಳಕೆಯ ಸಾಧ್ಯತೆಗಳನ್ನು ವಿಸ್ತರಿಸುತ್ತಿರುವ ಪರಿ ವಿಶಿಷ್ಟವಾದದ್ದು. ಕನ್ನಡ ಹಾಗೂ ಭಾಷಾವಿಜ್ಞಾನದ ವಿದ್ಯಾರ್ಥಿಗಳಿಗೆ ಇವು ನಿರಂತರ ಅಧ್ಯಯನದ ಆಕರ್ಗಳಾಗಿವೆ. ಹಿಂದೆಲ್ಲಾ ಸಂಸ್ಕೃತ ಭಾಯಿಷ್ಟ ಶಿಷ್ಟ ಕನ್ನಡವನ್ನು ಬಳಸುವತ್ತೆ ಪತ್ರಿಕೆಗಳ ಚಿತ್ರ ಇತ್ತು. ಈಗನ ಸ್ಥಿತಿ ಹಾಗಿಲ್ಲವೆನಿಸುತ್ತದೆ. ನುಡಿಮಿಶ್ರಣ (Code mixing) ಇಂಗ್ಲಿಷ್ ಹಾಗೂ ಇತರ ಭಾಷೆಗಳ ಜಡಿತ ಸಾಮಾನ್ಯವಾಗಿದೆ. ವಿಜಯ ಕನಾಟಕದಲ್ಲಿ ಕನ್ನಡಾಂಗ್ಲ ದ್ವಿಭಾಷಾಕ್ರಾಂತಿಗಳನ್ನು ಕೋಡುಮಾಡಿ ‘ಲವಾಲvk’ ಎಂದು ಕಲೆಯಲ್ಲಾ ಭಾಷಾ ಆಧುನಿಕರಣವನ್ನು ಬಿಂಬಿಸುವ ಕೆಲಸವನ್ನು ಮಾಡುತ್ತಿದೆ. ಇದು ಯುವಜನತೆಯನ್ನು ಸೇಳಿಯುವ ಜಾಹಿರಾತು ತಂತ್ರವೂ ಇರಬಹುದು. ಈ ಎಲ್ಲಾ ಹಿನ್ನಲೆಯಲ್ಲಿ ಪ್ರಸ್ತುತ ಅಧ್ಯಾಯವು ಪದ, ವಾಕ್ಯಗಳಲ್ಲಿ ಭಾಷಾಂತರ ಪ್ರಕ್ರಿಯೆಯು ದಿನಪತ್ರಿಕೆಗಳಲ್ಲಿ ಹೇಗೆ ನಡೆದಿದೆ ಎಂದು ಸ್ಕೂಲವಾಗಿ ಗಮನಿಸುವ ಉದ್ದೇಶವನ್ನು ಹೊಂದಿದೆ.

ಮೊದಲೆಲ್ಲಾ ಬಹುಪಾಲು ಎಲ್ಲಾ ಪತ್ರಿಕೆಗಳು ಬೆಂಗಳೂರಿನಿಂದಲೇ ಹೊರಡುತ್ತಿದ್ದವು. ಈಗ ಹಾಗಿಲ್ಲ. ಮಂಗಳೂರು, ಹುಬ್ಬಳಿ, ಧಾರವಾಡಗಳಿಂದಲೂ ಪ್ರಸಾರವಾಗುತ್ತಿದೆ. ಇವುಗಳ ಬೇರೆ ಬೇರೆ ಆವೃತ್ತಿಗಳು ಆಯಾ ಪ್ರಾದೇಶಿಕ ಉಪಭಾಷೆ ಅಥವಾ ಕನ್ನಡದ ಪ್ರಭೇದಗಳನ್ನು ಹೆಚ್ಚಾಗಿ ಬಳಸುತ್ತಿವೆಯೇ ಎನ್ನುವುದು ಸಹ ಕುಶೂಹಲಕಾರಿ ವಿಷಯವಾಗಿದೆ. ಆದರೆ ಕನ್ನಡದ ಬರಹ ಭಾಷೆ ಇನ್ನು ಈ ಮಟ್ಟಕ್ಕೆ ತನ್ನ ಮದಿವಂತಿಕೆಯನ್ನು ಸಡಿಲಿಸಿಲ್ಲವೆನಿಸುತ್ತದೆ. ಕೆಲವೇ ಕೆಲವೊಂದು ಸಾಹಿತ್ಯ ಕೃತಿಗಳು ಮಾತ್ರ ಅಪವಾದವೆಂಬಂತೆ ಪ್ರಾದೇಶಿಕ ಉಪಭಾಷೆಯಲ್ಲಿ ರಚಿತವಾಗಿರುವುದನ್ನು ಕಾಣಬಹುದು.

ಪತ್ರಿಕೆಗಳು, ಪತ್ರಕರ್ತರು ಹೊಸದಾಗಿ ಟಂಕಿಸಿದ (coin) ಒಂದು ಶಬ್ದ (ಹೊಸ ಅರ್ಥದಲ್ಲಿ ಹಳೆಯ ಶಬ್ದ, ಹೊಸ ಅರ್ಥದಲ್ಲಿ ಹೊಸ ಶಬ್ದ ಅಥವಾ ಹಳೆಯ ಅರ್ಥದಲ್ಲಿ ಹೊಸ ಶಬ್ದ) ಲಕ್ಷಣತರ ಜನರ ಗಮನಕ್ಕೆ ಬರುತ್ತದೆ. ಮತ್ತು ಅದನ್ನು ಮತ್ತೆ ಮತ್ತೆ ಬಳಸುತ್ತಾ ಹೋದಂತೆ ಆ ಜನರ ಶಬ್ದ ಭಂಡಾರಕ್ಕೆ ಅದು ಸೇರಿಬಿಡುತ್ತದೆ. ಪತ್ರಿಕೆಗಳಲ್ಲಿ ಬರುವ ಶಬ್ದ ಪಡೆಯುವ ವ್ಯಾಪಿಗೆ ಒಂದು ಉದಾಹರಣೆಯಿಂದರೆ ಡಾ.ಎಚ್.ಎಂ.ಮರಳುಸಿದ್ದಯ್ಯನವರು ಪ್ರಜಾವಾಣಿಯಲ್ಲಿ Slum ಪದಕ್ಕೆ ‘ಕೊಳೆಗೇರಿ’ ಎಂಬ ಅನುವಾದವನ್ನು ಬಳಸಿದರು. ಇದಕ್ಕೆ ಕೊಳಚೆ ಪ್ರದೇಶವೆಂತಲೂ ಕರೆಯುತ್ತಾರೆ. ಈಗ

ಕೊಳೆಗೇರಿ ಬಹಳ ಜನಜನಿತ. ಈ ಪದಕ್ಕೆ ತಳಪಾಯ ಹಿಂದೆ ಕನ್ನಡದ ಶಬ್ದಭಂಡಾರದಲ್ಲಿದ್ದ ಹೊಲಗೇರಿ ಎನ್ನುವ ಪದ.

ಪತ್ರಿಕೆಗಳು ದಶಕದ ಹಿಂದೆ ಸುದ್ದಿಗಾಗಿ ಓಲಿಪ್ರಿಂಟರ್‌ನ್ನು ಅವಲಂಬಿಸಿದ್ದವು. ಈಗ ಇಂಟರ್‌ನೇಟ್ ಇದೆ. ಇಲ್ಲೆಲ್ಲ ರಾಶಿರಾಶಿ ಸುದ್ದಿಗಳು ಸಿಗುತ್ತವೆ. ಈ ಸುದ್ದಿಯನ್ನು ‘ಸಂಪಾದಿಸ’(edit)ಬೇಕು. ಇಂಗ್ಲಿಷಿನಲ್ಲಿರುವ ಈ ಕಚ್ಚಾ ಸರಕನ್ನು ದೇಸಿಭಾಷೆಗೆ ಪಕ್ಕಾ ಸರಕಾಗಿ ಅನುವಾದಿಸಬೇಕು. ಈ ಅನುವಾದದ ಚಿಂತೆ ಇಂಗ್ಲಿಷ್ ಪತ್ರಿಕೆಗಳಿಗೆ ಅಷ್ಟಿಲ್ಲ. ಇಂಗ್ಲಿಷ್‌ನಲ್ಲಿ ಪಡೆದ ರಾಷ್ಟ್ರೀಯ, ಅಂತರಾಷ್ಟ್ರೀಯ ಸುದ್ದಿಯನ್ನು ಅನುವಾದಿಸುವ ಪತ್ರಿಕೋದ್ಯಮಿ ತನ್ನ ಸಂಸ್ಕೃತಿ, ತನ್ನ ಭಾಷೆ ಪರಿಸರಗಳಿಗೆ ಅಪರಿಚಿತವಾದ ಅನೇಕ ಪರಿಕಲ್ಪನೆಗಳನ್ನು ತನ್ನ ಭಾಷೆಗೆ ಅನುವಾದಿಸಿ, ಅವು ತಲುಪುವಂತೆ ಮಾಡುವ ಹೊಣೆಯನ್ನು ಹೊತ್ತಿರುತ್ತಾನೆ. ಇವನಿಗೆ ಹೆಚ್ಚು ಆಲೋಚನೆಗೆ ಸಮಯವೂ ಇರುವುದಿಲ್ಲ. ಆತ ತನಗೆ ಗೊತ್ತಿರುವ ಹೋಶವನ್ನು ತಿರುವಿ ಹಾಕಬಹುದು ಅಥವಾ ಇಂಗ್ಲಿಷ್ ಪದಕ್ಕೆ ಅನುಗುಣವಾದ ಒಂದು ದೇಶ್ಯಪದವನ್ನು ಬಳಸಬಹುದು; ಇಲ್ಲವೇ ಸರಿಯೋ ತಪ್ಪೋ ಆ ಸನ್ನಿವೇಶದಲ್ಲಿ ಹೊಳೆದ ಒಂದು ಪದವನ್ನು ಬರೆದು ಅಳ್ಳಿಗೆ ಕಳುಹಿಸಬಹುದು. ಒಮ್ಮೊಮ್ಮೆ ಮಕ್ಕಿಕಾಮಕ್ಕೆ (ಇದು ಸಂಸ್ಕೃತದ ಮಕ್ಕಿಕಾಮಕ್ಕೆ ನುಡಿಗಟ್ಟಿನಿಂದ ಬಂದಿದೆ. ಹಿಂದಿನ ಕಾಲದಲ್ಲಿ ತಾಳೆಗರಿಗಳಿಂದ ಪ್ರತಿಗಳನ್ನು ಸಿದ್ಧಪಡಿಸುತ್ತಿದ್ದ ಹಸ್ತಪ್ರತಿಗಾರರ ಅಚಾತುಯ್ಯವನ್ನು ಇದು ಧ್ವನಿಸುತ್ತದೆ. ಒಮ್ಮೆ ಹಸ್ತಪ್ರತಿಯನ್ನು ನಕಲು ಮಾಡುತ್ತಿದ್ದವನೊಬ್ಬ ಆಯಾಸವಾಗಿ ತಾಳೆಗರಿಯ ಗ್ರಂಥವನ್ನು ಮುಚ್ಚಿದನಂತೆ. ಆಗ ಅದರ ಮೇಲೆ ಕುಳಿತ್ತಿದ್ದ ಮಕ್ಕಿಕ=ನೋಣಪೋಂದು ಅಲ್ಲೋ ಸಿಲುಕೆ ಅಸುನೀಗಿತಂತೆ. ಮುಂದೆ ನಕಲು ಮಾಡಲು ಬಂದಾತ ಇದನ್ನು ತಪ್ಪಾಗಿ ಗ್ರಹಿಸಿ, ಒಂದು ಜೀವಂತ ನೋಣವನ್ನು ಹಿಡಿದು ತಂದು ಅದೇ ಜಾಗದಲ್ಲಿ ಸಿಲುಕೆಸಿ ಕೊಂಡು ಅದೇ ರೀತಿಯ ಗುರುತು ಮೂಡುವಂತೆ ಮಾಡಿ, ತನ್ನ ಕಾರ್ಯದಲ್ಲಿ ಮುಂದುವರಿದನಂತೆ!) ಅನುವಾದ ಮಾಡಿ, ತನ್ನ ಜವಾಬ್ದಾರಿಯನ್ನು ನಿರ್ವಹಿಸಬಹುದು. ಹೀಗಾದರೆ ಅನುವಾದ ಅಪಹಾಸ್ಯವಾಗುವ ಸಾಧ್ಯತೆ ಹೆಚ್ಚು. ನಿದರ್ಶನಕ್ಕೆ ಗಮನಿಸಬಹುದು.

೧. ಇಂಗ್ಲಿಷಿನಲ್ಲಿ A storm in a tea cup ಎಂಬ ನುಡಿಗಟ್ಟಿದೆ. ಕನ್ನಡದ ಕೆಲವು ಪತ್ರಿಕೆಗಳಲ್ಲಿ ಇದನ್ನು ಯಥಾವತ್ ಅನುವಾದ ಮಾಡಿ “ಚಹಾ ಕಪ್ಪಿನಲ್ಲಿ ಬಿರುಗಳಿ” ಎಂದು ಬಳಸಿದ್ದಾರೆ. ಇಂಥ ಅನುವಾದಗಳು ಕನ್ನಡದ ಓದುಗರಿಗೆ ಯಾವುದೇ ಧ್ವನ್ಯಾಧ್ರವನ್ನು ಕೊಡಲಾರವು. ಕಾರಣಗಳು ಸಾಂಸ್ಕೃತಿಕವಾದವು. ಹಿಂದಿಯಲ್ಲಿ ‘ಕಬಾಬ’ ಮೇ ಹಡ್ಡಿ’ ಎಂಬ ನುಡಿಗಟ್ಟನ್ನು ಬಳಸುತ್ತಾರೆ. ಕನ್ನಡದಲ್ಲಿ ಇದನ್ನು ಯತಾವತ್ ಆಗಿ ಕಬಾಬಿನಲ್ಲಿನ ಕಡ್ಡಿಯಂತೆ ಎಂದು ಭಾಷಾಂಶರಿಸುವುದಕ್ಕಿಂತ ‘ಮೊಸರಿನೋಳಗಿನ ಕಲ್ಲು’ ಎಂದು ಮಾಡಿಕೊಂಡರೆ ಹೆಚ್ಚು ಸೂಕ್ತವಾಗುತ್ತದೆ.

೨. Herculus effort ಎನ್ನುವುದನ್ನು “ಭಗೀರಥ ಯತ್ನ” ಎಂದು ಇಲ್ಲಿನ ಮಿಶ್ರಗೆ ಸಂಪನ್ಮಾನಿಸಿಕೊಂಡು ಭಾವಾನುವಾದ ಮಾಡುವುದೂ ಇದೆ.

೩. A Skeleton in a almera ಎಂಬುದನ್ನು ಮಕ್ಕಳಾಮಕ್ಕಿಯಾಗಿ ಅಲ್ಲೇರಾದಲ್ಲಿನ ಅಸ್ತಿತ್ವ ಪಂಜರ ಎಂದು ಅನುವಾದಿಸಿರುವುದಿದೆ. ಇಂತಹ ಅನುವಾದಗಳು ಓದುಗರ ಮೇಲೆ ಯಾವುದೇ ಬಗೆಯ ಪರಿಣಾಮವನ್ನು ಬೀರಲಾರವು.

೪. From dawn to dusk ಎನ್ನುವುದನ್ನು ಕನ್ನಡದಲ್ಲಿ ಒಬ್ಬರು ಡಾನೋನಿಂದ ಡಸ್ಕ್ ಪಟ್ಟಣದವರೆಗೆ ಎಂದು ತಪ್ಪಾಗಿ ತರ್ಕುವೆ ಮಾಡಿದ್ದರು. ಡಾನೋ ಮತ್ತು ಡಸ್ಕ್ ಎಂಬವು ಸ್ಥಳಗಳಲ್ಲ; ಕಾಲಸೂಚಕಗಳು. ಇದು ಆಗಬೇಕಿದದ್ದು ಬೆಳಗನಿಂದ ಬೈಗಿನ ತನಕ ಅಥವಾ ಬೆಳಗನಿಂದ ಸಂಚಯವರಗೆ ಎಂದು.

ಹೀಗೆ ಪ್ರತೀಕೀಗಳಲ್ಲಿ ಅನುವಾದ ಮಾಡುವಾಗ ಅಥವ್ ಪಡೆದುಕೊಳ್ಳುವ ವಿವಿಧ ಆಯಾಮಗಳ ಕಡೆ ಗಮನ ಇರಬೇಕಾಗುತ್ತದೆ. ಇಲ್ಲಿದ್ದರೆ ಹಿಂದೆ ವಿವರಿಸಲಾದ ನೋಣದ ಕರೆಯಂತಾಗುತ್ತದೆ.

ಅನುವಾದ ಮತ್ತು ಭಾಷಾ ಆಧುನಿಕರಣ ಪ್ರಕ್ರಿಯೆ : ಭಾಷೆಯೊಂದು ಯಾವುದೇ ಮುಜುಗರವಿಲ್ಲದೆ ಇತರ ಭಾಷೆಗಳಿಂದ ಪದಗಳನ್ನು ಸ್ವೀಕರಿಸಿ, ತನ್ನ ಪದಕೋಶದಲ್ಲಿ ಸೇರಿಸಿಕೊಂಡು ಅವುಗಳನ್ನು ಆಧುನಿಕ ಅಗತ್ಯಗಳಿಗೆ ಅನುಗುಣವಾಗಿ ಬಳಸಿಕೊಳ್ಳುವುದನ್ನು ಸ್ವೀಕರಿಸಿ ‘ಭಾಷಾ ಆಧುನಿಕರಣ’ವೆನ್ನುಬಹುದು. ಇದು ಭಾಷೆಯೊಂದು ಇತರ ಅಭಿವೃದ್ಧಿಯ ಸಾಮರ್ಥ್ಯವನ್ನು ಈಗಾಗಲೇ ಸಾಧಿಸಿರುವ ಭಾಷೆಗಳಿಗೆ ಸರಿಸಮನಾಗಿ ಅಳವಡಿಸಿಕೊಂಡು ಬೆಳೆಯುವ ಪ್ರಕ್ರಿಯೆ. ಇಂಗ್ಲಿಷ್ ಪ್ರಪಂಚದಾದ್ಯಂತ ವ್ಯಾಪಕವಾಗಿ ಬೆಳೆಯಲು ಅದು ಆಧುನಿಕರಣ ಪ್ರಕ್ರಿಯೆಗೆ ಸದಾ ತನ್ನನ್ನು ತೆರೆದುಕೊಂಡಿರುವುದೇ ಪ್ರಮುಖ ಕಾರಣವಾಗಿದೆ. ಭಾಷೆಯ ಆಧುನಿಕರಣ ವಿಧಾನಗಳಲ್ಲಿಂದು ಅದರ ಶಬ್ದ ಭಂಡಾರ ವಿಕಾಸ. ಈ ವಿಕಾಸ ಎರಡು ಬಗೆಯಲ್ಲಿ ನಡೆಯುತ್ತದೆ.

೧. ಹೊರಗಿನಿಂದ ನಡೆಯುವ ಸ್ವೀಕರಣ ಅಥವಾ ನೇರ ಸ್ವೀಕರಣ

೨. ತನ್ನ ಸಾಮಗ್ರಿಯ ಮೂಲಕವೇ ನಡೆಯುವ ಹೊಸ ಸೃಷ್ಟಿ. ಇದನ್ನು ಹೀಗೂ ವಿವರಿಸಬಹುದು.

ಹಿಂದೆ ಇದ್ದ ಕನ್ನಡದ (ಸಂಸ್ಕೃತ!) ಶಬ್ದಕ್ಕೆ ಇಂಗ್ಲಿಷ್ ಭಾಷೆಯ ಹೊಸ ಅಥವಾವನ್ನು ಹೊಂದಿಸುವುದು. ಉದಾಹರಣೆಗೆ: ವಿದ್ಯುತ್=electricity, ಕ್ರಾರಿಕೋಧ್ಯಮ=industry, ಬೇಡಿಕೆ, ಕೋರಿಕೆ, ಹಕ್ಕೊತ್ತಾಯ=demand. ಇತ್ಯಾದಿ.

ಇಲ್ಲಿನ ಎರಡನೇ ಅಂಶವು ಭಾಷಾ ಪ್ರಮಾಣೀಕರಣ ಪ್ರಕ್ರಿಯೆಯ ವ್ಯಾಪ್ತಿಗೂ ಬರುತ್ತದೆ. ಪ್ರಮಾಣೀಕರಣವು ಭಾಷೆಯೊಂದರ ಶಿಷ್ಟ ಪ್ರಬೇಧದ ಕಡೆಗೆ ಹೆಚ್ಚು ಒಲವನ್ನು ಹೊಂದಿರುತ್ತದೆ. ಅದು ಉಪಭಾಷೆಗಳ ಅಥವಾ ಭಾಷಾ ಪ್ರಭೇದಗಳನ್ನು ಅಷ್ಟಾಗಿ ಪರಿಗಣಿಸುವುದಿಲ್ಲ. ಅನುವಾದ ಭಾಷೆಯು ಪ್ರಮಾಣೀಕರಣ ಪ್ರಕ್ರಿಯೆಗೆ ಹತ್ತಿರವಾದಂತೆಲ್ಲ ಅಥವ್ಯ ಸಂದಿಗ್ಧತೆ ಹೆಚ್ಚತ್ವ ಹೋಗುತ್ತದೆ. ಮೇಲಿನ ಉದಾಹರಣೆಯನ್ನು, ಗಮನಿಸಿ, ಬೇಡಿಕೆ ಹಾಗೂ ಕೋರಿಕೆಗಳು ಒಂದೇ ಅಥವಾ ಪದಗಳಲ್ಲ. ಕೋರಿಕೆಯಲ್ಲಿ ಏನಮುತ್ತೆ ಇದೆ demandನಲ್ಲಿ ಪಡೆಯಬೇಕಾಗಿರುವುದು ತಮ್ಮ ಹಕ್ಕು ಎಂಬ ಭಾವವಿರುತ್ತದೆ. ಕನ್ನಡದಲ್ಲಿ ಇವರಡನ್ನು ಅಥವ್ಯ ಸಾಧ್ಯತೆಗಳೊಂದಿಗೆ ಬಳಸುವುದು ಕಷ್ಟ.

ನೇರ ಸ್ವೀಕರಣ : ಇದು ಹೆಚ್ಚಾಗಿ ಶ್ರೀದಾ ಮತ್ತು ವಾಣಿಜ್ಯ ಪುರವಣೆಗಳಲ್ಲಿ, ವಿಜ್ಞಾನ ತಂತ್ರಜ್ಞಾನಕ್ಕೆ ಸಂಬಂಧಿಸಿದ ಅಂಕಣಗಳಲ್ಲಿ ಕಾಣಿಸುತ್ತದೆ. ಬಾಲ್, ಬ್ಯಾಟ್ ಮಿಂಟನ್, ಟನ್ಸಿಸ್, ಗಾಲ್ಫ್, ಕ್ರಿಕೆಟ್ ಇತ್ಯಾದಿ ಆಟಗಳ ಬಗ್ಗೆ ಬರೆಯುವ ವರದಿಗಳಲ್ಲಿ ಹೇರಳವಾದ ಇಂಗ್ಲಿಶ್ ಪದಗಳನ್ನು ಗಮನಿಸಬಹುದು. ಸಿಂಗಲ್, ಮಿಕ್ಸೆಡ್ ಡಬಲ್ ಇತ್ಯಾದಿ ಪದಗಳನ್ನು ನಿತ್ಯ ಪ್ರತಿಕೆಗಳಲ್ಲಿ ನೋಡುತ್ತೇವೆ. ಹೈ ಜಂಪ್ (ಎತ್ತರ ಜಿಗಿಟ), ಲಾಂಗ್ ಜಂಪ್ (ಉದ್ದ ಜಿಗಿಟ) ಇಂತಹ ಅನುವಾದಗಳು ದೇಸಿ ಸ್ವರ್ವವನ್ನು ಹೊಂದಿರುವಂತಹ ಹಾಗೂ ಸ್ವೀಕಾರಾಹಾರವಾದವು. ಆದರೆ ಬ್ಯಾಟ್ಸ್‌ಮನ್=ಧಾಂಡಿಗ, ಬೋಲಿಂಗ್=ಚೆಂಡೆಸೆತ, ಫೀಲ್ಡ್‌ರ್= ಕ್ಷೇತ್ರ ಪಾಲಕ ಇವೆಲ್ಲಾ ಸೂಕ್ತವಾದವನಿಸುವುದಿಲ್ಲ. ಕೆಲವೊಮ್ಮೆ ರೇಡಿಯೋದಲ್ಲಿ ಪ್ರಸಾರವಾಗುವ ಕ್ರಿಕೆಟ್ ಕಾಮೆಂಟರಿ (ವೀಕ್ಷಕ ವಿವರಣೆ) ಹಾಸ್ಯವನ್ನು ಉಕ್ಕಿಸುತ್ತಿದ್ದರೂ ಇದೇ ಕಾರಣಕ್ಕಾಗಿ. ಸಿಲ್ಲಿ ಪಾಯಿಂಟ್=ಹಾಸ್ಯ ಅಂಶ, ಗಲ್ಲಿ= ಸಂದಿ.. ಎಂದೂ, ಮಿಡಾಫ್ಲಂನ್ಸ್‌ಲ್ಲಾ ಹೀಗೆಯೇ ಅನುವಾದಿಸ ಹೊರಟರೆ ಏನಾಗಬಹುದು?

ಹಿಂಗಾಗಿ ನೇರ ಸ್ವೀಕರಣ ಹಾಗೂ ಅನುವಾದಗಳಲ್ಲಿ ನೇರ ಸ್ವೀಕರಣಗಳೇ ಹೆಚ್ಚಾಗಿ ಭಾಷೆಯಲ್ಲಿ ಉಳಿಯುವ ಸಾಧ್ಯತೆಗಳೇ ಹೆಚ್ಚು. ಇದಕ್ಕೆ ಕಾರಣ ಇಂಗ್ಲಿಶ್ ಸ್ವೀಕರಣಗಳು ಆಗಲೇ ಆಡುಮಾತಿನಲ್ಲಿ ಬಳಕೆಗೆ ಬಂದಿರುತ್ತವೆ. ಅವಿದ್ಯಾವಂತರಾದವರೂ ನ್ಯಾಸ್ ಪೇಪರ್ ಎನ್ನತ್ತಾರೆಯೇ ಹೊರತು ವೃತ್ತಪತ್ರಿಕೆ ಎನ್ನುವುದಿಲ್ಲ. ದೂರದರ್ಶನವನ್ನು ‘ಟೀವಿ’ಯೆಂದೆ ಜನ ಗುರುತಿಸುವುದು, ‘ಟಿವಿ ಚಾನಲ್‌ಗಳು’ ಜನಜನಿತವೇ ಹೊರತು, ‘ದೂರದರ್ಶನವಾಹಿನಿ’ಗಳಲ್ಲ. ಈ ದಿನಗಳಲ್ಲಿ ಇನ್ನುರ್ನ್ನು, ಕೋಟ್ಟ, ಲಾಯರ್, ಕಂಡಕ್ಕರ್, ಸಬ್ಬಿಡಿ, ಸಿನಿಮಾ ಮುಂತಾದ ಪದಗಳು ಬಸ್ಸು, ಕಾರುಗಳಂತೆ ಕನ್ನಡ ಪದಗಳೇ ಆಗಿಬಿಟ್ಟಿವೆ. ಇವನ್ನು ಅನುವಾದಿಸುವಾಗ ಸಂಸ್ಕೃತಕ್ಕ ಮೌರೆಹೊಗುವುದು ಶುಷ್ಕಕ್ರಿಯೆಯೆಂದು ಆಧುನಿಕ ಭಾಷಾವಿಜ್ಞಾನಿಗಳ ಅಭಿಮತ. ಇದು ಸೂಕ್ತವಾದದ್ದು ಹೌದು. ನಿಮ್ಮ ಮಗ ಏನು ಮಾಡುತ್ತಿದ್ದಾನೆ? ಎಂಬ ಪ್ರಶ್ನೆಗೆ ‘ಕನ್ನಡದ ಕಟ್ಟಬ್ಬಿಮಾನಿಯೊಬ್ಬ’ ‘ಅಭಿಯಂತರ’ನಾಗಿದ್ದಾನೆ ಎಂದು ಉತ್ತರಿಸಿದರೆ

ಅರ್ಥಮಾಡಿಕೊಳ್ಳುವ ಮಂದಿ ಬಹಳ ಕಡಿಮೆ. ಇಂಜಿನಿಯರ್ ಎಂದರೆ ಎಂಥಾ ಅನಕ್ಕರಸ್ತಿಗೂ ಅರ್ಥವಾಗುತ್ತದೆ. ಭಾರತೀಯ ಭಾಷೆಗಳನ್ನಾಡುವ ಜನ ಜೀವಂತ ಸನ್ನಿಹಿತಗಳಲ್ಲಿ ಬಳಕೆಗೆ ಬಂದಿರುವ ಸ್ವೀಕರಣಗಳನ್ನು ಒಪ್ಪಿಕೊಳ್ಳಲು ಸಿದ್ಧರಿರುವಂತೆ ಪ್ರಾಚೀನ ಶಬ್ದಕೋಶದಿಂದ ತೆಗೆದುಕೊಂಡು ಟಂಕಿಸಿದ ಕೃತಕ ಪದಗಳನ್ನು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ.

ಮೂಲ ಇಂಗ್ಲಿಷ್ ಶಬ್ದವನ್ನು ಕನ್ನಡಕ್ಕೆ ಸ್ವೀಕರಿಸಿದಾಗ ಅದರ ಉಚ್ಛಾರ ಕನ್ನಡದಲ್ಲಿ ಹಾಗೆ ಉಳಿದು ಬಂದಿರುವುದಿಲ್ಲ. ಅದನ್ನು ಸ್ವೀಕರಿಸಿದ ವಾತಾ ಉಚ್ಛಾರಣೆಯನ್ನಾದು ಅವಲಂಬಿಸಿರುತ್ತದೆ. ವೃತ್ತ ಪತ್ರಿಕೆಗಳಲ್ಲಿ ಇಂಗ್ಲಿಷ್ ಪದವನ್ನು ಹೇಗೆ ಕನ್ನಡ ಲಿಪಿಯಲ್ಲಿ ಬರೆದಿರುತ್ತಾರೆ ಎಂಬುದು ಆ ಇಂಗ್ಲಿಷ್ ಪದದ ಉಚ್ಛಾರಣೆಯನ್ನು ನಿರ್ಧರಿಸಬಹುದು. ಕನ್ನಡಿಗರ ಉಚ್ಛಾರಣೆ ಇಂಗ್ಲಿಷ್ ಕಾಗುಣಿತವನ್ನು ಬಹುಸಾರಿ ಅವಲಂಬಿಸಿರುವುದರಿಂದ, ಎಷ್ಟೋ ಶಬ್ದಗಳ ಕಾಗುಣಿತದ ಬಗ್ಗೆ ಅನಿದಿಷ್ಟತೆ ಕಾಣಿಸಿಕೊಳ್ಳಬಹುದು. ಧೇಟರ್, ಧಿಯೇಟರ್, ಅಫಿಡಮಿಟ್-ಅಫಿಡಾಮಿಟ್, ಅಕಾಡೆಮಿ-ಅಕಾಡಮಿ-ಅಕಾಡಮಿ- ಅಕ್ಯಾಡಮಿ ಹೀಗೆ ಬಗೆಬಗೆಯಾಗಿ ಬರೆದು, ಬರೆದಂತೆಯೇ ಉಚ್ಛರಿಸುವುದನ್ನು ನಾವು ಕಾಣಬಹುದಾಗಿದೆ. ಇಂಗ್ಲಿಷ್-ಇಂಗ್ಲೀಷ್-ಇಂಗ್ಲಿಷ್ ಈ ಮೂರು ಬಗೆಯ ನಾವೀಗ ನೋಡುತ್ತಿದ್ದೇವೆ. ಈಗ ಬರಹವನ್ನುವುದು ಮನುಷ್ಯನಿಂದ ಯಂತ್ರಕ್ಕೆ ಹಸ್ತಾಂತರಗೊಂಡಿರುವುದರಿಂದ ಇಂತಹ ರೂಪಗಳಲ್ಲಿ ಯಾವುದೋ ಒಂದನ್ನು ಅಧಿಕೃತವೆಂದು ಉಳಿಸಿಕೊಳ್ಳಬೇಕಿದೆ. ಏಕೆಂದರೆ ಕಂಪ್ಯೂಟರಿನಲ್ಲಿ ಇಂಗ್ಲಿಷ್ ಬರಹಕ್ಕಿರುವ ಸ್ಪೇಲ್‌ಚೆಕ್ ಸೌಲಭ್ಯವಾದ ಕಾಗುಣಿತ ಪರೀಕ್ಷೆಯನ್ನು ಕನ್ನಡಕ್ಕೂ ಅಳವಡಿಸಬೇಕಾದರೆ ಇದು ಅನಿವಾರ್ಯ.

ಕನ್ನಡವು ಮೊದಲಿನಿಂದಲೂ ಸ್ವೀಕರಣ ಭಾಷೆಯೇ. ಅದು ಹಂಗೇರಿಯನ್ ಭಾಷೆಯಂತಲ್ಲ. ಅದರೂ ಕನ್ನಡಕ್ಕೆ ಸ್ವಜನ ಶಕ್ತಿ ಇದೆ. ಉದಾ-ಮೊಬೈಲ್ ಪ್ರೋನಿಗೆ ಸಂವಾದಿಯಾಗಿ ಜಂಗಮವಾಣಿ, ನೆಲುಲಿ ಮುಂತಾದ ಪದಗಳನ್ನು ಬಳಸಬಹುದೆಂದು ಇತ್ತೀಚಿಗೆ ಪತ್ರಿಕೆಯೊಂದರಲ್ಲಿ ಸಂವಾದ ನಡೆದಿತ್ತು. ಪ್ರಖ್ಯಾತ ಭಾಷಾವಿಜ್ಞಾನಿಗಳೂ, ಜೆಂತಕರೂ ಆದ ಡಾ.ಕೆ.ವಿ.ನಾರಾಯಣ ಅವರು ಪ್ರಜಾವಾಣಿಯ ಸಾಪ್ತಾಹಿಕ ಮರವಣಿಗೆ ಬರೆಯುತ್ತಿರುವ ಪದಸಂಪದ ಅಂಕಣದಲ್ಲಿನ ಬರಹ ಶೈಲಿಯನ್ನು ಗಮನಿಸಬಹುದು. ಇದರಲ್ಲಿ ಅವರು ಸಂಸ್ಕೃತಾನುಕರಣದಿಂದ ಅರ್ಥಾತ್ ಪ್ರಮಾಣೀಕರಣದಿಂದ ಬಿಡಿಸಿ, ಸಹಜಾನುವಾದಗಳ ಆಯಾಮಗಳತ್ತ ಪ್ರಶ್ನಿಕರ ಗಮನವನ್ನು ಸೆಳೆಯುತ್ತಿದ್ದಾರೆ ಎನ್ನಿಸುತ್ತದೆ. ಉದಾಹರಣೆಗೆ ವ್ಯಾಕರಣದ ಬಗ್ಗೆ ಬರೆಯುವಾಗ ಸಂಸ್ಕೃತದ ನಾಮಪದಕ್ಕೆ ಬದಲಾಗಿ ‘ಹೆಸರುಪದ’ವೆಂದೂ, ಕರ್ಮಪದಕ್ಕೆ ಬದಲಾಗಿ ‘ಕಲಸಪದ’ವೆಂದೂ ಅವರು ಬಳಸುತ್ತಿರುವುದನ್ನು ಗಮನಿಸಬಹುದಾಗಿದೆ. ಅದೇ ರೀತಿ ಸಂಸ್ಕೃತದ ನಿಯಮವನ್ನು ಮೀರಿ ಕನ್ನಡದ ‘ಕಟ್ಟನ್ನು’ ಪಾಲಿಸಿದಂತೆ ತೋರುತ್ತದೆ.

‘ಅನ್ನದೇಶ’ ಪದಗಳನ್ನು ‘ದೇಶಕ್ಕೆ ಅನುವಾದಿಸುವಾಗ ಆ ‘ದೇಶ’ಪದಗಳು ಅಜ್ಞಗನ್ನಡವಾಗಿರಬಹುದು. ಸಂಸ್ಕೃತವಾಗಿರಬಹುದು, ಪಸೋಫಾಲರೇಬಿಕ್ ಸಹ ಇರಬಹುದು. ಪಸೋಫಾಲರೇಬಿಕ್ ಪದಗಳು ಕನ್ನಡದ್ದೇ ಎಂಬಂತೆ ಸ್ವೀಕೃತವಾಗಿಬಿಟ್ಟಿವೆ. ಉದಾ. ಟೇಬಲ್=ಮೇಜು,

ಅನುವಾದವು ಶಬ್ದ ಮತ್ತು ಅರ್ಥ ಎರಡು ಸ್ತರಗಳಲ್ಲಿ ನಡೆಯುತ್ತದೆ. ಶಬ್ದದ ಮಟ್ಟದಲ್ಲಿ ಪದಶಃ ಅನುವಾದವಾಗಿರಬಹುದು ಅಥವಾ ಸ್ವಾಲಾನುವಾದವಾಗಿರಬಹುದು. ಅರ್ಥದ ಮಟ್ಟದಲ್ಲಿ ಬರಿಯ ಭಾವವನ್ನು ತೆಗೆದುಕೊಂಡು, ದೇಶ ಭಾಷೆಯಲ್ಲಿ ಅದನ್ನು ಅಭಿವೃದ್ಧಪಡಿಸಿರಬಹುದು. ಕೆಳಗಿನವು ನೇರ ಅನುವಾದಕ್ಕೆ ಉದಾಹರಣೆಗಳು:

ಗೃಹಬಂಧನ- house arrest

ಬರಿಗಾಲು ವೈರ್ದ್ಯ- bare foot doctor

ಪತ್ರಿಕಾ ಸ್ವಾತಂತ್ರ್ಯ- freedom of press

ಅಜೇಯ ಶತಕ- unbeaten century

ಶೀತಲ ಸಮರ- cold war

ಪತ್ರಿಕೆಗಳಲ್ಲಿ ಕೆಲವು ಕಡೆ ‘ಗುದ್ದಿನ ಪರಿಣಾಮ’ (punch effect)ಕ್ಷಾಗಿ ಕೆಲವು ವಿಶಿಷ್ಟ ರಚನೆಗಳನ್ನು ಬಳಸುತ್ತಾರೆ. ಚೊಚ್ಚಲ ಶತಕ, ವಿಜಯದ ಹೊಸ್ತಿಲಲ್ಲಿ ಎಡವಿದ ಭಾರತ ಮುಂತಾದವು. ‘ಚೊಚ್ಚಲು’ ಅಜ್ಞಗನ್ನಡ ಪದ, ‘ಶತಕ’ ಸಂಸ್ಕೃತ ಪದ ಹೀಗಾಗಿ ಇದು ಅರಿಸುವಾಗೆ. ಹೀಗೆ ಭಾಷಾ ಆಧುನಿಕರಣ ಕೇಶಿರಾಜನ ವ್ಯಾಕರಣ ನಿಯಮಗಳಿಗೆ ವಿರುದ್ಧವಾಗಿ ಪ್ರವರ್ಹಿಸುತ್ತಿರುತ್ತದೆ.

ಅಂಧಾನುವಾದ : ಅಸಂಬಧವಾದ ಅರ್ಥವನ್ನು ಸ್ವೀಕರಣಭಾಷೆಯು ಹೊಮ್ಮಿಸುವುದನ್ನು ಹೀಗೆ ಕರೆಯಬಹುದು. ಇದು ಮೂಲಕ್ಕಿಂತ ಅನುವಾದವೇ ಶ್ಲಿಷ್ಟವೆನಿಸುವ ರೀತಿಯದು. ಮೂಲದ ಅರ್ಥ ಸ್ವಯಂವೇದ್ಯವಾಗುವಂತಿದ್ದರೂ ಅನುವಾದವನ್ನು ಅವರ ಇಂಗ್ಲಿಷ್ ಮೂಲಕ್ಕೆ ನಾವು ಅನುವಾದಿಸಿಕೊಂಡು ಅದರ ಇಂಗ್ಲಿಷ್ ಮೂಲಕ್ಕೂ ನಾವು ಅರ್ಥವೇನೆಂದು ಗ್ರಹಿಸಬೇಕಾಗುತ್ತದೆ. ಉದಾ-cabinet ಎಂಬ ಪದವನ್ನು ಗಮನಿಸಬಹುದು. ಇದಕ್ಕೆ ಎರಡು ಭಿನ್ನ ಅರ್ಥಗಳಿವೆ. ಒಂದು ಮಂತ್ರಿಗಳು ಸಮಾಲೋಚನೆಗೆ ಸೇರುತ್ತಿದ್ದ ಹೊತಡಿ ಅಥವಾ ಮಂತ್ರಿ ಮಂಡಳ. ಇನ್ನೊಂದು ಪೆಟ್ಟಿಗೆಯಂತಹ ವಸ್ತು, a case, (ಟೀವಿ ಕ್ಯಾಬಿನೆಟ್ ಎಂಬ ಪದವನ್ನು ನೀವು ಕೇಳಿರುತ್ತೀರಿ) ಕನ್ನಡದಲ್ಲಿ ಈ ಪದವನ್ನು ಇಂಗ್ಲಿಷ್ ಎರಡನೇ ಅರ್ಥವನ್ನು ಇಟ್ಟಕೊಂಡು ಬಳಸಲಾಗಿದೆ. ಅಂದರೆ ಸಂಪುಟ ಎನ್ನುವ ಪದಕ್ಕೆ ಸಂಸ್ಕೃತ ಹಾಗೂ ಕನ್ನಡ ಎರಡೂ ಭಾಷೆಗಳಲ್ಲಿ ಇಲ್ಲದ ಹೊಸ ಅರ್ಥ ಈಗ

ಪ್ರಾಪ್ತವಾಗಿದೆ. ಖಾತೆ ಎನ್ನುವ ಪದ ಕುರಿತಂತೆಯೂ ಹೀಗೆ ಆಗಿದೆ. ಶ್ರೀ.ಯವರಿಗೆ ಗೃಹಖಾತೆ - ಈ ವಾಕ್ಯದಲ್ಲಿ ಖಾತೆ=cabinet ಅದೇ ಇನ್ನೂ ಖಾತೆ ತರೆಯದ ಸಚಿನ್, ಈ ವಾಕ್ಯದಲ್ಲಿ ಖಾತೆ=account. ಇದೆ ರೀತಿಯ ಹಲವು ಗೊಂದಲಗಳನ್ನು ನಾವು ಪತ್ರಿಕೆಗಳಲ್ಲಿ ಕಾಣಬಹುದು. ಈ ಗೊಂದಲಗಳನ್ನು ಆಯಾ ಸಂದರ್ಭಕ್ಕೆ ತಕ್ಕ ಹಾಗೆ ಅರ್ಥಮಾಡಿಕೊಳ್ಳುವ ಮೂಲಕ ಪರಿಹರಿಸಿಕೊಳ್ಳಲಾಗುತ್ತದೆ ಎಂಬುದು ಬೇರೆ ಮಾತು. ಆದರೂ ಭಾಷಾಂಶರದಲ್ಲಿ ಆದಷ್ಟೂ ವಿಚಿತ್ರತೆ ಇರುವುದು ಮುಖ್ಯ.

ಹೋಸಹೋಸ ಉತ್ತಿಗಳ ಟಂಕಿಕರಣಕ್ಕೆ (coinage) ಸಂಸ್ಕೃತವೇ ನಮಗೆ ಮುಖ್ಯ ಆಕರಖಾಗಿತ್ತು. ಇಂಥನ ಸಮಸ್ಯೆಗೆ ಅಣುವಿದ್ಯುತ್ ಶಾಶ್ವತ ಪರಿಹಾರ= (atomic power is the only permanent solution for fuel problem), ಮಧ್ಯಂಶರಗಾಮಿ ವಿಧಾಂಶರ ಕ್ಷೀಪಣಿ = (ballistic intercontinental missile) ಅಣುಶಕ್ತಿ = nuclear power, ಸ್ಥಾವರ=tower, ಇತ್ಯಾದಿ.

ಪತ್ರಿಕೆಗಳು ಅನೇಕ ಸಂದರ್ಭಗಳಲ್ಲಿ ಭಾವವನ್ನು ಅನುವಾದಿಸುತ್ತವೆ; ಪದವನ್ನಲ್ಲ. ದ್ವಿಪಕ್ಷೀಯ-bilateral, ವೃತ್ತಿಗಳ ಹಿತಾಸಕ್ತಿ=vested interest, ಅವಶೇಷಗಳು=debris, ಜರೂರು, ತುರ್ತು, ಆಪತ್ತಾಲ, ವಿಷಮಕಾಲ= emergency ಹೀಗೆ ಇವಕ್ಕೆಲ್ಲಾ ಒಂದೇ ಅನುವಾದ ಸೂಕ್ತವಲ್ಲ. ಕ್ರಮವಾಗಿ haste, quick, difficult time, extreme ಇವು ಸಮಂಜಸ ಅನುವಾದಗಳಿನಿಸುತ್ತವೆ. ಕನ್ನಡದಲ್ಲಿ home and house ಗಳಿಗೆ ಸೂಕ್ತವಾದ ಅನುವಾದ ಪದಗಳು ಸಿಗುವುದು ಕಷ್ಟ. ಡಾ.ಎಂ.ಚಿದಾನಂದ ಮೂರ್ತಿಯವರು home= 'ಬಾಳ್ಳನೆ' ಎಂಬ ಪದವನ್ನು ಸೂಚಿಸಿದ್ದಾರೆ. ಆದರೆ ಇದೆಲ್ಲ ಸಾಹಿತ್ಯಕ ಪ್ರಯೋಗಗಳಾಗಿ ಕಾಣಿಸುವಂತವು. ಜನಬಳಕೆಯಲ್ಲಿ ಸಲೀಸಾಗಿ ಬೆರೆಯುವುದು ಸುಲಭವಲ್ಲ.

ಭಾವಾನುವಾದದರಲ್ಲಿ ಭಾವವನ್ನು, ಭೌತಿಕ ವಸ್ತುವನ್ನು ಕ್ರಿಯೆಯನ್ನು ವಿವರಿಸಲಾಗುತ್ತದೆ. writer ಎಂಬುದನ್ನು 'ಬೆರಳಬ್ಬ ಯಂತ್ರ', shorm hand= ಶೀಪ್ತಲಿಪಿ, air hostes=ಗಗನಸವಿ, commentary=ವೀಕ್ಷಕ ವಿವರಣೆ, live relay=ನೇರಪ್ರಸಾರ (ಜೀವಂತ ಅಲ್ಲ) ಮುಂತಾಗಿ.

ಕಸಿರೂಪಗಳು: ಒಂದು ಭಾಗವನ್ನು ಮಾತ್ರ ಅನುವಾದಿಸಿ ಉಳಿದರ್ಭ ಭಾಗವನ್ನು ಹಾಗೆಯೇ ಉಳಿಸಿಕೊಳ್ಳುವುದರಿಂದ ಸೃಷ್ಟಿಯಾಗುವ ರೂಪಗಳಿವು. ಬೃಹತ್ ರ್ಯಾಲಿ= mammoth rally, ಅಗ್ನಿ ಶಾಮಕ ಇಂಜಿನ್=fire brigade engine, ಕ್ಷೀಪಂಪ=hand pump, ನಿಗದಿತ ಓವರ್= limited over. ಫಿಲ್ಮೋಶ್ವವ ಫಿಲ್ಮ+ಉಶ್ವವ= ಫಿಲ್ಮುಶ್ವವ ಆಗಬೇಕಿತ್ತು. ಇದು ಗುಣಸಂಧಿಯಾಗಿದೆ. ಇದು ತಪ್ಪ.

ಇಂಥ ತಪ್ಪಿಗೆ ಕಾರಣ ಅನುವಾದಕರ ಕಣ್ಣಮುಂದೆ ರಾಚ್ಯೋತ್ಸವದಂತಹ ಪದವಿರುವುದು. ಇಂತಹ ತಪ್ಪಿಗಳು ಮಾನ್ಯವೇ ಆಗಿರುತ್ತವೆ. ಓದುಗರಿಗೆ ಸುಲಭವಾಗಿ ಬಳಸಲು, ಗ್ರಹಿಷಾಗುವುದಷ್ಟೆ ಮುಖ್ಯ.

ಈಗಾಗಲೇ ಬಳಕೆಯಲ್ಲಿರುವ ಹೊಸ ಅರ್ಥಗಳನ್ನು ಆರೋಪಿಸುವುದು ಇನ್ನೊಂದು ಇಲ್ಲಿ ಸಾಂಪ್ರದಾಯಿಕ ಅರ್ಥಗಳನ್ನು ಹೊಂದಿಸುವುದು ಮುಖ್ಯವಾಗಿರುತ್ತದೆ. ಮುಟ್ಟುಗೋಲು (confiscate) ಇದು ಅಚ್ಚಗನ್ನಡದ ಪದ. ಒಂದು ವಿವಾದ ಎದ್ದಾಗ ಆ ವಿವಾದವು ಪರಿಹಾರವಾಗುವ ತನಕ ಮನೆಯಿಂದ ಏನನ್ನೂ ಯಾರೂ ಕೊಂಡೊಯ್ಯಬಂತಿಲ್ಲ ಎಂದು ವಿಧಿಸಿ ಹಳ್ಳಿಯವರು ಅಡ್ಡಲಾಗಿ ಹಾಕುವ ಕೋಲೇ ‘ಮುಟ್ಟುಗೋಲು’ ಆದರೆ ಈಗ ಸರ್ಕಾರವು ವರಕ್ಕೆ ತೆಗೆದುಕೊಳ್ಳುವುದು ಎನ್ನುವ ಅರ್ಥವನ್ನು ಪಡೆದುಕೊಂಡಿದೆ.

ಪಡಿತರ= A measure of grain, ಈಗ Ration ಎಂಬ ಅರ್ಥದಲ್ಲಿ ಬಳಸಲಾಗುತ್ತಿದೆ. ಹಿಂದೆ ಇದು ದೇವಾಲಯಗಳಿಗೆ ಕೊಡುತ್ತಿದ್ದ ನಿರ್ದಿಷ್ಟ ಪ್ರಮಾಣದ ಧಾನ್ಯವನ್ನು ಸೂಚಿಸುತ್ತಿತ್ತು.

ಡ್ಯೂಗ್ಲಾಸಿಯಾ: ಜೈಪಚಾರಿಕ ಹಾಗೂ ಅನೋಪಚಾರಿಕ ಸಂದರ್ಭಗಳಿಗೆ ಬೇರೆ ಬೇರೆ ಪದಗಳು ಬಳಕೆಯಾಗುವ ಬಗೆಗೆ ಭಾಷಾವಿಜ್ಞಾನದಲ್ಲಿ ಹೀಗೆ ಕರೆಯುತ್ತಾರೆ. ಅಪ್ಪ, ಉಪ್ಪು, ಕೆಲಸ, ಎಲೆಅಡಿಕೆ (ಅನೋಪಚಾರಿಕ), ತಂದೆ, ಲವಣ, ಕಾರ್ಯ, ಶಾಂಬೂಲ(ಜೈಪಚಾರಿಕ). ಪತ್ರಿಕೆಗಳಲ್ಲಿ ಹೆಚ್ಚಾಗಿ ಜೈಪಚಾರಿಕ ನೆಲೆ ಕಾಣಿಸಿಕೊಳ್ಳುತ್ತದೆ. ಏಕೆಂದರೆ ಬರಹವನ್ನು ಅವಲಂಬಿಸಿರುವುದರಿಂದ ಅಡುಮಾತು ಬಹುಪಾಲು ಅನೋಪಚಾರಿಕವಾಗಿರುತ್ತದೆ. ಸುದ್ದಿಗೆ ತೀವ್ರತೆಯನ್ನು ತಂದು ಕೊಡಲು ಕೆಲವೊಮ್ಮೆ ಭಾವನಾತ್ಮಕ ಭಾಷೆಯನ್ನು ಪತ್ರಿಕೆಗಳು ಬಳಸುತ್ತವೆ. ಉದಾ-

ಮಣ್ಣಿನ ಮಕ್ಕಳ ಮೇಲೆ ಪ್ರೋಲಿಸ್ ಪ್ರಕಾರ, ಇದನ್ನು ಇಂಗ್ಲಿಷಿನಲ್ಲಿ lotty charge on soil sons ಎಂದು ಅನುವಾದಿಸಲಾಗುವುದಿಲ್ಲ. ರೈತರು, ವ್ಯವಸಾಯಿಗಳು, ಅನ್ನದಾತ ಮುಂತಾದ ಪರ್ಯಾಯ ಪದಗಳು ಪತ್ರಿಕೆಗಳಲ್ಲಿ ಬಳಕೆಯಾಗುವ ಸಂದರ್ಭಗಳು ಈ ಡ್ಯೂಗ್ಲಾಸಿಯಿಂದ ಅಧ್ಯಯನ ಯೋಗ್ಯವಾಗಿವೆ.

ಒಮ್ಮೊಮ್ಮೆ ಪತ್ರಿಕೋದ್ಯಮೀ ಆಕ್ಸಿಕವಾಗಿ ಉಪಯುಕ್ತ(productive)ವಾದ ಪದವೋಂದನ್ನು ಸೃಷ್ಟಿಸಿ ಬಳಸಬಹುದು. ಉದಾ: grower=ಬೆಳೆಗಾರ, ಆದರೆ ಅದನ್ನು ಮತ್ತೆ ಮತ್ತೆ ಬಳಸದಿದ್ದಲ್ಲಿ ಮತ್ತು ಅದನ್ನು ಇತರ ಪತ್ರಿಕೆಯವರು ಅಳವಡಿಸಿಕೊಳ್ಳಿದ್ದಿದ್ದಲ್ಲಿ ಅದು ಹಾಗೆಯೇ ಸತ್ತು ಹೋಗಬಹುದು. ಇದಕ್ಕೆ ಉದಾ: ಮರಕಟುಗ ನಿರ್ದಯವಾಗಿ ಮರಗಳನ್ನು ಕಡಿಯುವವನು. ಆದರೆ ಕೆಲವೊಮ್ಮೆ ನವಪದ ನಿರ್ಮಾಣದಲ್ಲಿ ಯಾವುದನ್ನು ಸ್ವೀಕರಿಸಬೇಕು, ಮತ್ತು ಯಾವುದನ್ನು ಬಿಡಬೇಕು ಎಂಬುದರ ಬಗೆ ಸ್ವಷ್ಟಿ ಇರುವುದಿಲ್ಲ. ನಿರ್ದರ್ಶನಕ್ಕೆ ಇಂಗ್ಲಿಷನ handicapped ಪದಕ್ಕೆ ಸಂವಾದಿಯಾಗಿ ಕನ್ನಡದ ಪತ್ರಿಕೆಗಳು

‘ಅಂಗವಿಕಲರು’, ‘ವಿಕಲಾಂಗರು’ ಮತ್ತು ‘ವಿಕಲ ಜೀತನರು’ ಎಂಬ ಮೂರು ಪದಸಮುಚ್ಚಯಗಳನ್ನು ಬಳಸುವುದನ್ನು ಕಾಣಬಹುದು. ವಿಕಲ ಜೀತನ ಎನ್ನುವ ಪದ ಜೀತನಕ್ಕೆ ವೈಕಲ್ಯ ಅಂಟಿದೆ ಎಂಬ ಸಂಹಜತೆ ಅರ್ಥದಿಂದ ಕೂಡಿದೆ. ಹೀಗಾಗಿ ಇಂತಹ ಪದಗಳನ್ನು ಟಂಕಿಸುವ ಮನ್ನು ಅವು ಪಡೆದುಕೊಳ್ಳುವ ಅರ್ಥದ ಆಯಾಮಗಳ ಕಡೆ ಸೂಕ್ಷ್ಮ ಗಮನ ಅಗತ್ಯವಾಗಿರುತ್ತದೆ. ಇಂಗ್ಲಿಷಿನಲ್ಲಿ ಇನ್ನೊಂದು ಬಗೆಯಲ್ಲಾ ಅಂಗವಿಕಲತೆಯನ್ನು ಹೇಳುವುದಿದೆ. ಅದು physically challenged ಎಂದು. ಇದನ್ನು ದೃಷ್ಟಿಕಾವಾಗಿ ಸಂಖಾರಿಗೆ ಒಳಗಾದವರು ಎಂದು ವಾಕ್ಯ ಮಾಡಿ ಅನುವಾದಿಸಲಾಗಿದೆ.

ಶಬ್ದಾನುವಾದ (Literal translation or meta phrase): ಮೂಲದ ಶಬ್ದಕ್ಕೆ ಬದಲಾಗಿ ಸ್ವೀಕರಣ ಭಾಷೆಯ ಸಂವಾದ ಶಬ್ದಗಳನ್ನು ತರುವುದನ್ನು ಹೀಗೆನ್ನುತ್ತಾರೆ. ಇದನ್ನು word forword ಎಂತಲೂ ಹ್ಯಾಶ್ಯಾನಿಸುತ್ತಾರೆ. ಎಲ್ಲಾ ಅನುವಾದಗಳ ಮೊದಲ ಕರಡು ಪ್ರತಿ ಇಂಥದೇ ಆಗಿರುತ್ತದೆ. ನುಡಿಗಟ್ಟಗಳು, ಗಾದೆಗಳು ಮತ್ತು ಧಾರ್ಮಿಕ, ಸಾಮಾಜಿಕ ಅಂಶಗಳು ಅನುವಾದದ ಚೌಕಟ್ಟಿಗೆ ನಿಲುಕುವುದಿಲ್ಲ. ಸಹೃದಯನಿಗೆ ಇಂಗ್ಲಿಷಿನಲ್ಲಿ ಸಂವಾದಿ ಪದವಿಲ್ಲ. ‘Heartful person’ ಎನ್ನಬಹುದೇನೋ? ಆದರೆ ಇದು ‘ಸಹೃದಯ’ ಪದದ ಅರ್ಥಗಾಂಭಿಯ್ ಹೊಂದಿಲ್ಲ. ಸಾಹಿತಿಗೆ ಸಮಾನವಾದ ಸಂವೇದನಾಶೀಲ ಹೃದಯವನ್ನುಳ್ಳವನು ಎಂಬ ಅರ್ಥ ಇಂಗ್ಲಿಷಿನ ಈ ಪದ ಹೊರಹೊಮ್ಮೆಸಬಾರದು. ಈ ಎಲ್ಲ ದೃಷ್ಟಿಯಿಂದ ಪತ್ರಿಕೆಗಳಲ್ಲಿ ಬಳಕೆಯಾಗುವ ಪದಗಳ ಕೋಶವೋಂದನ್ನು ತಯಾರಿಸುವ ಅಗತ್ಯವಿದೆಯನಿಸುತ್ತದೆ.

ಆಧುನೀಕರಣವೆಂಬುದು ಒಂದು ಸಾಮಾಜಿಕ ಪ್ರಕ್ರಿಯೆ. ಸಮಾಜದ ಪ್ರಗತಿಯ ಜೊತೆ ಭಾಷೆಯೂ ತನ್ನ ಹೆಚ್ಚೆಯನ್ನು ಹಾಕಬೇಕು ಮತ್ತು ಸಂಪರ್ಕ ಸಾಮರ್ಥ್ಯ (communication effeciency)ದಲ್ಲಿ ಸಮಾಜಕ್ಕೆ ಸಹಾಯವಾಗಿ ನಿಲ್ಲಬೇಕು. ಕನ್ನಡ ವೃತ್ತ ಪತ್ರಿಕೆಗಳು ಈ ನಿಟ್ಟಿನಲ್ಲಿ ದೊಡ್ಡ ಪಾತ್ರವನ್ನು ವಹಿಸಿವೆ. ಅದರ ಜಡಿಗೆ ತಮ್ಮ ಭಾಷೆಗೆ ವೈದ್ಯಮಯ ಉಪಭಾಷೆಗಳ ಹಿನ್ನಲೆಯಿದೆಯಂಬುದನ್ನು ಅವು ಸ್ವಲ್ಪಮಟ್ಟಿಗೆ ಮರೆತಂತೆ ಕಾಣುತ್ತಾರೆ. ಶಿಷ್ಟಭಾಷೆಗಳ ಮೂಲ ಪದರದಂತಿರುವ ಉಪಭಾಷೆಗಳೇ ಶಿಷ್ಟಭಾಷೆಗಳಿಗೆ ಜೀವನಾಡಿಗಳು. ಶಿಷ್ಟ ಭಾಷೆಗಳು ಬೆಳೆಯಬೇಕಾದರೆ ಉಪಭಾಷೆಗಳಿಂದ ಚೈತನ್ಯವನ್ನು ಪಡೆದುಕೊಳ್ಳಬೇಕು. ಅನ್ಯಭಾಷೆಗಳಿಂದಲ್ಲ.

ಫಿಲಿಫ್ನೆಸ್ಸಿನ ‘ತಲಿಬ’ ಎಂಬ ಹೆಸರಿನ ವೃತ್ತ ಪತ್ರಿಕೆ ಸಾಮಾನ್ಯರ ಭಾಷೆಯನ್ನು ಬಳಸುವುದರ ಮೂಲಕ ತನ್ನ ಪ್ರಸಾರವನ್ನು ಹೆಚ್ಚಿಸಿಕೊಂಡ ನಿದರ್ಶನಗಳಿವೆ. ಡಿ.ಎನ್. ಶಂಕರಭಟ್ಟರ ‘ಕನ್ನಡಕ್ಕೆ ಬೇಕು ಕನ್ನಡದ್ದೇ ಹ್ಯಾಕರಣ’, ‘ಕನ್ನಡ ಭಾಷೆಯ ಕಲ್ಪಿತ ಚರಿತ್ರೆ’ ಮುಂತಾದ ಕೃತಿಗಳನ್ನು ಈ ನಿಟ್ಟಿನಲ್ಲಿ ಗಮನಿಸಬಹುದು. ನಮ್ಮ ವೃತ್ತ ಪತ್ರಿಕೆಗಳು ಒಂದೆಡೆ ಅತಿಯಾದ ಸಂಸ್ಕೃತೀಕರಣ ಮಾಡುತ್ತಿವೆ.

ಇನ್ನೊಂದೆಡೆ ಆಂಗ್ಲೀಕರಣಕ್ಕೆ ತುತ್ತಾಗಿವೆ. ನಿದರ್ಶನಕ್ಕೆ ಇತ್ತೀಚೆಗಿನ ವಿಜಯಕನಾರ್ಕಟದ ಪತ್ರಿಕೆಯ ಈ ತಲೆಬರಹಗಳನ್ನು ಗಮನಿಸಬಹುದು.

೧. ಅಲಜೆಂಟ್ ಬಗ್ಗೆ ಅಲಟ್‌ಎಂ ಆಗಿರಿ

೨. ಗಲ್ಲಿ ಗಾಸಿಪ್‌

೩. ಬಾಗಾಕಾರ

೪. +ve ಧಿಂಕಿಂಗ್

ಈ ದಿನಗಳಲ್ಲಿ ಸಮೂಹ ಮಾಡ್ಯಮಗಳಲ್ಲಿ ಬಳಕೆಯಾಗುವ ಪದಕೋಶ ಅಗಾಧ ಪ್ರಮಾಣದ ಪಲ್ಲಟಗಳನ್ನು ಕಾಣುತ್ತಲಿದೆ. ಮುಖ್ಯವಾಗಿ ಕನ್ನಡದ ಪದಕೋಶದ ಜೊತೆಗೆ ಇಂಗ್ಲಿಷ್, ಸಂಸ್ಕೃತ, ಹಸೋರ್ ಆರೆಬಿಕ್ ಮತ್ತು ಕನ್ನಡದ ಇತರ ಉಪಭಾಷೆಗಳಿಂದ ಪದಗಳನ್ನು ಪಡೆದುಕೊಳ್ಳುತ್ತಿರುವುದನ್ನು ನೋಡಬಹುದು. ಸಾಮಾನ್ಯವಾಗಿ ಕನ್ನಡ ಮತ್ತು ಇಂಗ್ಲಿಷ್ ಪದಗಳ ಮುಕ್ತಿತ ರೂಪಗಳನ್ನು ವಾಣಿಜ್ಯ, ಆರೋಟ, ವೈದ್ಯಕೀಯ, ತಾಂತ್ರಿಕ ಭಾಷಾ ಬರಹಗಳಲ್ಲಿ ಕಾಣುತ್ತೇವೆ. ವರದಿ, ವ್ಯಾಖ್ಯಾನ ಮತ್ತು ವೈಚಾರಿಕ ಬರಹಗಳ ಸಂದರ್ಭದಲ್ಲಿ ಸಂಸ್ಕೃತ ಪದಗಳನ್ನು ಹೆಚ್ಚಾಗಿ ಬಳಸುತ್ತಾರೆ. ಇವಲ್ಲದೆ ಕನ್ನಡದ ಇತರ ಪ್ರದೇಶಗಳ ಬಳಕೆ ಹಾಸ್ಯ ಮತ್ತಿತರ ಲಘುಬರಹಗಳಲ್ಲಿ ಹೆಚ್ಚಾಗಿ ಬಳಕೆಯಾಗುತ್ತದೆ. ಈ ವಿಭಜನೆಗೆ ತಕ್ಷಬಂಧವಾದ ಕಾರಣಗಳಿಲ್ಲ. ಆದರೆ ಹೀಗೆ ಮಾಡುತ್ತಿರುವುದು ಎಲ್ಲರಿಗೂ ಗೊತ್ತಾಗುವ ಒಟ್ಟಕೊಂಡಂತಿರುವ ಸಂಗತಿಯಾಗಿದೆ. ಮಾಡ್ಯಮಗಳು ಕನ್ನಡ ಬಳಕೆಯಲ್ಲಿ ಬರಹವನ್ನು ಆಧರಿಸಿರುವ ಮಾಡ್ಯಮಗಳು ಹೆಚ್ಚು ಶುದ್ಧತೆಯ ಕಡೆಗೆ ಒತ್ತನ್ನು ನೀಡುತ್ತವೆ. ಶುದ್ಧತೆ ಎಂದರೇನು? ಸಾಮಾನ್ಯವಾಗಿ ಮೂರು ನೆಲೆಗಳನ್ನು ಶುದ್ಧಭಾಷೆಯ ಲಕ್ಷಣಗಳನ್ನು ಹೇಳುವಾಗ ಬಳಸಿಕೊಳ್ಳಲಾಗುತ್ತದೆ.

೧. ಬರಹದಲ್ಲಿ ಕಾಗುಣಿತ ದೋಷ ಇಲ್ಲದಿರುವುದು.

೨. ಅಪಶಬ್ದಗಳ ಪ್ರಯೋಗ ಇಲ್ಲದಿರುವುದು

೩. ವ್ಯಾಕರಣ ಬಂಧವಾದ ಭಾಷೆಯನ್ನು ಬಳಸಬೇಕೆಂಬುದು

ಸಾಮಾನ್ಯವಾಗಿ ಮುದ್ರಿತ ಭಾಷೆಯನ್ನು ಅವಲಂಬಿಸಿರುವ ಮಾಡ್ಯಮಗಳೆಲ್ಲವೂ ಈ ಕಟ್ಟಪಾಡನ್ನು ಎಡೆಬಿಡದೆ ಒಟ್ಟಕೊಂಡು ಅನುಸರಿಸುತ್ತವೆ. ಉಳಿದ ಕೆಲವು ವಿವರಣೆಗಳು ಅಪವಾದಗಳಷ್ಟು.

ಕಂಪ್ಯೂಟರ್ ಮತ್ತು ಯಂತ್ರಸುವಾದ : ಅಂತರ್ಜಾರಾಲದಲ್ಲಿ ‘ಜಾಗತಿಕ ಹಳ್ಳಿ’ ಎಂಬ ಪರಿಕಲ್ಪನೆ ಅತ್ಯಂತ ಸ್ವಷ್ಟವಾಗಿ ಸಾಕಾರಗೊಂಡಿದೆ. ಆದರೆ ಇಲ್ಲೂ ಸಮಸ್ಯೆಗಳಿವೆ. ಇಂಗ್ಲಿಷ್ ಬಾರದವರು ಇಂಗ್ಲಿಷ್ ಪತ್ರಿಕೆಯಲ್ಲಿರುವ ವಿಷಯವೊಂದನ್ನು ತಿಳಿಯಬೇಕೆಂದರೆ ಹೇಗೆ? ಕನ್ನಡ ಬಾರದ ಜಪಾನಿಯನೊಬ್ಬ ಕನ್ನಡ ಪತ್ರಿಕೆಯೊಂದನ್ನು ಓದಬೇಕೆಂದರೆ ಏನು ಮಾಡಬೇಕು? ಹೀಗೆ ಅವರವರು ತಂತಮ್ಮ ಭಾಷೆಗಳಿಗೆ

ಅಂಟಕೊಳ್ಳುವುದಾದರೆ ಅಂತರ್ಜಾಲದಲ್ಲಿ ಜಾಗತೀಕರಣದ ಪರಿಕಲ್ಪನೆ ವಿಫಲವಾದಂತಲ್ಲವೇ? ಇದಕ್ಕೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ಫೇಸೋಬುಕ್ ಹಾಗೂ ಗೂಗಲ್ ವೆಬ್ ಸಂಸ್ಥೆಗಳು ನಡೆಸಿವೆ.

ಬ್ಲಾಗ್‌ಗಳ ಆರಂಭವಾದ ನಂತರ ಅಂತರ್ಜಾಲದಲ್ಲಿ ಪ್ರಾದೇಶಿಕ ಭಾಷೆಗಳ ಕಲರವ ದೊಡ್ಡ ಪ್ರಮಾಣದಲ್ಲಿಯೇ ಕಾಣಿಸಿಕೊಂಡಿದೆ. ಇಂಗ್ಲಿಷನ ಹಂಗಿಲ್ಲದ ತಮ್ಮ ತಮ್ಮ ಭಾಷೆಗಳಲ್ಲಿಯೇ ಬ್ಲಾಗುಗಳನ್ನು ಬರೆಯುವ ಈ-ಸಾಕ್ಷರರು ಸಾಕಷ್ಟು ಮಂದಿ ಇದ್ದಾರೆ. ಇದರಿಂದಾಗಿ ಭಾರತದ ಪ್ರಾದೇಶಿಕ ಭಾಷೆಯಲ್ಲಿನ ಮಾಹಿತಿಯನ್ನು ಅನುವಾದದ ಮೂಲಕ ವಿದೇಶಿಯನೊಬ್ಬ ಪಡೆಯಬಹುದಾಗಿದೆ. ಪರಿಸರ ಭಾಷೆಯಲ್ಲಿಯೇ ಮಾಹಿತಿಯನ್ನು ಒದಗಿಸುವ ಉಪಾಯವಿದು. ಹಿಂದಿ, ಮರಾಠಿ, ತಮಿಳು, ತೆಲಗು.. ಹಿಂಗೆ ಈಗಾಗಲೇ ಇದರಲ್ಲಿ ೬೦ ಭಾಷೆಗಳಿಗೆ ಅನುವಾದಗೊಳ್ಳುವ ಸೌಲಭ್ಯವಿದೆ. ಕನ್ನಡಕ್ಕೆ ಈ ಲಾಭ ಇನ್ನೂ ದಕ್ಷಿಳವೆನ್ನುವುದು ಖೇದದ ಸಂಗತಿ.

ಅನುವಾದ ಸಾಗರ ಸದೃಶ ಈ ಪ್ರಕ್ರಿಯೆಯಲ್ಲಿ ಸಾವಿರಾರು ಭಾಷಾಂತರಕಾರರು ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿ ಇನ್ನೂ ಅಗತ್ಯಕ್ಕೆ ತಕ್ಷಷಣ್ಣ ಬಹುಭಾಷಾಕೋವಿದರು ಸಿಗುತ್ತಿಲ್ಲ. ಗೂಗಲ್ ನೆಚ್ಚಿಕೊಂಡಿರುವ ಕಂಪ್ಯೂಟರ್ ಆಧಾರಿತ ಅನುವಾದವನ್ನು. ಸಾಂಪ್ರದಾಯಿಕ ಅನುವಾದದ ಶೈಲಿಗಳನ್ನು ಸಾಧ್ಯತೆಗಳನ್ನು ಕಂಪ್ಯೂಟರ್‌ಗೆ ಉಣಿಸಿ ಮಾಡುವ ಅನುವಾದವಿದು. ಕಂಪ್ಯೂಟರ್ ಆಧಾರಿತ ಅನುವಾದದಲ್ಲಿ ಮತ್ತೊಂದು ಸವಲತ್ತಿದೆ. ಓದುಗ ತನ್ನಿಷ್ಟದ ಸುದ್ದಿಯೋಂದನ್ನು ತನ್ನ ಭಾಷೆಗೆ ಅನುವಾದಿಸಿಕೊಂಡು ಓದಬಹುದಾಗಿದೆ.

ಪ್ರಸ್ತುತ ಇರುವ ಪ್ರಶ್ನೆ ಮನುಷ್ಯರ ಮೂಲಕ ನಡೆಯುವ ಸಾಂಪ್ರದಾಯಿಕ ಅನುವಾದ ಹೆಚ್ಚು ಪಕ್ಷವೋ ಅಥವಾ ಕಂಪ್ಯೂಟರ್ ಅನುವಾದ ಹೆಚ್ಚು ಪರಿಪಕ್ಷವೋ ಎನ್ನುವುದು. ಯಂತ್ರಾಧಾರಿತ ಈ ಅನುವಾದದಲ್ಲಿ ಪ್ರಾದೇಶಿಕ ಭಾವನೆ ತರಲು ಸಾಧ್ಯವಿದೆಯೇ? ಇಂತಹ ಆರೋಪಗಳನ್ನು ಪರಿಶೀಲನೆ ಅನುವಾದ ಬರಹಗಳಲ್ಲಿಯೂ ಮಡುಕಬಹುದಾಗಿದೆ ಎನ್ನುವುದು ಇದಕ್ಕೆ ವಿರುದ್ಧವಾದ ಒಂದು ವಾದ. ಈ ವಾದಕ್ಕೆ ಪೂರಕವಾಗಿ ಆಧುನಿಕ ಜಗತ್ತಿನ ಪ್ರಮುಖ ಲಕ್ಷಣಗಳಾದ ಗಾತ್ರ ಹಾಗೂ ವೇಗ ಯಂತ್ರಗಳಿಗೆ ಸಾಧ್ಯವೆಂಬ ತರ್ಕವೂ ಇದೆ.

ಅನುವಾದ ಹೇಗೆರಬೇಕು? : ಬೇಕಾದಷ್ಟು ಆಂಗ್ಲ ಪುಸ್ತಕಗಳನ್ನು ಹಾಗೇ ಕನ್ನಡಕ್ಕೆ ಅಚ್ಚಿಸಿದ್ದೇನೆ. ಸುದ್ದಿ ಅನುವಾದ ಯಾವ ಲೆಕ್ಕ ಎಂಬ ಅತಿಯಾದ ಆತ್ಮವಿಶ್ವಾಸ ಸಲ್ಲದು. ಪುಸ್ತಕಗಳ ಲೈನ್ ಟು ಲೈನ್, ವರ್ಡ್ ಟು ವರ್ಡ್ ಟ್ರಾನ್ಸ್‌ಲೇಷನ್‌ಗೂ ಸುದ್ದಿಗಳ ಭಾಷಾಂತರಕ್ಕೂ ಕೊಂಡ ವ್ಯತ್ಯಾಸವಿದೆ. ಪುಸ್ತಕಗಳ ಗಾತ್ರ ಹಿರಿದು. ಹಿಂಗಾಗಿ ಪುಸ್ತಕದಲ್ಲಿರಬೇಕಾದ ವಿಷಯಗಳು ಸಂಪೂರ್ಣ ವಿವರಗಳೊಂದಿಗೆ ಅಡಕವಾಗಿರುತ್ತದೆ. ಅಷ್ಟರ ಮಟ್ಟಿನ ವಿವರಗಳು ಪುಸ್ತಕ ಓದುಗರಿಗೆ ಬೇಕಾಗುತ್ತವೆ. ಆದರೆ, ಪತ್ರಿಕಾಲಯದಲ್ಲಿ ಈ ರೀತಿ

ಬರೆಯುತ್ತಾ ಕೂತರೆ ಅದು ಸುದ್ದಿ ಎನಿಸಿಕೊಳ್ಳದು. ಜಾಹೀರಾತುಗಳು ಆಕ್ರಮಿಸಿಕೊಂಡು ಉಳಿದ ಸ್ಥಳದಲ್ಲಿ ಮುಖ್ಯ ಸುದ್ದಿಗಳನ್ನೆಲ್ಲಾ ತೂರಿಸುವ ಕೆಲಸವಾಗಬೇಕು. ಪತ್ರಿಕೆಗಳಲ್ಲಿ ಎಲ್ಲಾ ಸುದ್ದಿಗಳಿಗೂ ಕಾಲು ಚಾಚಿ ಮಲಗುವಪ್ಪು ಜಾಗವಿರುವುದಿಲ್ಲ. ಮಹತ್ವಕ್ಕನುಗೂಣವಾಗಿ ಕೆಲವನ್ನು ಕಟ್ಟಿಗೆ ಕಾಣುವಂತೆ ಪತ್ರಿಕೆಯ ಪುಟಗಳ ಮೇಲೆ ಹಾಸಿದ್ದರೆ, ಕೆಲವು ಸುದ್ದಿಗಳು ಗರ್ಭದಲ್ಲಿನ ಮಗುವಿನಂತೆ ಕೈಕಾಲು ಮುದುರಿಕೊಂಡು ಕುಳಿತಿರುತ್ತವೆ. ಆದರೆ ಇವರಡೂ ಸಾಕಷ್ಟು ಮಾಹಿತಿಯನ್ನು ಓದುಗರಿಗೆ ರವಾನಿಸುತ್ತಿರುತ್ತವೆ. ಸಣ್ಣ, ಸಣ್ಣ ಸುದ್ದಿಗಳಲ್ಲೂ ಹತ್ತಾರು ಮಾಹಿತಿ ಅಡಕವಾಗಿರುವಂತೆ ಬರೆಯುವ ಸಾಮರ್ಥ್ಯ ಸುದ್ದಿ ಅನುವಾದಕನಿಗೆ ಬೇಕಾಗುತ್ತದೆ.

ರೇಡಿಯೋ-ಟೆಲಿ ಕನ್ನಡದಲ್ಲಿ ಅನುವಾದ-ನುಡಿಚಿರಕೆ : ಇವರಡೂ ಇಲೆಕ್ಟ್ರಾನಿಕ್ ಮಾದ್ಯಾಮಗಳು ಬಳಸುವುದು ಮಾತನ್ನು ಬರಹವನ್ನು ಇವು ಅವಲಂಬಿಸಿದರೂ, ಅದು ಬಳಕೆಯಾಗುವುದು ವಾಕ್ ರೂಪದಲ್ಲೇ ಹೀಗೆ ಬರೆದುಕೊಂಡು ಓದುವ ಕಾರಣಕ್ಕೂ ಏನೋ ಅನೇಕ ಸಂದರ್ಭಗಳಲ್ಲಿ ಇಲ್ಲಿನ ನುಡಿ ಸಹಜವೇನಿಸದೆಯೂ ಇರಬಹುದು. ಕನ್ನಡದಲ್ಲಿ ಎರಡು ಮಾದರಿ ಇಂಗ್ಲಿಷ್ ಪದಗಳು ಬಳಕೆಯಲ್ಲಿವೆ. ಒಂದು ಕನ್ನಡ ಪದದ ಅರ್ಥದಲ್ಲೇ ಇಂಗ್ಲಿಷ್ ಪದಗಳ ಬಳಕೆ. ಎರಡು, ಇಂಗ್ಲಿಷ್‌ಿಂದ ಕನ್ನಡಕ್ಕೆ ನೇರ ಅನುವಾದದ ಮಾದರಿಯ ವಾಕ್ಯಗಳು. ಕನ್ನಡದಲ್ಲಿ ಇಂಗ್ಲಿಷ್ ಪದಗಳು ಮೇಲಿನ ಎರಡು ಮಾದರಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈ ಮಾದರಿಯ ಬಳಕೆ ಮಾತಿನಲ್ಲಿ ಮಾತ್ರ ಬರಹದಲ್ಲಿ ಕಡಿಮೆ, ಎಂತಹ ಅನ್ವಯರಸ್ತನ ಮಾತಿನಲ್ಲೂ ಇಂಗ್ಲಿಷ್ ಪದಗಳು ಸಲೀಸಾಗಿ ಬಳಕೆಯಾಗುತ್ತಿರುತ್ತವೆ. ಈ ಮಾದರಿಯ ಬಳಕೆ ಕನ್ನಡದ ಭಾಷಾಕಟ್ಟಗಳ ವಿರುದ್ಧವಾಗಿಲ್ಲ. ನಮ್ಮ ಕನ್ನಡ ಟಿ.ವಿ., ರೇಡಿಯೋಗಳಲ್ಲಿ ನಿರೂಪಣೆ ಮಾಡುವವರ ಕನ್ನಡ ಮಾತಿನಲ್ಲಿ ಇಂಗ್ಲಿಷ್ ಬಳಕೆ ಹೆಚ್ಚಾಗಿದೆ. ಈ ಮಾದರಿ ಬಳಕೆಯ ಕನ್ನಡ, ಕನ್ನಡ ಬೆಳ್ಳವಣಿಗೆಗೆ ಅಡ್ಡಿಯುಂಟುಮಾಡುತ್ತದೆ ಎಂದು ಕೆಲವರು ಅಭಿಪ್ರಾಯಪಡುತ್ತಾರೆ. ಈ ಮಾತನ್ನು ಆಡುತ್ತಿರುವವರು ಕನ್ನಡ ಭಾಷೆಯನ್ನು ಭಾವನಾತ್ಮಕವಾಗಿಯೂ, ಉದ್ದೇಗದಿಂದಲೂ ನೋಡುತ್ತಿದ್ದಾರೆ ಎಂದೆನಿಸುತ್ತದೆ. ಭಾಷೆಯ ಸ್ವೇಚ್ಛಾಂತಿಕ ಚೌಕಟ್ಟಿನ ಹಿನ್ನಲೆಯಲ್ಲಿ ಬಂದಂತಹ ಅಭಿಪ್ರಾಯ ಇದಲ್ಲ. ಈ ಪ್ರಕ್ರಿಯೆಯನ್ನು ಒಂದು ನಿದರ್ಶನದ ಮೂಲಕ ನೋಡಬಹುದು. “ಇದು ಬಹಳ ಒಳ್ಳೆಯ ಸಾಂಗ್” ಎಂಬ ರಚನೆ ಅನ್ವಯರಸ್ತನಿಗೂ ಅರ್ಥವಾಗುತ್ತದೆ. ಈ ವಾಕ್ಯದಲ್ಲಿ ಸಾಂಗ್ ಇಂಗ್ಲಿಷ್ ಪದವಾಗಿದ್ದರೂ ಕನ್ನಡಿಗರೂ ಅದನ್ನು ‘ಹಾಡು’ ಎಂಬ ಮನಸ್ಸಿತಿಯಲ್ಲೇ ಸ್ವೀಕರಿಸುತ್ತಾರೆ. ಇಲ್ಲಿ ರಚನೆಯಲ್ಲಿ ಮಾತ್ರ ವ್ಯಾತ್ಯಾಸವಾಗಿದ್ದು, ಅರ್ಥದಲ್ಲಿ ಒಂದೇ ಆಗಿದೆ.

ಆದರೆ ಓ.ವಿ.ಕಾರ್ಯಕ್ರಮಗಳು ಬಹುಪಾಲು ಇಂಗ್ಲಿಶ್ ನಿರೂಪಣೆಯನ್ನು ಆಂಧಾನುವಾದ ಮಾಡುವುದರಿಂದ ಕೆಲವು ಅಚಾತುರ್ಯಗಳು ಸಂಭವಿಸುತ್ತವೆ. ನಮ್ಮ ವಾಹಿನಿಗಳಲ್ಲಿ ಬಹಳವಾಗಿ ಬಳಕುವ ವಾಕ್ಯ-

೧. ಈಗ ಒಂದು ಸ್ಕೂಲ್ ಬ್ರೇಕ್

೨. ಈಗ ಒಂದು ಚಿಕ್ಕ ಬ್ರೇಕ್

೩. ಈಗ ಒಂದು ಸಣ್ಣ ಬ್ರೇಕ್

೪. ಈಗ ಒಂದು ಪುಟ್ಟಿ ಬ್ರೇಕ್

ಈ ನಾಲ್ಕು ವಾಕ್ಯಗಳು ‘ನೋ ಎ ಸ್ಕೂಲ್ ಬ್ರೇಕ್’ ಎನ್ನುವುದಕ್ಕೆ ಸಂವಾದಿಯಾಗಿ ಬಳಕೆಯಾಗಿವೆ.

ಆದರೆ ಈ ವಾಕ್ಯಗಳು ಕನ್ನಡದ ಸಂದರ್ಭದ ವಾಕ್ಯದ ರಚನೆಗೆ ಅನುಗುಣವಾಗಿ ರಚನೆಯಾಗಿಲ್ಲ. ಇವು ಇಂಗ್ಲಿಶ್ ವಾಕ್ಯರಚನೆಗೆ ಅನುಗುಣವಾಗಿವೆ. ಕನ್ನಡದಲ್ಲಿ ‘ಚಿಕ್ಕ’, ‘ಪುಟ್ಟಿ’ ಮತ್ತು ‘ಸಣ್ಣ’ ಪದಗಳಿಗೆ ಅರ್ಥಾರ್ಥದವಿದೆ. ಇವಳು ನಮ್ಮ ‘ಚಿಕ್ಕ ಮಗಳು’ ಎನ್ನುವಲ್ಲಿ ‘ಚಿಕ್ಕ’ ಪದದ ಜಾಗದಲ್ಲಿ ‘ಸಣ್ಣ’ ಎಂದು ಬಳಕೆ ಮಾಡುವುದಕ್ಕೆ ಬರುವುದಿಲ್ಲ. ನಮ್ಮ ಮಗಳು ತುಂಬಾ ‘ಸಣ್ಣ’ ಎನ್ನುವಲ್ಲಿ ‘ಸಣ್ಣ’ ಪದದ ಜಾಗದಲ್ಲಿ ‘ಚಿಕ್ಕ’ ಪದವನ್ನು ಬಳಕೆ ಮಾಡಲು ಬರುವುದಿಲ್ಲ. “ನಮ್ಮ ಮನೆಯಲೊಂದು ಪುಟ್ಟಿ ಪಾಪವಿರುವುದು” ಈ ವಾಕ್ಯದಲ್ಲಿನ ‘ಪುಟ್ಟಿ’ ಸ್ಥಳದಲ್ಲಿ ಸಣ್ಣ ಇಲ್ಲವೇ ಚಿಕ್ಕ ಪದಗಳು ಹೊಂದಿಕೆಯಾಗಲಾರವೆನ್ನುವುದನ್ನು ಗಮನಿಸಬಹುದು. ನಿರೂಪಕರು ಇಂಗ್ಲಿಷಿನ ‘ಸ್ಕೂಲ್’ಗೆ ಸಂವಾದಿಯಾಗಿ ಕನ್ನಡದಲ್ಲಿ ‘ಸಣ್ಣ’ ಮತ್ತು ‘ಚಿಕ್ಕ’ ಹಾಗೂ ‘ಪುಟ್ಟಿ’ ಎಂಬ ರೂಪಗಳನ್ನು ಬಳಸುತ್ತಿದ್ದಾರೆ. ‘ಸಣ್ಣ’ ಎನ್ನುವುದನ್ನು ನಕಾರಾತ್ಮಕ ಅರ್ಥದಲ್ಲಿ ಕನ್ನಡದಲ್ಲಿ ಬಳಕುತ್ತಾರೆ. “ಅವನು ಬಹಳ ಸಣ್ಣ ಮನುಷ್ಯ” ಎಂದರೆ ಇದು ಗಾತ್ರಕ್ಕೆ ಸಂಬಂಧಿಸಿದ್ದಾಗುವುದಿಲ್ಲ. ವೃತ್ತಿಶಕ್ತಿ ಸಂಬಂಧಿಸಿದ್ದಾಗಿರುತ್ತದೆ. ಪುಟ್ಟಿ ಎನ್ನುವುದನ್ನು ಮಕ್ಕಳಿಗೆ ಸಂಬಂಧಿಸಿದಂತೆ ಹೇಳುವಾಗ ಬಳಸುತ್ತೇವೆ. ಚಿಕ್ಕ ವಿಷಯ, ಸಣ್ಣ ವಿಷಯ ಎನ್ನುವ ಹಾಗೆ ಪುಟ್ಟಿವಿಷಯವೆಂದು ಬಳಸುವುದು ತಪ್ಪಾಗುತ್ತದೆ. ಇದು ಕನ್ನಡ ಭಾಷೆಯ ಜಾಯಮಾನ. ಹೀಗಾಗಿ ಅರ್ಥವ್ಯತ್ಯಾಸಗಳ ಬಗೆಗೆ ಅನುವಾದಕರಿಗೆ ಅರಿವಿರಬೇಕು. ಆಯಾ ಭಾಷೆಗಳ ಕಟ್ಟಿಗಳ ಬಗೆಗೂ ತಿಳಿದಿರಬೇಕು. ಪ್ರತಿ ಭಾನುವಾರ ರಾತ್ರಿ ಈಟಿವಿ ಕನ್ನಡದಲ್ಲಿ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮವನ್ನು ಡಾ.ಎಸ್.ಪಿ.ಬಾಲಸುಭುಮಣ್ಯಂ ಅವರು ನಡೆಸಿಕೊಡುತ್ತಿದ್ದರು. ಅವರು ಸಾಮಾನ್ಯವಾದ ವಿಚಾರಗಳನ್ನು ಮಾತನಾಡುವಾಗ ತಮಿಳುಭಾಷೆಯ ಉಚ್ಚಾರಣೆಯೊಂದಿಗೆ ಇಂಗ್ಲಿಶ್ ವಾಕ್ಯರಚನೆಯನ್ನು ಕನ್ನಡಕ್ಕೆ ಅನುವಾದ ಮಾಡುತ್ತಿದ್ದರು. ಉದಾಹರಣೆಗೆ; ಅವರು ಕಾರ್ಯಕ್ರಮದ ನಡುವೆ, “ಈಗ ನಾವು ಒಂದು ಸಣ್ಣ ವಿರಾಮ ತಕ್ಕೊಳ್ಳಿಬಿ”, ಅಥವಾ “ಈಗ ನಾವು ಒಂದು ಚಿಕ್ಕ ವಿರಾಮ ತಕ್ಕೊಳ್ಳಿಬಿ” ಎನ್ನುತ್ತಿದ್ದರು. ಮೇಲಿನ ವಾಕ್ಯಗಳಲ್ಲಿ ಸಮಯವನ್ನು ಕುರಿತು

ಹೇಳಬೇಕಾಗಿರುವುದರಿಂದ ‘ಚಿಕ್ಕ’ ಮತ್ತು ‘ಸಣ್ಣ’ ಪದಗಳನ್ನು ಬಳಕೆ ಮಾಡುವುದರ ಬದಲು ‘ಸ್ಪ್ಲ್ಯಾಪ್’ ಪದವನ್ನು ಬಳಕೆ ಮಾಡಿದರೆ ಹೇಗೆ? ‘ಹಿಂದಿಯಲ್ಲಿ ತೋಡಿ ದೇರ್ ಬಾದ್’ ಎಂದು ಬಳಸುವುದನ್ನು ಗಮನಿಸಿ. “ಸ್ಪ್ಲ್ಯಾಪ್ ಸಮಯದ ನಂತರ” ಎನ್ನುವುದು ಕನ್ನಡಕ್ಕೆ ಹೆಚ್ಚು ಹೊಂದಿಕೊಂಡಿರುತ್ತಿದ್ದು. ಇಲ್ಲಿ ತಪ್ಪಿ ಸರಿಯ ಪ್ರಶ್ನೆಗಿಂತ ಕನ್ನಡ ಬಳಕೆಯ ವಿಧಾನಗಳು ಹೇಗೆ ವಿಸ್ತರಿಸಿಕೊಳ್ಳುತ್ತಿವೆ ಎನ್ನುವುದನ್ನು ಗಮನಿಸುವುದು ಮುಖ್ಯವಾದದ್ದು.

ಇಲೆಕ್ಟ್ರಾನಿಕ್ ಮಾರ್ಪಾಮಗಳಲ್ಲಿ ಬಳಕೆಯಾಗುತ್ತಿರುವ ಕನ್ನಡ ಭಾಷೆಯ ಸ್ಪ್ಲೂಪವು ಕೇವಲ ಭಾಷಿಕ ಬದಲಾವಣೆಯ ದೃಷ್ಟಿಯಿಂದಷ್ಟೇ ಮುಖ್ಯವಾದುದಲ್ಲ. ಅದು ಜಾಗತಿಕರಣದ ಈ ಸಂದರ್ಭದಲ್ಲಿನ ಸಾಮಾಜಿಕ-ಸಾಂಸ್ಕೃತಿಕ ಪಲ್ಲಟಗಳನ್ನು ಹೇಗೆ ಪ್ರತಿನಿಧಿಸುತ್ತದೆ ಎನ್ನುವ ದೃಷ್ಟಿಯಿಂದಲೂ ಗಮನಾರ್ಹವಾಗಿರುತ್ತದೆ. ನಮ್ಮ ಹೆಚ್ಚಿನ ಟಿ.ವಿ ಧಾರಾವಾಹಿಗಳು ನಗರದ ಮೇಲ್ಮೈಯವರ್ಗವನ್ನು ಕೇಂದ್ರೀಕರಿಸಿಕೊಂಡಿರುತ್ತವೆ. ಗ್ರಾಮೀಣ ಬದುಕು, ಭಾಷೆಗಳು ಇಲ್ಲಿ ಬಹುಪಾಲು ಗೃಹಾಜರಾಗಿರುತ್ತದೆ. (ಇದಕ್ಕೆ ಅಲ್ಲೊಂದು ಇಲ್ಲೊಂದು ಅಪವಾದವೂ ಇರಬಹುದು) ಏಕ್ಕರೂ ಸಹ ಶ್ರೀಮಂತವರ್ಗದವರೇ ಎನ್ನುವ ಗ್ರಹಿಕೆ ನಿರೂಪಣೆಗೆ ಬಳಸುವ ಭಾಷೆಯಲ್ಲಿ ಅಂತರ್ಗತವಾಗಿರುತ್ತದೆ. ನಿದರ್ಶನಕ್ಕೆ ಟೀವಿಗನ್ನಡದಲ್ಲಿ ಅಡುಗೆ ಕಾರ್ಯಕ್ರಮದಲ್ಲಿ ಬಳಕೆಯಾಗುವ ಭಾಷಾಸ್ಪರೂಪವನ್ನು ಗಮನಿಸಬಹುದು. ‘ಪ್ರಿಯ ಏಕ್ಕರೆ ಇವತ್ತಿನ, ನಮ್ಮ ಅಡುಗೆಮನೆ ಗೆಸ್ಟ್ ಯಾರು ಗೊತ್ತು.... ಅವರು ಶ್ರೀಮತಿ... ಎಂದು ನಿರೂಪಕ ಪರಿಚಯಿಸುತ್ತಾರೆ. ಇವತ್ತು ಮಾಡೋ ಡಿಶ್ ಎನಾಪ್ಪಂದೆ ಗ್ರೇನ್ ವೆಚ್ಚೆಬಲ್ ಮಾರಾಟ. ಮೊದಲು ಸ್ವರ್ವ ಆನ್ ಮಾಡಿ. ಅದರ ಮೇಲೆ ಕುಕ್ಕರ್ ಇರಿಸಿ, ಗ್ರೇನ್ ವೆಚ್ಚೆಬಲ್ ತಕೊಂಡು ಸ್ವಾಲ್ ಸ್ವಾಲ್ ಪೀಸ್‌ಗಳಾಗಿ ಕಟ್ಟ ಮಾಡಿಕೊಳ್ಳಿ. ಆಯಿಲ್‌ಲ್ಯಾಪ್ ಸ್ಪ್ಲ್ಯಾಪ್ ಮಾಡಿಕೊಳ್ಳಿ. ಕ್ಲೀನ್ ಆಗಿ ಮಿಕ್ಸ್ ಮಾಡ್ತಾ ಸರ್ವಿಂಗ್ ಬೋಲ್ಗೆ ಹಾಕಿ, ತಯಾರಾಗಿರುವ ರಾ ಟೋಮೋಟೋ ಪೀಸ್‌ಗಳಿಂದ ಉರ್ಕಿರೇಟ್ ಮಾಡಿ ಸರ್ವ್ ಮಾಡಬೇಕು. ಈಗ ನೋಡಿ ಗ್ರೇನ್ ವೆಚ್ಚೆಬಲ್ ಮಾರಾಟ ರೆಡಿ! ಓ ಸಾರಿ, ಮೊದಲ್ಲಿ ಇದರ ಟೀಸ್ಟ್ ನೋಡೋಣ. ಎಷ್ಟು ಲಾಭಿಯಾಗಿ ಇದೆಯಲ್ಲಾ ಫೆಂಟಾಸ್ಟಿಕ್! ಎಂದು ಪ್ರೇಕ್ಷಕರ ಬಾಯಲ್ಲಿ ನೀರೂರಿಸುತ್ತಾಳೆ. ಆದರೆ ಕನ್ನಡ ಭಾಷಾಭಿಮಾನಿಗಳಲ್ಲಿ ಆತಂಕ ಮೂಡಿಸುತ್ತಾಳೆ. ಈ ಮಾದರಿಯು ಆಧ್ಯಾತ್ಮಿಕವಾಗಿ ಸುಸ್ಥಿತಿಯಲ್ಲಿರುವವರಿಗೆ ಮಾತ್ರ ಎನಿಸುತ್ತದೆ ಕನ್ನಡ ಸಿನಿಮಾ ನಟಿಯರು ತಮಗೆ ಕನ್ನಡ ಬರುವುದಿಲ್ಲ ಎಂದು ತೋರಿಸಿಕೊಡುವಂತಹ ಕನ್ನಡಾಂಗ್ಲವನ್ನು ಸಂದರ್ಶನಗಳಲ್ಲಿ ಬಳಸುತ್ತಾರೆ. ಇದು ಕೀಳರಿಮೆಯ ಅಭಿವೃದ್ಧಿ.

ಬದಲಾದ ಜೀವನ ಕ್ರಮದಲ್ಲಿ ಅಡುಗೆ ಮನೆಯಲ್ಲಿ ಬಳಕೆಯಾಗುತ್ತಿದ್ದ ಕನ್ನಡದ ಅನೇಕ ಕ್ರಿಯಾಪದಗಳಿಂದು ಕಣ್ಣರೆಯಾಗಿವೆ. ‘ಡ್ಯೂಲಿನೀಡ್ಸ್’ ಮಾರುಕಟ್ಟೆ ಬರುವುದಕ್ಕಿಂತ ಮೊದಲು ದವಸ

ಧಾನ್ಯಗಳನ್ನೆಲ್ಲ ಮನೆಯಲ್ಲೇ ಹೆಂಗಸರು ಶುಚಿಮಾಡಿ ಒಂದು ಕಡೆ ಇರಿಸುತ್ತಿದ್ದರು. ಜತೆಗೆ ಒಂದೊಂದು ಶುಚಿಮಾಡುವ ಶ್ರೀಯೆಯನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಿದ್ದರು. ಹಗುರವಾದ ಮೋರದಲ್ಲಿ ಶುಚಿಮಾಡುವಾಗ ಹೊಟ್ಟುಗಳು ಮೋರದ ಮುಂದೆ ಬರುವ ಶ್ರೀಯೆಗೆ ‘ಕೇರುವುದು’ ಎಂದು ಬಳಕೆ ಮಾಡುತ್ತಿದ್ದರು. ಹಾಗೆಯೇ ಕಲ್ಲು ಮತ್ತಿತರ ಬೇಡವಾದ ಹೊಟ್ಟುಗಳನ್ನು ಮೋರದ ಹಿಂಬದಿಗೆ ಬರುವ ಶ್ರೀಯೆಗೆ ಕೆಲವು ಪ್ರದೇಶಗಳಲ್ಲಿ ‘ವನೆಯುವುದು’ ಎಂದು ಬಳಕೆಯಲ್ಲಿತ್ತು. ಅದೇ ರೀತಿ ಅಕ್ಷ್ಯ, ಗಸಗಸೆ, ಎಳ್ಳು ಮುಂತಾದ ಪದಾರ್ಥಗಳನ್ನು ಶುಚಿ ಮಾಡಬೇಕಾದರೆ ಅದನ್ನು ಪಾತ್ರೆಯಲ್ಲಿ ಹಾಕಿ ಮುಖುಗುವಷ್ಟು ನೀರನ್ನು ಹಾಕಿ ಬೆರಳುಗಳಿಂದಲೇ ಪದಾರ್ಥವನ್ನು ನೀರಿನಲ್ಲಾಡಿಸುತ್ತಾ ಮೇಲೆ ತೆಗೆದು, ಕಲ್ಲನ್ನು ನೀರಿನಲ್ಲಿ ಪಾತ್ರೆ ತಳದಲ್ಲಿ ಉಳಿಯುವಂತೆ ಮಾಡುವುದಕ್ಕೆ ‘ಜಾಲಿಸುವುದು’ ಎಂದು ಕರೆಯುತ್ತಾರೆ. (ಅಡಿಗರ ‘ಭೂಮಿಗೀತಾ’ದ “ಜಾಮೂನು ನಾದದಲಿ ಜಾಲಿಸಿದಳು” ನೆನಪಿಸಿಕೊಳ್ಳಿ) ಆದರೆ ಮೇಲಿನ ಎಲ್ಲಾ ಸಾಲುಗಳನ್ನು ಕನ್ನಡದ ಶ್ರೀಯಾಪದಗಳನ್ನು ಇಂಗ್ಲಿಷಿನ ‘ಕ್ಲೈನ್’ ಪದವು ಕ್ಲೈನ್ ಮಾಡಬಿಟ್ಟಿದೆ. ಇದೇ ರೀತಿ ತಿಕ್ಕು, ತೊಳೆ, ಬೆಳಗು ಮುಂತಾದ ಪದಗಳ ಬದಲಿಗೆ ‘ಪಾಶ’ ಬಂದಿದೆ. ಹುರಿಯುವುದು, ಕರಿಯುವುದು, ಬಾಡಿಸುವುದು ಮೊದಲಾದ ಪದಗಳ ಬದಲು ಪ್ರೇಕ್ಷೆ ಅಷ್ಟೇ ಬಳಕೆಯಾಗುತ್ತಿದೆ. ಇಂತಹಾ ಭಾಷಾ ಪಲ್ಲಟಗಳ ಬಗ್ಗೆ ಇನ್ನಷ್ಟು ಗಮನಹರಿಸಬೇಕಿದೆ.

ಎಫ್.ಎಂ. ಕನ್ನಡ - ಎರಡು ಅಭಿಪ್ರಾಯಗಳು : ಎಫ್.ಎಂ. ವಾಹಿನಿಗಳಲ್ಲಿ ರೇಡಿಯೋ ಜಾಕಿಗಳು ಬಳಸುತ್ತಿರುವ ಕನ್ನಡ ಭಾಷೆಯನ್ನು ಕುಲಗೆಟ್ಟ ಕನ್ನಡ ಎಂದು ಬಣ್ಣಿಸುವುದು ವಾಡಿಕೆಯಾಗಿದೆ. ಈ ರೇಡಿಯೋ ಜಾಕಿಗಳು ತಾವು ಮಾತನಾಡುವ ಕನ್ನಡದಲ್ಲಿ ಹೆಚ್ಚಾಗಿ ಇಂಗ್ಲಿಷ್ ಭಾಷೆಯ ಪದಗಳನ್ನು ಬೆರೆಸುವುದು ಮತ್ತು ‘ಅಷ್ಟು ಸಭ್ಯವಲ್ಲದ’ ಪದಗಳನ್ನು ಬಳಸುವುದು ಕೆಲವರಿಗೆ ಅವರ ಭಾಷೆ ಕುಲಗೆಟ್ಟಂತೆ ತೋರಲು ಕಾರಣವಾಗಿದೆ. ಇಲ್ಲಿ ಇಂಗ್ಲಿಷ್ ಪದಗಳು ಬೆರೆತುಕೊಳ್ಳುವುದು ನಮಗೆ ಇಷ್ಟವಾಗದ ವಿಷಯ. ಹಾಗೆ ‘ಬೆರೆಸದ ಕನ್ನಡ’ವನ್ನು ಬಳಸುವ ವಾಹಿನಿಗಳ ಕನ್ನಡವನ್ನು ಎಚ್ಚರಿದಿಂದ ಗಮನಿಸಿದರೆ ಅಲ್ಲಿ ಹೆಚ್ಚು ಸಂಸ್ಕೃತ ಪದಗಳು ಕನ್ನಡದಲ್ಲಿ ಬೆರೆತಿರುತ್ತವೆನ್ನುವುದು ಗೊತ್ತಾಗುತ್ತದೆ. ನಮಗೆ ಅದು ‘ಶುದ್ಧ ಕನ್ನಡ’ (ಕೆಲವರಿಗೆ ಅಚ್ಚಗನ್ನಡ)ದಂತೆ ತೋರುತ್ತದೆ. ‘ಮೇಸೇಜ್ ಮಾಡಿ’ ಎನ್ನವುದರ ಬದಲು ‘ಸಂದೇಶ ಕಳಿಸಿ’ ಎನ್ನುವುದು ನಮಗೆ ಸರಿಯಾಗಿ ತೋರುವುದೇಕೆ? ನಮ್ಮ ವಿರೋಧ ಇಂಗ್ಲಿಷ್ ಬಗೆಗೆ ಇರುವಂತಿದೆ. ಹೀಗೆ ಕನ್ನಡವನ್ನು ‘ಕುಲಗೆಡಿಸುತ್ತಿರುವವರು ನಾವೇನೇ ಹೇಳಲಿ ಕನ್ನಡವನ್ನೇ ಮಾತನಾಡುತ್ತಿರುತ್ತಾರೆ. ಕನ್ನಡದ ವ್ಯಾಕರಣದ ನಿಯಮಗಳನ್ನು ಅವರು ಮೀರುತ್ತಿರುವುದಿಲ್ಲ’: ಒಟ್ಟಾರೆ ಒಂದು ಮಾತಂತ್ರ ನಿಜ. ರೇಡಿಯೋ ಜಾಕಿಗಳ ಕನ್ನಡ ಕನ್ನಡದ ಒಂದು ಸಾಧ್ಯತೆಯೇ ಹೊರತು ಅದು ‘ಕುಲಗೆಟ್ಟ ಕನ್ನಡ’ವಲ್ಲ.

ರೋಚಕವಾದ ಸಂಗತಿಗಳನ್ನು ಹೇಳಲು ಎಫ್.ಎಂ. ಜನ ಹಲವು ಭಾಷೆಗಳನ್ನು ಬಳಸುತ್ತಾರೆ. ಹೀಗೆ ಒಂದೇ ವಾಕ್ಯದಲ್ಲಿ ಹಲವು ಭಾಷೆಗಳನ್ನು ಬಳಸುವ ಅವರು, ಅದನ್ನೇ ಕನ್ನಡ ಅಂದು ಕೊಳ್ಳುತ್ತಿರುತ್ತಾರೆ. ಹೀಗಾಗಿ ನಮ್ಮ ಮಕ್ಕಳೆಲ್ಲ ಅದನ್ನೇ ರೂಢಿ ಮಾಡಿಕೊಳ್ಳುತ್ತಾರೆ. ನಂತರ ಅದೇ ‘ಕನಾಂಟಕದ ಭಾಷೆ’ ಆಗಿ ಬೆಳೆದು ಬಿಡುತ್ತೇ, ರೋಚಕತೆ ಇಟ್ಟೊಂದು ಮಕ್ಕಳ ಮನಸ್ಸನ್ನು ಕೆಡಿಸುತ್ತಿರುವ ಇವರು ಹೀಗೆ ಕನ್ನಡವನ್ನು ಬಳಸುತ್ತಿದ್ದರೆ ಅದೇ ಒಂದು ಪ್ರಮಾಣೀಕರಿಸಲ್ಪಟ್ಟ ಭಾಷೆಯಾಗಿಬಿಡುತ್ತದೆ. ಇದು ದೊಡ್ಡ ಅಪಾಯ.

— ಡಾ. ಚಂದ್ರಶೇಖರ ಕಂಬಾರ,

ಈ ಎಲ್ಲಾ ನೆಲೆಗಳಿಂದ ಮಾಡ್ಯಮಗಳಲ್ಲಿ ಬಳಕೆಯಾಗುವ ಕನ್ನಡದ ಸ್ವರೂಪ ಹಾಗೂ ಅನುವಾದವು ಅಲ್ಲಿ ವಹಿಸುವ ಪಾತ್ರದ ನೆಲೆಗಳನ್ನು ನೋಡಬಹುದಾಗಿದೆ.